

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತೇಳನೆಯ ಅಧಿವೇಶನ

20ನೇ ಸೆಪ್ಟೆಂಬರ್ 2022

ಮಂಗಳವಾರ

ವಿಷಯಾನುಕ್ರಮಣಿಕೆ (INDEX)

01. ಪ್ರಶ್ನೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

783-ರಾಜ್ಯದಲ್ಲರುವ ಮಹಾನಗರ ಪಾಲಿಕೆಗಳಲ್ಲಿ ಖಾಯಂ, ಗುತ್ತಿಗೆ ಮ್ಯಾನ್‌ಪವರ್
ನೌಕರರ ಬಗ್ಗೆ

ಶ್ರೀ ಆಯನೂರು ಮಂಜುನಾಥ್

ಶ್ರೀ ಬಿ.ಎ.ಬಸವರಾಜ(ನಗರಾಭಿವೃದ್ಧಿ ಸಚಿವರು)

808-ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವು ಜೀಗೇನಹಳ್ಳಿಯಲ್ಲಿನ
ನಿವೇಶನಗಳನ್ನು ಹಂಚಿಕೆ ಮಾಡಿರುವ ಕುರಿತು.

ಶ್ರೀ ಯು.ಬಿ.ವೆಂಕಟೇಶ್

ಶ್ರೀ ಬಿ.ಎ.ಬಸವರಾಜ(ನಗರಾಭಿವೃದ್ಧಿ ಸಚಿವರು)

831-ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಟದ ಕುರಿತು

ಶ್ರೀ ಎನ್.ರವಿಕುಮಾರ್

ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು

ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು

ಹಿರಿಯ ನಾಗರಿಕರ ಸಬಲೀಕರಣ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

796-ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕುಡಿಯುವ ನೀರಿನ ಬಗ್ಗೆ

ಶ್ರೀ ಎಂ.ಎಲ್.ಅನಿಲ್ ಕುಮಾರ್

ಶ್ರೀ ಬಿ.ಎ.ಬಸವರಾಜ(ನಗರಾಭಿವೃದ್ಧಿ ಸಚಿವರು)

840-ಸಕ್ಕರೆ ಕಾರ್ಖಾನೆಗಳ ಮಾಹಿತಿ

ಶ್ರೀ ಸುನೀಲ್ ವಲ್ಯಾಪುರ್

ಶ್ರೀ ಶಂಕರ ಬ.ಪಾಟೀಲ ಮುನೀನಕೊಪ್ಪ (ಕೈಮಗ್ಗ ಮತ್ತು ಜವಳಿ, ಕಬ್ಬು
ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರು)

854-ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಕುರಿತು

ಶ್ರೀ ಅರವಿಂದ ಕುಮಾರ್ ಅರಳಿ

ಶ್ರೀ ಬಿ.ಎ.ಬಸವರಾಜ(ನಗರಾಭಿವೃದ್ಧಿ ಸಚಿವರು)

842-ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿರುವ ಸಣ್ಣ ಕೈಗಾರಿಕೆಗಳ ಬಗ್ಗೆ

ಶ್ರೀ ಶಶೀಲ್ ಜಿ.ನಮೋಶಿ

ಶ್ರೀ ಎನ್.ನಾಗರಾಜು(ಎಂ.ಐ.ಬಿ.1 (ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ
ಸಾರ್ವಜನಿಕ ಉದ್ಯಮಗಳ ಸಚಿವರು)

801-ರೈತರ ಚಿನ್ನಾಭರಣದ ಮೇಲಿನ ರಿಯಾಯಿತಿ ಬಡ್ಡಿ ದರದ ಬಗ್ಗೆ

ಶ್ರೀ ಮರಿತಿಬ್ಬೇಗೌಡ

ಶ್ರೀ ಎಸ್.ಐ.ಸೋಮಶೇಖರ್(ಸಹಕಾರ ಸಚಿವರು)

863-ಸಹಕಾರಿ ಸಂಘಗಳಿಂದ ರೈತರಿಗೆ ಸಾಲ

ಶ್ರೀ ಕೆ.ಅಬ್ದುಲ್ ಜಬ್ಬಾರ್

ಶ್ರೀ ಎಸ್.ಐ.ಸೋಮಶೇಖರ್(ಸಹಕಾರ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

791-ರಾಜ್ಯದಲ್ಲಿನ ಖನಿಜ ಸಂಪತ್ತುಗಳ ವೈಮಾನಿಕ ಸಮೀಕ್ಷೆ

ಶ್ರೀ ಕೆ.ಎ.ತಿಪ್ಪೇಸ್ವಾಮಿ

ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

829-ಭಿಕ್ಷುಕರ ಸೆಸ್ ಹಣದಿಂದ ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ

ಶ್ರೀ ಗೋವಿಂದ ರಾಜು

ಎನ್.ನಾಗರಾಜು[ಎಂ.ಉ.ಬಿ.1 (ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು)

765- APMC ಮಾರುಕಟ್ಟೆಗಳ ಕುರಿತು

ಶ್ರೀ ಎಂ.ನಾಗರಾಜು

ಶ್ರೀ ಎಸ್.ಉ.ಸೋಮಶೇಖರ್(ಸಹಕಾರ ಸಚಿವರು)

827+826-ಕೈಮಗ್ಗ ಮತ್ತು ಜವಳ ಇಲಾಖೆಯ ಸೌಲಭ್ಯದ ಕುರಿತು

ಶ್ರೀ ಕೇಶವ ಪ್ರಸಾದ್ ಎಸ್.

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಶ್ರೀ ಶಂಕರ ಬ.ಪಾಟೀಲ ಮುನೀನಕೊಪ್ಪ(ಕೈಮಗ್ಗ ಮತ್ತು ಜವಳ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರು)

849-ರಾಯಚೂರು-ಬೀದರ್ ಜಿಲ್ಲೆಯ ಯೋಜನೆಗಳ ಬಗ್ಗೆ

ಶ್ರೀ ಶರಣಗೌಡ ಬಯ್ಯಪುರ

ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

814-ಮೈಸೂರಿನಲ್ಲಿ ಸೆಮಿಕಂಡಕ್ಟರ್ ಯೂನಿಟ್ ನಿರ್ಮಾಣದ ಕುರಿತು

ಶ್ರೀ ಸಿ.ಎನ್.ಮಂಜೇಗೌಡ

ಮುರುಗೇಶ್ ಆರ್.ನಿರಾಣಿ(ಬೃಹತ್ ಮತ್ತು ಮಧ್ಯಮ ಕೈಗಾರಿಕಾ

ಸಚಿವರು) (ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ,

ವಿದ್ಯುನ್ಮಾನ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು

ಜೀವನೋಪಾಯ ಸಚಿವರ ಪರವಾಗಿ)

197-ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿರುವ ಕುರಿತು

ಶ್ರೀ ಟಿ.ಎ.ಶರವಣ

ಶ್ರೀ ಮುರುಗೇಶ್ ಆರ್.ನಿರಾಣಿ(ಬೃಹತ್ ಮತ್ತು ಮಧ್ಯಮ ಕೈಗಾರಿಕಾ

ಸಚಿವರು)

154-ಕೈಗಾರಿಕಾ ಪ್ರದೇಶಗಳಲ್ಲಿ ಅನುಪಯುಕ್ತ ಭೂಮಿಯ ವಿವರ ಕುರಿತು

ಶ್ರೀ ಎಸ್.ರುದ್ರೇಗೌಡ

ಶ್ರೀ ಮುರುಗೇಶ್ ಆರ್.ನಿರಾಣಿ(ಬೃಹತ್ ಮತ್ತು ಮಧ್ಯಮ ಕೈಗಾರಿಕಾ

ಸಚಿವರು)

719-“ಯಶಸ್ವಿನಿ ಆರೋಗ್ಯ ಯೋಜನೆ” ಮರು ಜಾರಿ ಕುರಿತು

ಶ್ರೀ ಮಧು ಜಿ.ಮಾದೇಗೌಡ

ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

೦೨. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲಾಗಿದ್ದ ವಿಷಯಗಳಿಗೆ ಸಂಬಂಧಿಸಿದಂತೆ

ಸಚಿವರ ಹೇಳಿಕೆಗಳು

ಅ) ರಾಜ್ಯದಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದ ಅಡಿ ವಿದ್ಯಾರ್ಥಿಗಳಿಗೆ

ಬಿಸಿಯೂಟವನ್ನು ತಯಾರಿಸಿ ಉಣಬಡಿಸುವವರಿಗೆ ಸರ್ಕಾರ ಕಳೆದ 6 ತಿಂಗಳಿಂದ

ಗೌರವ ಧನವನ್ನು ನೀಡದಿರುವ ಬಗ್ಗೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು) (ಪ್ರಾಥಮಿಕ ಮತ್ತು
ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಪರವಾಗಿ)

ಅ) ಪಾಲಕೆ ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರಿಗೂ ಸಹ ಆರೋಗ್ಯ ಸಂಜೀವಿನಿ ವಿಮಾ
ಯೋಜನೆಯನ್ನು ವಿಸ್ತರಿಸುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
(ನಗರಾಭಿವೃದ್ಧಿ ಸಚಿವರ ಪರವಾಗಿ)

ಇ) ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಹುದ್ದೆಗಳು
ಭರ್ತಿಯಾಗದಿರುವುದರಿಂದ ಹಲವಾರು ಯೋಜನೆಗಳ ಅನುಷ್ಠಾನ
ಸಮರ್ಪಕವಾಗಿಲ್ಲದಿರುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು) (ಗಣಿ ಮತ್ತು ಭೂ
ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ
ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರ ಪರವಾಗಿ)

ಈ) ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ
2021-22ನೇ ಶೈಕ್ಷಣಿಕ ವರ್ಷದ ಮಾರ್ಚ್ ಮತ್ತು ಏಪ್ರಿಲ್ ಹಾಗೂ 2022-23ನೇ
ಶೈಕ್ಷಣಿಕ ವರ್ಷದ ಜುಲೈ ಮತ್ತು ಆಗಸ್ಟ್‌ನ ಒಟ್ಟು 4 ತಿಂಗಳ ಗೌರವ ಧನ ಐಡುಗಡೆ
ಮಾಡುವ ಕುರಿತು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಪರವಾಗಿ)

೦೩. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

ಅ) ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆ ಅಡಿ ಮೀಸಲಾದ ಉಳಿಕೆ ಅನುದಾನವನ್ನು
ಮೂಲಸೌಕರ್ಯ ಯೋಜನೆಗಳಿಗೆ ಬಳಕೆ ಮಾಡಿರುವ ಬಗ್ಗೆ.

ಶ್ರೀ ಮಂಜುನಾಥ ಭಂಡಾರಿ

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ

ವರ್ಗಗಳ ಕಲ್ಯಾಣ ಇಲಾಖೆ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಆ) ತುಮಕೂರು ಜಾಸ್ ಟೋಲ್‌ನಿಂದ ಕೋರಾ ರಾಷ್ಟ್ರೀಯ ಹೆದ್ದಾರಿ ಮತ್ತು ಶಿರಾ ನಗರ ಎ.ಪಿ.ಎಂ.ಸಿ. ಯಿಂದ ಹಿರಿಯೂರು ಕಡೆ ಇರುವ ಅಂಡರ್‌ಪಾಸ್ ಅವ್ಯವಸ್ಥೆ ಬಗ್ಗೆ.

ಶ್ರೀ ಚಿದಾನಂದ ಎಂ.ಗೌಡ

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಇ) ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುವಾಗ ವಿದ್ಯುತ್ ಕೈಕೊಟ್ಟು ಜನರೇಟರ್ ಕೆಲಸ ಮಾಡದ ಕಾರಣ ರೋಗಿಗಳು ಸಾವಿಗೀಡಾಗಿರುವ ಕುರಿತು

ಶ್ರೀ ಯು.ಬಿ.ವೆಂಕಟೇಶ್

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಈ) ಶಿಕ್ಷೆ ಪ್ರಶ್ನಿಸುವ ಪೊಲೀಸರ ಹಕ್ಕು ಮೊಟಕುಗೊಳಿಸುತ್ತಿರುವ ಬಗ್ಗೆ.

ಶ್ರೀ ಎನ್.ರವಿಕುಮಾರ್

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

04. ವರದಿಗಳನ್ನೊಪ್ಪಿಸುವುದು

05. ಅಭಿನಂದನಾ ನಿರ್ಣಯ

“ಕಾಮನ್‌ವೆಲ್ತ್ ಶ್ರೀಡಾಕೂಟದಲ್ಲ ಭಾಗವಹಿಸಿ ವಿಜೇತರಾದ ಶ್ರೀಡಾಪಟುಗಳ ಕುರಿತು”

ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು)

ಡಾ:ಕೆ.ಗೋವಿಂದರಾಜ್

ಶ್ರೀ ಪ್ರಾಣೇಶ್ ಎಂ.ಕೆ.

06. ಸಭೆಯ ಮುಂದಿಡಲಾದ ಕಾಗದ ಪತ್ರಗಳು

07. ಚುನಾವಣಾ ಪ್ರಸ್ತಾವ

“ಡಾ|| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ವಿಧಾನ ಪರಿಷತ್ತಿನ ಒಬ್ಬರು ಶಾಸಕರನ್ನು ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಸಮನ್ವಯ ಸಮಿತಿಗೆ ವಿಧಾನ ಪರಿಷತ್ತಿನ ಒಬ್ಬರು ಶಾಸಕರನ್ನು ಚುನಾಯಿಸುವ ಬದಲು ಸದನದ ಪದ್ಧತಿಯಂತೆ ಸದರಿ ವಿಶ್ವವಿದ್ಯಾಲಯಗಳಿಗೆ ವಿಧಾನ ಪರಿಷತ್ತಿನ ಶಾಸಕರನ್ನು ನಾಮನಿರ್ದೇಶಿಸಲು ಅಧಿಕಾರ ನೀಡುವ ಕುರಿತು”

(ಪ್ರಸ್ತಾವ ಅಂಗೀಕರಿಸಲ್ಪಟ್ಟಿತು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

೦೮. ನಿಯಮ ೯೯ರ ಮೇರೆಗೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾವ

“ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು”

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಡಾ:ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚಿವರು)

ಶ್ರೀ ಪ್ರಕಾಶ್ ಕೆ.ರಾಧೋಡ್(ವಿರೋಧ ಪಕ್ಷದ ಮುಖ್ಯ ಸಚಿವರು)

ಶ್ರೀ ಪಿ.ಆರ್.ರಮೇಶ್

ಡಾ: ತೇಜಸ್ವಿನಿ ಗೌಡ

ಶ್ರೀ ಕೆ.ಪ್ರತಾಪ ಸಿಂಹ ನಾಯಕ್

ಶ್ರೀ ಎಸ್.ಎಲ್.ಭೋಜೇಗೌಡ

ಶ್ರೀ ಪ್ರಾಣೇಶ್ ಎಂ.ಕೆ.

ಶ್ರೀ ಡಿ.ಎಸ್.ಅರುಣ್

ಶ್ರೀ ಎಂ.ನಾಗರಾಜು

ಶ್ರೀ ಆಯನೂರು ಮಂಜುನಾಥ್

ಶ್ರೀ ಮರಿತಿಬ್ಬೇಗೌಡ

೦೯. ಪ್ರಕಟಣೆ

1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ತಿದ್ದುಪಡಿ) ವಿಧೇಯಕ, 2022
2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ವಿಧೇಯಕ, 2022
3. ಕರ್ನಾಟಕ ಮುನಿಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕ, 2022
4. ಕರ್ನಾಟಕ ರೇಷ್ಮೆಹುಳು ಬತ್ತನೆ, ರೇಷ್ಮೆಗೂಡು ಮತ್ತು ರೇಷ್ಮೆನೂಲು (ಉತ್ಪಾದನೆ, ಸರಬರಾಜು, ವಿತರಣೆ ಮತ್ತು ಮಾರಾಟ ವಿನಿಯಮನ) (ತಿದ್ದುಪಡಿ) ವಿಧೇಯಕ, 2022

10. ಗಮನ ಸೆಳೆಯುವ ಸೂಚನೆಗಳು

ಅ) ಅಣ್ಣಿಪುರ ಗ್ರಾಮದ ಸರ್ವೆ ನಂ.18ರ ವಾರ್ಡ್ ನಂ.14-3ರಲ್ಲಿ ಹಾಪ್‌ಕಾಮ್ ಸಂಸ್ಥೆಯವರು 2.08 ಎಕರೆ ಜಮೀನನ್ನು ಆಕ್ರಮಿಸಿಕೊಂಡಿರುವ ಕುರಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೆ.ಎ.ತಿಪ್ಪೇಸ್ವಾಮಿ

ಶ್ರೀ ಮುನಿರತ್ನ(ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ
ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು)

ಆ) ಪ್ರಮುಖ ಕಾರ್ಯಲೆಗಳಿಗೆ ಅಗತ್ಯವಾಗಿ ಬೇಕಾಗಿರುವ ಔಷಧಿಗಳು ಜನಾಜ್ಞೆ ಕೇಂದ್ರಗಳಲ್ಲಿ
ಲಭ್ಯವಿಲ್ಲದಿರುವ ಕುರಿತು

ಶ್ರೀ ಸಅಲಂ ಅಹಮದ್

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಆರೋಗ್ಯ ಮತ್ತು
ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ)

ಇ) ಚಿಂತಾಮಣಿ ತಾಲ್ಲೂಕು, ಕಸಬಾ ಹೋಬಳಿ, ಮುನಗನಹಳ್ಳಿ ಸರ್ವೆ ನಂ.36/2ರ

ಕೆರೆ-ಕಟ್ಟಿ ಮೊದಲಾದ ಜಲಕಾಯಗಳಲ್ಲಿನ ಹಾಗೂ ನಿರ್ಬಂಧಿತ ಪ್ರದೇಶದಲ್ಲಿನ ಅಕ್ರಮ
ಕಟ್ಟಡ/ಸಂರಚನೆಗಳನ್ನು ತೆರವುಗೊಳಿಸುವ ಕುರಿತು.

ಶ್ರೀ ಎಂ.ಎಲ್.ಅನಿಲ್ ಕುಮಾರ್

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

(ಕಂದಾಯ ಸಚಿವರ ಪರವಾಗಿ)

11. ನಿಯಮ 330ರ ಮೇರೆಗೆ ಚರ್ಚೆ

ಅ) ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಕೋಟಗಲ್ ಗ್ರಾಮ ಸರ್ವೆ ನಂ.11ರಲ್ಲಿ
ಜಿ.ಟಿ.ಬಿ. ಕ್ರಷನ್ ರವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ
ಶಾಮೀಲಾಗಿ ಕಾನೂನುಬಾಹಿರವಾಗಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವ
ಕುರಿತು.

ಶ್ರೀ ಮರಿತಿಪ್ಪೇಗೌಡ

ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ
ನಾಗರಿಕರ ಸಬಲೀಕರಣ ಸಚಿವರು)

ಆ) ಕುಣಿಗಲ್ ತಾಲ್ಲೂಕಿನ ವೈ.ಹೊಸಹಳ್ಳಿಯಿಂದ ಹಂಪಾಪುರ ಮಧ್ಯೆ ಸುಮಾರು 600
ಮೀಟರ್ ಉದ್ದದ ಸಂಪರ್ಕ ಸೇತುವೆಯನ್ನು ನಿರ್ಮಾಣ ಮಾಡುವ ಕುರಿತು.

ಶ್ರೀ ಪಿ.ಆರ್.ರಮೇಶ್

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

(ಲೋಕೋಪಯೋಗಿ ಸಚಿವರ ಪರವಾಗಿ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇ) ದಿನಗೂಲ ಕಾರ್ಮಿಕರ ಆತ್ಮಹತ್ಯೆಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳುವ ಕುರಿತು.

ಶ್ರೀ ಎಂ.ನಾಗರಾಜು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಕಾರ್ಮಿಕ ಸಚಿವರ ಪರವಾಗಿ)

ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚಿವರು)

ಶ್ರೀ ಆಯನೂರು ಮಂಜುನಾಥ್

ಶ್ರೀ ಅಡಗೂರು ಹೆಚ್.ವಿಶ್ವನಾಥ್

ಈ) ಶ್ರೀಡಾ ಶಿಕ್ಷಣ ತರಬೇತಿ ಪಡೆದವರನ್ನು ಸರ್ಕಾರಿ ಹಾಗೂ ಅನುದಾನಿತ ಶಾಲಾ/ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳುವ ಕುರಿತು.

ಡಾ:ಕೆ.ಗೋವಿಂದರಾಜ್

ಶ್ರೀ ಎಸ್.ವಿ.ಸಂಕನೂರ

ಶ್ರೀ ಎಸ್.ಎಲ್.ಭೋಜೇಗೌಡ

ಶ್ರೀಮತಿ ಭಾರತಿ ಶೆಟ್ಟಿ

ಶ್ರೀ ಮರಿತಿಬ್ಬೇಗೌಡ

ಶ್ರೀ ಶಶಿಲ್ ಜಿ.ನಮೋಶಿ

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಡಾ: ತೇಜಸ್ವಿನಿ ಗೌಡ

ಶ್ರೀ ಅ.ದೇವೇಗೌಡ

ಶ್ರೀ ಎನ್.ರವಿಕುಮಾರ್

ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚಿವರು)

ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)

~ * ~ * ~ * ~

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(919) 20.09.2022 11.20 LL-MD(VK)

ಕರ್ನಾಟಕ ವಿಧಾನ ಪರಿಷತ್ತು

ಮಂಗಳವಾರ, 20ನೇ ಸೆಪ್ಟೆಂಬರ್ 2022

ಸದನವು ವಿಧಾನಸೌಧದಲ್ಲರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲ

ಬೆಳಿಗ್ಗೆ 11 ಗಂಟೆ 25 ನಿಮಿಷಕ್ಕೆ ಸಮಾವೇಶಗೊಂಡಿತು.

ಸಭಾಪತಿಯವರಾದ ಶ್ರೀ ರಘುನಾಥ ರಾವ್ ಮಲ್ಲಾಪೂರೆ ಅವರು ಪೀಠದಲ್ಲ ಉಪಸ್ಥಿತರಿದ್ದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

೦೧. ಪ್ರಶ್ನೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ: ೩೧೪

ಶ್ರೀ ಸಿ.ಎನ್. ಮಂಜೇಗೌಡ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನ್ನ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:೩೧೪, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ವರ್ಗಾವಣೆ ಮಾಡಲಾಗಿರುವುದಾಗಿ ತಿಳಿದುಬಂದಿರುತ್ತದೆ.

ಸಭಾಪತಿಯವರು:- ಹೌದು, ತಮ್ಮ ಪ್ರಶ್ನೆ ವರ್ಗಾವಣೆಯಾಗಿರುತ್ತದೆ.

ಶ್ರೀ ಸಿ.ಎನ್. ಮಂಜೇಗೌಡ:- ಮಾನ್ಯ ಸಭಾಪತಿಯವರೇ, ಆದರೆ ನಾನು ಸದರಿ ಪ್ರಶ್ನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಿಗೆ ಕೇಳಬೇಕಾಗಿರುತ್ತದೆ.

ಶ್ರೀ ಮುರುಗೇಶ್ ಆರ್. ನಿರಾಣಿ(ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಪ್ರಶ್ನೆಗೆ ನಾನೇ ಉತ್ತರ ನೀಡುತ್ತೇನೆ.

ಸಭಾಪತಿಯವರು:- ಹಾಗಾದರೆ, ಮಾನ್ಯ ಮಂಜೇಗೌಡರವರೇ ತಾವು ತಮ್ಮ ಪ್ರಶ್ನೆಯನ್ನು ಕೇಳಿ. ಮಾನ್ಯ ಸಚಿವರೇ, ತಾವು ಸದರಿ ಪ್ರಶ್ನೆಗೆ ಉತ್ತರವನ್ನು ಸದನದಲ್ಲ ಮಂಡಿಸಿದ್ದೀರಾ?

ಶ್ರೀ ಸಿ.ಎನ್. ಮಂಜೇಗೌಡ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರ ನೀಡಿರುವುದಿಲ್ಲ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಮಾನ್ಯ ಸದಸ್ಯರ ಪ್ರಶ್ನೆಗೆ ಉತ್ತರ ನೀಡುತ್ತೇನೆಂದರೆ, ಉತ್ತರವನ್ನು ಮೊದಲು ಸದನದಲ್ಲ ಮಂಡಿಸಬೇಕು. ಆದರೆ, ವರ್ಗಾವಣೆಯಾದ ಪ್ರಶ್ನೆಗೆ ಇನ್ನೂ ಉತ್ತರ ಬಂದಿರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೇ, ಹಾಗಾದರೆ, ಇನ್ನು ಹದಿನೈದು ನಿಮಿಷಗಳಲ್ಲಿ ನಾನು ಉತ್ತರವನ್ನು ನೀಡುತ್ತೇನೆ. ಹಾಗಾಗಿ, ಈ ಪ್ರಶ್ನೆಯನ್ನು ಪ್ರಶೋತ್ತರ ಅವಧಿಯ ಕೊನೆಯಲ್ಲಿ ತೆಗೆದುಕೊಳ್ಳಿ.

ಸಭಾಪತಿಯವರು:- ಆಯಿತು.

ಪ್ರಶ್ನೆ ಸಂಖ್ಯೆ:783
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ನಿನ್ನೆಯ ದಿವಸ ನಡೆದಂತಹ ಸಚಿವ ಸಂಪುಟದ ತೀರ್ಮಾನದಿಂದ ಉತ್ತರವನ್ನು ಕೊಟ್ಟ ಹಾಗೆ ಆಗಿದೆ. ನಾನು ಪೌರಕಾರ್ಮಿಕರ ಬಾಯಮಾತಿ ಆಧರಿಸಿಯೇ ಪ್ರಶ್ನೆಯನ್ನು ಕೇಳಿದ್ದೆನು. ಆ ಕಾರಣಕ್ಕೋಸ್ಕರ ನನ್ನ ಪ್ರಶ್ನೆಗೆ ಉತ್ತರವನ್ನು ಕಾರ್ಯರೂಪದಲ್ಲ ಕೊಟ್ಟಿರತಕ್ಕಂತಹ ಮಾನ್ಯ ಸಚಿವರಿಗೆ ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ ಮತ್ತು ಪೌರಕಾರ್ಮಿಕರನ್ನು ಬಾಯಂಗೊಳಿಸುವಂತಹ ತೀರ್ಮಾನವನ್ನು ಮಾಡಿರುವುದನ್ನು ಸ್ವಾಗತ ಮಾಡುತ್ತೇನೆ. ಆದರೆ, ಪೌರಕಾರ್ಮಿಕರ ನೆಲೆಯಲ್ಲಿಯೇ ಕೆಲಸ ಮಾಡುತ್ತಿರುವಂತಹ ಅಂದರೆ, ಕೆಲಸವನ್ನು ಸಾಗಿಸುವಂತಹ ಡ್ರೈವರ್‌ಗಳು; 24 ಗಂಟೆ ನೀರನ್ನು ಪೂರೈಕೆ ಮಾಡತಕ್ಕಂತಹ “ನಲ್ಲ ಕೆಲಸ”ವನ್ನು ಮಾಡತಕ್ಕಂತಹವರು; ಈ ರೀತಿ ಇನ್ನು 2-3 ಕೆಡರ್(ಹುದ್ದೆಗಳು) ಬಾಯಮಾತಿ ತೀರ್ಮಾನದಿಂದ ಉಳಿದುಕೊಂಡಿರುತ್ತದೆ. ಆ ಕೆಡರ್‌ನ ನೌಕರರನ್ನು ಸಹ ಬಾಯಂ ಮಾಡಿದರೆ, ಆ ಇಡೀ ಸಮುದಾಯ ಅತ್ಯಂತ ಸಂತೋಷವಾಗಿರುತ್ತದೆ. ಆ 3-4 ರೀತಿಯ ಕಾರ್ಮಿಕರು ಏನು ಉಳಿದಿದ್ದಾರೆ, ಅವರನ್ನು ಬಾಯಂ ಮಾಡುವುದರ ಬಗ್ಗೆ ಸರ್ಕಾರದ ನಿಲುವನ್ನು ತಿಳಿದುಕೊಳ್ಳುವುದಕ್ಕೆ ಇಷ್ಟಪಡುತ್ತೇನೆ.

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಗೌರವಾನ್ವಿತ ಸದಸ್ಯರಾದ ಶ್ರೀ ಆಯನೂರು ಮಂಜುನಾಥ್‌ರವರು ರಾಜ್ಯದಲ್ಲರತಕ್ಕಂತಹ ಮಹಾನಗರ ಪಾಲಿಕೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲೆಲ್ಲ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ, ಅವರನ್ನು ಬಾಯಂಗೊಳಿಸಬೇಕು ಎಂಬ ಪ್ರಸ್ತಾವನೆಯನ್ನು ನೀಡಿದ್ದರು. ನಿನ್ನೆ ದಿವಸ ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ವಿಶೇಷವಾಗಿ ನಮ್ಮ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿ ಸುಮಾರು 11,133 ಜನ ಪೌರಕಾರ್ಮಿಕ ಗುತ್ತಿಗೆ ನೌಕರರನ್ನು ಬಾಯಮಾತಿಗೊಳಿಸಿ ಅನುಮೋದನೆ ನೀಡಿರುತ್ತದೆ. ಅದಕ್ಕೆ ಇನ್ನು ಕೆಲವೇ ದಿವಸಗಳಲ್ಲಿ ಆದೇಶವನ್ನು ಹೊರಡಿಸುವಂತಹ ಕೆಲಸವನ್ನು ನನ್ನ ಇಲಾಖೆ ಮಾಡುತ್ತದೆ ಎನ್ನುವ ಮಾತನ್ನು ಈ ಸಂದರ್ಭದಲ್ಲ ಹೇಳುವುದಕ್ಕೆ ಬಯಸುತ್ತೇನೆ. (ಗೊಂದಲ) ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯತಿಗಳಿಗೆ 5,533; ಮಹಾನಗರ ಪಾಲಿಕೆಗಳಿಗೆ 1,927; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 3,623 ಜನ ಕಾರ್ಮಿಕರು ಸೇರಿದಂತೆ ಒಟ್ಟು 11,133 ಪೌರಕಾರ್ಮಿಕರನ್ನು ನೇರ ನೇಮಕಾತಿಯಲ್ಲಿ ಸುಮಾರು ರೂ.17,000.00 ದಿಂದ ರೂ.28,900.00 ಗಳ ವೇತನ ಶ್ರೇಣಿಯಲ್ಲಿ ಇವರನ್ನು ಬಾಯಂಗೊಳಿಸುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡಿರುತ್ತದೆ. ಹಾಗಾಗಿ, ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಇದರಿಂದಾಗಿ, ಎಲ್ಲಾ ಪೌರಕಾರ್ಮಿಕರ ಹಿತವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕಾಯುವಂತಹ ಕೆಲಸ ನಮ್ಮ ಸರ್ಕಾರ ಮಾಡಿರುತ್ತದೆ. ಅದಲ್ಲದೇ, ಮಾನ್ಯ ಸದಸ್ಯರು ಏನು ಹೇಳಿದ್ದಾರೆಂದರೆ, ಈ ಲೋಡರ್ಸ್, ಕ್ಲೀನರ್ಸ್, ಯು.ಜಿ.ಡಿ. ಹೆಲ್ಪರ್ಸ್, ಡೈವರ್ಸ್ ಮತ್ತು ಯಾರು ಯಾರು ವಾಟರ್ ಸಪ್ಲೈಯರ್ಸ್‌ಗಳು ಇರುತ್ತಾರೆ, ಅವರನ್ನು ಸಹ ಖಾಯಮಾತಿಗೊಳಿಸುವಂತಹ ಮಾನದಂಡ ಮಾಡಬೇಕು ಎನ್ನುವಂತಹ ಮಾತನ್ನು ಹೇಳಿದ್ದಾರೆ. ಈಗಾಗಲೇ ಲೋಡರ್ಸ್ ಹುದ್ದೆಗೆ ಮಂಜೂರಾದ ಹುದ್ದೆಗಳು 1,140 ಇದ್ದು, ಅದರಲ್ಲಿ 806 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಲೀನರ್ಸ್ ಹುದ್ದೆಗೆ 286 ಮಂಜೂರಾದ ಹುದ್ದೆಗಳಿದ್ದು, ಅದರಲ್ಲಿ 636 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಯು.ಜಿ.ಡಿ. ಹೆಲ್ಪರ್ಸ್ ಹುದ್ದೆಗೆ 1,254 ಮಂಜೂರಾದ ಹುದ್ದೆಗಳಿದ್ದು, ಅದರಲ್ಲಿ 622 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಖಂಡಿತವಾಗಿ ನಮ್ಮ ಸರ್ಕಾರ ಬದ್ಧತೆಯಿಂದ ಹಂತ-ಹಂತವಾಗಿ ಇನ್ನುಳಿದ ಪೌರಕಾರ್ಮಿಕರನ್ನು ಸಹ ಖಾಯಮಾತಿಗೊಳಿಸುತ್ತದೆ. ಅದಕ್ಕಾಗಿ, ನಾನು ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಅದರಂತೆ, ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಅಗತ್ಯವಾದಂತಹ ಕ್ರಮವನ್ನು ಜರುಗಿಸುವಂತಹ ಕೆಲಸವನ್ನು ಮಾಡುತ್ತೇವೆ ಎಂಬ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ.

(ಮುಂದು)

(920) 20.09.2022 11.30 ವೈಎಲ್-ಎಂಡಿ (ವಿಕೆ)

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನೀಡಿದಂಥ ಉತ್ತರವನ್ನು ಸ್ವಾಗತ ಮಾಡುತ್ತೇನೆ. ಕರೋನಾ ಬಂದ ಅವಧಿಯಲ್ಲಿ ಜೀವವನ್ನೇ ಒತ್ತೆಯಿಟ್ಟಂತಹ ವಾರಿಯರ್ಸ್‌ಗಳೇನಿದ್ದಾರೆ, ಅವರು ಎಲ್ಲಾ ಕಾಯಿಲೆಗಳ ಕಸವನ್ನು ಹೊತ್ತಂತಹ ಸಮೂಹದವರಾಗಿದ್ದು, ಅವರಲ್ಲಿ ಅರ್ಧ ಜನರಿಗೆ ಮಾತ್ರ ಖಾಯಂಗೊಳಿಸಿ, ಉಳಿದಂಥ ಅರ್ಧ ಜನರನ್ನು ಖಾಯಂಗೊಳಿಸದೇ ಇರುವುದರಿಂದ ಬಹಳ ಸಂಕಟ ಪಡುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆ ಕಾರಣದಿಂದಾಗಿ ಈಗಾಗಲೇ ಮಾನ್ಯ ಸಚಿವರು ಪ್ರಸ್ತಾಪಿಸಿದಂತೆ ಉಳಿದ ವೃಂದದವರಿಗೂ ನಿಗದಿತ ಕಾಲಮಿತಿಯೊಳಗೆ ಯಾವಾಗ ಅವರನ್ನು ಸಹ ಹುದ್ದೆಯಲ್ಲಿ ಖಾಯಂಗೊಳಿಸಬಹುದೆನ್ನುವಂಥ ಭರವಸೆಯನ್ನು ನೀಡಿದರೆ, ಅವರು ನೆಮ್ಮದಿಯಿಂದ ಮಲಗುತ್ತಾರೆ. ಹಾಗಾಗಿ ದಯವಿಟ್ಟು ಒಂದು ನಿಗದಿತ ಕಾಲಮಿತಿಯನ್ನು ಘೋಷಿಸಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿ ಮಾಡುತ್ತೇನೆ.

ಶ್ರೀ ಎನ್.ನಾಗರಾಜು (ಎಂ.ಉ.ಬಿ) (ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವರು):- ಮಾನ್ಯ ಸಭಾಪತಿಯವರೇ, ಮೊದಲನೆ ಹಂತಕ್ಕೆ ಸಂಬಂಧಿಸಿದಂತೆ ತೀರ್ಮಾನವಾಗಿದ್ದು, ಎರಡನೆ ಹಂತವನ್ನು ಕೆಲವೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ತಿಂಗಳಲ್ಲಿ ಪ್ರಾರಂಭ ಮಾಡಿ, ಆದಷ್ಟು ಬೇಗ ಇತ್ಯರ್ಥಪಡಿಸಲಾಗುವುದೆಂದು ನಿನ್ನೆ ದಿವಸ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ....

ಸಭಾಪತಿಯವರು:- ಮಾನ್ಯ ಆಯನೂರು ಮಂಜುನಾಥ್‌ರವರೇ ಇದು ಪ್ರಶ್ನೋತ್ತರ ಅವಧಿಯಾಗಿದ್ದು, ತಾವು ಒಂದೊಂದು ಪ್ರಶ್ನೆಗೂ 10 ನಿಮಿಷ ಸಮಯವನ್ನು ತೆಗೆದುಕೊಂಡರೆ ಸದನ ನಡವಳಿ ಹೇಗೆ ಸಾಧ್ಯವಾಗುತ್ತದೆ?

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನಾನು ಒಂದು ಸಲಹೆಯನ್ನು ನೀಡಬಯಸುತ್ತೇನೆ. ಕೆಲವೇ ತಿಂಗಳು ಎಂದರೆ, ಬಹಳ relative term ಆಗುತ್ತದೆ. ಎಷ್ಟು ತಿಂಗಳಾಗಬಹುದೆಂದು ನಿಗದಿತ ಸಮಯವನ್ನು ಮಾನ್ಯ ಸಚಿವರು ತಿಳಿಸಬೇಕು.

ಸಭಾಪತಿಯವರು:- ಮಾನ್ಯ ಆಯನೂರು ಮಂಜುನಾಥ್‌ರವರೇ, ತಾವು ಸದನ ನಡೆಯುತ್ತಿರುವಾಗ ಹೀಗೆ ಉತ್ತರವನ್ನು ನೀಡಬೇಕು ಎಂದರೆ ಹೇಗೆ? ತಾವು ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಕರ್ತವ್ಯ ನಿರ್ವಹಿಸಿರುವಂಥ ಹಿರಿಯ ಸದಸ್ಯರಾಗಿದ್ದೀರಿ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ತಾವು ಹೇಳುವುದು ನಿಜ. ನಾನು ನನಗೋಸ್ಕರ ಮಾತನಾಡುತ್ತಿಲ್ಲ. ಸಾವಿರಾರು ಜನರಿಗೆ ಸಂತೋಷವಾಗುವಂಥ ಉತ್ತರವನ್ನು ಮಾನ್ಯ ಸಚಿವರು ಕೊಡಲಿ ಎನ್ನುವಂಥ ಮಾತನ್ನು ಹೇಳುತ್ತಿದ್ದೇನೆ.

ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಸುಮಾರು ಹನ್ನೊಂದು ಸಾವಿರಕ್ಕಿಂತ ಹೆಚ್ಚು ಪೌರ ಕಾರ್ಮಿಕರನ್ನು ಖಾಯಂಗೊಳಿಸಿರುವುದು ನಿಜಕ್ಕೂ ಐತಿಹಾಸಿಕವಾಗಿದ್ದು, ಅದಕ್ಕಾಗಿ ನಾನು ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಬಯಸುತ್ತೇನೆ.

ಸಭಾಪತಿಯವರು:- ಹೌದು ತಾವು ಹೇಳುವುದು ನಿಜ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಶ್ನೆ ಸಂಖ್ಯೆ 808

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲ 2009-10ನೇ ಸಾಲಿನಲ್ಲಿ 30X40 ಅಡಿ ನಿವೇಶನ ಖರೀದಿಸಲು ಸಾರ್ವಜನಿಕರು ಅರ್ಜಿ ಸಲ್ಲಿಸಲಾಗಿದ್ದು, ಇವತ್ತಿನವರೆಗೂ ನಿವೇಶನವನ್ನು ಹಂಚಿಕೆ ಮಾಡಿಲ್ಲ ಎನ್ನುವಂಥ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಸಂಪೂರ್ಣವಾಗಿ ಹಣವನ್ನು ಕಟ್ಟಿಸಿಕೊಂಡು ಈಗಾಗಲೇ 10 ವರ್ಷಗಳು ಕಳೆದಿವೆ. ನ್ಯಾಯಾಲಯದಲ್ಲಿ ಸಹ ಈಗಾಗಲೇ 6 ತಿಂಗಳುಗಳೊಳಗೆ ನಿವೇಶನವನ್ನು ಹಂಚಿಕೆ ಮಾಡಬೇಕೆಂದು ಆದೇಶವಾಗಿದೆ. ಈಗಾಗಲೇ ಸಾರ್ವಜನಿಕರು ಅರ್ಜಿ ಸಲ್ಲಿಸಿ 13 ವರ್ಷಗಳು ಕಳೆದರೂ ನಿವೇಶನವನ್ನು ಹಂಚಿಕೆ ಮಾಡಿಲ್ಲವೆಂದರೆ ಯಾವ ಧರ್ಮ? ಅದಲ್ಲದೇ ಇವರು ಬಡವರು / ಓ.ಬಿ.ಸಿ. ಜನಾಂಗದವರಾಗಿದ್ದು, ಅವರು ಏನು ಮಾಡಬೇಕು? ಸಂಪೂರ್ಣವಾಗಿ ಹಣವನ್ನು ಕಟ್ಟಿಸಿಕೊಂಡು ಇವತ್ತಿಗೂ ನಿವೇಶನವನ್ನು ನೀಡಿಲ್ಲ. ಇದೇ ರೀತಿ ವಿಳಂಬವಾಗಿ ಹಣವನ್ನು ಕಟ್ಟಿದಂತಹ ಸುಮಾರು 269 ಮಂದಿಗೆ ಹಂಚಿಕೆ ಮಾಡಲಾಗಿದೆ. ಅದಲ್ಲದೇ ಸರ್ಕಾರದಿಂದಲೇ 36 ತಿಂಗಳುಗಳೊಳಗೆ ಹಣವನ್ನು ಕಟ್ಟಬಹುದೆಂದು ಅಧಿನಿಯಮ ಹೊರಡಿಸಲಾಗಿದ್ದು, ಈಗಾಗಲೇ ಹಣವನ್ನು ಕಟ್ಟಿ ಸುಮಾರು 13 ವರ್ಷ ಕಳೆದಿದ್ದು, 30X40 ನಿವೇಶನವನ್ನು ಹಂಚಿಕೆ ಮಾಡಿಲ್ಲವೆಂದರೆ ಅವರು ಏನು ಮಾಡಬೇಕು? ಇದಕ್ಕೆ ಮಾನ್ಯ ಸಚಿವರು ಉತ್ತರ ನೀಡಲಿ ನಂತರ ನಾನು ಮಾತನಾಡುತ್ತೇನೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲ 2009-10ನೇ ಸಾಲಿನಲ್ಲಿ ಬಡಾವಣೆ ನಿರ್ಮಾಣ ಮಾಡಲಾಗಿದ್ದು, ಸುಮಾರು 716 ನಿವೇಶನಗಳ ನಕ್ಷೆಯನ್ನು ತಯಾರು ಮಾಡಿ, ಈ ಬಡಾವಣೆಯಲ್ಲಿ 487 ನಿವೇಶನಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಇವುಗಳಲ್ಲಿ 167 ನಿವೇಶನದಾರರು ಅವಧಿಗೂ ಮುನ್ನಾ ಹಣ ಪಾವತಿಸಿ ಸ್ವಾಧೀನ ಪತ್ರವನ್ನು ಪಡೆದುಕೊಂಡಿದ್ದಾರೆ. ಅದಲ್ಲದೇ 269 ನಿವೇಶನದಾರರು ಅವಧಿ ಮುಗಿದ ನಂತರ ಪೂರ್ಣ ಹಣವನ್ನು ಪಾವತಿಸಿ, ಸ್ವಾಧೀನ ಪತ್ರ ಪಡೆದುಕೊಂಡಿದ್ದಾರೆ. ಉಳಿದ ಮಂದಿ ನ್ಯಾಯಾಲಯದ ಮೊರೆ ಹೋಗಿ ದಾವೆ ಹೂಡಿದ್ದು, ಆ ದಾವೆಯ ಪ್ರಕಾರ ನಮ್ಮ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಅಲ್ಲಿಯೇ ಇತ್ಯರ್ಥಪಡಿಸಿಕೊಳ್ಳುವಂತೆ ನ್ಯಾಯಾಲಯದಲ್ಲಿ ತಿಳಿಸಲಾಗಿದೆ. ಹಾಗಾಗಿ ಒಂದೆರಡೂ ತಿಂಗಳಲ್ಲಿ ಉಳಿಕೆ ಇರುವಂಥ ನಿವೇಶನ ಏನಿದೆ, ಅದನ್ನು ಹಂಚುವಂಥ ಕೆಲಸ ಮಾಡುತ್ತೇನೆ. ನನಗೂ ಸಹ ಈ ವಿಚಾರ ಗೊತ್ತಿರಲಿಲ್ಲ. ಮಾನ್ಯ ಸದಸ್ಯರು ನನ್ನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಗಮನಕ್ಕೆ ತಂದಿದ್ದು, ಖಂಡಿತವಾಗಿ ಇದರ ಬಗ್ಗೆ ಹೆಚ್ಚು ಕಾಳಜಿವಹಿಸಿ, ಉಳಿದವರಿಗೂ ನಿವೇಶನ ಹಂಚಿಕೆ ಮಾಡಿಕೊಡುವಂಥ ಕೆಲಸ ಮಾಡುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅವರಾಗಿಯೇ ನ್ಯಾಯಾಲಯದ ಮೊರೆ ಹೋಗಲಿಲ್ಲ. ಸರ್ಕಾರದವರು ಹಣವನ್ನು ಕಟ್ಟಿಸಿಕೊಂಡು 13 ವರ್ಷಗಳು ಕಳೆದರೂ ನಿವೇಶನವನ್ನು ಹಂಚಿಕೆ ಮಾಡಿಲ್ಲವೆಂದು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯವು ಸಹ 06 ತಿಂಗಳುಗಳೊಳಗೆ ಇತ್ಯರ್ಥಗೊಳಿಸುವಂತೆ ತಿಳಿಸಿತ್ತು.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಈ ಬಡಾವಣೆ ನಮ್ಮ ಅವಧಿಯಲ್ಲಿಯೇ ಆಗಿರುವಂಥದಾಗಿಲ್ಲ. 2009-10ನೇ ಸಾಲಿನಲ್ಲಿ ಬಡಾವಣೆ ನಿರ್ಮಾಣವಾಗಿದ್ದು, ಈಗಾಗಲೇ 487 ನಿವೇಶನವನ್ನು ಹಂಚಿಕೆ ಮಾಡಲಾಗಿದೆ ಹಾಗೂ 167 ನಿವೇಶನದಾರರಿಗೆ ನೋಂದಣಿ ಪತ್ರ ಸಹ ಹಂಚಿಕೆ ಮಾಡಲಾಗಿದೆ ಮತ್ತು 269 ನಿವೇಶನದಾರರು ಅವಧಿ ಮುಗಿದ ನಂತರ ಪೂರ್ಣ ಹಣವನ್ನು ಪಾವತಿಸಿ, ಸ್ವಾಧೀನ ಪತ್ರ ಪಡೆದುಕೊಂಡಿದ್ದಾರೆ. ಉಳಿಕೆ ಇರುವಂಥ ನಿವೇಶನವು ಹಾಗೆಯೇ ಉಳಿದುಕೊಂಡಿದ್ದು, ಬೇರೆ ಯಾರಿಗೂ ಹಂಚಿಕೆ ಮಾಡಿಲ್ಲ. ಆದರೆ, ಅವರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಷನ್ ಸಂಖ್ಯೆ 53131-53150/2015 ಹಾಗೂ ರಿಟ್ ಪಿಟಷನ್ ಸಂಖ್ಯೆ: 52805/2017 ಪ್ರಕರಣಗಳು ಇದ್ದ ಕಾರಣ ಸ್ವಲ್ಪ ನಿವೇಶನ ಹಂಚಿಕೆ ಮಾಡುವುದು ತಡವಾಗಿದೆ. ಮಾನ್ಯ ಸದಸ್ಯರು ನನ್ನ ಗಮನಕ್ಕೆ ತಂದಿದ್ದು, ನಾನು ಖಂಡಿತವಾಗಿ ಬೇಗ ಇತ್ಯರ್ಥಗೊಳಿಸಿ, ಯಾರು ಅರ್ಜಿ ಸಲ್ಲಿಸಿದ್ದಾರೆ ಅಂಥವರಿಗೂ ಸಹ ಆದ್ಯತಾನುಸಾರ ನಿವೇಶನ ಹಂಚಿಕೆ ಮಾಡುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಒಂದು ತಿಂಗಳೊಳಗೆ ಉಳಿದವರಿಗೂ ನಿವೇಶನ ಹಂಚಿಕೆ ಮಾಡುತ್ತಾರೆಯೇ ಎಂಬುದನ್ನು ಮಾನ್ಯ ಸಚಿವರು ತಿಳಿಸಬೇಕು.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ನಾನು ಮತ್ತು ಮಾನ್ಯ ಸದಸ್ಯರು ಕುಳಿತುಕೊಂಡು ಮಾಡುವಂಥ ಕೆಲಸವಾಗಿಲ್ಲ. ಮಾನ್ಯ ಸದಸ್ಯರು ಹೇಳಿದ ಹಾಗೆ ಒಂದು ತಿಂಗಳೊಳಗೆ ಮಾಡುತ್ತೇನೆ ಎಂದು ಹೇಳುವುದಕ್ಕಾಗುವುದಿಲ್ಲ. ಆದಷ್ಟು ಬೇಗ ಹಂಚಿಕೆ ಮಾಡುವಂಥ ಕೆಲಸ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಮಾನ್ಯ ಸದಸ್ಯರೆಲ್ಲರ ಗಮನಕ್ಕೆ ಒಂದು ವಿಚಾರವನ್ನು ತರಬಯಸುವುದೇನೆಂದರೆ, ಈಗಾಗಲೇ ಸದನದೊಳಗೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ ಎಂಬ ವಿಚಾರ ತಮಗೆಲ್ಲಾ ತಿಳಿದಿದೆ. ಕಳೆದ ಅಧಿವೇಶನದಲ್ಲೆಯೇ ಮಾನ್ಯ ಸದಸ್ಯರೆಲ್ಲರಿಗೂ ಮೊಬೈಲ್‌ಗಳನ್ನು ಹೊರಗೆ ಇಟ್ಟು, ಸದನದೊಳಗೆ ಬರಬೇಕೆಂದು ತಿಳಿಸಲಾಗಿತ್ತು. ಆದರೆ, ಕೆಲವು ಮಾನ್ಯ ಸದಸ್ಯರು ಮೊಬೈಲ್ ಅನ್ನು ಸದನದೊಳಗೆ ತರುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ದಯವಿಟ್ಟು ಯಾರೂ ಮೊಬೈಲ್ ಅನ್ನು ಸದನದೊಳಗೆ ತರಬಾರದೆಂದು ಮತ್ತೊಮ್ಮೆ ನೆನಪು ಮಾಡುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಶ್ನೆ ಸಂಖ್ಯೆ 831
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, 2021-22ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅನ್ಯೈತಿಕ ಸಾಗಾಟ ನಿವಾರಣೆ ಯೋಜನೆಗೆ ಹಂಚಿಕೆಯಾದ ರೂ.30.00 ಲಕ್ಷದಲ್ಲಿ ಕೇವಲ ರೂ.2.50 ಲಕ್ಷ ಮಾತ್ರವೇ ಡಿಸೆಂಬರ್-2021 ಅಂತ್ಯದವರೆಗೂ ವೆಚ್ಚವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಎನ್ನುವಂಥ ಪ್ರಶ್ನೆಯನ್ನು ಕೇಳಿದ್ದು, ಮಾನ್ಯ ಸಚಿವರು “ಪ್ರತಿ ಜಿಲ್ಲೆಗೂ ರೂ.50,000/- ಗಳನ್ನು ಕೊಟ್ಟಿದ್ದೇವೆ, ಪೂರ್ಣ ಹಣವನ್ನು ಖರ್ಚು ಮಾಡಲಾಗಿದೆ” ಎನ್ನುವಂಥ ಉತ್ತರವನ್ನು ನೀಡಿದ್ದಾರೆ. ಇದೊಂದು ಜ್ವಲಂತಾ ಸಮಸ್ಯೆಯಾಗಿದ್ದು, ಆಗಾಗ ಸಮಾಜವನ್ನು ಚಿಂತೆಗೀಡು ಮಾಡುವಂಥ ಸಮಸ್ಯೆಯಾಗಿದೆ. ಉದಾಹರಣೆಗೆ ಹೇಳುವುದಾದರೆ, ಹೈ ಸ್ಕೂಲ್ ಮಕ್ಕಳನ್ನು ಅದರಲ್ಲಿಯೂ ಯುವತಿಯರನ್ನು ಕಳವು ಮಾಡುವಂಥದಾಗಿರಬಹುದು ಹಾಗೂ ಕಾಲೇಜು ವಿದ್ಯಾರ್ಥಿನಿಯರನ್ನು ಅಪಹರಣ ಮಾಡಿ. ಅನ್ಯೈತಿಕ / ಅಕ್ರಮವಾಗಿ ಯುವತಿಯರನ್ನು ಸಾಗಾಟ ಮಾಡುತ್ತಿರುವುದು ನಮ್ಮೆಲ್ಲಾ ತಿಳಿದಿರುವಂಥ ವಿಚಾರವಾಗಿದೆ. ಇದರ ಬಗ್ಗೆ ಬಹಳ ದೊಡ್ಡ ಪ್ರಮಾಣದಲ್ಲಿ ಜಾಗೃತಿ (awareness) ಮೂಡಿಸುವಂಥ ಕೆಲಸ ಮಾಡಬೇಕಾಗಿದೆ. ಆರೊವರೆ ಕೋಟಿ ಜನಸಂಖ್ಯೆ ಇರುವಂಥ ನಮ್ಮ ರಾಜ್ಯದಲ್ಲಿ ಶೇಕಡಾ 50 ರಷ್ಟು ಮಹಿಳೆಯರಿದ್ದು, ಅದರಲ್ಲಿ ಯುವತಿಯರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಶೇಕಡಾ 60 ರಿಂದ 70 ರಷ್ಟು ಸಮಾಜವನ್ನು ಜಾಗೃತಿ ಪಡಿಸುವಂಥ ಕೆಲಸ ಮಾಡಬೇಕಾಗಿದೆ. ಹಾಗಾಗಿ ಇದಕ್ಕೆ ಪ್ರತಿ ಜಿಲ್ಲೆಗೆ ರೂ.50,000/- ನೀಡಿದರೆ ಯಾವುದಕ್ಕೆ ಸಾಕಾಗುತ್ತದೆ? ಒಂದು ಜಿಲ್ಲೆಗೆ ಕೇವಲ ರೂ.50,000/- ನೀಡಿದರೆ ಸಾಕಾಗುವುದಿಲ್ಲ ಎನ್ನುವಂಥ ಮಾತನ್ನು ಹೇಳಬಯಸುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, 2021-22ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅನ್ಯೈತಿಕ ಸಾಗಾಟ ನಿವಾರಣೆ ಯೋಜನೆಗೆ ಹಂಚಿಕೆಯಾದ ರೂ.30.00 ಲಕ್ಷದಲ್ಲಿ ಕೇವಲ ರೂ.2.50 ಲಕ್ಷ ಮಾತ್ರವೇ ಡಿಸೆಂಬರ್-2021 ಅಂತ್ಯದವರೆಗೂ ವೆಚ್ಚವಾಗಿದೆ ಎನ್ನುವಂಥ ಪ್ರಶ್ನೆಯನ್ನು ಮಾನ್ಯ ಸದಸ್ಯರು ಕೇಳಿದ್ದು, ಇವತ್ತಿನ ದಿವಸ ಇಲಾಖೆಯಿಂದ ರೂ.30.00 ಲಕ್ಷವನ್ನು ಸಹ ಈ ಮಾನವ ಕಳ್ಳ ಸಾಗಾಟಣಿ ತಡೆಗಟ್ಟುವಿಕೆಗೆ ಖರ್ಚು ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣ ಕುಶಲಕರ್ಮಿಗಳು ಮತ್ತು ಉತ್ಪನ್ನ ಪ್ರದರ್ಶನ ಮಾರಾಟ ಮೇಳದ ಮೂಲಕ ಜಾಗೃತಿ ಮೂಡಿಸುವಂಥ ಕಾರ್ಯಕ್ರಮಕ್ಕೆ ಪ್ರತಿ ಜಿಲ್ಲೆಗೂ ರೂ.50,000

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ರಂತೆ ಸುಮಾರು ಒಂದೆರಡೂ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಯಾವ ರೀತಿ ಇದನ್ನು ತಡೆಯಲು ಸಾಧ್ಯತೆ ಇದೆ, ಅದಕ್ಕೆ ಜಾಗೃತಿ ಮೂಡಿಸುವುದಕ್ಕಾಗಿಯೇ ಸುಮಾರು 39 ಸಾವಿರದಷ್ಟು ಎಸ್.ಒ.ಪಿ. ಪ್ರತಿಗಳನ್ನು ತಯಾರು ಮಾಡಿ, ಇಡೀ ರಾಜ್ಯಕ್ಕೆ ವಿತರಣೆ ಮಾಡುವಂಥ ಕೆಲಸ ಮಾಡಲಾಗಿದೆ. ಹಾಗಾಗಿ 2021-22ನೇ ಸಾಲಿನ ರೂ.30.00 ಲಕ್ಷ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದೇವೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಪೂರ್ಣ ಹಣವನ್ನು ಖರ್ಚು ಮಾಡಿರುವುದಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಏಕೆಂದರೆ, ಕೆಲವು ಇಲಾಖೆಗಳಲ್ಲಿರುವ ಹಣ ಕೆಲವು ಸಲ ಪೂರ್ಣವಾಗಿ ಖರ್ಚಾಗಿರುವುದಿಲ್ಲ. ಆದರೆ, ಕೇಂದ್ರ ಪುರಸ್ಕೃತ ಉಜ್ವಲ ಯೋಜನೆಯ ಅನ್ವಯ 2021-22ನೇ ಸಾಲಿನಲ್ಲಿ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ ಎಂದು ಉತ್ತರದಲ್ಲಿ ತಿಳಿಸಲಾಗಿದ್ದು, ಏತಕ್ಕೆ ಹಣ ಬಿಡುಗಡೆಯಾಗಿಲ್ಲ ಎನ್ನುವುದು ನನ್ನ ಉಪ ಪ್ರಶ್ನೆಯಾಗಿದೆ. ಎರಡನೆಯದಾಗಿ, ವಿಶ್ವವಿದ್ಯಾಲಯಗಳಲ್ಲಿ / ಕಾಲೇಜುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಯುವತಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. Olden daysಗೆ compare ಮಾಡಿದರೆ ಇವತ್ತಿನ ದಿವಸ ಕಾಲೇಜಿಗೆ / ಶಾಲೆಗೆ ಬರುವಂಥ ವಿದ್ಯಾರ್ಥಿನಿಯರ ಸಂಖ್ಯೆ ಜಾಸ್ತಿಯಾಗಿದೆ. ಹಳ್ಳಿ ಅಥವಾ ಗ್ರಾಮಾಂತರ ಪ್ರದೇಶಗಳಲ್ಲಿ ಇದರ ಬಗ್ಗೆ ಜಾಸ್ತಿ ಜಾಗೃತಿ ಮೂಡಿಸುವಂಥ ಕೆಲಸ ಮಾಡಬೇಕಾಗಿದೆ. ಉದಾಹರಣೆಗೆ ಹೇಳುವುದಾದರೆ, ಗುಲ್ಬರ್ಗಾ ಜಿಲ್ಲೆಯಲ್ಲಿರುವ ಚಿಂಚೋಳಿ ಗ್ರಾಮದಲ್ಲಿ ಹಾಗೂ ಚಾಮರಾಜನಗರ, ರಾಯಚೂರು ಜಿಲ್ಲೆಗಳಲ್ಲಿ ನಡೆಯುವಂಥ ಘಟನೆ ಕುರಿತು ಪ್ರತಿ ವರ್ಷ ಕೇಳುತ್ತಿದ್ದೇವೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಮಹಿಳಾ ಎನ್.ಜಿ.ಒ. ಗಳಿಗೆ ಇಂತಹ ಚಟುವಟಿಕೆಗಳನ್ನು ತಡೆಗಟ್ಟುವಿಕೆಗಾಗಿ ಸ್ವಲ್ಪ ಜಾಸ್ತಿ ಹಣವನ್ನು ನೀಡಬೇಕಾಗುತ್ತದೆ. ಆದರೆ, ಸರ್ಕಾರ ಬಹಳ ಕಡಿಮೆ ಅನುದಾನವನ್ನು ನೀಡಿದ್ದು, ಇದಕ್ಕಾಗಿ ಜಾಸ್ತಿ ಅನುದಾನವನ್ನು ಮುಂದಿನ ದಿನಗಳಲ್ಲಿ ಮಾಡಬಹುದೇ ಎನ್ನುವಂಥ ಪ್ರಶ್ನೆಯನ್ನು ಮಾನ್ಯ ಸಚಿವರಿಗೆ ಕೇಳಬಯಸುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, 2021-22ನೇ ಸಾಲಿನಲ್ಲಿ ಯೋಜನಾ ಅವಶ್ಯಕತೆ ಕುರಿತು ಹಾಗೂ ಕೇಂದ್ರ ಪುರಸ್ಕೃತ ಉಜ್ವಲ ಯೋಜನೆಯ ಅನ್ವಯ 2021-22ನೇ ಸಾಲಿನಲ್ಲಿ ಇದನ್ನು ತಡೆಗಟ್ಟಲು ರೂ.2.00 ಕೋಟಿ ಅನುದಾನ ಬಂದಿದ್ದು, ವೆಚ್ಚವಾಗಿಲ್ಲದಿರುವ ಕುರಿತು ಮಾನ್ಯ ಸದಸ್ಯರು ಮಾಹಿತಿಯನ್ನು ಕೇಳಿದ್ದಾರೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(921) 20.09.2022/11.40/ಎಸ್ಕೆ-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಮುಂದು)

2019-20ನೇ ಸಾಲಿನ ರೂ. 126.56 ಲಕ್ಷಗಳ ಅನುದಾನ ಮತ್ತು 2020-21ನೇ ಸಾಲಿನ ರೂ.123.84 ಲಕ್ಷಗಳ ಅನುದಾನ ಮಾರ್ಚ್ ತಿಂಗಳಿನಲ್ಲಿ ಬಂದಿದೆ. ಹೀಗಾಗಿ ಆ ವರ್ಷದಲ್ಲಿ ಬಂದಿರುವ ಅನುದಾನವನ್ನು ಖರ್ಚು ಮಾಡುವುದಕ್ಕಾಗಲಿಲ್ಲ. ಈ ವರ್ಷ ಅನುದಾನವನ್ನು ಮರು ಮೌಲೀಕರಣ ಮಾಡಿ, ಅದನ್ನು ಖರ್ಚು ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಈ ರಾಜ್ಯದಲ್ಲಿ ಹನ್ನೊಂದು ಜಿಲ್ಲೆಗಳಲ್ಲಿರುವ ಸುಮಾರು 13 ಸ್ವಯಂ ಸೇವಾ ಸಂಸ್ಥೆಗಳಿಗೆ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಸಂಪೂರ್ಣ ಅನುದಾನ ಭರಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಗೆ ಯಾರು ಬಾಧಿತರಾಗಿರುತ್ತಾರೋ, ಮಹಿಳೆಯರು ಮತ್ತು ಮಕ್ಕಳು ಲೈಂಗಿಕ ದುರಪಯೋಗಕ್ಕಾಗಿ ತುತ್ತಾಗಿರುವಂತಹವರು ಇರಬಹುದು. ಅವರಿಗೂ ಕೂಡ ಈ ಸಂಸ್ಥೆಯ ಮೂಲಕ ರಕ್ಷಣೆ, ಆಹಾರ ಮತ್ತು legal aid ಕೊಡುವಂತಹದ್ದಾಗಿದೆ. ಅವರು ಮುಂದೆ ಏನಾದರೂ ತಮ್ಮ ಮನೆಗೆ ಹೋಗುತ್ತೇವೆಂದು ಹೇಳಿದರೆ, ಅದಕ್ಕೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಡುವಂತಹದ್ದಾಗಿದೆ. ಅದರ ಜೊತೆಗೆ ಬೇರೆ ಬೇರೆ ರಾಷ್ಟ್ರದ ಮಹಿಳೆಯರು ಏನಾದರೂ ಇದರಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ, ಅವರನ್ನು ಕೂಡ ಅವರವರ ರಾಷ್ಟ್ರಕ್ಕೆ ತಲುಪಿಸುವಂತಹ ವ್ಯವಸ್ಥೆಯನ್ನು ನಮ್ಮ ಇಲಾಖೆಯಿಂದ ಮಾಡುತ್ತೇವೆ ಎಂಬ ಮಾತನ್ನು ಹೇಳುತ್ತೇನೆ. ಮಾನ್ಯ ಸದಸ್ಯರು ಅದಕ್ಕಿಂತ ಇನ್ನು ಹೆಚ್ಚಿಗೆ ಅನುದಾನ ಕೊಡಬೇಕೆಂದು ಏನು ಕೇಳಿದ್ದಾರೋ, ರಾಜ್ಯ ಸರ್ಕಾರದಿಂದ ಇನ್ನು ಹೆಚ್ಚಿಗೆ ಅಂದರೆ ರೂ.30 ಲಕ್ಷ ಅನುದಾನ ಕೊಡುವಂತಹದ್ದನ್ನು ಮಾಡಿದ್ದೇವೆ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಇದಕ್ಕೆ ಕನಿಷ್ಠ ರೂ. 10 ಕೋಟಿಗಳಷ್ಟಾದರೂ ಕೊಡಬೇಕೆಂದು ನಾನು ಈ ಸದನದ ಮೂಲಕ ಆಗ್ರಹಪಡಿಸುತ್ತೇವೆ. ಇದಕ್ಕೆ ಕನಿಷ್ಠ ರೂ. 10 ಕೋಟಿಗಳಷ್ಟಾದರೂ ಮೀಸಲಿಡಬೇಕು. ಮಹಿಳೆಯರು ಮತ್ತು ಯುವತಿಯರು ಬಹಳ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಾಮಾಜಿಕ ಜಾಗೃತಿ ಅಪಾರ ಪ್ರಮಾಣದಲ್ಲಿ ಆಗಬೇಕು. ಎಲ್ಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಆಗುವುದಿಲ್ಲ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಅದರ ಬಗ್ಗೆ ಪರಿಶೀಲನೆ ಮಾಡುತ್ತೇನೆ.

ಪ್ರಶ್ನೆ ಸಂಖ್ಯೆ 796
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ನಾನು ಕೇಳಿರುವ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗದ ಜನರಿಗೆ ಕುಡಿಯುವ ನೀರಿನ ಬಗ್ಗೆ ಸರ್ಕಾರ ಯಾವ ಯಾವ ಯೋಜನೆಯನ್ನು ರೂಪಿಸಿದೆ; ಸದರಿ ಯೋಜನೆಗಳಿಗೆ ಬಿಡುಗಡೆಯಾಗಿರುವ ಅನುದಾನವೆಷ್ಟು ಎಂಬ ಪ್ರಶ್ನೆಯನ್ನು ಕೇಳಿದ್ದೆ. ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಕೋಲಾರ ನಗರ ಮಾಲೂರು ಹಾಗೂ ಬಂಗಾರಪೇಟೆ ನಗರಗಳಿಗೆ ಮತ್ತು ಮಧ್ಯೆದಲ್ಲ ಹಾದು ಹೋಗುವ ಸುಮಾರು 45 ಹಳ್ಳಿಗಳಿಗೆ ಕುಡಿಯುವ ನೀರು ಕೊಡಬೇಕೆಂದು ಹೇಳಿ, ಅವೊತ್ತಿನ ಸರ್ಕಾರ 2007 ರಲ್ಲಿ ಯೋಜನೆಯನ್ನು ರೂಪಿಸುತ್ತದೆ. ಯರಗೋಳು ಡ್ಯಾಂ ಮುಖಾಂತರ ಸುಮಾರು ಅರ್ಧ ಟಿ.ಎಂ.ಸಿ. ಗಳಷ್ಟು ಮಳೆಯ ನೀರನ್ನು ಶೇಖರಣೆ ಮಾಡಿ, ಆ ಮೂರು ನಗರಗಳಿಗೆ ಮತ್ತು ಸುಮಾರು 45 ಗ್ರಾಮಗಳಿಗೆ ಕುಡಿಯುವ ನೀರು ಕೊಡಬೇಕೆಂದು ಹೇಳಿ, ಈ ಯೋಜನೆಯನ್ನು ಪ್ರಾರಂಭ ಮಾಡುತ್ತಾರೆ. ಸುಮಾರು ಹದಿನೈದು ವರ್ಷಗಳಾದರೂ ಈ ಯೋಜನೆ ಪೂರ್ಣಗೊಂಡಿಲ್ಲ. ನಾನು ಮಾನ್ಯ ಸಚಿವರನ್ನು ಮತ್ತು ಸರ್ಕಾರವನ್ನು ದೂಷಣೆ ಮಾಡುವುದಕ್ಕೆ ಹೋಗುವುದಿಲ್ಲ. ನಾನು ಎಲ್ಲಾ ಸರ್ಕಾರಗಳ ಬಗ್ಗೆಯೂ ಹೇಳುತ್ತೇನೆ.

ಸಭಾಪತಿಯವರು:- ತಾವು ಪ್ರಶ್ನೆ ಕೇಳಿ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಈಗಾಗಲೇ ಸುಮಾರು 15 ವರ್ಷಗಳಾದರೂ ಈ ಯೋಜನೆ ಪೂರ್ಣವಾಗಿಲ್ಲ ಎಂಬುದೇ ನನ್ನ ಪ್ರಶ್ನೆಯಾಗಿದೆ. ಮಾನ್ಯ ಸಚಿವರು ನೀಡಿರುವ ಉತ್ತರದಲ್ಲರುವಂತೆ, ಸದರಿ ಯೋಜನೆಯಡಿ ಈಗಾಗಲೇ ಶೇ.80 ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. Dam, Pipeline, Rising Main ಆಗಿದೆ. ಇನ್ನು ಕೆಲವು ಕಾಮಗಾರಿಗಳಾಗಿವೆ ಎಂದು ಮಾನ್ಯ ಸಚಿವರು ಹೇಳಿದ್ದಾರೆ. ಅಲ್ಲ ಏನೇನು ಕಾಮಗಾರಿಯಾಗಬೇಕಾಗಿದೆ ಎಂದರೆ, ವಿತರಣಾ ಕೊಳವೆ ಮಾರ್ಗ ಮಾಡಬೇಕು. ಜಲಸಂಗ್ರಹಣೆ ಮಾಡಬೇಕು ಮತ್ತು ಶುದ್ಧೀಕರಣ ಮಾಡಬೇಕು ಎಂದು ಇವೆಲ್ಲವನ್ನು ಹೇಳುತ್ತಾ...

ಸಭಾಪತಿಯವರು:- ಮಾನ್ಯ ಸದಸ್ಯರೇ, ಈಗಾಗಲೇ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದರಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನೀಡಿರುವ ಉತ್ತರದಲ್ಲಿ ಮೂರನೇ ಪ್ರಶ್ನೆಗೆ ಮೊದಲನೆ ಪ್ಯಾರದಲ್ಲ ಜನವರಿ 2023 ರೊಳಗಾಗಿ ಕಾಮಗಾರಿ ಪೂರ್ಣಗೊಳಿಸುತ್ತೇವೆಂದು ಹೇಳಿದ್ದಾರೆ. ಅದೇ ಪ್ಯಾರದಲ್ಲ ಮುಂದುವರೆದಂತೆ ಮಾರ್ಚ್ 2023 ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಮಾನ್ಯ ಸಚಿವರು ಉತ್ತರದಲ್ಲಿ ಹೇಳಿದ್ದಾರೆ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಮಾತನಾಡಿ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಪ್ರಶ್ನೆಯನ್ನು ಕೇಳುತ್ತೇನೆ. ಆನಂತರ, ಮಾನ್ಯ ಸಚಿವರು ಉತ್ತರ ಕೊಡಲಿ. ಜನವರಿ ತಿಂಗಳು ಎಂದು timebound ಇಟ್ಟುಕೊಂಡು ಕಾಮಗಾರಿ ಕೆಲಸ ಮಾಡಿದರೆ, ನೂರಕ್ಕೆ ನೂರರಷ್ಟು ಕೆಲಸವಾಗುತ್ತದೆ ಎಂಬುದು ಸತ್ಯ. ಆದರೆ ಮಾರ್ಚ್ ತಿಂಗಳು ಎಂದು ಹೇಳಿದರೆ, ಚುನಾವಣಾ ನೀತಿ ಸಂಹಿತೆ ಬರುತ್ತದೆ. ಆಗ ಕಾಮಗಾರಿಯ ಕೆಲಸ ಮೇ ಅಥವಾ ಜೂನ್ ತಿಂಗಳವರೆಗೆ ಹೊರಟು ಹೋಗುತ್ತದೆ. ಆನಂತರ ಬೇಸಿಗೆ ಬರುತ್ತದೆ. ಆಗ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರ ಕಳಕಳ ತಮಗೆ ಅರ್ಥವಾಯಿತಲ್ಲ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಕೋಲಾರ ಜಿಲ್ಲೆಯಲ್ಲಿ ವಿಶೇಷವಾಗಿ ಸುಮಾರು 1500 ರಿಂದ 1800 ಅಡಿಗಳ ಆಳದಷ್ಟು ಬೋರ್‌ವೆಲ್ ಕೊರೆದು ಆ ನೀರಿನಲ್ಲಿರುವ ಫ್ಲೋರೈಡ್ ಮತ್ತು ಕ್ಲೋರೈಡ್ ಎಂಬ ಅಂಶವನ್ನು ತೆಗೆದು ನೀರನ್ನು ಕುಡಿಯುವಂತಹ ಜನರಿಗೆ, ಸರ್ಕಾರ ಒಂದು ಮಹತ್ವಾಕಾಂಕ್ಷೆ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ತ್ವರಿತಗತಿಯಲ್ಲಿ ಮಾಡಬೇಕು.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಮಾತನಾಡಿ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ನೀರು ಜಾಸ್ತಿಯಾಗಿ, overflow ಆಗುತ್ತಿದೆ. ಮಾನ್ಯ ಸದಸ್ಯರು ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದಾರೆ. ಯರಗೋಳು ಡ್ಯಾಂಗೆ ಎರಡು ಬಾರಿ ಭೇಟಿ ನೀಡಿದ್ದೇನೆ. ಅಲ್ಲಿನ ವಸ್ತುಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಈಗಾಗಲೇ ಈ ಯೋಜನೆ ಶೇ.80 ಭಾಗದಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. ಯರಗೋಳು ಡ್ಯಾಂನಲ್ಲಿ ಸ್ವಲ್ಪ ಕೂಡ ನೀರು ಇರಲಿಲ್ಲ. ಈ ಡ್ಯಾಂನಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಳೆ ನೀರು ಬಂದಿದ್ದು, ನಾನು ಕೂಡ ಜಿಲ್ಲಾಡಳಿತದ ಜೊತೆಗೆ ಬಾಗಿವನ್ನು ಅರ್ಪಿಸುವುದಕ್ಕೆ ಹೋಗಿದ್ದೆ. ಮಾರ್ಚ್ ತಿಂಗಳಿಗೆ ಕುಡಿಯುವ ನೀರನ್ನು ಕೋಲಾರ, ಮಾಲೂರು ಹಾಗೂ ಬಂಗಾರಪೇಟೆಗೆ ಹಾದು ಹೋಗುವ ಸುಮಾರು 45 ಹಳ್ಳಿಗಳಿಗೆ ಕುಡಿಯುವ ನೀರನ್ನು ಕೊಡುತ್ತೇವೆ ಎಂದು ನಾನು Press ಗೂ ಕೂಡ ಹೇಳಿದ್ದೇನೆ. ನಮ್ಮ ಸರ್ಕಾರ ಇದಕ್ಕೆ ಬದ್ಧವಾಗಿದೆ. ಆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದಕ್ಕೆ ಯಾವುದೇ ರೀತಿಯ ಅಡೆತಡೆಗಳಿಲ್ಲ. ಆ ಕಾರ್ಯಕ್ರಮವನ್ನು ಮಾಡಿಯೇ ಮಾಡುತ್ತೇವೆ. ಯಾವುದೇ ಸಂದರ್ಭಗಳಲ್ಲಿ ಅಡೆತಡೆಗಳು ಬಂದರೂ ಕೂಡ ಕುಡಿಯುವ ನೀರಿನ ಯೋಜನೆಗೆ ಚುನಾವಣಾ ನೀತಿ ಸಂಹಿತೆ ಇರುವುದಿಲ್ಲ. ಆ ಯೋಜನೆಯನ್ನು ಪೂರ್ಣಗೊಳಿಸುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ. ಅದನ್ನು ಪೂರ್ಣಗೊಳಿಸಬೇಕೆಂದು ನಮ್ಮ ಇಲಾಖಾಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದೇನೆ. ನಾನು ಪ್ರತಿನಿತ್ಯ ಸಭೆಯನ್ನು ಕೂಡ ಮಾಡಿದ್ದೇನೆ.

ಸಭಾಪತಿಯವರು:- ಮಾನ್ಯ ಸುನೀಲ್ ವಲ್ಯಾಪುರವರೇ ತಮ್ಮ ಪ್ರಶ್ನೆಯನ್ನು ಕೇಳಿ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ನನ್ನದು ಮತ್ತೊಂದು ಬಹಳ ಪ್ರಮುಖವಾದಂತಹ ಪ್ರಶ್ನೆಯಿದೆ. ಅದರ ಬಗ್ಗೆ ಮಾನ್ಯ ಸಚಿವರಿಗೂ ಕೂಡ ಗೊತ್ತಿದೆ. ಯರಗೋಳು ಡ್ಯಾಂನ್ನು ಕುಡಿಯುವ ನೀರಿಗೆ ಉದ್ದೇಶಿಸಿ ಮಾಡಿದ್ದಾರೆ. ಮಾಲೂರು ತಾಲ್ಲೂಕಿನ ಮಾರ್ಕಂಡೇಯ ಡ್ಯಾಂ ತುಂಬದರೆ, ನೀರು ಹರಿದು ಬರುತ್ತದೆ. ಬೆಂಗಳೂರಿನಲ್ಲಿ ಎರಡು ಹಂತದಲ್ಲಿ ಶುದ್ಧೀಕರಣ ಮಾಡಿದಂತಹ ನೀರನ್ನು ಕೋಲಾರಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಆ ನೀರನ್ನು ಕೂಡ ಮಾರ್ಕಂಡೇಯ ಡ್ಯಾಂಗೆ ಬಿಡುತ್ತಿದ್ದಾರೆ. ಅದು ತುಂಬ ಯರಗೋಳಿಗೆ ಹೋದರೆ, ಮತ್ತೆ ಏನಾಗುತ್ತದೆ ಎಂದರೆ ಕುಡಿಯುವ ನೀರಿನ ಯೋಜನೆಗೆ ಈ ಬೆಂಗಳೂರಿನ ತ್ಯಾಜ್ಯ ನೀರು ಬಿಟ್ಟದ್ದಾರೆಂದು ಜನರು ಗೊಂದಲಕ್ಕೆ ಈಡಾಗುತ್ತಾರೆ. ಇವತ್ತು ಆ ಯರಗೋಳು ಡ್ಯಾಂಗೆ ಮಾರ್ಕಂಡೇಯ ಡ್ಯಾಂ ಕೊಟ್ಟಿರುವುದು ಅವೈಜ್ಞಾನಿಕ. ಕೋಲಾರ ನಗರದ ಸುತ್ತಮುತ್ತಲಿರುವ ಮಡೇರಹಳ್ಳಿ, ಅಮ್ಮೇರಹಳ್ಳಿ, ಕೋಲಾರ ಅಮಾನಿಕರೆ, ಕೋಡಿಕೊಣ್ಣೂರು ಈ ನಾಲ್ಕು ಕೆರೆಗಳಿಗೆ ನೀರು ತುಂಬಿಸಿ, ನೀರು ಕೊಡುತ್ತಿದ್ದರು. ಆ ಕೆರೆಗಳು ಬತ್ತಿ ಹೋದಾಗ, ಆ ಕೆರೆಗಳಲ್ಲಿ ಬೋರ್‌ವೆಲ್ ಹಾಕಿ, ಇವತ್ತು ಕೋಲಾರ ನಗರಕ್ಕೆ ನೀರು ಕೊಡುತ್ತಿದ್ದಾರೆ. ಇವತ್ತು ಆ ಕೆರೆಗಳಿಗೂ ಕೂಡ ಕೆ.ಸಿ ವ್ಯಾಲ ನೀರು ಬಿಟ್ಟದ್ದಾರೆ. ದಯವಿಟ್ಟು ಮಾನ್ಯ ಸಚಿವರು

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಬೆಂಗಳೂರು ನಗರದ ಸಂಸ್ಕರಿಸಿದ ತ್ಯಾಜ್ಯ ನೀರು ಅಲ್ಲಿಗೆ ಹೋಗುವುದು ಇದ್ದರೆ, ನಾನು ಅದರ ಬಗ್ಗೆ ಪರಿಶೀಲನೆ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಚಿವರೇ, ತಾವು ಪರಿಶೀಲನೆ ಮಾಡುವುದು ಬೇಡ. ತಾವು ಅಧಿಕಾರಿಗಳನ್ನು ಕರೆದು ಒಂದು ಸಭೆ ಮಾಡಿ ಚರ್ಚೆ ಮಾಡಿ.

ಶ್ರೀ ಬಿ.ಎ.ಬಸವರಾಜ:- ನಾನು ಅಧಿಕಾರಿಗಳನ್ನು ಸಭೆಗೆ ಕರೆದು, ಚರ್ಚೆ ಮಾಡಿ ಅದನ್ನು ಸರಿಪಡಿಸುವಂತಹ ಕೆಲಸವನ್ನು ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಶ್ನೆ ಸಂಖ್ಯೆ 840
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಸುನೀಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ. ನಾನು ಕೇಳಿರುವ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 13 ಸಕ್ಕರೆ ಕಾರ್ಖಾನೆಗಳಿವೆ. ಇದರಲ್ಲಿ ಸಕ್ಕರೆ ಉತ್ಪಾದನೆ ಮಾಡುವಂತಹ ಆರು ಕಾರ್ಖಾನೆಗಳು ಮಾತ್ರ ಇವೆ. ಉಳಿದ ಆರು ಕಾರ್ಖಾನೆಗಳಲ್ಲಿ ethanol production ಇಲ್ಲ. ಈ ethanol production ಆಯಿತು ಎಂದರೆ, ಆ ಸಕ್ಕರೆ ಕಾರ್ಖಾನೆಗಳು ಅಭಿವೃದ್ಧಿಯಾಗುತ್ತವೆ. ಅದರ ಜೊತೆಗೆ ಬರುವಂತಹ ethanol production ಗೂ ನಮ್ಮ ರೈತರಿಗೆ ಹಣ ಕೊಡುವಂತಹ ವ್ಯವಸ್ಥೆಯನ್ನು ಮಾಡಬೇಕೆಂದು ಹೇಳಿ, ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಹೇಳಬಯಸುತ್ತೇನೆ.

ಶ್ರೀ ಶಂಕರ ಬ. ಪಾಟೀಲ ಮುನೀನಕೊಪ್ಪ:- ಮಾನ್ಯ ಸಭಾಪತಿಯವರೇ, ನಮ್ಮ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ethanol ಉತ್ಪಾದನೆಗಾಗಿ ಬಹಳ ಉತ್ತೇಜನ ಕೊಡುವಂತಹ ಕೆಲಸ ನಡೆಯುತ್ತಿದೆ. ಕಲ್ಯಾಣ ಕರ್ನಾಟಕದ ಬಗ್ಗೆ ಮಾನ್ಯ ಸದಸ್ಯರು ಕೇಳಿದ್ದಾರೆ. ನಾವು ಖಂಡಿತವಾಗಿಯೂ ethanol ಗೆ ಸಂಬಂಧಪಟ್ಟಿರುವಂತೆ, ಈಗಾಗಲೇ ಒಂದು Ethanol ಸಮಿತಿಯನ್ನು ಕೂಡ ರಚನೆ ಮಾಡಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡ ethanol ಗೆ ಹೆಚ್ಚಿನ ಆದ್ಯತೆಯನ್ನು ಕೊಡುವಂತಹ ಕೆಲಸವನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಮುಂದುವರೆಸುವಂತಹ ಕೆಲಸವನ್ನು ಕೂಡ ನಾವು ಮಾಡುತ್ತೇವೆ.

ಶ್ರೀ ಸವದಿ ಲಕ್ಷ್ಮಣ:- ಮಾನ್ಯ ಸಭಾಪತಿಯವರೇ, ethanol policy ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳಷ್ಟು ಪ್ರೋತ್ಸಾಹ ಕೊಡುತ್ತಿದೆ ಎಂದು ಮಾನ್ಯ ಸಕ್ಕರೆ ಸಚಿವರು ಹೇಳಿದ್ದಾರೆ. Ethanol ಉತ್ಪಾದನೆಯಾಗಿ ಒಂದು ತಿಂಗಳಾದರೂ ಕೂಡ ಸರ್ಕಾರದಲ್ಲ Joint Agreement ಆಗುತ್ತಿಲ್ಲ. ಮೂರು ತಿಂಗಳ ಹಿಂದೆ file put up ಮಾಡಿ, ಅಧಿಕಾರಿಗಳೇ ಕಳುಹಿಸುತ್ತಾರೆ. ಮೂರು ತಿಂಗಳಾದರೂ file clear ಆಗುವುದಿಲ್ಲ. ಆ ethanol ಅಲ್ಲಯೇ ಇರುತ್ತದೆ. Ethanol ಗೆ MoU (Memorandum of Understanding) ಮಾಡಿಕೊಂಡು, ಆ ethanol ಅನ್ನು supply ಮಾಡಿದಾಗ, ಆ ಫ್ಯಾಕ್ಟರಿಯ ಮಾಲೀಕರಿಗೆ ದುಡ್ಡು ಹೋಗುತ್ತದೆ. ಆ ಫ್ಯಾಕ್ಟರಿ ಮಾಲೀಕರಿಗೆ ದುಡ್ಡು ಹೋದ ಮೇಲೆ, ಕಬ್ಬು ಬೆಳೆಗಾರರಿಗೆ ದುಡ್ಡು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೊಡಬೇಕಾಗುತ್ತದೆ. ಇದರ ಬಗ್ಗೆ ಮಾನ್ಯ ಸಚಿವರು ಗಮನಹರಿಸಬೇಕೆಂದು ನಾನು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಮಾತನಾಡಿ.

ಶ್ರೀ ಶಂಕರ ಬ. ಪಾಟೀಲ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ಹಿರಿಯ ಮಾನ್ಯ ಸದಸ್ಯರು ಈ ವಿಷಯವನ್ನು ಸದನದ ಗಮನಕ್ಕೆ ತೆಗೆದುಕೊಂಡು ಬಂದಿದ್ದಾರೆ. ಇದು ಸತ್ತು ಹೋಗಿರುವಂತಹ ವಿಚಾರ. ಏಕೆಂದರೆ, ಇವತ್ತು ಸಕ್ಕರೆ ಕಾರ್ಖಾನೆಯಲ್ಲಿ ethanol ಅನ್ನು ಖರೀದಿ ಮಾಡುವಂತಹದ್ದು, ಅನೇಕ ತೈಲ ಕಂಪನಿಗಳು, ಅಂದರೆ ಇವತ್ತು H.P.C.L (Hindustan Petroleum Corporation Limited), I.O.C.L (Indian Oil Corporation Limited) ಮತ್ತು I.O.C.L ಗೂ ಕೂಡ ಹೋಗುತ್ತದೆ. ಇದು Excise ಗೆ ಸಂಬಂಧಪಟ್ಟಿರುವಂತಹ ವಿಷಯವಾಗಿರುವುದರಿಂದ, ನಾನು ಅಬಕಾರಿ ಸಚಿವರು ಮತ್ತು ಸಂಬಂಧಪಟ್ಟಿರುವಂತಹ ಕೇಂದ್ರದ ಕೆಲವು ಕಂಪನಿಗಳ ಜೊತೆ ಮಾತನಾಡಿ, ಇವತ್ತು ethanol production ಆದ ಮೇಲೆ ಅದನ್ನು stock ಆಗಿರುವ ರೀತಿಯಲ್ಲಿ ಮಾರಾಟ ಮಾಡುವಂತಹದ್ದು ಮತ್ತು ಬಲ್‌ನ್ನು ಕೊಡಿಸುವಂತಹ ಕೆಲಸವನ್ನು ನಮ್ಮ ರಾಜ್ಯ ಸರ್ಕಾರದ ವತಿಯಿಂದ ನಾನು ಪ್ರಯತ್ನವನ್ನು ಮಾಡುತ್ತೇನೆ. ಈಗಾಗಲೇ ಮಾನ್ಯ ಸವದಿ ಲಕ್ಷ್ಮಣನವರು ಹೇಳಿದ್ದಾರೆ. ಇದನ್ನು ಸರಳೀಕರಣ ಮಾಡುವುದರ ಬಗ್ಗೆ ಕೇಂದ್ರ ಮಂತ್ರಿಗಳ ಹತ್ತಿರ ನಾನೇ ಖುದ್ದಾಗಿ ಮಾತನಾಡಿಕೊಂಡು ಬಂದಿದ್ದೇನೆ. ಸಕ್ಕರೆ ಕಾರ್ಖಾನೆಗಳು ನಮ್ಮ ವಶದಲ್ಲಿದ್ದರೆ, ಇವತ್ತು ಉತ್ಪಾದನೆ ಮಾಡಿ, ಮಾರಾಟ ಮಾಡುವಂತಹದ್ದು. Excise Department ಮತ್ತು ಕೇಂದ್ರ ಸರ್ಕಾರದ H.P.C.L., I.O.C.L. ಜೊತೆ ಅವರು ಒಪ್ಪಂದಗಳು ಮಾಡಿಕೊಳ್ಳುತ್ತಾರೆ. ಅದಕ್ಕೆ ಸಂಬಂಧಪಟ್ಟಂತೆ ಮೂರು ಇಲಾಖೆಗಳ ಜೊತೆ ಮಾತನಾಡಿ, ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹಾರ ಮಾಡುವಂತಹ ಪ್ರಯತ್ನವನ್ನು ಮಾಡುತ್ತೇನೆ.

(ಮುಂದು)

(922) 20-09-2022, 11.50 ಟಿಸಿಹೆಚ್-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಸುನೀಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸಚಿವರ ಗಮನಕ್ಕೆ ಏನು ತರುವುದಕ್ಕೆ ಬಯಸುತ್ತಿದ್ದೇನೆಂದರೆ, ...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಮಾನ್ಯ ಸುನೀಲ್ ವಲ್ಯಾಪುರ್ ರವರೇ, ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಮಾತನಾಡುತ್ತಾರೆ. ತಾವು ಆಮೇಲೆ ಮಾತನಾಡಿ.

ಶ್ರೀ ಸುನೀಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ಆಯಿತು.

ಶ್ರೀ ಮುರುಗೇಶ್ ಆರ್.ನಿರಾಣಿ (ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು):- ಮಾನ್ಯ ಸಭಾಪತಿಯವರೇ, ನಮ್ಮ ಸಕ್ಕರೆ ಸಚಿವರು ಸಾಕಷ್ಟು ಪ್ರಯತ್ನ ಮಾಡಿ ಸಕ್ಕರೆ ಇಲಾಖೆಗೆ ಮತ್ತು ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿಗೆ ಒಂದು ಒಳ್ಳೆಯ ಉತ್ತೇಜನವನ್ನು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಸಕ್ಕರೆ ಕಾರ್ಖಾನೆ ವತಿಯಿಂದ ನಾನು ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ. ಆದರೆ ಇಲ್ಲ ಒಬ್ಬರು ಕಾರ್ಯದರ್ಶಿಯವರು ಇದ್ದಾರೆ. ಅವರ ಹೆಸರು ಶ್ರೀ ಪಂಕಜ್ ಕುಮಾರ್ ಪಾಂಡೆ. ನಾನು ಮಂಡ್ಯ ಮತ್ತು ಮೈಸೂರು ಭಾಗದಲ್ಲಿ, ಪಾಂಡವಪುರ ಎಸ್.ಎಸ್.ಕೆ., ಮತ್ತು ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಸುಮಾರು 40 ವರ್ಷಕ್ಕೆ ಅರ್ಜಿಗೆ ತೆಗೆದುಕೊಂಡಿದ್ದೇವೆ. ಆದರೆ ಎರಡು ವರ್ಷವಾಗಿದೆ, ಇವತ್ತಿಗೂ ಕೂಡ ಅರ್ಜಿ ಮಾಡಿಕೊಡುತ್ತಿಲ್ಲ. ನಾನು ಒಬ್ಬ ಸಚಿವರಾಗಿ ಈ ಸದನದಲ್ಲಿ ಮಾತನಾಡಬೇಕೋ ಅಥವಾ ಮಾತನಾಡಬಾರದೋ ನನಗೆ ಬೇಜಾರು ಅನಿಸುತ್ತಿದೆ. ಸನ್ಮಾನ್ಯ ಮುಖ್ಯಮಂತ್ರಿಯವರು ಹೇಳಿದ್ದಾರೆ, ಸಂಬಂಧಪಟ್ಟಂತಹ ಮಾನ್ಯ ಸಚಿವರೂ ಕೂಡ ಹೇಳಿದ್ದಾರೆ. ಅವರೆಲ್ಲಾ ಹೇಳಿದ್ದರೂ ಕೂಡ ಒಂದೇ ಒಂದು ಪೇಪರ್ ಇಲ್ಲದಿರುವುದಕ್ಕೆ ಮಾಡಿಕೊಡುತ್ತಿಲ್ಲ. ನಾನು ಅದಕ್ಕೆ ಸುಮಾರು ರೂ.50 ಕೋಟಿಗಳನ್ನು ಇನ್ವೆಸ್ಟ್‌ಮೆಂಟ್ ಮಾಡಿ, ಪ್ರತಿ ವಾರಕ್ಕೊಂದು ಬಾರಿ ರೈತರಿಗೆ ಬಲ್ ಕೊಡುತ್ತಿದ್ದೇವೆ. ಆದರೆ ಇವತ್ತಿಗೂ ಕೂಡ ನಮಗೆ ಅಗ್ರಿಮೆಂಟ್ ಆಗಿಲ್ಲ. ಅದಕ್ಕಾಗಿ. . . (ಗೊಂದಲ) ನಾನು ಹೇಳಬಿಡುತ್ತೇನೆ.

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ಈ ರೀತಿಯ ಪರಿಸ್ಥಿತಿಯಾದಲ್ಲಿ . . .

(ಗೊಂದಲ)

ಸಭಾಪತಿಯವರು:- ಶ್ರೀ ಸುನೀಲ್ ವಲ್ಯಾಪುರ್ ರವರೇ, ತಾವು ಮಾತನಾಡಿ. ಇದು ಪ್ರಶೋತ್ತರ ಅವಧಿ.

(ಗೊಂದಲ)

ಶ್ರೀ ಟಿ.ಎ.ಶರವಣ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಈ ರೀತಿ ಮಾನ್ಯ ಸಚಿವರ ಪರಿಸ್ಥಿತಿ ಆದಲ್ಲಿ, ಇನ್ನು ಜನಸಾಮಾನ್ಯರು ಎಲ್ಲಿಗೆ ಹೋಗಬೇಕು?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಇದು ಆಗುವುದಿಲ್ಲ. ಮಾನ್ಯ ಸಚಿವರು ಅವರ ಒಬ್ಬರು ಅಧಿಕಾರಿಯನ್ನು name ಮಾಡುತ್ತಿದ್ದಾರೆ. ಅದಕ್ಕಾಗಿ ತಾವು ನಮಗೆ ಮಾತನಾಡಲು ಅವಕಾಶ ಕೊಡಬೇಕು. ಮಾನ್ಯ ಸಚಿವರು ಒಬ್ಬರು ಅಧಿಕಾರಿ ಮೇಲೆ ಆಪಾದನೆ ಮಾಡಿದ್ದಾರೆ. ಯಾವ ಅಧಿಕಾರಿ ಇದ್ದಾರೋ ಅವರನ್ನು ಸೆನೆಟ್ ಆದರೂ ಮಾಡಲಿ. ಇದರ ಬಗ್ಗೆ ಒಂದು ತೀರ್ಮಾನವಾಗಬೇಕು.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, (ಗೊಂದಲ) ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಏನು ಹೇಳಿದರೆಂದರೆ, ಕಾರ್ಖಾನೆಯಲ್ಲಿ ಈ ರೀತಿ ನಡೆಯುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಇವತ್ತಿಗೂ ಅಜ್ಜಿ ಮಾಡಿಕೊಡುತ್ತಿಲ್ಲ ಎಂದು ಹೇಳಿದರು ಮತ್ತೆ ಏನೂ ಹೇಳಿಲ್ಲ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ತಾವು intervene ಆಗಬೇಕಾಗುತ್ತದೆ. ದಯವಿಟ್ಟು ಆ ಪೀಠದಿಂದ direction ಕೊಡಿ. (ಗೊಂದಲ) ಇಲ್ಲದಿದ್ದರೆ ನಾವು ಬಾವಿಗೆ ಬರಬೇಕಾಗುತ್ತದೆ.

(ಗೊಂದಲ)

ಸಭಾಪತಿಯವರು:- ಸದನದಲ್ಲಿ ಎಲ್ಲರೂ ಒಟ್ಟಿಗೆ ಎದ್ದು ನಿಂತು ಮಾತನಾಡಿದರೆ ಯಾವುದೂ ಕಡತಕ್ಕೆ ಹೋಗಬಾರದು. ಒಬ್ಬೊಬ್ಬರೇ ಸದಸ್ಯರು ಎದ್ದು ನಿಂತು ಮಾತನಾಡಬೇಕು. ಒಟ್ಟಿಗೆ ಮಾತನಾಡಿದರೆ ಯಾವುದೂ ಕಡತಕ್ಕೆ ಹೋಗಬಾರದು.

(ಗೊಂದಲ)

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ಹಲವಾರು ಮಾನ್ಯ ಸದಸ್ಯರು ಒಟ್ಟಿಗೆ ಮಾತನಾಡುತ್ತಿದ್ದುದನ್ನು ದಾಖಲಿಸಿರುವುದಿಲ್ಲ)

ಶ್ರೀ ಸುನೀಲ್ ವಲ್ಯಾಪುರೆ:- ಮಾನ್ಯ ಸಭಾಪತಿಯವರೇ, ನಾನು ಒಂದು ನಿಮಿಷ . . .

(ಗೊಂದಲ)

ಸಭಾಪತಿಯವರು:- ಮಾನ್ಯ ಸುನೀಲ್ ವಲ್ಯಾಪುರ್ ರವರೇ, ತಾವು ಈಗ ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. . . .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಆಯಿತು ಹೇಳಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಈಗ ಪ್ರಶೋತ್ತರ ಅವಧಿ ಇದೆ. ನಮ್ಮ ಸದನದ ಎಲ್ಲಾ ರೂಲ್ಸ್‌ಗಳನ್ನು ಗಮನದಲ್ಲಟ್ಟುಕೊಳ್ಳಬೇಕಾಗುತ್ತದೆ. ಇವತ್ತು ಎಂತಹ ವಿಶೇಷತೆ ಸದನದಲ್ಲ ಆಗಿದೆಯೆಂದರೆ, ಒಬ್ಬರು ಸಚಿವರು ಒಬ್ಬರು ಸರ್ಕಾರಿ ಅಧಿಕಾರಿಯ ಹೆಸರನ್ನು ಉಲ್ಲೇಖ ಮಾಡಿ, ಸುಮಾರು ಎರಡು ವರ್ಷಗಳಿಂದ ಅವರ ಫೈಲ್‌ನ್ನು ಕ್ಲಿಯರ್ ಮಾಡಿಲ್ಲವೆಂದು ಹೇಳುತ್ತಿದ್ದಾರೆ. ಇವತ್ತಿನ ದಿವಸ ಸರ್ಕಾರದಲ್ಲ ಧಮ್ ಇದ್ದರೆ, ಇಲ್ಲವೇ ಸರ್ಕಾರದಲ್ಲ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಇವತ್ತಿನ ದಿವಸ ಆ ಅಧಿಕಾರಿಯನ್ನಾದರೂ ಸಸ್ಪೆಂಡ್ ಮಾಡಬೇಕು. ಇಲ್ಲವೇ ಆ ಸಚಿವರು ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.

(ಗೊಂದಲ)

ಶ್ರೀ ಆಯನೂರು ಮಂಜುನಾಥ್ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಈಗ ಧಮ್ ಎಂದರೇನು? ಇದು ಅರ್ಥವಾಗಲಿಲ್ಲ, ಅರ್ಥ ಮಾಡಿಕೊಳ್ಳಬೇಕಿತ್ತು.

(ಗೊಂದಲ)

ಸಭಾಪತಿಯವರು:- ಆ ಪದ ಬಳಕೆ ಸರಿಯಿಲ್ಲ.

Sri PRAKASH K. RATHOD: I withdraw that statement.

ಸಭಾಪತಿಯವರು:- ಮಾನ್ಯ ಆಯನೂರು ಮಂಜುನಾಥ್‌ರವರೇ, ಪ್ರಕಾಶ್ ಕೆ.ರಾಥೋಡ್‌ರವರು ಅದನ್ನು withdraw ಮಾಡಿದ್ದಾರೆ.

(ಗೊಂದಲ)

ಸಭಾಪತಿಯವರು:- ಮಾನ್ಯ ಸುನೀಲ್ ವಲ್ಯಾಪುರ್ ರವರೇ, ತಾವು ಮಾತನಾಡಿ.

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ನಾನು ಮಾತನಾಡಿ ಮುಗಿಸಿದ ನಂತರ ಹೇಳಿ. ನಾನು ಇಷ್ಟೇ ಹೇಳುವುದು.

(ಗೊಂದಲ)

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್ ಈಗ ತಾವು ಹೇಳಿದ್ದೀರಲ್ಲ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಮಾತನಾಡಿ ಮುಗಿಸುತ್ತೇನೆ. ಒಂದು ನಿಮಿಷ. . .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

Mr. CHAIRMAN: I am pointedly listening.

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಶಶೀಲ್ ಜಿ.ನಮೋಶಿಯವರೇ, ಮಾನ್ಯ ಸಭಾಪತಿಯವರು ನನಗೆ ಮಾತನಾಡಲು ಸಮಯ ಕೊಟ್ಟಿದ್ದಾರೆ.

(ಗೊಂದಲ)

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್ ತಾವು ದಯವಿಟ್ಟು ಬೇಗ ಮಾತನಾಡಿ ಮುಗಿಸಿ.

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಮುಗಿಸುತ್ತೇನೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ್ ಪೂಜಾರಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ತಾವು ಏನಾದರೂ ಹೇಳುತ್ತೀರಾ? ಅವರು ಸುಮ್ಮನೆ ಈ ರೀತಿ ಮಾತನಾಡುತ್ತಿದ್ದರೆ ಹೇಗೆ?

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಇನ್ನೂ ನನ್ನ ಮಾತು ಮುಗಿಸಿಲ್ಲ.

(ಗೊಂದಲ)

ಸಭಾಪತಿಯವರು:- ಶ್ರೀ ಅರವಿಂದ ಕುಮಾರ್ ಅರಳಿಯವರೇ ತಮ್ಮ ಪ್ರಶ್ನೆ ಕೇಳಿ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ . . .

(ಗೊಂದಲ)

ಸಭಾಪತಿಯವರು:- ಮಾನ್ಯ ಸದಸ್ಯರೇ ಒಂದು ಪ್ರಶ್ನೆಯನ್ನು ಎಷ್ಟು ಹೊತ್ತು ಚರ್ಚೆ ಮಾಡುತ್ತೀರಿ? (ಗೊಂದಲ) ದಯವಿಟ್ಟು ಈ ರೀತಿ ಆಗುವುದಿಲ್ಲ. ಮಾನ್ಯ ಎಸ್.ಎಲ್.ಭೋಜೇಗೌಡ ರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ. ಈಗ ಮಾನ್ಯ ಶಂಕರ ಬಿ.ಪಾಟೀಲ ಮುನೇನಕೊಪ್ಪರವರೇ, ತಾವು ಹೇಳಿ. (ಗೊಂದಲ) ಎಲ್ಲರೂ ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ದಯವಿಟ್ಟು ಇದಕ್ಕೆ ಸಮಂಜಸವಾದ ಉತ್ತರವನ್ನು ಸದನದಲ್ಲಿ ಕೊಟ್ಟು, ಮುಗಿಸಬೇಕಾಗುತ್ತದೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ಎಲ್.ಭೋಜೇಗೌಡರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಶಂಕರ ಬ. ಪಾಟೀಲ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಸಚಿವರೇ ಒಂದು ನಿಮಿಷ. ಆಮೇಲೆ ಮಾತನಾಡಿ. ಮಾನ್ಯ ವಿರೋಧ ಪಕ್ಷದ ನಾಯಕರಿಗೆ ಮತ್ತು ಉಳಿದಂತಹ ಸದಸ್ಯರುಗಳಿಗೆ ನಾನು ವಿನಂತಿ ಮಾಡುವುದೇನೆಂದರೆ, ನಿಮಗೆ ಏನಾದರೂ ಹೆಚ್ಚಿಗೆ ಚರ್ಚೆ ಮಾಡಬೇಕೆಂದರೆ, please come out with a notice. ನನಗೇನೂ ಅಭ್ಯಂತರ ಇಲ್ಲ. ಜನರ ಹಿತದೃಷ್ಟಿಯಿಂದ ಯಾವುದಾದರೊಂದು ವಿಷಯವನ್ನು ಚರ್ಚೆ ಮಾಡಬೇಕಾದರೆ come out with a notice. ನಾನು ನಿಮಗೆ allow ಮಾಡುತ್ತೇನೆ. (ಗೊಂದಲ) ನಾನು ಇನ್ನೂ ಮುಗಿಸಿಲ್ಲ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ದಯಮಾಡಿ ಆ ವಿಚಾರ ಅಲ್ಲ. ಅವರು ಒಬ್ಬರು ಸರ್ಕಾರದಲ್ಲರತಕ್ಕಂಥ ಸಚಿವರು.

(ಗೊಂದಲ)

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಸರ್ಕಾರದ ಮಾನ್ಯ ಸಚಿವರಿಗೇ ಇಂತಹ ಪರಿಸ್ಥಿತಿ ಆದಲ್ಲ . . .

(ಗೊಂದಲ)

Mr. CHAIRMAN: This is not good. ಮಾನ್ಯ ಪ್ರಕಾಶ್ ಕೆ.ರಾಥೋಡ್ ರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ. (ಗೊಂದಲ) ಮಾನ್ಯ ಸಚಿವರೇ, ತಾವು ಉತ್ತರ ಕೊಡಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಇದು ಮಾನ್ಯ ಸಚಿವರು ಉತ್ತರ ಕೊಡುವುದಲ್ಲ. (ಗೊಂದಲ)

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್ ರವರೇ, ತಾವು ಏನು ಮಾತನಾಡುತ್ತಿದ್ದೀರಿ? ಈಗ ಮಾನ್ಯ ಸಚಿವರು ಉತ್ತರ ಕೊಡುತ್ತಾರೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಸರ್ಕಾರ ಆ ಅಧಿಕಾರಿ ಮೇಲೆ ಏನು ಕ್ರಮ ತೆಗೆದುಕೊಂಡಿದ್ದಾರೆಂದು ಸರಿಯಾಗಿ ಉತ್ತರ ಹೇಳಲಿ.

(ಗೊಂದಲ)

ಸಭಾಪತಿಯವರು:- ಮಾನ್ಯ ಟಿ.ಎ.ಶರವಣ ರವರೇ, ಮಾನ್ಯ ಸಚಿವರು ಉತ್ತರ ಕೊಡುತ್ತಾರೆ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಒಬ್ಬರು ಹಿರಿಯ ಅಧಿಕಾರಿಗಳ ಮೇಲೆ ಮಾನ್ಯ ಸಚಿವರು ಹೇಳಿರತಕ್ಕಂಥ ವಿಚಾರ ಸುಳ್ಳಾಗಬೇಕು. ಇಲ್ಲವೇ ಆ ಅಧಿಕಾರಿಯನ್ನು . . .

(ಗೊಂದಲ)

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ. ಇಲ್ಲದಿದ್ದರೆ ಸದನ ನಡೆಸುವುದಕ್ಕೆ ಆಗುವುದಿಲ್ಲ.

(ಗೊಂದಲ)

ಶ್ರೀ ಎಂ.ನಾಗರಾಜು:- ಮಾನ್ಯ ಸಭಾಪತಿಯವರೇ, ಆ ಅಧಿಕಾರಿಗಳು ಮೇಲೆ ಮಾನ್ಯ ಸಚಿವರಿಗೆ ಸಮನ್ವಯತೆ ಇಲ್ಲವೆಂದರೆ, ಆಡಳಿತವನ್ನು ಹೇಗೆ ನಡೆಸುತ್ತಾರೆ?

(ಗೊಂದಲ)

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಯವರು ರೂಲಿಂಗ್ ಕೊಟ್ಟಿದ್ದಾರೆ. ಅವರ ರೂಲಿಂಗ್‌ಗೆ ಗೌರವ ಇಲ್ಲವೇ?

(ಗೊಂದಲ)

ಸಭಾಪತಿಯವರು:- ಮಾನ್ಯ ಎಸ್.ವಿ.ಸಂಕನೂರರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

ಡಾ.ಕೆ.ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಎಲ್ಲ ಎಡವಿದ್ದಾರೆಂದು ಹೇಳುತ್ತೇನೆ ಅಷ್ಟೆ.

ಸಭಾಪತಿಯವರು:- ಮಾನ್ಯ ಕೆ.ಗೋವಿಂದರಾಜು ರವರೇ, ಈಗ ಎಡವಿದ್ದು ಮುಖ್ಯವೋ, ಮಾನ್ಯ ಸಚಿವರು ಉತ್ತರ ಕೊಡುವುದು ಮುಖ್ಯವೋ?

ಡಾ. ಕೆ.ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಈಗ ನಾನು ಹೇಳಲೇಬೇಕಲ್ಲವೇ. ಮಾನ್ಯ ಸದಸ್ಯರಾದ ಶ್ರೀ ಸುನೀಲ್ ವಲ್ಯಾಪುರ್ ರವರು ಪ್ರಶ್ನೆ ಕೇಳಿದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಹೌದು.

ಡಾ. ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶ್ರೀ ಶಂಕರ ಬಿ.ಪಾಟೀಲ ಮುನೇನಕೊಪ್ಪ ರವರು ಉತ್ತರ ಕೊಡುತ್ತಿದ್ದರು. ಆಗ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಶ್ರೀ ಮುರುಗೇಶ್ ಆರ್.ನಿರಾಣಿಯವರು ಎದ್ದುನಿಂತು ಮಾತನಾಡಿದರು. ಅಲ್ಲೇ ಸರ್ಕಾರ ಎಡವಿರುವುದು ಎಂದು ನನಗೆ ಅನಿಸುತ್ತಿದೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಇಲ್ಲ. ಮಾನ್ಯ ಕೆ.ಗೋವಿಂದರಾಜ್ ರವರೇ, ಮಾನ್ಯ ಸಚಿವರು ಸರ್ಕಾರದ ಪರವಾಗಿ ಉತ್ತರ ಕೊಡುತ್ತಿದ್ದಾರೆ. ಅವರು ಎಡವಿಲ್ಲ. ಅವರು ವಾಸ್ತವತೆಯನ್ನು ಅನುವು ಮಾಡಿಕೊಡುತ್ತಿದ್ದಾರೆ.

(ಗೊಂದಲ)

ಸಭಾಪತಿಯವರು:- ನಾನು ಮಾನ್ಯ ವಿರೋಧಪಕ್ಷದ ಉಪ ನಾಯಕರನ್ನು allow ಮಾಡಿದ್ದೇನೆ.

(ಗೊಂದಲ)

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. . .

ಸಭಾಪತಿಯವರು:- ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರೇ, ತಾವು ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ಕೆ.ಗೋವಿಂದರಾಜ್ ರವರು ಈ ಸದನದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕರು. ಅವರು ಏನೋ ಒಂದು ವಿಷಯ ಮಾತನಾಡುತ್ತೇನೆಂದು ಕೇಳಿದ್ದಾರೆ. ಅವರು ಮಾತನಾಡಲಿ.

ಡಾ. ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಾದ ಮುರುಗೇಶ್ ಆರ್. ನಿರಾಣಿಯವರು ಒಂದು ಸ್ಟೇಟ್‌ಮೆಂಟ್ ಮಾಡಿದರು. ಸರ್ಕಾರದಲ್ಲರತಕ್ಕಂಥ ಒಬ್ಬರು ಸಚಿವರು ಈ ರೀತಿ ಸ್ಟೇಟ್‌ಮೆಂಟ್ ಮಾಡಿದ್ದು ತಪ್ಪು ಎಂದು ನಮ್ಮೆಲ್ಲಾ ಸದಸ್ಯರ ಅನಿಸಿಕೆಯಾಗಿದೆ. ಅದಕ್ಕೆ ತಾವು ರೂಲಿಂಗ್ ಕೊಡಬೇಂದು ನಾವು ಕೇಳುತ್ತಿದ್ದೇವೆ.

(ಗೊಂದಲ)

ಸಭಾಪತಿಯವರು:- ಸರಿ. ಮಾನ್ಯ ಸಚಿವರು ಉತ್ತರ ಕೊಡಲಿ ಆಮೇಲೆ ನಾನು ಹೇಳುತ್ತೇನೆ.

(ಗೊಂದಲ)

Sri S.L. BOJEGOWDA: All we want... (Interruptions)... We appreciate it.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಸಭಾಪತಿಯವರು:- ಆ ರೀತಿ ಆಗುವುದಿಲ್ಲ. ಮಾನ್ಯ ಎಸ್.ಎಲ್.ಭೋಜೇಗೌಡರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಶಂಕರ.ಬಿ.ಪಾಟೀಲ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ಸದನದಲ್ಲಿ ನಡೆದಿರತಕ್ಕಂಥ ಚರ್ಚೆ ಏನಿದೆ, . . .

ಸಭಾಪತಿಯವರು:- ಮಾನ್ಯ ಸದಸ್ಯರುಗಳೇ ಇದು ಪ್ರಶ್ನೋತ್ತರ ಅವಧಿ ತಾವು ಏನು ತಿಳಿದುಕೊಂಡಿದ್ದೀರಿ?

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಸಭಾಪತಿಯವರೇ, ಒಬ್ಬರು ಸಚಿವರು ಒಬ್ಬ ಅಧಿಕಾರಿಯ ಹೆಸರನ್ನು ಹೇಳಿದರು. (ಗೊಂದಲ) ಈ ರೀತಿ ಯಾವಾಗ ಆಗಿದೆ? ಸರ್ಕಾರ ಏನು ಮಾಡುತ್ತಿದೆ? ಮಾನ್ಯ ಸಭಾನಾಯಕರು ಇದಕ್ಕೆ ಉತ್ತರ ಕೊಡಬೇಕು. ನೀವು ನಿಖರವಾಗಿ ಉತ್ತರ ಕೊಡಬೇಕು. (ಗೊಂದಲ) ಒಬ್ಬರು senior ಮಂತ್ರಿಗಳು, ಇನ್ನೊಬ್ಬರು ಮಾಜಿ ಸಚಿವರು. ಒಬ್ಬರು senior ಅಧಿಕಾರಿ, (ಗೊಂದಲ) ಅವರ ಮೇಲೆ ಆಪಾದನೆ ಮಾಡುತ್ತಿದ್ದಾರೆ. (ಗೊಂದಲ) ಸರ್ಕಾರ ನಡೆಯುತ್ತಿದೆಯೇ ಇಲ್ಲವೋ, ಮಂತ್ರಿಯವರು ಹೇಳುತ್ತಿದ್ದಾರೆ.

(ಗೊಂದಲ)

(ಮುಂದು)

(923)20.9.2022/12.00/ಎಂ.ಎಂ-ವಿಕೆ(ಎಂಡಿ)

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು:- ಮಾನ್ಯ ಪ್ರಕಾಶ್ ರಾಥೋಡ್‌ರವರೇ, ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಟಿ.ಎ. ಶರವಣ:- ಅಧಿಕಾರಿಗಳ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ತಿಳಿಸಿ.

(ಗೊಂದಲ)

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು):- ನಿಮ್ಮ ಮಂತ್ರಿಗಳಿಗೆ ಹೇಳಿ. (ಗೊಂದಲ) ಅಧಿಕಾರಿಗಳು ಇಲ್ಲಯೇ ಕುಳಿತುಕೊಂಡಿದ್ದಾರೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಎಲ್ಲರೂ ಒಂದು ನಿಮಿಷ ಕುಳಿತುಕೊಳ್ಳಿ. ಮಾನ್ಯ ಮರಿತಿಬ್ಬೇಗೌಡರೇ, ಮಾನ್ಯ ಭೋಜೇಗೌಡರೇ ಮತ್ತು ವಿರೋಧಪಕ್ಷದ ಮುಖ್ಯ ಸಚೇತಕರೇ, ಸದನ ನಡೆಸುವುದಕ್ಕೆ ಒಂದು ಪದ್ಧತಿ ಇದೆ. ಇದು ಪ್ರಶ್ನೋತ್ತರ ಅವಧಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ನಾನು ಮಾತನಾಡುತ್ತಿದ್ದೇನಲ್ಲವೇ, why you are losing your patience? ಸಭಾಪತಿಗಳು ಮಾತನಾಡುವುದಕ್ಕೆ ಅಡ್ಡಿ ಮಾಡುತ್ತೀರಾ? ಇದು ಪ್ರಶ್ನೋತ್ತರ ವೇಳೆ, ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಾನು ಬೇಡವೆನ್ನುತ್ತಿಲ್ಲ. ಹೌದು, ಮಂತ್ರಿಗಳು ಮಾತನಾಡಿದ್ದಾರೆ. ನಾನೇನು ಅಲ್ಲಗಳೆದೇನೇ? ಸಂಬಂಧಪಟ್ಟ ಮಂತ್ರಿಯವರು ಉತ್ತರ ಕೊಡಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಶಾಸಕರು ಪ್ರಶ್ನೆಯನ್ನು ಕೇಳುತ್ತಾರೆ. ಅದಕ್ಕೆ ಸಂಬಂಧಪಟ್ಟ ಮಂತ್ರಿಗಳು ಉತ್ತರ ಕೊಡುತ್ತಾರೆ. ಮಧ್ಯದಲ್ಲ ಎದ್ದು ಒಂದು ಘಟನೆಯನ್ನು ಉಲ್ಲೇಖ ಮಾಡಿ ಕಾರ್ಯಾಂಗದಲ್ಲ ಆಗಿರುವ ಲೋಪದೋಷಗಳಿಂದಾಗಿ ಕೆಲವು ಅಧಿಕಾರಿಗಳು ಕಡತವನ್ನು ಬಹಳ ದಿವಸಗಳ ಕಾಲ ಇಟ್ಟುಕೊಳ್ಳುತ್ತಾರೆ ಎನ್ನುವುದನ್ನು ಮಂತ್ರಿಗಳು ಉಲ್ಲೇಖ ಮಾಡಿದ್ದಾರೆ. ಇದರ ಅರ್ಥವೇನೆಂದರೆ, ಹಿಂದೆಲ್ಲಾ ಇಂತಹ ಘಟನೆಗಳು ನಡೆದಿರುತ್ತದೆ, ಮುಂದೆ ಈ ರೀತಿ ಆಗದಿರುವಂತೆ ಎಚ್ಚರ ವಹಿಸುತ್ತೇವೆ ಎನ್ನುವುದು ಇದರ ತಾತ್ಪರ್ಯ. ಹೀಗಿರುವಾಗ ಏತಕ್ಕೆ ಅಡ್ಡಿ ಪಡಿಸುತ್ತೀರಿ?

(ಗೊಂದಲ)

ಸಭಾಪತಿಯವರು:- ಮಾನ್ಯ ಸಭಾನಾಯಕರು ಮಾತನಾಡಬಾರದೇ, ನೀವೇ ಮಾತನಾಡಬೇಕೇ?

(ಗೊಂದಲ)

ಶ್ರೀ ಎಸ್.ಎಲ್. ಭೋಜೇಗೌಡ:- ಕಾನೂನು ಪ್ರಕಾರ . . . ಅಧಿಕಾರಿಗಳು ಸುಮ್ಮನೇ ಇದ್ದಾರೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಯಾವುದೇ ಸರ್ಕಾರ ಇರಲಿ, . . . (ಗೊಂದಲ)

ಸಭಾಪತಿಯವರು:- ಸದನವನ್ನು ನಡೆಸುವುದಕ್ಕಾಗುವುದಿಲ್ಲ. This is not good.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

Sri PRAKASH K.RATHOD:- This is not good that the Minister in the cabinet...(interruption). It is not against the Minister; it is against the Senior Officer.

ಸಭಾಪತಿಯವರು:- ಹೇಳದೆನಲ್ಲಾ, ಮುಗಿಯಿತು. ಈಗ ಏನು ಮಾಡಬೇಕು?

Sri PRAKASH K.RATHOD:- There is no Government.

Mr. CHAIRMAN:- Let the Minister answer. Please... ಸಚಿವರೆ, ತಾವು ಹೇಳಿ. I have not allowed anybody.

ಶ್ರೀ ಲಕ್ಷ್ಮಣ ಸವದಿ:- ಮಾನ್ಯ ಸಭಾಪತಿಯವರೇ, ಸಚಿವರು ಮಾತನಾಡಿದ್ದಕ್ಕೆ ಸ್ವಲ್ಪ ವಿವರವನ್ನು ತಿಳಿಸುತ್ತೇನೆ.

ಸಭಾಪತಿಯವರು:- ನೀವು ಮಾತನಾಡಿದ ಮೇಲೆ ಅವರು ಮಾತನಾಡಿದರು, ಅವರು ಮಾತನಾಡಿದ ಮೇಲೆ ನೀವು ಮಾತನಾಡುತ್ತೀರಿ. ಇದು ಪ್ರಶೋತ್ತರ ವೇಳೆ. ಮಾನ್ಯ ಲಕ್ಷ್ಮಣ ಸವದಿಯವರೆ, you are a senior member and senior leader.

ಶ್ರೀ ಲಕ್ಷ್ಮಣ ಸವದಿ:- ಮಾನ್ಯ ಸಭಾಪತಿಯವರೇ, ಕಾರ್ಯಾಂಗ, ಶಾಸಕಾಂಗ ಎನ್ನುವ ವ್ಯವಸ್ಥೆ ಇವತ್ತಿನದಲ್ಲ. ಅನೇಕ ದಿನಮಾನಗಳಿಂದ ಬಂದಿರುವಂತಹ ಈ ಕಾರ್ಯಾಂಗ ಮತ್ತು ಶಾಸಕಾಂಗ ವ್ಯವಸ್ಥೆಯ ಮಧ್ಯದಲ್ಲಿ ಆದಂತಹ ವ್ಯತ್ಯಾಸಗಳ ಸಂದರ್ಭದಲ್ಲಿ ಕೆಲವೊಂದು ವಿಷಯಗಳು ಹೊರಗಡೆ ಬರುತ್ತವೆ. ಅದು ಬಹಳ ದೊಡ್ಡ ಲೋಪವೆಂದು ನಾವು ಭಾವಿಸುವುದು ಬೇಡ. ಅದು ನಮ್ಮ ಸರ್ಕಾರ ಇರಬಹುದು ಅಥವಾ ನಿಮ್ಮ ಸರ್ಕಾರ ಇರಬಹುದು. ಅಥವಾ ಬೇರೆ ಸಂದರ್ಭಗಳಲ್ಲಿ ಇಂತಹ ಘಟನೆಗಳು ಆದಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಸಚಿವರಿಗೆ ಏನಾದರೂ ಘಾಸಿಯಾದಾಗ ಸಹಜವಾಗಿ ಆ ಮಾತುಗಳು ಬರುತ್ತವೆ. ಅದನ್ನೆ ನಾವು ಬಹಳ ದೊಡ್ಡದಾಗಿ ತೆಗೆದುಕೊಳ್ಳುವುದಕ್ಕಿಂತಲೂ ಕೂಡ ಸಕ್ಕರೆ ಸಚಿವರು ಅದರ ಬಗ್ಗೆ ಸಮಗ್ರವಾದ ಉತ್ತರವನ್ನು ಕೊಡುತ್ತಾರೆ, ಅದನ್ನು ಬಹಳ ಬೆಳೆಸುವುದು ಬೇಡ ಎಂದು ನಾನು ಹೇಳುತ್ತೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಸಚಿವರನ್ನೊಬ್ಬರನ್ನೆ ಏತಕ್ಕೆ ಗುರುತು ಮಾಡಬೇಕು? ಸಚಿವರು ಹೇಳದಂತಹ ವಿಚಾರ ಇಡೀ ನಾಡಿಗೆ ಸಂಬಂಧಪಟ್ಟದ್ದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಮಾನ್ಯ ಭೋಜೇಗೌಡರೇ, ಮಂತ್ರಿಗಳು ಉತ್ತರ ಕೊಡಲಿ.

ಶ್ರೀ ಎಸ್.ಎಲ್.ಭೋಜೇಗೌಡ:- ಅಧಿಕಾರಿಗಳು ದೊಡ್ಡವರೋ, ಸರ್ಕಾರ ದೊಡ್ಡದೋ? ವಾಸ್ತವಾಂಶವನ್ನು ತೆರೆದಿಟ್ಟಿರಬೇಕಾದರೆ, we should appreciate his spirit. Being a Minister, he has exposed all the things. You should support him. ದಯವಿಟ್ಟು ಈ ವಿಚಾರದಲ್ಲಿ ಪೀಠ intervene ಆಗಬೇಕು.

ಸಭಾಪತಿಯವರು:- ಮಾನ್ಯ ಭೋಜೇಗೌಡರೇ, . . .

ಶ್ರೀ ಶಂಕರ ಬಿ. ಪಾಟೀಲ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ಪ್ರಶೋತ್ತರ ನಡೆದಿರುವ ಸಂದರ್ಭದಲ್ಲಿ ಮಾನ್ಯ ಸದಸ್ಯರಾದ ಸುನೀಲ್ ವಲ್ಯಾಪುರೆ ಅವರ ಪ್ರಶ್ನೆಗೆ ನಾನು ಉತ್ತರವನ್ನು ಕೊಟ್ಟಿದ್ದೇನೆ. ಅದರ ಜೊತೆಗೆ ನಮ್ಮ ಹಿರಿಯ ಸಚಿವರಾದಂತಹ ಮುರುಗೇಶ್ ನಿರಾಣಿಯವರು ಕೂಡ ನಮ್ಮ ಸಕ್ಕರೆ ಇಲಾಖೆಯಲ್ಲಿ ಉತ್ತಮ ಕೆಲಸ ಕಾರ್ಯಗಳ ಬಗ್ಗೆ ಅಭಿನಂದನೆಯನ್ನು ಕೂಡ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಒಂದು ನೋವಿನ ಸಂಗತಿಯನ್ನು ಕೂಡ ಈ ಸದನದ ಗಮನಕ್ಕೆ ತಂದಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳ ಜೊತೆ ಎರಡು ಸಭೆಗಳು ಕೂಡ ಆಗಿವೆ. ಪಾಂಡವಪುರ, ಶ್ರೀರಾಮ ಮತ್ತು ಮೈಷುಗರ್ ಕಾರ್ಖಾನೆಗಳನ್ನು ಪುನಶ್ಚೇತನ ಮಾಡುವುದು ನಮ್ಮ ರಾಜ್ಯದಲ್ಲಿ ಬಹಳ ದೊಡ್ಡ ಚಾಲೆಂಜ್ ಆಗಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು 'ನಿರಾಣಿ ಗ್ರೂಪ್'ನವರು ಅದನ್ನು ಟೆಂಡರ್‌ನಲ್ಲಿ ಪಡೆದುಕೊಂಡಿದ್ದಾರೆ. ಅದಕ್ಕೆ stamp duty exemption ಗೆ ಕೇಳಿದ್ದಾರೆ. ಈಗಾಗಲೇ ಮಾನ್ಯ ಮುಖ್ಯಮಂತ್ರಿಯವರು ಎರಡು ಸಭೆಗಳನ್ನು ಮಾಡಿ ಇದನ್ನು ಕ್ಯಾಬಿನೆಟ್‌ನಲ್ಲಿ ತೆಗೆದುಕೊಂಡು ಹೋಗಿ stamp duty exemption ಗೆ ಸಂಬಂಧಪಟ್ಟಂತೆ ಆರ್ಥಿಕ ಇಲಾಖೆಯವರು ಕೆಲವು ವಿಚಾರಗಳನ್ನು ಹೇಳಿದ್ದಾರೆ. ಅದರಲ್ಲಿ ಸ್ವಲ್ಪ ವಿಳಂಬವಾಗಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆಯ ಬಗ್ಗೆ ಮಾನ್ಯ ಸಚಿವರಾದ ಮುರುಗೇಶ್ ಆರ್. ನಿರಾಣಿಯವರು ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ನಮ್ಮ ಅಧಿಕಾರಿಗಳು ನೀತಿ ನಿಯಮವನ್ನು ಕೂಡ ಪಾಲನೆ ಮಾಡಬೇಕಾಗುತ್ತದೆ. ಯಾವುದೇ ಸರ್ಕಾರ ಇರಬಹುದು. ಸರ್ಕಾರ ಇದ್ದಾಗ ನೀತಿ ನಿಯಮವನ್ನು ಪಾಲನೆ ಮಾಡಿ ಸರ್ಕಾರದ ಗೌರವವನ್ನು ಹೆಚ್ಚಿಸುವುದು ಕೂಡ ಆಗಬೇಕಾಗುತ್ತದೆ. ಯಾರೋ ಒಂದನ್ನು ಹೇಳುತ್ತಾರೆ; ಅದು ಕಾನೂನಿನ ನಿಯಮದಲ್ಲಿ ಬರುತ್ತದೆಯೋ ಇಲ್ಲವೋ ಎನ್ನುವುದನ್ನು ಕೂಡ ನಾವು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಗೆ stamp duty exemption ಕೇಳಿದ್ದರು. ನಮ್ಮ ಅಧಿಕಾರಿಗಳು ಅದನ್ನು ಆರ್ಥಿಕ ಇಲಾಖೆಗೆ ಕಳುಹಿಸಿದ್ದು ಅದರ ಕೆಲವು ವಿಚಾರಗಳನ್ನು ತರಿಸಿಕೊಂಡಿದ್ದೇವೆ. ಕ್ಯಾಬಿನೆಟ್‌ಗೆ ಅದನ್ನು ತೆಗೆದುಕೊಂಡು ಹೋಗಿ ಮುಖ್ಯಮಂತ್ರಿಗಳಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಂಪೂರ್ಣ ಪರಮಾಧಿಕಾರ ಇರುವುದರಿಂದ ಅವರು ಈ ವಿಷಯವನ್ನು ಇತ್ಯರ್ಥ ಮಾಡುವುದನ್ನು ನಾವು ಬೇಗನೆ ಮಾಡುತ್ತೇವೆ. ಈಗ ಅವರಿಗೆ ಯಾವುದೇ ತೊಂದರೆಯನ್ನು ಕೊಟ್ಟಿಲ್ಲ. ಈಗಾಗಲೇ ಕಬ್ಬನ್ನು ನುರಿಸುವ ಕೆಲಸ ಆಗಿದೆ. ರೈತರಿಗೆ ಬಲ್ ಕೊಡುವುದು ಇರಬಹುದು, ಕಬ್ಬನ್ನು ನುರಿಸುವುದು ಇರಬಹುದು, ಆ ಭಾಗದ ರೈತರ ಹಿತ ಕಾಪಾಡುವುದಕ್ಕೆ ಸರ್ಕಾರ ಯಾವುದೇ ಅಡೆ-ತಡೆ ಮಾಡಿಲ್ಲ. ಆದರೆ ಕೆಲವು ನಿಯಮದಲ್ಲ ಆರ್ಥಿಕ ಇಲಾಖೆಯ ಸಲಹೆಯನ್ನು ಪಡೆದುಕೊಂಡು ಅದನ್ನು ಕ್ಯಾಬಿನೆಟ್‌ಗೆ ತೆಗೆದುಕೊಂಡು ಹೋಗಿ ಮಾನ್ಯ ಮುಖ್ಯಮಂತ್ರಿಯವರು ಆ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಇವತ್ತು ಯಾವುದೇ ಒಬ್ಬ ಅಧಿಕಾರಿಗಳು ಕೂಡ ಸರ್ಕಾರದ ನಿಯಮವನ್ನು ಪಾಲನೆ ಮಾಡುತ್ತೇವೆ ಎಂದು ಹೇಳುವುದರಿಂದ;

ಸಭಾಪತಿಯವರು:- ಈಗ ಅರವಿಂದ ಕುಮಾರ್ ಅರಳಿಯವರು ಪ್ರಶ್ನೆ ಕೇಳಲಿ. ಅವರು ಈಗ ಪ್ರಶ್ನೆ ಕೇಳದಿದ್ದರೆ ಬೇರೆಯವರು ಕೇಳಲಿ.

(ಗೊಂದಲ)

ಶ್ರೀ ಶರಣಗೌಡ ಬಯ್ಯಪುರ:- ಅವರು ಹಿರಿಯ ಸಚಿವರು.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, . . .

(ಗೊಂದಲ)

ಸಭಾಪತಿಯವರು:- ಒಂದು ನಿಮಿಷ ಇರಿ, ಇದು ಪ್ರಶ್ನೋತ್ತರ ವೇಳೆ. ನಾನು ಸದನವನ್ನು ನಡೆಸಬೇಕು. ಈ ರೀತಿ ಆದರೆ ಸದನ ನಡೆಸಲು ಕಷ್ಟವಾಗುತ್ತದೆ. ನೀವು ಚರ್ಚೆ ಮಾಡಬೇಕಾದರೆ ಒಂದು ನೋಟೀಸ್ ಕೊಡಿ, ನಾನು ಅಲೋ ಮಾಡುತ್ತೇನೆ. ಈಗ ಅರವಿಂದಕುಮಾರ್ ಅರಳಿಯವರು ಪ್ರಶ್ನೆ ಕೇಳಲಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಇದು ಗಂಭೀರವಾದ ವಿಷಯ;

Mr. CHAIRMAN:- I have given my ruling. (ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ಮುಖ್ಯ ಸಚಿವರು ಇದು ಗಂಭೀರವಾದ ವಿಚಾರವೆಂದು ಹೇಳುತ್ತಾರೆ. ಪೀಠದಿಂದ ತಾವು 'ನೋಟೀಸ್ ಕೊಡಿ' ಎಂದು ಹೇಳುತ್ತಿದ್ದೀರಿ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

Mr. CHAIRMAN:- I have given my ruling. ಮಾನ್ಯ ಅರವಿಂದ ಕುಮಾರ್ ಅರಳಿಯವರೇ ಪ್ರಶ್ನೆ ಕೇಳಿ. ನೀವು ನೋಟೀಸ್ ಕೊಡಿ ನಾನು ಚರ್ಚೆಗೆ ಅಲೋ ಮಾಡುತ್ತೇನೆ

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಇದು ನೋಟೀಸ್ ಕೊಟ್ಟು ಚರ್ಚೆ ಮಾಡುವ ವಿಚಾರವಲ್ಲ.

ಸಭಾಪತಿಯವರು:- ಇಲ್ಲ, I have given my ruling. ಮಾನ್ಯ ಅರವಿಂದ ಕುಮಾರ್ ಅರಳಿಯವರೇ, ನೀವು ಪ್ರಶ್ನೆ ಕೇಳಲಿಲ್ಲವೆಂದರೆ ನಾನು ಮುಂದಕ್ಕೆ ಹೋಗುತ್ತೇನೆ. ಈಗ ಶಶೀಲ್ ನಮೋಶಿಯವರು.

ಶ್ರೀ ಅರವಿಂದ ಕುಮಾರ್ ಅರಳಿ:- ಮಾನ್ಯ ಸಭಾಪತಿಯವರೇ, House order ನಲ್ಲ ಎಂದರೆ ನಾನು ಹೇಗೆ ಪ್ರಶ್ನೆಯನ್ನು ಕೇಳಲಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಸರ್ಕಾರದ ಆಡಳಿತದ ಬಗ್ಗೆ;

ಸಭಾಪತಿಯವರು:- ನೀವು ನೋಟೀಸ್ ಕೊಡಿ. ಮಾನ್ಯ ಶಶೀಲ್ ನಮೋಶಿಯವರೇ ಪ್ರಶ್ನೆ ಕೇಳಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ನೀವು ಪ್ರಸ್ತಾಪ ಮಾಡಿ ruling ಕೊಟ್ಟಿದ್ದೇನೆ ಎಂದು ಹೇಳುತ್ತಿದ್ದೀರಿ . . .

ಸಭಾಪತಿಯವರು:- ಮಾನ್ಯ ಪ್ರಕಾಶ್ ರಾಥೋಡ್‌ರವರೇ, ನೀವು ಒಂದು notice ಕೊಡಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, notice ಕೊಡುವಂತಹ ವಿಚಾರವಲ್ಲ ಇದು.

ಸಭಾಪತಿಯವರು:- ನಾನು ಹೇಳುತ್ತಿದ್ದೇನೆ. I have given the ruling. Notice ಕೊಡಿ allow ಮಾಡುತ್ತೇನೆ.

Sri PRAKASH K.RATHOD:- The Minister is giving the statement against the Government. How can you ask us to give the notice?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೆ, ಕುಳತುಕೊಳ್ಳ.

Sri PRAKASH K.RATHOD:- How can the Government function like this? You cannot run the Government. How can you run the Government like this? Your Minister is complaining against an officer.

(ಗೊಂದಲ)

ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾವು ಹೊಸದಾಗಿ ಬಂದಿರುವ ಸದಸ್ಯರುಗಳಾಗಿದ್ದೇವೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೆ, ಕುಳತುಕೊಳ್ಳ.

(ಗೊಂದಲ)

ಸಭಾಪತಿಯವರು:- ಮಾನ್ಯ ಅರವಿಂದ ಕುಮಾರ್ ಅರಳಯವರೇ, ನೀವು ಪ್ರಶ್ನೆ ಕೇಳದಿದ್ದರೆ ಮುಂದಿನ ಪ್ರಶ್ನೆಗೆ ಹೋಗುತ್ತೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಸರ್ಕಾರ ನಡೆಸಬೇಕಾದರೆ ನೀವು ಅವರಿಗೆ (ಗೊಂದಲ) ಕೊಡಬೇಕಾಗಿತ್ತು ನೀವು ಕೊಟ್ಟಿಲ್ಲ. ಅಂದರೆ, . . .

ಸಭಾಪತಿಯವರು:- ಯಾವುದೂ ಕಡತಕ್ಕೆ ಹೋಗುವ ಹಾಗಿಲ್ಲ.

(ಈ ಹಂತದಲ್ಲಿ ಸಭಾಪತಿಯವರ ಸೂಚನೆಯಂತೆ ನಡವಳಿಗಳನ್ನು ದಾಖಲು ಮಾಡಿರುವುದಿಲ್ಲ)

(ಗೊಂದಲ)

ಸಭಾಪತಿಯವರು:- ಮಾನ್ಯ ಅರವಿಂದ ಕುಮಾರ್ ಅರಳಯವರೇ, ನೀವು ಪ್ರಶ್ನೆ ಕೇಳುತ್ತೀರೋ ಅಥವಾ ಮುಂದಕ್ಕೆ ಹೋಗಲೇ? ಪ್ರಶ್ನೆ ಕೇಳಿ. Otherwise, I will go to next question. ಮಾನ್ಯ ಮರಿತಿಬ್ಬೇಗೌಡರೆ, ದಯವಿಟ್ಟು ಕುಳತುಕೊಳ್ಳ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಕ್ಕರೆ ಸಚಿವರು ಉತ್ತರ ಕೊಡುವವರೆಗೆ ನಾನು ಏನನ್ನೂ ಮಾತನಾಡಿಲ್ಲ. ಈಗ ಸಚಿವರು ಉತ್ತರ ಕೊಟ್ಟಿದ್ದಾರೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ನೀವು ನೋಟೀಸ್ ಕೊಡಿ.

(ಮುಂದು)

(924) 20-09-2022 12-10 KH-VK(MD)

(ಸಭಾಪತಿಯವರ ಉಪಸ್ಥಿತಿ)

(ಗೊಂದಲ)

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈಗ ಮಾನ್ಯ ಸಕ್ಕರೆ ಸಚಿವರು ಉತ್ತರ ಕೊಡುತ್ತಾರೆ.

ಸಭಾಪತಿಯವರು:- ನೋಟೀಸ್ ಕೊಡಿ. ಮಾನ್ಯ ಅರವಿಂದ ಕುಮಾರ್ ಅರಳಿಯವರೇ, ತಾವು ಪ್ರಶ್ನೆಯನ್ನು ಕೇಳಿ.

ಶ್ರೀ ಅರವಿಂದ ಕುಮಾರ್ ಅರಳಿ:- ಮಾನ್ಯ ಸಭಾಪತಿಯವರೇ, . . .

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನನಗೆ ಎರಡು ನಿಮಿಷ ಅವಕಾಶ ಮಾಡಿಕೊಡಿ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ಈಗ ದಯವಿಟ್ಟು ಕುಳಿತುಕೊಳ್ಳಿ. You give me notice.

(ಗೊಂದಲ)

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಸರ್ಕಾರದ ಮೇಲೆ ಆಪಾದನೆ ಮಾಡಿಬಿಟ್ಟು . . .

ಸಭಾಪತಿಯವರು:- ಮಾನ್ಯ ಅರವಿಂದ ಕುಮಾರ್ ಅರಳಿಯವರೇ, ತಾವು ಪ್ರಶ್ನೆಯನ್ನು ಕೇಳುತ್ತೀರೋ, ಇಲ್ಲವೋ.

ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರವರು ಕುಳಿತುಕೊಂಡರು. ಮಾನ್ಯ ಸಭಾಪತಿಯವರು ಎದ್ದು ನಿಂತು ಮಾಡಿನಾಡಿದರೂ ತಮಗೆ ಗೌರವ ಇಲ್ಲವೇ?

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಇದನ್ನು ತಾವು ಮಂತ್ರಿಗಳಿಗೆ ಹೇಳಿ. ನಾವು ಹೇಳಿದ್ದೇವೆಯೇ?

ಶ್ರೀ ಬಿ.ಸಿ.ಪಾಟೀಲ್:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ಮಾನ್ಯ ಸಭಾಪತಿಯವರು ಎದ್ದು ನಿಂತಿದ್ದಾರೆ, ಕುಳಿತುಕೊಳ್ಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಶ್ನೆ ಸಂಖ್ಯೆ: 854

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು.

ಸಭಾಪತಿಯವರು:- ಮಾನ್ಯ ಅರವಿಂದ ಕುಮಾರ್ ಅರಳಯವರೇ, ತಾವು ಏನು ಉಪ ಪ್ರಶ್ನೆಯನ್ನು ಕೇಳಬೇಕೋ ಕೇಳಿ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ ಅಧಿಕಾರಿಗಳು ಕೊಟ್ಟಿರುವಂತಹ ಮಾಹಿತಿ ಸ್ಪಷ್ಟವಾಗಿ ಕೊಟ್ಟಿರುವ ಹಾಗೆ ಕಾಣುತ್ತಿಲ್ಲ. ನಿಜವಾಗಿಯೂ ನಾನು ಕೂಡ ಪ್ರಾಧಿಕಾರದ ಸದಸ್ಯನಾಗಿರುವುದರಿಂದ, 2020-21 ಮತ್ತು 2021-22ನೇ ಸಾಲಿನಲ್ಲಿ ಬಡಾವಣೆಗಳಿಗೆ ಅನುಮೋದನೆಯನ್ನು ಕೊಡಲಾಗಿದೆ, ಅದನ್ನು 2024-25ನೇ ಸಾಲಿನಲ್ಲಿ ಎಂದು ಕೊಡಲಾಗಿದೆ. ಅದಕ್ಕಿಂತ ಜಾಸ್ತಿ ಬಡಾವಣೆಗಳನ್ನು ಅನುಮೋದನೆ ಮಾಡಿದ್ದಾರೆ. ಆದರೆ, ನನಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ನನಗನಿಸುತ್ತದೆ. ಇನ್ನೊಂದು ಪ್ರಶ್ನೆಯೇನೆಂದರೆ, ಪ್ರಾಧಿಕಾರ ಯಾವುದೇ ಉದ್ಯಾನವನಗಳಿಗೆ ಸರ್ಕಾರದ ಅನುಮತಿ ಪಡೆದು ನಾಮಕರಣ ಮಾಡಬಹುದೇ ಎಂದು ಕೇಳಿದೆ. ಅದಕ್ಕೆ ಸುತ್ತೋಲೆಗಳನ್ನು ಉಲ್ಲೇಖ ಮಾಡಿದ್ದಾರೆ. ಆ ಸುತ್ತೋಲೆಗಳಲ್ಲಿ ಏನಿದೆ ಎಂಬುದು ನಮಗೆ ಗೊತ್ತಿಲ್ಲ. ನಾನು ಈ ಹಿಂದೆ ತಮ್ಮ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಕೇಳಿದೆ. ಅವರು ಕೂಡ ಈ ಸುತ್ತೋಲೆಗಳ ಹೆಸರುಗಳನ್ನು ಬರೆದಿದ್ದಾರೆಯೇ ಹೊರತು ಈ ಸುತ್ತೋಲೆ ಯಾವುದೂ ಎಂದು ತೋರಿಸಿಲ್ಲ. ಇದಕ್ಕೆ ಮಾನ್ಯ ಸಚಿವರು ಉತ್ತರವನ್ನು ಕೊಡಬೇಕು.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಅರವಿಂದ ಕುಮಾರ್ ಅರಳಯವರು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. “ಬೀದರ್ ನಗರ ಪ್ರಾಧಿಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಲೇಔಟ್‌ಗಳಿಗೆ ಅನುಮೋದನೆ ನೀಡಲಾಗಿದೆ” ಖಾಸಗಿಯಾಗಿ ಎಷ್ಟು ಲೇಔಟ್‌ಗಳು ಆಗಿದೆ ಎಂದು ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದಾರೆ. ನಮ್ಮ ಪ್ರಾಧಿಕಾರದಿಂದ 97 ಲೇಔಟ್‌ಗಳಿಗೆ ಅನುಮೋದನೆ ಕೊಟ್ಟಿದ್ದೇವೆ. ಇದರಲ್ಲಿ ಖಾಸಗಿ-88, ಅದೇ ರೀತಿ ಪ್ರಾಧಿಕಾರದಿಂದ ಶೇಕಡಾ 50:50ರ ಅನುಪಾತದಲ್ಲಿ 3 ಬಡಾವಣೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಬೀದರ್ ನಗರದ ಗೋರನಹಳ್ಳಿಯಲ್ಲಿ ಸುಮಾರು 14 ಎಕರೆ 35 ಗುಂಟೆ ಮತ್ತು 17

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಎಕರೆ 8 ಗುಂಟೆ ಜಮೀನಿನಲ್ಲಿ ವಸತಿ ಯೋಜನೆ ಕೈಗೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಇದನ್ನು ಶೇಕಡಾ 50:50ರ ಅನುಪಾತದಲ್ಲಿ ರೈತರ ಸಹಭಾಗಿತ್ವದಲ್ಲಿ ಮಾಡುವಂತಹ ಬಡಾವಣೆಗಳಾಗಿವೆ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಬಹಳ ಸಂಕ್ಷಿಪ್ತವಾಗಿ ಹೋಗುತ್ತಿದ್ದೀರಿ. ಮಾನ್ಯ ಸದಸ್ಯರು ನಿರ್ದಿಷ್ಟವಾಗಿ ಒಂದು ಪ್ರಶ್ನೆಯನ್ನು ಕೇಳಿದ್ದಾರೆ.

ಶ್ರೀ ಜಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಉದ್ಯಾನವನಗಳಿಗೆ ನಾಮಕರಣ ಮಾಡುವಾಗ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಮಾಡಿ ನಮಗೆ ಪ್ರಸ್ತಾವನೆ ಕಳುಹಿಸಿದ್ದಾರೆ. ಅದಕ್ಕೆ ನಾವು ಅನುಮೋದನೆ ಕೊಟ್ಟಿದ್ದೇವೆ. ಆ ರೀತಿ ನಿರ್ದಿಷ್ಟವಾಗಿ ಮಾಡಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ. ಆ ರೀತಿ ಯಾವುದಾದರೂ ಇದ್ದರೆ ಪತ್ರದ ಮುಖೇನ ಕೊಡಲಿ.

ಸಭಾಪತಿಯವರು:- ಮಾನ್ಯ ಸದಸ್ಯರಾದ ಅರವಿಂದ ಕುಮಾರ್ ಅರಳಿಯವರೇ, ತಾವು ಒಪ್ಪಿದರೆ ಒಂದು ಕೆಲಸ ಮಾಡಬಹುದೇ. ಇದಕ್ಕೆ ನಾನು ಸಲಹೆ ಕೊಡುತ್ತೇನೆ ಅಥವಾ ತಾವು ಮಾತನಾಡುತ್ತೇನೆ ಎಂದರೆ ಮಾತನಾಡಿ. ನಂತರ ನಾನು ಹೇಳುತ್ತೇನೆ.

ಶ್ರೀ ಅರವಿಂದ ಕುಮಾರ್ ಅರಳಿ:- ಮಾನ್ಯ ಸಭಾಪತಿಯವರೇ, ತಾವು ಹೇಳಿ.

ಸಭಾಪತಿಯವರು:- ಮಾನ್ಯ ಅರವಿಂದ ಕುಮಾರ್ ಅರಳಿಯವರೇ, ನಾನು ಮಾತನಾಡಿದರೆ ಅದು ruling ಆಗುತ್ತದೆ. ಅದಕ್ಕೆ ನಾನು ಕೇಳುತ್ತಿದ್ದೇನೆ. ತಾವು ಏನು ಕೇಳಬೇಕು ಕೇಳಿ.

ಶ್ರೀ ಅರವಿಂದ ಕುಮಾರ್ ಅರಳಿ:- ಮಾನ್ಯ ಸಭಾಪತಿಯವರೇ, ಪ್ರಾಧಿಕಾರದಿಂದ ಉದ್ಯಾನವನಗಳಿಗೆ ನಾಮಕರಣ ಮಾಡಬೇಕಾದರೆ ಸರ್ಕಾರದಿಂದ ಅನುಮತಿ ತೆಗೆದುಕೊಳ್ಳಬೇಕು ಮತ್ತು ಬೋರ್ಡ್ ಸಭೆಯೊಳಗೆ ಇಟ್ಟು ಅನುಮತಿಗೆ ಕಳುಹಿಸಿಕೊಡಬೇಕು ಎನ್ನುವ ಪದ್ಧತಿ ಇದೆ ಎಂಬುದು ನನಗೆ ಗೊತ್ತು. ಅದೇನಾದರೂ ತಪ್ಪಿದ್ದರೆ ನಾನು ಸರಿಪಡಿಸಿಕೊಳ್ಳುತ್ತೇನೆ. ಆದರೆ, ಪ್ರತಿ ಬಾರಿ ಮಾನ್ಯ ಸಚಿವರ ಹತ್ತಿರ ಪ್ರಶ್ನೆ ಕೇಳಿದಾಗಲೂ ಕೂಡ ಅದೇ ಸುತ್ತೋಲೆಯನ್ನು ಕೊಡುತ್ತಾರೆ. ಕಾರ್ಯದರ್ಶಿಯವರನ್ನು ಕೇಳಿದಾಗಲೂ ಕೂಡ ಅವರು ಅದೇ ಸುತ್ತೋಲೆಯನ್ನು ಕೊಡುತ್ತಾರೆ. ಆ ಸುತ್ತೋಲೆಯಲ್ಲಿ ಏನಿದೆ ಎಂಬುದು ನನಗೆ ಗೊತ್ತಾಗಬೇಕಲ್ಲವೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ತದನಂತರ, ಸರ್ಕಾರ ಅನುಮೋದನೆ ಮಾಡಿ ಅವರಿಗೆ ಕಳುಹಿಸಿಕೊಡುತ್ತದೆ. ನಂತರ ಅವರು ನಾಮಕರಣ ಮಾಡುವಂತಹ ಪ್ರಯತ್ನ ಮಾಡುತ್ತಾರೆ.

ಸಭಾಪತಿಯವರು:- ಮಾನ್ಯ ಸಚಿವರೇ, ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಮಾನ್ಯ ಶಾಸಕರನ್ನು ಕರೆಯಿಸಿ, ಒಂದು ಸಭೆಯನ್ನು ಮಾಡಿ, ಅವರ ಸಮಸ್ಯೆ ಏನಿದೆಯೋ, ಅದನ್ನು ಇತ್ಯರ್ಥ ಮಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಶ್ನೆ ಸಂಖ್ಯೆ: 842

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಶಶೀಲ್ ಜಿ.ನಮೋಶಿ:- ಮಾನ್ಯ ಸಭಾಪತಿಯವರೇ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಣ್ಣ ಕೈಗಾರಿಕೆಗಳ ಬಗ್ಗೆ ವಿವರವನ್ನು ಮಾನ್ಯ ಸಚಿವರಲ್ಲಿ ಕೇಳಿದ್ದೇನೆ. ಇದಕ್ಕೆ ಮಾನ್ಯ ಸಚಿವರು 2957 ಸಣ್ಣ ಕೈಗಾರಿಕೆಗಳ ಜಿಲ್ಲಾವಾರು ವಿವರಗಳನ್ನು ಕೊಟ್ಟಿದ್ದಾರೆ ಮತ್ತು ಹೊಸ ಕೈಗಾರಿಕಾ ನೀತಿ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಆದರೆ, ಇದು ಇಡೀ ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತಹ ಕೈಗಾರಿಕಾ ನೀತಿಯಾಗಿದೆ. ನನ್ನ ಪ್ರಶ್ನೆಯೇನೆಂದರೆ, ಕಲ್ಯಾಣ ಕರ್ನಾಟಕ ಭಾಗ ಎಂದು ಹೇಳಿದಾಗ Article 371(J) ಅಡಿಯಲ್ಲಿ special status ಅನ್ನು ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದಲ್ಲಿ ತಿದ್ದುಪಡಿ ಮಾಡಿ, ರಾಜ್ಯ ಸರ್ಕಾರದ ಎರಡು ಸದನಗಳಲ್ಲಿ ಅನುಮತಿ ಪಡೆದ ನಂತರ ಅನೇಕ ನಿಯಮಗಳನ್ನು ಸ್ಥಾಪನೆ ಮಾಡಿದ್ದಾರೆ. ವಿಶೇಷವಾದಂತಹ 32 ತಿದ್ದುಪಡಿಗಳನ್ನು ತಂದು Article 371(J) ಅಡಿಯಲ್ಲಿ rules frame ಮಾಡಿದ್ದಾರೆ. ಬಹಳ ಮುಖ್ಯವಾಗಿ ನಾನು ಈ ಸಂದರ್ಭದಲ್ಲಿ ಹೇಳಬಯಸುವುದೇನೆಂದರೆ, ವಿಶೇಷ ಕೈಗಾರಿಕೆಗಳ ನೀತಿಯನ್ನು ಕಲ್ಯಾಣ ಕರ್ನಾಟಕಕ್ಕೆ ಮಾಡಲಾಗುತ್ತದೆಯೇ? ಇಲ್ಲವೆಂದರೆ ಇದನ್ನು ಏಕೆ ಮಾಡಿಲ್ಲ. Article 371(J) ರೀತಿಯಲ್ಲಿ ಎಲ್ಲೆಲ್ಲ amendment ಗಳನ್ನು ತಂದಿದ್ದಾರೆ. ಇವತ್ತಿನ ದಿವಸ ಎ.ಬಿ.ಸಿ.ಡಿ., ಎಂದು 12 ಕಡೆಗಳಲ್ಲಿ ಆಗಿದೆ. ಉದಾಹರಣೆಗೆ ಮರಾಠವಾಡ ಮತ್ತು ವಿದರ್ಭದಲ್ಲಿ ವಿಶೇಷ ಕೈಗಾರಿಕೆಗಳ ನೀತಿಯನ್ನು ಮಾಡಿದ್ದಾರೆ. ತೆಲಂಗಾಣದಲ್ಲಿ ವಿಶೇಷ ಕೈಗಾರಿಕೆಗಳ ನೀತಿಯನ್ನು ಮಾಡಿದ್ದಾರೆ. ಇವತ್ತು ಗುಜರಾತ್ ರಾಜ್ಯದ ಕಚ್ ಭಾಗದಲ್ಲಿ ವಿಶೇಷ ಕೈಗಾರಿಕೆಗಳ ನೀತಿಯನ್ನು ಮಾಡಿದ್ದಾರೆ. Agro based industries ಗೆ ಶೇಕಡಾ 4 ರಿಂದ 5 ರಷ್ಟು interest rate ನಲ್ಲಿ ಅವರಿಗೆ loan ಕೊಡುತ್ತಾರೆ. ತಾವು ನಮ್ಮ ರಾಜ್ಯದಲ್ಲಿ ಈ ನಿಯಮವನ್ನು ತರಲಾಗುತ್ತದೆಯೇ? ಈ ನಿಯಮವನ್ನು ತಂದಿಲ್ಲವೆಂದರೆ ಏಕೆ ತಂದಿಲ್ಲ ಮತ್ತು ಯಾವಾಗ ತರುತ್ತಾರೆ ಎಂಬುದನ್ನು ಮಾನ್ಯ ಸಚಿವರು ತಿಳಿಸಬೇಕು. ಇದಕ್ಕೆ ಮಾನ್ಯ ಸಚಿವರು ಉತ್ತರವನ್ನು ಕೊಡಲಿ. ನಾನು ಇನ್ನು ಒಂದೆರಡು ಪ್ರಶ್ನೆಗಳನ್ನು ಕೇಳುತ್ತೇನೆ.

ಶ್ರೀ ಎನ್.ನಾಗರಾಜು (ಎಂ.ಟಿ.ಬಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗೆ ನಾವು ಬಹಳ ವಿವರವಾಗಿ ಉತ್ತರವನ್ನು ಕೊಟ್ಟಿದ್ದೇವೆ. ಅವರು ಜಿಲ್ಲಾವಾರು breakup ಮಾಡಿ ಬಳ್ಳಾರಿ-858, ಬೀದರ್-248, ಕಲಬುರಗಿ-555, ಕೊಪ್ಪಳ-392, ರಾಯಚೂರು-664, ವಿಜಯನಗರ-55,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಯಾದಗಿರಿ-185 ಸುಮಾರು 7 ಜಿಲ್ಲೆಗಳಲ್ಲಿ 2957 ಕೈಗಾರಿಕೆಗಳ ಬಗ್ಗೆ ಈ ಉತ್ತರದಲ್ಲಿ ಕೊಟ್ಟಿದ್ದೇವೆ. ಮಾನ್ಯ ಸದಸ್ಯರು “ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಹಾಗೂ ಈ ಭಾಗದಲ್ಲಿ ಉದ್ಯೋಗಗಳನ್ನು ಸೃಜಿಸಲು ಸರ್ಕಾರ ಕೈಗೊಂಡ ಕ್ರಮಗಳೇನು” ಎಂದು ಉಪ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ರೀತಿಯ ರಿಯಾಯಿತಿಗಳನ್ನು ಕೊಟ್ಟಿದೆ. ಈ ರಾಜ್ಯ ಸರ್ಕಾರದ ಹೊಸ ಕೈಗಾರಿಕಾ ನೀತಿ 2020-25 ರಡಿಯಲ್ಲಿ ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿವೆ. ಹೂಡಿಕೆಯ ಮೇಲೆ ಸಬ್ಸಿಡಿ ಕೊಡುವುದು, ಮುದ್ರಾಂಕ ಶುಲ್ಕದ ಮೇಲೆ ವಿನಾಯಿತಿ ಕೊಡುವುದು, ಎನ್.ಎ., ಶುಲ್ಕ ಮರುಪಾವತಿ ಮಾಡುವಂತಹದ್ದು. ವಿದ್ಯುತ್ ತೆರಿಗೆ ಮೇಲೆ ವಿನಾಯಿತಿ ಕೊಡುವಂತಹದ್ದು, ಇನ್ನು ಅನೇಕ ಸವಲತ್ತುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಟ್ಟಿವೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ಪಾದನಾ ಘಟಕಗಳಿಗೆ ಗರಿಷ್ಠ ರೂ.50 ಲಕ್ಷಗಳವರೆಗೆ ಮತ್ತು ಸೇವಾ ಘಟಕಗಳಿಗೆ ಗರಿಷ್ಠ ರೂ.20 ಲಕ್ಷಗಳವರೆಗೆ ಹಾಗೂ ಸಾಲದ ಮೊತ್ತಕ್ಕೆ ಶೇಕಡಾ 15 ರಿಂದ 35 ರವರೆಗೆ ಸಬ್ಸಿಡಿಯನ್ನು ನೀಡಲಾಗಿದೆ. ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ರೂ.5.00 ಕೋಟಿಗಳವರೆಗಿನ ಸಾಲದ ಮೊತ್ತಕ್ಕೆ ಶೇಕಡಾ 6 ರಷ್ಟು ಸಬ್ಸಿಡಿಯನ್ನು ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೂ ಕೂಡ ಶೇಕಡಾ 75 ರಷ್ಟು ಸಬ್ಸಿಡಿಯನ್ನು ಕೊಟ್ಟಿದ್ದೇವೆ. ಈ ಕಾರಣಗಳಿಂದ ಕೈಗಾರಿಕಾ ಉತ್ತೇಜನಕ್ಕೆ ಎಲ್ಲಾ ಅವಕಾಶಗಳನ್ನು ನಮ್ಮ ಸರ್ಕಾರದಿಂದ ಕಲ್ಪಿಸಿಕೊಟ್ಟಿದ್ದೇವೆ.

ಶ್ರೀ ಶಶೀಲ್ ಜಿ.ನಮೋಶಿ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ ಏನಿದೆಯೆಂದರೆ, ವಿಶೇಷ ಕೈಗಾರಿಕೆಗಳ ನೀತಿಯನ್ನು ಕಲ್ಯಾಣ ಕರ್ನಾಟಕದ ಭಾಗಕ್ಕೆ Article 371(J) ಅಡಿಯಲ್ಲಿ ಮಾನ್ಯ ಸಚಿವರು ಮಾಡುತ್ತಾರೆಯೇ ಎಂದು ನನ್ನ specific ಪ್ರಶ್ನೆ ಇದೆ. ಇದಕ್ಕೆ ಮಾನ್ಯ ಸಚಿವರು ಉತ್ತರ ಕೊಟ್ಟಿಲ್ಲ. ಇದರ ಜೊತೆಗೆ ಉತ್ತರ ಪ್ರದೇಶದಲ್ಲಿ leather industries ಬಹಳವಾಗಿ ಇದೆ. ಅಲ್ಲ leather industries ಇದೆ ಎಂದು ಅಲ್ಲ ಎಲ್ಲಾ ರೀತಿಯ ಸವಲತ್ತುಗಳನ್ನು ಕೊಡುತ್ತಾರೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ತೊಗರಿ ಬೆಳೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. ಆ ಕಾರಣದಿಂದ it is called as “Tur(dal) bowl of India” ಒಳ್ಳೆಯ ಗುಣಮಟ್ಟದ ತೊಗರಿ ಬೆಳೆಯನ್ನು ಬೆಳೆಯುತ್ತಾರೆ. ಹಾಗೆಯೇ ಸಾಕಷ್ಟು ಕಡೆಗಳಿಗೆ export ಕೂಡ ಮಾಡುತ್ತಾರೆ. ಈ ಕಾರಣದಿಂದ ಕೇಂದ್ರ ಸರ್ಕಾರ ಇತ್ತೀಚೆಗೆ GI (Geographical

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

Indication) tag ಅನ್ನು ಕೊಟ್ಟಿದ್ದಾರೆ. GI tag ಅನ್ನು ಕೊಟ್ಟ ಮೇಲೆ ನಮ್ಮ ಸರ್ಕಾರದಿಂದ ಇನ್ನು ದೊಡ್ಡ ಪ್ರಮಾಣದಲ್ಲಿ promote ಮಾಡುವುದಕ್ಕೆ ಇವರು ಏನು ಮಾಡುತ್ತಿದ್ದಾರೆ. ಆ ಸವಲತ್ತು ಅನ್ನು ಕೊಟ್ಟು ಕನಿಷ್ಠಪಕ್ಷ Karnataka Tur Development Board ಗೆ ರೂ.5.00 ಕೋಟಿಗಳನ್ನು ಕೊಟ್ಟು propagate ಮಾಡಿ. ಇದನ್ನು international market ನಲ್ಲಿ ಮಾಡಿ ಎಂದು ಹೇಳಿದರೆ ಅವರು ಮಾಡುತ್ತಾರೆ. ದಯವಿಟ್ಟು, ಇದಕ್ಕೆ ಉತ್ತೇಜನ ಮತ್ತು ಒತ್ತನ್ನು ಕೊಡಿ. ದಯವಿಟ್ಟು, ವಿಶೇಷ ಕೈಗಾರಿಕೆಗಳ ನೀತಿ ಬಗ್ಗೆ ಮಾನ್ಯ ಸಚಿವರು ಉತ್ತರವನ್ನು ಕೊಡಬೇಕು.

ಶ್ರೀ ಎನ್.ನಾಗರಾಜು (ಎಂ.ಟಿ.ಬಿ):- ಮಾನ್ಯ ಸಭಾಪತಿಯವರೇ, ಈಗಾಗಲೇ ಉದ್ಯಮವಲಯಗಳನ್ನು ಸ್ಥಾಪಿಸಲು ಎ.ಬಿ.ಸಿ ಎಂದು ಮೂರು ವಲಯಗಳನ್ನಾಗಿ ವಿಂಗಡನೆ ಮಾಡಿದ್ದೇವೆ. ರಾಜ್ಯದಲ್ಲಿ ಡಾ|| ನಂಜುಡಪ್ಪನವರ ವರದಿಯಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಹಿಂದುಳಿದ ವರ್ಗಗಳ ಜಿಲ್ಲೆಗಳೆಂದು ಈಗಾಗಲೇ ವರ್ಗೀಕೃತವಾಗಿದ್ದು, ನಮ್ಮ ಕೈಗಾರಿಕೆಗಳ ನೀತಿಯ ಅಡಿಯಲ್ಲಿ ಈ ವಲಯಗಳನ್ನು ಕೈಗಾರಿಕೆಗಳೆಂದು ಗುರುತಿಸಲಾಗಿದ್ದು, ಈಗಾಗಲೇ ಈ ಕೈಗಾರಿಕೆಗಳ ಉತ್ತೇಜನಕ್ಕಾಗಿ ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡಲು ಅನುಕೂಲ ಮಾಡಿಕೊಡಲಾಗಿರುತ್ತದೆ.

(ಮುಂದು)

(925)20-09-2022(12-20)bsd-bns

ಶ್ರೀ ನಾಗರಾಜು. ಎನ್ (ಎಂಟಿಬಿ) ಮುಂದು:

ಕಲ್ಯಾಣ ಕರ್ನಾಟಕದ ಭಾಗದಲ್ಲಿ KSSIDC ವತಿಯಿಂದ 32 ಕೈಗಾರಿಕೆಗಳ ಹೊಸ ತಾಣಗಳು ಹಾಗೂ KIADB ವತಿಯಿಂದ 21 ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. 2020-21ನೇ ಸಾಲಿನಲ್ಲಿ 7,621 ಕೈಗಾರಿಕೆಗಳಿಗೆ ರೂ.461.61 ಕೋಟಿ ಪ್ರೋತ್ಸಾಹ ಧನ ಮತ್ತು ರಿಯಾಯಿತಿಯನ್ನು ಕೈಗಾರಿಕಾ ಮತ್ತು ಕೃಷಿಯಲ್ಲೂ ವಿತರಿಸಲಾಗಿದೆ. ಹಾಗಾಗಿ ಹೊಸ ಕೈಗಾರಿಕಾ ನೀತಿಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾಡುವ ಬಗ್ಗೆ ಪರಿಶೀಲಿಸಿ, ಸದಸ್ಯರು ಸಲಹೆ ನೀಡಿರುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ.

**ಪ್ರಶ್ನೆ ಸಂಖ್ಯೆ 801
(ಉತ್ತರದ ಪ್ರತಿ ಲಗತ್ತಿಸಲಾಗಿದೆ)**

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಓದಗಿಸಿದ್ದು, ಈ ಪ್ರಶ್ನೆಯನ್ನು ನಾನು ಎರಡು ಬಾರಿ ಕೇಳಿದ್ದು, ಮೊದಲನೆಯ ಬಾರಿ ನೀಡಿದ ಉತ್ತರವನ್ನು ಈ ಬಾರಿಯೂ ನೀಡಿದ್ದಾರೆ. ಇದರಿಂದ ನನಗೆ ಬಹಳ ಬೇಸರವಾಗಿದೆ. ಮಾನ್ಯ ಸಹಕಾರ ಸಚಿವರಲ್ಲಿ ವಿನಂತಿಸುವುದೇನೆಂದರೆ, ರೈತರಿಗೆ ಚಿನ್ನಾಭರಣಗಳ ಮೇಲಿನ ಸಾಲಕ್ಕೆ ಏನು ಬಡ್ಡಿ ದರ ನಿಗದಿ ಮಾಡಿದ್ದಾರೆ, ಆ ಬಡ್ಡಿ ದರ ವಾಣಿಜ್ಯ ಬ್ಯಾಂಕುಗಳಲ್ಲಿ ಕೇವಲ 7.5% ತೆಗೆದುಕೊಳ್ಳುತ್ತಾರೆ. ಆದರೆ ಸಹಕಾರಿ ಬ್ಯಾಂಕುಗಳಿಗೆ ಸಂಬಂಧಪಟ್ಟಂತೆ ಸುಮಾರು 30 ಬ್ಯಾಂಕುಗಳ ಮಾಹಿತಿ ನೀಡಲಾಗಿದ್ದು, PACS (Primary Agricultural Credit Societies) ಗಳಲ್ಲಿ ಸುಮಾರು 10 ರಿಂದ 14% ವರೆಗೆ, DCC bank ಗಳಲ್ಲಿ 10 ರಿಂದ 10.5% ನಿಗದಿ ಮಾಡಿರುವ ಬಗ್ಗೆ ಹೇಳಿದ್ದಾರೆ. ರೈತರಿಗೆ ಬಹಳ ಸರಳವಾಗಿ, ಸುಲಭವಾಗಿ ಮತ್ತು ಅತೀ ಬೇಗ ಆಭರಣದ ಸಾಲ ಅಥವಾ ಮತ್ತೊಂದು ಸಾಲ ಸಿಗುತ್ತದೆ. ಯಾವುದೇ ವಾಣಿಜ್ಯ ಬ್ಯಾಂಕುಗಳಲ್ಲಿ ಇಷ್ಟು ಸುಲಭವಾಗಿ ಚಿನ್ನಾಭರಣ ಸಾಲ ಸಿಗುವುದಿಲ್ಲ. ಇವತ್ತು ರೈತರು ಬೆಳೆ ಬೆಳೆಯಲು ಮತ್ತು ಆರೋಗ್ಯದ ತೊಂದರೆಯಾದ ಸಂದರ್ಭದಲ್ಲಿ ಹಾಗೂ ಕುಟುಂಬದ ಕಾರ್ಯಕ್ರಮಗಳಿಗೆ ಆಭರಣಗಳನ್ನು ಅಡ ಇಟ್ಟು ಸಾಲ ತೆಗೆದುಕೊಳ್ಳುತ್ತಾರೆ. ಇದು ಪ್ರತಿ ವರ್ಷ ರೈತ ಕುಟುಂಬಗಳಲ್ಲಿ ನಡೆಯುತ್ತದೆ. ಸಿಬ್ಬಂದಿ ವೆಚ್ಚ, ಬಂಡವಾಳ ವೆಚ್ಚ ಮತ್ತು margin ಗಳೆಲ್ಲವು ಸಹಕಾರಿ ಬ್ಯಾಂಕುಗಳನ್ನು ಆಧರಿಸಿವೆ ಎಂದು ಹೇಳಿದ್ದಾರೆ. ಆದರೆ commercial bank ಗಳಲ್ಲಿ ಠೇವಣಿದಾರರಿಗೆ 6.5% ಬಡ್ಡಿಯನ್ನು ಕೊಡುತ್ತಿದ್ದು, ಸಹಕಾರಿ ಬ್ಯಾಂಕುಗಳಲ್ಲಿ 7% ಕೊಡುತ್ತಿದ್ದು, half percent ಜಾಸ್ತಿ ಕೊಡುತ್ತಾರೆ. ಆದರೆ ಚಿನ್ನಾಭರಣ ಸಾಲಕ್ಕೆ ಒಂದೊಂದು ಬ್ಯಾಂಕುಗಳಲ್ಲಿ ಒಂದೊಂದು ರೀತಿ ನಿಗದಿಗೊಳಿಸಿದ್ದಾರೆ. ಆದ್ದರಿಂದ ಏಕರೂಪದ ವ್ಯವಸ್ಥೆ ತೆಗೆದುಕೊಂಡು ಬರಬೇಕು. Commercial bank ಗಳಲ್ಲಿ 7.5% ಬಡ್ಡಿ ದರ ನಿಗದಿ ಮಾಡಿದ್ದು, RTC ಹೊಂದಿರುವ ರೈತರಿಗೆ ಚಿನ್ನಾಭರಣ ಸಾಲ ಕೊಡಬೇಕೆಂದಾಗ, ಸಹಕಾರಿ ಬ್ಯಾಂಕುಗಳಲ್ಲಿ at least 8% ಗಾದರೂ ಕೊಡಬೇಕೆಂದು ವಿನಂತಿಸುತ್ತೇನೆ.

ಶ್ರೀ ಎಸ್.ಉ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಕಳೆದ ಬಾರಿ ಇದೇ ಪ್ರಶ್ನೆಯನ್ನು ಮಾನ್ಯ ಸದಸ್ಯರು ಕೇಳಿದ್ದು, ಅದಾದ ನಂತರ ಬೇರೆ ಬೇರೆ ರೀತಿಯಲ್ಲಿ ನಾವು ಮತ್ತು department ನವರು 21 DCC bank ಗಳ ಜೊತೆ ಸಭೆ ಮಾಡಿದ್ದೇವೆ. ಒಂದೊಂದು ಬ್ಯಾಂಕ್‌ನಲ್ಲಿ ಒಂದೊಂದು rate of interest ಇದೆ. ಕೊಡಗು ಅಥವಾ ಬೇರೆ ಬೇರೆ ಕಡೆ ಇರಬಹುದು. ರೂ.5 ಲಕ್ಷದಿಂದ ರೂ.40 ಲಕ್ಷಗಳವರೆಗೆ ಸಾಲ ಕೊಡುವ ವ್ಯವಸ್ಥೆ ಸಾಮಾನ್ಯವಾಗಿ 21 DCC bank ಗಳಲ್ಲಿ ಇದೆ. ಕೆಲವು ಬ್ಯಾಂಕ್‌ನವರು 7%, ಕೆಲವರು 8%, ಕೆಲವರು 8.5% ಗೆ ಕೊಟ್ಟರೆ ಒಂದು ಬ್ಯಾಂಕ್ ಮಾತ್ರ 12%ಗೆ ಕೊಡುತ್ತಾರೆ. ಕಳೆದ ಬಾರಿ 21 DCC bank ಗಳಲ್ಲಿ ಒಂದೇ ರೀತಿಯ rate of interest ಕೊಡಿ ಎಂದು ಕೇಳಿದ್ದರು. ಒಂದೇ ರೀತಿ rate of interest

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೊಡಬೇಕೆಂದು ನಾವು compulsory ಮಾಡುವುದಕ್ಕೆ ಆಗುವುದಿಲ್ಲ. ಜಾಸ್ತಿ ಏನಾದರೂ ಇದ್ದರೆ ಅವರಿಗೆ inform ಮಾಡಬಹುದು. ಕೊಡಗಿನಲ್ಲಿ 7.5%ಗೆ ಕೊಡುತ್ತಾರೆ. ಇನ್ನೊಂದು ಕಡೆ 12% ಕೊಡುತ್ತಿರುವಾಗ ನಾವು difference ಏಕೆ ಎಂದು ಕೇಳಿದ್ದೇವೆ. ಆಗ 7%, 7.5% ಗೆ ಹೋಲಿಸಿಕೊಂಡರೆ 12% ಜಾಸ್ತಿಯಾಗುತ್ತದೆ. ಹೆಚ್ಚುವರಿಯಾಗಿ 5% ಜಾಸ್ತಿ ಆಗುತ್ತದೆ. ಆಗ ಅವರದ್ದೇ ಆದ ಸಮಜಾಯಿಷಿ ಕೊಡುತ್ತಾರೆ. ನಾವು ಅವರಿಗೆ inform ಮಾಡಿದ್ದೇವೆ. ಒಂದೊಂದು ಬ್ಯಾಂಕ್ ಒಂದೊಂದು ರೀತಿ ಕೊಡುವುದಕ್ಕೆ ಆಗುವುದಿಲ್ಲ, ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕೆಂದು ಹೇಳಿದ್ದೇವೆ. ಮುಂಚೆ ಕೆಲವೇ ಬ್ಯಾಂಕುಗಳಲ್ಲಿ gold loan ಕೊಡುತ್ತಿದ್ದರು. ಈಗ ಎಲ್ಲಾ ಬ್ಯಾಂಕುಗಳಲ್ಲಿ ತಕ್ಷಣ ಕೊಡುವ ವ್ಯವಸ್ಥೆ ಮಾಡುತ್ತಿದ್ದು, ಇದು ಕೋಲ್ಯಾಂತರ ರೂಪಾಯಿಗಳಾಗುತ್ತದೆ. ಆಯಾ ಬ್ಯಾಂಕುಗಳಿಗೆ condition ಹಾಕಿ ಮಾಡಲು ಸಾಧ್ಯವಿಲ್ಲ. ಬೆಳೆ ಸಾಲವನ್ನು 0% ನಲ್ಲಿ ಎಷ್ಟು ಲಕ್ಷ ಕೊಡಬೇಕೆಂದು ಸರ್ಕಾರ ನಿಗದಿ ಮಾಡಿ condition ಹಾಕುತ್ತೇವೆ. ಆದರೆ gold loan ಗೆ condition ಹಾಕಲು ಸಾಧ್ಯವಿಲ್ಲ. ಆಯಾ ಬ್ಯಾಂಕಿನವರು ನಿಗದಿ ಮಾಡಿಕೊಂಡು, deposit ಮೇಲೆ ಏನು ಕೊಡುತ್ತಾರೋ, ಅದರ ಮೇಲೆ ಮಾಡುತ್ತಿದ್ದಾರೆ. ಜಾಸ್ತಿ rate of interest ಪಡೆಯದೇ ಇರುವ ರೀತಿ ನಾವು ಈಗಾಗಲೇ meeting ಮಾಡಿದ್ದೇವೆ. ಏಳೆಂಟು ಬ್ಯಾಂಕುಗಳಿಗೆ ನಾನು personal ಆಗಿ visit ಮಾಡಿದ್ದು, ಯಾವುದೂ ಕೂಡ higher interest on gold loan ತೆಗೆದುಕೊಳ್ಳುವುದು ಇಲ್ಲ. RTC ಇರುವವರಿಗೆ 1% concession ಕೊಡುವುದು ಇದೆ. ಹೋದ ಸಾರಿ ಮಾನ್ಯ ಸದಸ್ಯರು ಹೇಳಿದ ಸಲಹೆಗಳನ್ನು instruction ರೂಪದಲ್ಲಿ DCC bank ಗಳಿಗೆ, PACS ಗಳಿಗೆ already ಕೊಟ್ಟಿದ್ದೇವೆ. ಸಭೆ ಕೂಡ ಮಾಡುತ್ತಿದ್ದೇವೆ. ಎಲ್ಲಾ DCC bank ಗಳಿಗೆ Additional Registrar ರವರನ್ನು ತಪಾಸಣೆಗೆ ಹಾಕಿದ್ದೇವೆ. ಅದು ಬೆಳೆ ಸಾಲ ಇರಬಹುದು ಅಥವಾ gold loan ಇರಬಹುದು. ಈ ಕೆಲಸ ಕೂಡ ಮಾಡುತ್ತಿದ್ದೇವೆ. Heavy rate of interest charge ಮಾಡುವುದು ಏನಾದರೂ ಇದೆಯೇ? ಇದರಲ್ಲಿ ರೂ.5 ಲಕ್ಷದಿಂದ ರೂ.40 ಲಕ್ಷಗಳವರೆಗೂ provision ಇದೆ. ಇದರಲ್ಲಿ ಸಾಲ ಕೊಡದೇ ಇರುವುದು ಯಾವುದಾದರೂ ಇದೆಯೇ ಎಂಬುದೆಲ್ಲವನ್ನೂ department ನಿಂದ ತಪಾಸಣೆ ಮಾಡಿಸಿಕೊಂಡು ವರದಿ ತರಿಸುವ ಕೆಲಸ ಮಾಡುತ್ತಿದ್ದೇವೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಸಹಕಾರಿ ಸಚಿವರು ರೈತರ ಮಕ್ಕಳಾಗಿದ್ದು, ರೈತರಿಗೆ ಬಹಳ ಅನುಕೂಲ ಮಾಡುತ್ತೇವೆ ಎಂದು ಹೇಳುತ್ತಾರೆ, ನನ್ನ ಉಪ ಪ್ರಶ್ನೆ ಏನೆಂದರೆ, ಅವರೇ ಉತ್ತರದಲ್ಲಿ ನೀಡಿರುವಂತೆ PACS ಗಳಲ್ಲಿ 10 ರಿಂದ 14% ತೆಗೆದುಕೊಳ್ಳುತ್ತಾರೆ. Commercial bank ಗಳಲ್ಲಿ 7.5% ಎಂದರೆ ಎಷ್ಟು ವ್ಯತ್ಯಾಸ ಆಯಿತು? 10.5% DCC bank ಗಳಲ್ಲಿ ತೆಗೆದುಕೊಂಡಾಗ ಎಷ್ಟು difference ಆಯಿತು? Additional Registrar ಗಳನ್ನು ತಪಾಸಣೆಗೆ ಹಾಕಿರುವುದಾಗಿ ತಿಳಿಸಿದ್ದು, ಅವರು ಏನನ್ನು ಗಮನಿಸುತ್ತಿದ್ದಾರೆ? ರೈತರು ಸಹಕಾರಿ ಚಳುವಳಿ ಮತ್ತು ಬ್ಯಾಂಕುಗಳನ್ನು ನಂಬಿಕೊಂಡಿದ್ದಾರೆ. ಇವು ರೈತರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಬ್ಯಾಂಕ್‌ಗಳಾಗಿದ್ದು, ಇಲ್ಲಿ ಸಾಲ ಸಿಗದಿದ್ದರೆ ಅವರು ಗಿರವಿ ಅಂಗಡಿಗಳಿಗೆ ಹೋಗಿ ಅಡ ಇಟ್ಟು ಬಡಿಸಿಕೊಳ್ಳಲು ಆಗದೇ ಮಾರಿಕೊಳ್ಳುತ್ತಾರೆ. ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರ ಜೀವ ಉಳಿಸುವ ಕೆಲಸ ಮಾಡಬೇಕು. ದಯಮಾಡಿ ಚಿನ್ನಾಭರಣದ ಮೇಲಿನ ಹೆಚ್ಚು ಬಡ್ಡಿಯನ್ನು ತಪ್ಪಿಸಲು ಏನಾದರೂ ಕ್ರಮ ವಹಿಸಬೇಕು.

ಶ್ರೀ ಎಸ್.ಐ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಕಳೆದ ಬಾರಿ ಮಾನ್ಯ ಸದಸ್ಯರು ಹೇಳಿದಂತೆ ಎಲ್ಲಾ DCC bank ಗಳಿಗೆ visit ಮಾಡಿದ್ದು, ಕೆಲವು ಬ್ಯಾಂಕ್‌ಗಳಲ್ಲಿ ಬಹುತೇಕ 2021ರಲ್ಲಿ 7.5%, 8%, 8.5%, 9% ಬಡ್ಡಿ ವಿಧಿಸುತ್ತಿದ್ದು, ಒಂದೆರಡು ಬ್ಯಾಂಕ್‌ಗಳಲ್ಲಿ ಅವರದ್ದೇ ಆದ ಬಡ್ಡಿ ದರ ವಿಧಿಸುತ್ತಿದ್ದರು. 12% ವಿಧಿಸುವ ಮಾಹಿತಿ ನನಗೆ ಬಂದಿದ್ದು, ಅವರಿಗೂ ಆ ರೀತಿ ಕೊಡಬಾರದೆಂದು instruction ಕೊಟ್ಟು ಮತ್ತು ಸಭೆ ಕೂಡ ಮಾಡಿದ್ದೇವೆ.

ಶ್ರೀ ಮರಿತಿಬ್ಬೇಗೌಡ:- 30 ಬ್ಯಾಂಕ್‌ಗಳಲ್ಲಿ 2 ಬ್ಯಾಂಕ್‌ಗಳನ್ನು ಬಿಟ್ಟರೆ ಉಳಿದವರು 10%, 10.5% ವಿಧಿಸುತ್ತಿದ್ದಾರೆ.

ಶ್ರೀ ಎಸ್.ಐ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, 2021ರಲ್ಲಿ 7.5%, 8%, 8.5%, 9% ಎಲ್ಲವೂ ಇದೆ. 21 DCC bank ಬ್ಯಾಂಕ್‌ಗಳಲ್ಲಿ ಇದೆ.

ಸಭಾಪತಿಯವರು:- ನಾನು ಬಿಡಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರ ಹೇಳಲ, ಉತ್ತರವನ್ನೇ ಹೇಳಲಿಲ್ಲ. ಇದರ ಬಗ್ಗೆ ದಯವಿಟ್ಟು ಪರಿಶೀಲಿಸಬೇಕು, ನಾವು ರೈತರ ಮಕ್ಕಳಾಗಿದ್ದೇವೆ.

ಶ್ರೀ ಎಸ್.ಐ. ಸೋಮಶೇಖರ್:- ಕಳೆದ ಬಾರಿ ಮಾನ್ಯ ಸದಸ್ಯರು ಮಾಹಿತಿ ಕೊಟ್ಟ ಆಧಾರದ ಮೇಲೆ ನಾನು ಎಲ್ಲಾ enquiry ಮಾಡಿದ್ದೇನೆ, ತಪಾಸಣೆ ಮಾಡಿಸಿದ್ದೇನೆ, gold loan ನ ಬಡ್ಡಿಯನ್ನು ಎಷ್ಟು ಕಡಿಮೆ ಮಾಡಲು ಸಾಧ್ಯವೋ ಅಷ್ಟು ಕಡಿಮೆ ಮಾಡಲು..... ಕೆಲವರು ಐದಾರು ಲಕ್ಷ ರೂಪಾಯಿಗಳನ್ನು ಕೊಡುತ್ತಿದ್ದರು. ರೂ.5 ಲಕ್ಷದಿಂದ ರಿಂದ ರೂ.40 ಲಕ್ಷಗಳವರೆಗೆ limit ಇದೆ. Gold rate ಅನ್ನು ಎಷ್ಟು fix ಮಾಡುತ್ತಾರೋ, ಅಷ್ಟನ್ನು ಕೊಡಬೇಕೆಂದು ಈಗ instruction ಕೊಟ್ಟಿದ್ದೇವೆ. ಈ 21 ಬ್ಯಾಂಕ್‌ಗಳಲ್ಲಿ ಒಂದು ಬ್ಯಾಂಕ್ ಮಾತ್ರ 12% ಇದ್ದು, ಅವರಿಗೂ ನಾನೇ personal ಆಗಿ inspection ಮಾಡಿ ಜಾಸ್ತಿ ಏಕೆ ಎಂದು ಕೇಳಿದ್ದೇನೆ. ಅವರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

rate of interest ಮತ್ತು deposit ಮೇಲೆ ಕೊಟ್ಟಿರುವುದು, ಬೇರೆ ಬೇರೆ bank employees ಇರಬಹುದು, maintenance ಇರಬಹುದು, ಅದೊಂದಕ್ಕೆ reason ಕೇಳುತ್ತಿದ್ದಾರೆ. ಉಳಿದ ಎಲ್ಲಾ DCC bank ಗಳಿಗೆ instruction ಕೊಟ್ಟಿದ್ದೇನೆ. ಇನ್ನು ಏನಾದರೂ ಪರಿಶೀಲನೆ ಮಾಡಿ ಕಡಿಮೆ ಮಾಡುವುದಿದ್ದರೆ ಹೇಳಲಿ, ಅಲ್ಲ ಪರಿಶೀಲನೆ ಮಾಡಿ ಕಡಿಮೆ ಮಾಡುವ ಕೆಲಸ ಮಾಡುತ್ತೇನೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(926) 20.09.2022 12.30 ಹೆಚ್‌ವಿ:ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ: 863

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಅಬ್ದುಲ್ ಜಬ್ಬಾರ್:- ಸನ್ಮಾನ್ಯ ಸಭಾಪತಿಯವರೇ, ನಮ್ಮ ದಾವಣಗೆರೆ ಜಿಲ್ಲೆಯಲ್ಲಿರುವ ಬಹಳಷ್ಟು ಸಹಕಾರಿ ಸಂಘಗಳು ಮುಚ್ಚಲ್ಪಟ್ಟಿವೆ ಎನ್ನುವ ಅಂಶ ನಮಗೆ ತಿಳಿದು ಬಂದಿದೆ. ಈ ವಿಚಾರ ಮಾನ್ಯ ಸಹಕಾರ ಸಚಿವರಿಗೂ ತಿಳಿದಿರಬಹುದು. ಈ ರೀತಿ ಸಹಕಾರ ಸಂಘಗಳು ಮುಚ್ಚಲ್ಪಟ್ಟರೇ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಸಾಲ ತೆಗೆದುಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿದೆ. ಅವರು ಹಲವಾರು ದಾಖಲೆಗಳನ್ನು ಕೇಳುವುದರ ಜೊತೆಗೆ, “ಅದು ತೆಗೆದುಕೊಂಡು ಬನ್ನಿ, ಇದು ತೆಗೆದುಕೊಂಡು ಬನ್ನಿ” ಎಂದು ಹೇಳುತ್ತಾರೆ. ಕೋವಿಡ್-19 ಬಂದಂತಹ ಸಂದರ್ಭದಲ್ಲಿ ಸುಮಾರು ಎರಡು ವರ್ಷಗಳ ಕಾಲ ಸಹಕಾರಿ ಸಂಘಗಳು ಬಹಳ ತೊಂದರೆಯನ್ನು ಅನುಭವಿಸಿ, ಸಾಕಷ್ಟು ಸಹಕಾರಿ ಸಂಘಗಳು ಮುಚ್ಚಲ್ಪಟ್ಟಿವೆ. ಆದ್ದರಿಂದ ಸರ್ಕಾರ ಸಹಕಾರಿ ಸಂಘಗಳಿಗೆ ಏನಾದರೂ backing ಕೊಡುತ್ತದೆಯೇ ಎನ್ನುವುದು ನನ್ನ ಮೊದಲನೆಯ ಪ್ರಶ್ನೆಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಸರ್ಕಾರ ಕೊಡುತ್ತಿರುವ ಪ್ರೋತ್ಸಾಹಧನವನ್ನು ಸಹಕಾರಿ ಸಂಘಗಳು ಜಮಾ ಮಾಡಿಕೊಳ್ಳುತ್ತಿವೆಯೆಂದು ಗೊತ್ತಾಗಿದೆ. ರೈತರ ಕೈಗೆ ಆ ಪ್ರೋತ್ಸಾಹಧನ ದೊರಕಿದರೆ ಅದನ್ನು ಅವರು ಯಾವುದಕ್ಕಾದರು ಉಪಯೋಗ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ರೈತರಿಗೇ ಆ ಪ್ರೋತ್ಸಾಹಧನವನ್ನು ವಾಪಸ್ಸು ಕೊಡುವಂತಹ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಗಮನಕ್ಕೆ ಬಂದಿರುವಂತೆ ಕೆಲ ದಿನಗಳ ಹಿಂದೆ ಎ.ಪಿ.ಎಂ.ಸಿ.ಗೆ ಸಂಬಂಧಪಟ್ಟಂತೆ ತರಲಾಗಿದ್ದ ಮೂರು ಕಾಯಿದೆಗಳನ್ನು ವಾಪಸ್ಸು ತೆಗೆದುಕೊಳ್ಳಬೇಕೆನ್ನುವ ಬೇಡಿಕೆಯನ್ನಿಟ್ಟು ಬೆಂಗಳೂರಿನಲ್ಲಿ ರೈತರು ಚಳುವಳಿಯನ್ನು ನಡೆಸಿದ್ದರು. ಇದರ ಬಗ್ಗೆ ಯಾವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎನ್ನುವುದರ ಬಗ್ಗೆ ಮಾನ್ಯ ಸಹಕಾರ ಸಚಿವರು ಮಾಹಿತಿಯನ್ನು ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಸ್.ಉ.ಸೋಮಶೇಖರ್:- ಸನ್ಮಾನ್ಯ ಸಭಾಪತಿಯವರೇ, ವ್ಯವಸ್ಥಿತವಾಗಿ ಸಹಕಾರ ಸಂಘಗಳು ನಡೆಯುತ್ತಿವೆ. ಮಾನ್ಯ ಮುಖ್ಯಮಂತ್ರಿಗಳು ಆಯವ್ಯಯದಲ್ಲ 24,000 ಕೋಟಿ ರೂಪಾಯಿಗಳನ್ನು, ಸುಮಾರು 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲ ಸಾಲ ನೀಡಲಾಗುತ್ತದೆ ಎನ್ನುವ ಅಂಶವನ್ನು ಘೋಷಣೆ ಮಾಡಿದ್ದಾರೆ. ಇದಕ್ಕಾಗಿ 749 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಒಂದೊಂದು ಡಿ.ಸಿ.ಸಿ. ಬ್ಯಾಂಕ್‌ಗೆ ಒಂದೊಂದು ರೀತಿಯಲ್ಲಿ ಫಿಕ್ಸ್ ಮಾಡಿದ್ದೇವೆ. ಶೂನ್ಯ ಬಡ್ಡಿ ದರದಲ್ಲ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ದಾವಣಗೆರೆ ಡಿ.ಸಿ.ಸಿ. ಬ್ಯಾಂಕ್ ನೀಡುತ್ತಿದೆ. ಈ ಸಹಕಾರಿ ಬ್ಯಾಂಕ್ ಹಾಗೂ PACS (Primary Agricultural Credit Society) ನ ಬಗ್ಗೆ ಒಂದೇ ಒಂದು ದೂರು ಬಂದಿಲ್ಲ. ಸಾಲ ಕೇಳುವಂತಹ ಎಲ್ಲ ರೈತರಿಗೂ ಶೂನ್ಯ ಬಡ್ಡಿ ದರದಲ್ಲ ಸಾಲಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ದಾವಣಗೆರೆ ಡಿ.ಸಿ.ಸಿ. ಬ್ಯಾಂಕ್ ಅತ್ಯುತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ. ಯಾರಿಗಾದರೂ ರೈತರಿಗೆ ಸಾಲ ಕೊಡದಿದ್ದರೆ ಅಥವಾ ಬೇರೆ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ನನ್ನ ಗಮನಕ್ಕೆ ತಂದರೆ, ಸರಿಪಡಿಸುವಂತಹ ಕೆಲಸವನ್ನು ಮಾಡಲಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಎಲ್ಲ ಡಿ.ಸಿ.ಸಿ. ಬ್ಯಾಂಕ್‌ಗಳಿಗೆ Additional Registrar ಅವರನ್ನು ತಪಾಸಣೆ ಮಾಡಲು ನಿಯೋಜಿಸಿದ್ದೇವೆ. ಮಾನ್ಯ ಮುಖ್ಯಮಂತ್ರಿಗಳು ಸುಮಾರು ಮೂರು ಲಕ್ಷ ಹೊಸ ರೈತರಿಗೆ ಸಾಲ ಕೊಡಬೇಕೆಂದು ಘೋಷಣೆ ಮಾಡಿದ್ದಾರೆ. ಮಾನ್ಯ ಸದಸ್ಯರು ಮಾತನಾಡುತ್ತಾ, “ಕೋವಿಡ್ ಸಮಯದಲ್ಲ ಸಹಕಾರಿ ಬ್ಯಾಂಕ್‌ಗಳು ಸಂಕಷ್ಟಕ್ಕೀಡಾಗಿದ್ದವು” ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ, ಕಳೆದ ಮೂರು ವರ್ಷಗಳಲ್ಲ ಕೋವಿಡ್-19ನ ಸಂದರ್ಭದಲ್ಲಯೂ ಸಹ ನಮ್ಮ ಸರ್ಕಾರ ಅತ್ಯಧಿಕ ಪ್ರಮಾಣದಲ್ಲ ಅಂದರೆ, 24 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲವನ್ನು ನೀಡಿದೆ. ಸರಿಸುಮಾರು ಶೇಕಡಾ 100ಕ್ಕೆ ಶೇಕಡಾ 114ರಷ್ಟು ಸಾಲವನ್ನು ನಮ್ಮ ಸರ್ಕಾರ ಕೊಟ್ಟಿದೆ. ಕೋವಿಡ್-19 ಸಂದರ್ಭದಲ್ಲಯೂ ಸಹ ರೈತರಿಗೆ ಸಾಲ ನೀಡುವುದಿಲ್ಲವೆಂದು ಹೇಳಿಲ್ಲ. ದಾವಣಗೆರೆ ಡಿ.ಸಿ.ಸಿ. ಬ್ಯಾಂಕ್ ನಂಬರ್ ಒನ್ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸಮಸ್ಯೆ ಇರುವಂತಹ ಯಾವುದಾದರೊಂದು ನಿದರ್ಶನವಿದ್ದರೆ ಅದರ ಬಗ್ಗೆ ತಪಾಸಣೆ ಮಾಡಲಾಗುತ್ತದೆ.

ಶ್ರೀ ಕೆ.ಅಬ್ದುಲ್ ಜಬ್ಬಾರ್:- ಸನ್ಮಾನ್ಯ ಸಭಾಪತಿಯವರೇ, ನಾನು ಎ.ಪಿ.ಎಂ.ಸಿ.ಯ ಮೂರು ಕಾಯಿದೆಗಳನ್ನು ವಾಪಸ್ಸು ತೆಗೆದುಕೊಳ್ಳುವುದರ ಬಗ್ಗೆ ಪ್ರಶ್ನೆ ಕೇಳಿದ್ದೆ ಅದಕ್ಕೆ ಮಾನ್ಯ ಸಚಿವರು ಉತ್ತರವನ್ನು ನೀಡಿದ್ದು.

ಶ್ರೀ ಎಸ್.ಉ.ಸೋಮಶೇಖರ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಯಲ್ಲ ಎ.ಪಿ.ಎಂ.ಸಿ. ಕಾಯಿದೆಯ ಬಗ್ಗೆ ಉಲ್ಲೇಖವಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಶ್ನೆ ಸಂಖ್ಯೆ: 791

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಒಂದೆರಡು ಉಪ ಪ್ರಶ್ನೆಗಳನ್ನು ಕೇಳುವುದಕ್ಕೆ ಬಯಸುತ್ತಿದ್ದೇನೆ. ಕರ್ನಾಟಕ ರಾಜ್ಯ “ಖನಿಜಗಳ ಕಣಜ” ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. Karnataka is warehouse of mineral wealth. ಮಾನ್ಯ ಸಚಿವರು ಕೊಟ್ಟಿರುವ ಅಖತರೂಪದ ಉತ್ತರದಲ್ಲಿ ಕೇಂದ್ರ ಸರ್ಕಾರದ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯು ನಮ್ಮ ರಾಜ್ಯದಲ್ಲಿಯೂ ಸಹ ಸರ್ವೆಯನ್ನು ಮಾಡಿದೆ. ಆಂಧ್ರಪ್ರದೇಶದ ಗಡಿಭಾಗವಾಗಿರುವ ಮುಳುಬಾಗಿಲು ಮತ್ತು ತಂಬಾಲಪಲ್ಲಿ ಎನ್ನುವ ಸ್ಥಳಗಳಲ್ಲಿ ನಿಕ್ಷೇಪ ಪತ್ತೆಗಾಗಿ ಸರ್ವೆ ಕಾರ್ಯ ನಡೆಸಲಾಗಿರುತ್ತದೆ. ಭಾರತ ಸರ್ಕಾರದ ಯೋಜನೆ ಪ್ರಕಾರವಾಗಿ ತಾಮ್ರ ಮತ್ತು ಯುರೇನಿಯಂ ಖನಿಜಾನ್ವೇಷಣೆ ಮಾಡುವುದಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. Department of Atomic Energyಯ ಅಧೀನ ಸಂಸ್ಥೆಯಾಗಿರುವ Atomic Minerals Directorate for Exploration and Research wing ನಿಂದ ಕೂಡ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ನಿಕ್ಷೇಪ ಪತ್ತೆಗಾಗಿ ಸರ್ವೆ ಕಾರ್ಯ ನಡೆದಿದೆ. ಈ ಸರ್ವೆ ವರದಿಗಳ ಆಧಾರದ ಮೇಲೆ ಹಟ್ಟಿ ಚಿನ್ನದ ಗಣಿ ನಿಗಮ ನಿಯಮಿತ ಮತ್ತು ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ ಸಂಸ್ಥೆಗಳು ನಿಕ್ಷೇಪ ಪತ್ತೆ ಮಾಡಿವೆಯೇ? ಇವತ್ತು ತಾಮ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಚಿತ್ರದುರ್ಗದಲ್ಲಿ ಸಹ ಚಿನ್ನದ ನಿಕ್ಷೇಪವಿದೆಯೆಂದು ತಿಳಿದು ಬಂದಿದೆ. ಅದನ್ನು ಸರ್ವೆ ಮಾಡಲಾಗಿದೆಯೇ ಎನ್ನುವ ಪ್ರಶ್ನೆಗಳನ್ನು ಮಾನ್ಯ ಗಣಿ ಮತ್ತು ಭೂವಿಜ್ಞಾನ ಸಚಿವರಲ್ಲಿ ಕೇಳಬಯಸುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಹಟ್ಟಿ ಚಿನ್ನದ ಗಣಿ ಇತ್ತೀಚಿನ ದಿನಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಏಕೆಂದರೆ ಅಲ್ಲಿ ದೊರೆಯುತ್ತಿರುವ ಚಿನ್ನ ಲಾಭದಾಯಕವಾಗಿಲ್ಲವೆಂದು ಆ ಗಣಿಯಿಂದ ಚಿನ್ನ ತೆಗೆಯುವುದನ್ನು ನಿಲ್ಲಿಸಲಾಗಿದೆ. ಇದನ್ನು activate ಮಾಡುವುದಕ್ಕೆ ಸರ್ಕಾರದ ಕಾರ್ಯಕ್ರಮವೇನು ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಸನ್ಮಾನ್ಯ ಸಭಾಪತಿಯವರೇ, ಕಳೆದ 5 ವರ್ಷಗಳಲ್ಲಿ ಏನೇನು ನಡೆದಿದೆ ಎನ್ನುವುದರ ಬಗ್ಗೆ ಮಾನ್ಯ ಸದಸ್ಯರ ಗಮನಕ್ಕೆ ತರಲು ಬಯಸುತ್ತಿದ್ದೇನೆ. Geological Survey of India ಅವರು ಸರ್ವೆ ಮಾಡಿರುವ ಪ್ರಕಾರ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ 2017-18ನೇ ಸಾಲಿನಲ್ಲಿ ಶಿವಮೊಗ್ಗ ಭಾಗದಲ್ಲಿ ಸುಮಾರು 538 ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ heliborne surveyಯನ್ನು ಮಾಡಿ ಚಿನ್ನ ಮತ್ತು base ಮೆಟಲ್‌ಗಾಗಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸರ್ವೆ ಮಾಡಿಕೊಟ್ಟಿದ್ದಾರೆ. ಇದರ ಜೊತೆಗೆ 2018

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ರಿಂದ 2021ರವರೆಗೆ ಕೋಲಾರ ಭಾಗ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ಹೀಗೆ ಒಟ್ಟು 87.429 ಚದುರ ಕಿಲೋ ಮೀಟರ್‌ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅಲ್ಲಿ nickel, chromium, vanadium, thorium, rare earth elements ಮುಂತಾದ ಖನಿಜಗಳ ಸರ್ವೆ ಮಾಡಲಾಗಿದೆ.

ಸನ್ಮಾನ್ಯ ಸಭಾಪತಿಯವರೇ, ನಮ್ಮ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿ ಹೇಳಬೇಕಾದರೆ, ಸುಮಾರು 2568 ಚದುರ ಕಿಲೋಮೀಟರ್‌ಗಳಷ್ಟು ಸರ್ವೆ ನಡೆಸಿ, ಆ ಯೂನಿಟ್‌ಗಾಗಿ ಖರ್ಚು ಮಾಡಿರುವುದರಲ್ಲಿ ನಮ್ಮ ರಾಜ್ಯಕ್ಕೆ ಒಂದು ಕೋಟಿ ಮೂರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವುದನ್ನು ಮಾನ್ಯ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಅದು ನನ್ನ ಗಮನಕ್ಕೆ ಬಂದಿದೆ. ಆದರೆ, rare earth elements ಅನ್ನು ಚಿಟ್ಟು ಬಾಕಿಯಿದ್ದನ್ನು ನಾವು ಏತಕ್ಕೋಸ್ಕರ explore ಮಾಡುತ್ತಿಲ್ಲವೆನ್ನುವುದು ನನ್ನ ಪ್ರಶ್ನೆಯಾಗಿದೆ. ತಾವು ಮತ್ತು ಚಿನ್ನ ಇದೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಸನ್ಮಾನ್ಯ ಸಭಾಪತಿಯವರೇ, ರಾಜ್ಯ ಸರ್ಕಾರದ ಒಡತನದಲ್ಲರುವ ಹೆಚ್ಚು ಚಿನ್ನದ ಗಣಿ ನಿಗಮ ನಿಯಮಿತ ಮತ್ತು ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತಗಳಿಂದ ಅವರ NMET (National Mineral Exploration Trust) ಪ್ರಕಾರ ಕೇಂದ್ರ ಸರ್ಕಾರ ಪ್ರತಿ ವರ್ಷ ರಾಜಧನದಲ್ಲಿ ಶೇಕಡಾ ಎರಡರಷ್ಟು ಸಂಗ್ರಹ ಮಾಡುತ್ತಿದೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಹೆಚ್ಚು ಚಿನ್ನದ ಗಣಿ ನಿಗಮ ನಿಯಮಿತದವರು ಏನೂ ಮಾಡುತ್ತಿಲ್ಲ ಸುಮ್ಮನೆ ಕುಳಿತಿದ್ದಾರೆ. ಕಳೆದ 7-8 ವರ್ಷಗಳಿಂದ ಸುಮ್ಮನೆ ಇದ್ದಾರೆ. ಅವರು ಇನ್ನೂ Government of India ದಲ್ಲಿ empanelment ನ್ನೂ ಕೂಡ ಮಾಡಿಕೊಂಡಿಲ್ಲ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಸನ್ಮಾನ್ಯ ಸಭಾಪತಿಯವರೇ, ಹೆಚ್ಚು ಚಿನ್ನದ ಗಣಿ ನಿಗಮ ನಿಯಮಿತದವರು ನಿಯಮಿತ ಮತ್ತು ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದವರು ಕೆಲಸ ಮಾಡುತ್ತಿದ್ದಾರೆಂದು ನಾನು ಹೇಳಿಯೇ ಇಲ್ಲ. ಅವರುಗಳು ಗಣಿ ಉದ್ದಿಮೆಯನ್ನು ಮಾಡುತ್ತಿದ್ದಾರೆ. ಅವರುಗಳು ಖನಿಜಾವೇಷಣೆಗೆ ಹೋಗಿಲ್ಲ. ಕೇಂದ್ರ ಸರ್ಕಾರ NMET ಎಂದು ಮಾಡಿಕೊಂಡು ಎಲ್ಲ ರಾಜ್ಯಗಳಿಂದ ಶೇಕಡ ಎರಡರಷ್ಟು ರಾಜಧನವನ್ನು ಸಂಗ್ರಹ ಮಾಡಿಕೊಂಡು ಇಡೀ ರಾಷ್ಟ್ರದಲ್ಲಿ ಪ್ರತಿವರ್ಷ ಎಲ್ಲ ರಾಜ್ಯಗಳಲ್ಲಿ ಸರ್ವೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾಡುತ್ತಿದ್ದಾರೆ. ಅದರಲ್ಲಿಯೂ ಕೂಡ ನಮ್ಮ ರಾಜ್ಯದಿಂದ ಇಬ್ಬರು ಸದಸ್ಯರಾಗಿದ್ದಾರೆ. ಹೆಚ್ಚು ಚಿನ್ನದ ಗಣಿ ನಿಗಮ ನಿಯಮಿತ ಮತ್ತು ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದವರು ಸದಸ್ಯತ್ವವನ್ನು ಪಡೆದುಕೊಂಡು ಅವರು ಕೂಡ ಖನಿಜಾನ್ವೇಷಣೆ ಮಾಡುತ್ತಿದ್ದಾರೆ. ನಮ್ಮ ರಾಜ್ಯ ಸರ್ಕಾರವು ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಅದಾದ ಮೇಲೆ extraction ಮಾಡಿ ಮುಂದಕ್ಕೆ ಹೋಗಿ. ನಿಲ್ಲುವುದು ಬೇಡವೆನ್ನುವುದು ನನ್ನ ಸಲಹೆಯಾಗಿದೆ

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(927) 20.9.2022 12.40 ಪಿಕೆ:ಕೆಎಸ್

ಪ್ರಶ್ನೆ ಸಂಖ್ಯೆ : 829
(ಉತ್ತರ ಲಗತ್ತಿಸಲಾಗಿದೆ)

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಗಳೆ, ಸ್ಥಳೀಯ ಸಂಸ್ಥೆಗಳಾದ ಪುರಸಭೆ, ನಗರಸಭೆ, ಪಟ್ಟಣ ಪಂಚಾಯತಿ ಹಾಗೂ ಪಾಲಿಕೆಗಳಿಂದ ಕಳೆದ 5 ವರ್ಷಗಳಲ್ಲಿ ತೆರಿಗೆ ರೂಪದಲ್ಲಿ ವಸೂಲಿ ಆದ ಭಿಕ್ಷುಕರ ಸೆಸ್ ಹಣವೆಷ್ಟು ಎಂದು ಕೇಳಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಪೌರಾಡಳಿತ, ನಗರಸಭೆ ಮತ್ತು ಗ್ರಾಮ ಪಂಚಾಯತಿ, ಬಿ.ಬಿ.ಎಂ.ಪಿ. ಈ ಎಲ್ಲದಕ್ಕೂ ಸಂಬಂಧಪಟ್ಟ ಪ್ರಶ್ನೆ ಇದಾಗಿತ್ತು. ಆದರೆ ಮಾನ್ಯ ಸಚಿವರು ತಮ್ಮ ಇಲಾಖೆಗೆ ಮತ್ತು ಬಿಬಿಎಂಪಿ ಗೆ ಸಂಬಂಧಪಟ್ಟಂತೆ ಮಾತ್ರ ಉತ್ತರ ಕೊಟ್ಟಿದ್ದಾರೆ. ಗ್ರಾಮ ಪಂಚಾಯತಿ, ಅಂದರೆ ಪಿಆರ್‌ಇಡಿಗೆ ಸಂಬಂಧಪಟ್ಟಂತೆ ಮಾಹಿತಿ ಕೊಟ್ಟಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ಏನು ಕೇಂದ್ರ ಪರಿಹಾರ ಸಮಿತಿ ಬರುತ್ತದೆಯೋ ಅವರೂ ಸಹ ಇದಕ್ಕೆ ಉತ್ತರವನ್ನು ಕೊಡಬೇಕಾಗಿತ್ತು. ಆದರೆ ಮಾನ್ಯ ಸಚಿವರು ಎಲ್ಲರ ಪರವಾಗಿ ಉತ್ತರ ಕೊಟ್ಟಿದ್ದಾರೆ. ತುಂಬಾ ಸಂತೋಷ. ಪಿಆರ್‌ಇಡಿಯಿಂದಲೂ ಬಾಕಿ ಉಳಿಸಿಕೊಂಡಿದ್ದಾರೆ; ಅದಕ್ಕೂ ಸಹ ತಾವು ಉತ್ತರ ಕೊಡಬೇಕು. ನಾನು ಪಡೆದುಕೊಂಡಿರುವ ಮಾಹಿತಿ ಪ್ರಕಾರ, ದಿನಾಂಕ:30.6.2022ಕ್ಕೆ ಬಿಬಿಎಂಪಿ ಯಿಂದ ರೂ. 100 ಕೋಟಿ 62 ಲಕ್ಷ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ. ನಿಮ್ಮ ಇಲಾಖೆಯಿಂದ ರೂ. 20 ಕೋಟಿ 3 ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ. ಗ್ರಾಮ ಪಂಚಾಯತಿಗಳಿಂದ ರೂ. 9 ಕೋಟಿ 1 ಲಕ್ಷಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಈ ಹಣವನ್ನು ಏಕೆ ಬಾಕಿ ಉಳಿಸಿಕೊಂಡಿದ್ದೀರಿ? ಬಾಕಿ ಉಳಿಸಿಕೊಳ್ಳುವುದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಬಯಸುತ್ತೇನೆ.

ಮತ್ತೆ, ವರ್ಗಾಯಿಸದಿದ್ದಲ್ಲಿ ಹಣ ಎಲ್ಲದೆ ಎನ್ನುವ ಪ್ರಶ್ನೆಯನ್ನು ಕೇಳಿದೆ. ಅದಕ್ಕೆ ಮಂತ್ರಿಗಳು, 2020-21ನೇ ಸಾಲಿನಲ್ಲಿ ಎಫ್‌ಬಿಎಎಸ್ (Fund Based Accounting System) ತಂತ್ರಾಂಶದಲ್ಲಿ ಉಪಕರಗಳನ್ನು ಸ್ವಯಂ ಚಾಲಿತವಾಗಿ ಉಪಕರ ಮೀಸಲು ಬ್ಯಾಂಕ್ ಖಾತೆಗೆ (CESSES ESCROW BANK ACCOUNT) ವರ್ಗಾಯಿಸಿ, ದಿನಾಂಕ 29.3.2021ರಲ್ಲಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಕೊಟ್ಟ ಸಲಹೆಯಾಗಿತ್ತು. ಅಂದರೆ, 2021ರಲ್ಲೇ ನೀವು ಸ್ಪಷ್ಟ ನಿರ್ದೇಶನ ಕೊಟ್ಟಿದ್ದರೂ, ಭಿಕ್ಷುಕರ ಸೆಸ್ ಹಣವನ್ನು ಆ ಸಮಿತಿಗೆ ಕೊಡದೇ ವರ್ಷಾನುಗಟ್ಟಲೆ ಹಾಗೆಯೇ ಹಿಡಿದಿಟ್ಟುಕೊಂಡರೆ ಏನರ್ಥ? ನಿಮ್ಮ ನಿರ್ದೇಶನವನ್ನು ಅಧಿಕಾರಿಗಳು ಏಕೆ ಪಾಲನೆ ಮಾಡಲಿಲ್ಲ? ಈ ಹಣ ಎಲ್ಲ ಹೋಗಿದೆ? ಯಾವ ಅಕೌಂಟ್‌ಗೆ ಹೋಗಿದೆ? ಇವುಗಳ ಬಗ್ಗೆ ಮಾನ್ಯ ಸಚಿವರು ಸ್ಪಷ್ಟ ಉತ್ತರ ಕೊಡಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎನ್.ನಾಗರಾಜ್ (ಎಂಟಿಬಿ):- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು ಒಳ್ಳೆಯ ವಿಷಯದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ನಮಗೆ ಪಂಚಾಯತಿ ವ್ಯಾಪ್ತಿ ಬರುವುದಿಲ್ಲ. ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಗ್ರೇಡ್-1 ನಗರಸಭೆ, ಮಹಾನಗರ ಪಾಲಿಕೆ ಮತ್ತು ನಗರ ಪಾಲಿಕೆಗಳು ಬರುತ್ತವೆ. ಯು.ಎಲ್.ಬಿ.ಗಳು, ಮಹಾನಗರ ಪಾಲಿಕೆ ಮತ್ತು ನಗರಸಭೆಗಳನ್ನು ಒಟ್ಟು ಸೇರಿಸಿ ನಿಮ್ಮ ಪ್ರಶ್ನೆಯನ್ನು ಕೇಳಿದ್ದೀರಿ. ನಮ್ಮ ಉತ್ತರದಲ್ಲಿ ವರ್ಷವಾರು ಎಷ್ಟೆಷ್ಟು ವಸೂಲಿ ಮಾಡಿದ್ದೇವೆ; ಎಷ್ಟೆಷ್ಟು ಸಮಾಜ ಕಲ್ಯಾಣ ಇಲಾಖೆಗೆ ಹಿಂದಿರುಗಿಸಿದ್ದೇವೆ ಎನ್ನುವುದನ್ನು ಬ್ರೇಕ್‌ಅಪ್ ಮಾಡಿ ವಿವರ ಕೊಟ್ಟಿದ್ದೇವೆ.

ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ ಮೇಲೆ ಶೇ.3 ರಷ್ಟು ಭಿಕ್ಷುಕರ ಉಪಕರವನ್ನು ವಸೂಲಿ ಮಾಡಿ, ಅದರಲ್ಲಿ ಶೇ.10ರಷ್ಟು ಸಂಗ್ರಹಣಾ ವೆಚ್ಚವನ್ನು ನಗರ ಸ್ಥಳೀಯ ಸಂಸ್ಥೆಗಳು ಉಳಿಸಿಕೊಂಡು ಬಾಕಿ ಶೇ. 90ರಷ್ಟು ಮೊತ್ತವನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾವಣೆ ಮಾಡುತ್ತಾ ಬಂದಿದ್ದೇವೆ. ಕಳೆದ 5 ವರ್ಷಗಳಲ್ಲಿ ಪಟ್ಟಣ ಪಂಚಾಯತಿಗಳಿಗೆ ಸಂಬಂಧಪಟ್ಟಂತೆ ಒಟ್ಟು ಸಂಗ್ರಹವಾದ ಮೊತ್ತ ರೂ. 121.95 ಕೋಟಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಳೆದ 5 ವರ್ಷಗಳಲ್ಲಿ ತೆರಿಗೆ ರೂಪದಲ್ಲಿ ವಸೂಲಿ ಮಾಡಲಾದ ಭಿಕ್ಷುಕರ ಉಪಕರ ಹಣ ರೂ. 282.50 ಕೋಟಿ ಸಂಗ್ರಹವಾಗಿದೆ. 2017-18ನೇ ಸಾಲಿಗಿಂತ ಹಿಂದಿನ ಬಾಕಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಂದ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಹೊರತುಪಡಿಸಿ) ರೂ. 31.76 ಕೋಟಿ ಮತ್ತು 2020-21ನೇ ಸಾಲಿನಲ್ಲಿ ರೂ. 29.50 ಕೋಟಿ ಪಾವತಿಸಲು ಬಾಕಿ ಇರುತ್ತದೆ. ರೂ. 112.03 ಕೋಟಿ ಹಣವನ್ನು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ಬಿಬಿಎಂಪಿಯೂ ಒಳಗೊಂಡಂತೆ 5 ವರ್ಷಗಳಲ್ಲಿ ಸಂಗ್ರಹವಾದ ಭಿಕ್ಷುಕರ ಉಪಕರ ರೂ. 364.05 ಕೋಟಿಗಳ ಪೈಕಿ, ರೂ.334.25 ಕೋಟಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿಗೆ ವರ್ಗಾಯಿಸಲಾಗಿದೆ. ಮಾನ್ಯ ಸದಸ್ಯರು ವರ್ಗಾಯಿಸಲು ಬಾಕಿ ಇರುವ ಮೊತ್ತವೆಷ್ಟು ಎಂದು ಕೇಳಿದರು. 8 ವರ್ಷಗಳ ಹಿಂದಿನ ಬಾಕಿ ಮೊತ್ತ ಒಳಗೊಂಡಂತೆ ರೂ. 32.28 ಕೋಟಿ ಮತ್ತು ರೂ. 29.50 ಕೋಟಿ, ಒಟ್ಟು ರೂ. 61.78 ಕೋಟಿ ಹಣ ಬಾಕಿ ಇರುತ್ತದೆ.

ಮಾನ್ಯ ಸಭಾಪತಿಗಳೆ, ಕಳೆದ ಎರಡು ವರ್ಷಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಯು.ಎಲ್.ಬಿ.ಗಳಿಂದ ಶೇಕಡ 80 ರಿಂದ 95 ರಷ್ಟು ಬರಬೇಕಾದ ತೆರಿಗೆ ಮತ್ತು ಕಾರ್ಪೊರೇಷನ್‌ಗಳಿಂದ ಬರಬೇಕಾದ ತೆರಿಗೆಯಲ್ಲಿ ಕೇವಲ ಶೇಕಡಾ 40-45 ರಷ್ಟು ಮಾತ್ರ ವಸೂಲಿಯಾಗಿದೆ. ಈ ಕಾರಣದಿಂದ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾಯಿಸಬೇಕಾದ ರೂ. 61.78 ಕೋಟಿ ಹಣ ಬಾಕಿ ಇದೆ. ಇದಕ್ಕೆ ನಾವು ಈಗಾಗಲೇ ಹೊಸ ನಿಯಮಾವಳಿಗಳನ್ನು ಪಾಲನೆ ಮಾಡುತ್ತಿದ್ದೇವೆ. ನಗರ ಸ್ಥಳೀಯ ಸಂಸ್ಥೆಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಆಸ್ತಿ ತೆರಿಗೆ ಮೇಲೆ ಶೇ. 3 ರಷ್ಟು ಭಕ್ಷುಕರ ಉಪಕರವನ್ನು ವಸೂಲು ಮಾಡಿ, ಅದರಲ್ಲಿ ಶೇ. 10ರಷ್ಟು ಸಂಗ್ರಹಣಾ ವೆಚ್ಚವನ್ನು ನಗರ ಸ್ಥಳೀಯ ಸಂಸ್ಥೆಗಳು ಉಳಿಸಿಕೊಂಡು, ಬಾಕಿ ಶೇ.90ರಷ್ಟು ಮೊತ್ತವನ್ನು CESS ESCROW BANK ACCOUNT ಗೆ ವರ್ಗಾವಣೆ ಮಾಡುವುದಕ್ಕೆ ಕಾನೂನು ರೂಪಿಸಿದ್ದೇವೆ.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಗಳೆ, ಮಾನ್ಯ ಸಚಿವರು ಉತ್ತರದಲ್ಲಿ, “ ಸ್ಥಳೀಯ ಸಂಸ್ಥೆಗಳ ಸ್ವಂತ ನಿಧಿಯಿಂದ ಪಾವತಿಸಿ ತೀರುವಳಿ ಮಾಡಲು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಲಾಗಿದೆ. ಪರಿಣಾಮವಾಗಿ ಕೋವಿಡ್‌ನಿಂದ ಆರ್ಥಿಕ ಅನಾನುಕೂಲತೆಗಳಿದ್ದರೂ ಸಾಕಷ್ಟು ಹಿಂದಿನ ಬಾಕಿಯನ್ನು ನಗರ ಸ್ಥಳೀಯ ಸಂಸ್ಥೆಗಳು ತೀರುವಳಿ ಮಾಡಿರುತ್ತಾರೆ” ಎಂದು ತಿಳಿಸಿದ್ದಾರೆ. ಮಾನ್ಯ ಸಭಾಪತಿಗಳೆ, ನಾನು, ವಸೂಲಿಯಾದ ಹಣವನ್ನು ನೀವು ಇಲಾಖೆಗೆ ಏಕೆ ವರ್ಗಾವಣೆ ಮಾಡಲಿಲ್ಲ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಅದಕ್ಕೂ ಕೋವಿಡ್‌ನ ಕಾರಣ ಹೇಳುತ್ತಾರೆ ಎಂದರೆ ಏನರ್ಥ? ಕೋವಿಡ್‌ಗೂ ಇದಕ್ಕೂ ಏನು ಸಂಬಂಧ?

ಶ್ರೀ ಎನ್.ನಾಗರಾಜ್ (ಎಂಟಿಬಿ):- ಮಾನ್ಯ ಸಭಾಪತಿಗಳೆ, ಸಮಾಜ ಕಲ್ಯಾಣ ಇಲಾಖೆಗೆ ರೂ.334.25 ಕೋಟಿ ಹಣವನ್ನು ವರ್ಗಾವಣೆ ಮಾಡಿದ್ದೇವೆ.

ಶ್ರೀ ಗೋವಿಂದ ರಾಜು:- ನಾನು ಹಣ ವರ್ಗಾವಣೆ ಮಾಡಿರುವ ಬಗ್ಗೆ ಹೇಳುತ್ತಿಲ್ಲ. ರೂ. 129 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ.

ಶ್ರೀ ಎನ್.ನಾಗರಾಜ್ (ಎಂಟಿಬಿ):- ಬಹುಶಃ ನಿಮ್ಮ ಹತ್ತಿರ ಇರುವ ಮಾಹಿತಿ ಸರಿಯಾಗಿಲ್ಲ ಎಂದೆನಿಸುತ್ತದೆ.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಗಳೆ, ಭಕ್ಷುಕರ ಸೆಸ್ ಹಣದಲ್ಲಿ ಸೇವಾ ಶುಲ್ಕ ಶೇ.10ರಷ್ಟನ್ನು ಕಡಿತ ಮಾಡಿಕೊಂಡೇ ಹಣವನ್ನು ಹಾಕಬೇಕಾಗುತ್ತದೆ. ನಾನು, ಸುಮಾರು ರೂ. 129 ಕೋಟಿ ಹಣವನ್ನು ಏಕೆ ಬಾಕಿ ಇಟ್ಟುಕೊಂಡಿದ್ದೀರಿ ಎಂದು ಕೇಳುತ್ತಿದ್ದೇನೆ. ಕೋವಿಡ್ ಬಂತು; ಹೋಯಿತು. ಆದರೆ ಇವರು ವಸೂಲಿ ಮಾಡಿದ ಹಣ ಎಲ್ಲಗೆ ಹೋಯಿತು? ಇದು ನನ್ನ ಪ್ರಶ್ನೆಯಾಗಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಗಳೆ, ಭಕ್ಷುಕರ ಸೆಸ್ ಎಂದು ಎಲ್ಲಾ ನಗರಾಡಳಿತ ಸಂಸ್ಥೆಗಳಲ್ಲಿ ಏನು ವಸೂಲಿ ಮಾಡಿರುತ್ತಾರೋ ಅದರಲ್ಲಿ ಒಂದಷ್ಟು ಮೊತ್ತವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕಳುಹಿಸಿಕೊಟ್ಟಿದ್ದಾರೆ. ಮಾನ್ಯ ಸದಸ್ಯರು, ಉಳಿಕೆ ಹಣವನ್ನು ಯಾವಾಗ ಕಳುಹಿಸುತ್ತೀರಿ ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ. ಅದಕ್ಕೆ ಮಾನ್ಯ ಸಚಿವರು, ಎಸ್ತ್ರೋ ಖಾತೆಯನ್ನು ಸ್ಥಾಪನೆ ಮಾಡುತ್ತಿದ್ದೇವೆ; ಎಸ್ತ್ರೋ ಖಾತೆಯ ಮೂಲಕ ಇಲಾಖೆಗೆ ಹಣವನ್ನು ವರ್ಗಾಯಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ.

ಶ್ರೀ ಗೋವಿಂದ ರಾಜು:- 2021-22 ರಲ್ಲಿ ಎಸ್ತ್ರೋ ಖಾತೆಯನ್ನು ಸ್ಥಾಪನೆ ಮಾಡಲಾಗಿದೆ ಎಂದು ಮಾನ್ಯ ಸಚಿವರು ಉತ್ತರ ಕೊಟ್ಟಿದ್ದಾರೆ. ಎಸ್ತ್ರೋ ಖಾತೆ ಆದಮೇಲೆ, ಎಷ್ಟು ಹಣ ವಸೂಲಿ ಆಗುತ್ತದೆಯೋ ಅದು ನೇರವಾಗಿ ಸೆಸ್ ನಿಧಿಗೆ ಹೋಗಬೇಕು. ಆದರೆ ಆ ಹಣ ಹೋಗಿಲ್ಲ. ಮಾನ್ಯ ಸಚಿವರು ಉತ್ತರದಲ್ಲಿ, ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ; ಅದು ಆಚರಣೆಗೆ ಬಂದಿದೆ ಎಂದು ಹೇಳಿದ್ದಾರೆ. ಆದರೂ ಈ ಹಣ ಏಕೆ ಬಾಕಿ ಇದೆ?

ಶ್ರೀ ಎನ್.ನಾಗರಾಜ್ (ಎಂಟಿಬಿ):- ಮಾನ್ಯ ಸಭಾಪತಿಗಳೆ, ಸ್ಥಳೀಯ ಸಂಸ್ಥೆಗಳಲ್ಲಿ ಸಂಗ್ರಹವಾಗುತ್ತಿದ್ದ ಶೇ.90 ರಷ್ಟು ತೆರಿಗೆ ಏನಿತ್ತು ಅದು ಕಳೆದ ಎರಡು ವರ್ಷಗಳಿಂದ ಶೇ.40-45ರಷ್ಟು ಕೂಡ ಸಂಗ್ರಹ ಆಗಿಲ್ಲ.

ಶ್ರೀ ಟಿ.ಎ.ಶರವಣ:- ಮಾನ್ಯ ಗೋವಿಂದರಾಜುರವರು, ರೂ. 129 ಕೋಟಿ ಹಣ ಎಲ್ಲದೆ ಎಂದು ಕೇಳುತ್ತಿದ್ದಾರೆ. ಇದಕ್ಕೆ ನೇರವಾಗಿ ಉತ್ತರ ಕೊಡಿ.

ಶ್ರೀ ಎನ್.ನಾಗರಾಜ್ (ಎಂಟಿಬಿ):- ಈಗ ರೂ. ಒಟ್ಟು 61.78 ಕೋಟಿ ಮಾತ್ರ ಬಾಕಿ ಇದೆ.

ಸಭಾಪತಿಯವರು:- ಮಾನ್ಯ ಸದಸ್ಯರೇ ದಯವಿಟ್ಟು ಕುಳಿತುಕೊಳ್ಳಿ.

ಶ್ರೀ ಗೋವಿಂದ ರಾಜು:- ಮಾನ್ಯ ಸಚಿವರೇ, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಿ.

(ಮುಂದು)

(928) 20-09-2022 12.50 ಡಿಎಸ್-ಕೆಎಸ್

ಶ್ರೀ ಎನ್.ನಾಗರಾಜು(ಎಂ.ಟಿ.ಬಿ):- ಮಾನ್ಯ ಸಭಾಪತಿಯವರೇ, 121 ಕೋಟಿ ರೂಪಾಯಿಗಳು ಇಲ್ಲ, ಬರೀ 61.78 ಲಕ್ಷ ರೂಪಾಯಿಗಳು ಮಾತ್ರ ಬಾಕಿ ಇದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಇಲಾಖೆಯವರೇ ಉತ್ತರ ಕೊಟ್ಟಿರುವಂಥದ್ದು. ಉತ್ತರದ ವಿವರಗಳನ್ನು ನೋಡಿ ಕ್ರಮ ತೆಗೆದುಕೊಳ್ಳಬೇಕು.

ಶ್ರೀ ಎನ್.ನಾಗರಾಜು(ಎಂ.ಉ.ಬಿ):- ಮಾನ್ಯ ಸಭಾಪತಿಯವರೇ, ಆಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಶ್ನೆ ಸಂಖ್ಯೆ:765

ಉತ್ತರ ಲಗತ್ತಿಸಲಾಗಿದೆ

ಶ್ರೀ ಎಂ.ನಾಗರಾಜು:- ಮಾನ್ಯ ಸಭಾಪತಿಯವರೇ, ಪ್ರಶ್ನೆ ಕೇಳುವುದಕ್ಕೆ ಅನುವು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ನಾನು ಕೇಳಿರುವಂತಹ ಪ್ರಶ್ನೆ ಎ.ಪಿ.ಎಂ.ಸಿ. ಮಾರುಕಟ್ಟೆಗೆ ಸಂಬಂಧಿಸಿದಂತೆ ಬಹಳ ಪ್ರಮುಖವಾದ ಪ್ರಶ್ನೆಯನ್ನು ಕೇಳಿದ್ದೇನೆ. ರಾಜ್ಯದಲ್ಲಿ ಬಹಳಷ್ಟು ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿರುವ ಸಂದರ್ಭದಲ್ಲಿ 12ನೇ ತಾರೀಖು ಅಧಿವೇಶನ ಪ್ರಾರಂಭವಾದಾಗ ರೈತರು ಹಲವಾರು ವಿಚಾರಗಳನ್ನಿಟ್ಟುಕೊಂಡು ಪ್ರತಿಭಟನೆ ಮಾಡಿರುವುದು ರಾಜ್ಯದ ಗಮನಕ್ಕೆ ಮತ್ತು ಸದನದ ಗಮನಕ್ಕೆ ಇದೆ ಎಂದು ನಾನು ಭಾವಿಸಿದ್ದೇನೆ. ಇಂತಹ ಒಂದು ಸಂದರ್ಭದಲ್ಲಿ ನಾನು ಕೇಳಿದ ಪ್ರಶ್ನೆ ಎ.ಪಿ.ಎಂ.ಸಿ. ಮಾರುಕಟ್ಟೆಗಳ ಬಗ್ಗೆ ಮಾನ್ಯ ಸಚಿವರು ಸವಿಸ್ತಾರವಾಗಿ ಉತ್ತರವನ್ನು ಕೊಟ್ಟಿದ್ದಾರೆ. ಅದಕ್ಕೆ ನಾನು ಮಾನ್ಯ ಸಚಿವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನ್ನ ಉಪಪ್ರಶ್ನೆ ಏನೆಂದರೆ, ಎ.ಪಿ.ಎಂ.ಸಿ. ಮಾರುಕಟ್ಟೆಗಳ ಬಗ್ಗೆ ವಿಧಾನಸಭೆಯಲ್ಲಿ ಮತ್ತು ವಿಧಾನ ಪರಿಷತ್ತಿನಲ್ಲೂ ಬಹಳ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಮೂಲತಃ ವಿಚಾರಗಳೇನೆಂದರೆ, ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವಂತಹ ಮೂರು ವಿವಾದಾತ್ಮಕ ಕಾನೂನುಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡ ನಂತರ ಕರ್ನಾಟಕ ರಾಜ್ಯ ಯಾವುದೇ ಕಾರಣಕ್ಕೂ ಇದುವರೆವಿಗೂ ವಾಪಸ್ ತೆಗೆದುಕೊಂಡಿರುವುದಿಲ್ಲ. ಮೇ 2020 ರಲ್ಲಿ ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅವರು ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿಯನ್ನು ತಂದಿದ್ದರು ಅದನ್ನು withdraw ಮಾಡುವುದಕ್ಕೋಸ್ಕರ ಹಲವಾರು ರೈತ ಸಂಘಟನೆಗಳು ಹೋರಾಟ ಮಾಡಿದರೂ ಕೂಡ ಇವತ್ತಿನವರೆಗೂ ಅದರ ಬಗ್ಗೆ ಕಾಳಜಿ ವಹಿಸಿಲ್ಲ ಏಕೆ ಎಂದು ಮಾನ್ಯ ಸಹಕಾರ ಸಚಿವರಿಗೆ ಕೇಳಬಯಸುತ್ತಿದ್ದೇನೆ. ಅದನ್ನು ಕೂಡಲೇ withdraw ಮಾಡಿಕೊಳ್ಳಬೇಕು. ಏಕೆಂದರೆ ಡಬಲ್ ಇಂಜಿನ್ ಸರ್ಕಾರ ಇದೆ, ದೇಶಕ್ಕೆ ಒಂದೇ ರೀತಿಯಾದ ಕಾನೂನು ತರುತ್ತೇನೆಂದು ಯಾವಾಗಲೂ ಮಾತನಾಡುತ್ತಿರುತ್ತಾರೆ. ಈ ವಿಚಾರದಲ್ಲಿ double standard ಏಕೆ ಎಂದು ಕೇಳಬಯಸುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಎಂ.ನಾಗರಾಜುರವರೇ, ಕುಳಿತುಕೊಳ್ಳಿ.

ಶ್ರೀ ಎಂ.ನಾಗರಾಜು:- ಮಾನ್ಯ ಸಭಾಪತಿಯವರೇ, ನಾನು ಇನ್ನು ಉಪಪ್ರಶ್ನೆಯನ್ನು ಕೇಳಬೇಕಾಗಿದೆ.

ಸಭಾಪತಿಯವರು:- ಡಬಲ್ ಇಂಜಿನ್ ಸರ್ಕಾರ ಎನ್ನುವುದು ಪ್ರಶ್ನೆಯಲ್ಲ.

ಶ್ರೀ ಎಂ.ನಾಗರಾಜು:- ಮಾನ್ಯ ಸಭಾಪತಿಯವರೇ, ಎ.ಪಿ.ಎಂ.ಸಿ. ಮಾರುಕಟ್ಟೆಗೆ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ತಂದಿರುವಂತಹ ತಿದ್ದುಪಡಿಯನ್ನು repel ಮಾಡುತ್ತಾರೆಯೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈ ಇಂಜಿನಿಯರಿಂಗ್ speed ಯಾವ ಇಂಜಿನಿಯರಿಂಗ್ ಇಲ್ಲ. ಇದು ಬಹಳ speed ಇರುವಂತಹ ಇಂಜಿನಿಯರಿಂಗ್.

ಶ್ರೀ ಮುನಿರತ್ನ:- ಮಾನ್ಯ ಸಭಾಪತಿಯವರೇ, ಇದೇನೂ ಟಿ.ವಿ. ನಾ?

ಶ್ರೀ ಎಂ.ನಾಗರಾಜು:- ಮಾನ್ಯ ಸಭಾಪತಿಯವರೇ, ನಾನು ಮಾತನಾಡಿದರೆ ಟಿ.ವಿ., ಸದನ ಬೇರೆ ಬೇರೆ ಆಗುವುದಕ್ಕೆ ಸಾಧ್ಯವಿಲ್ಲ. ವಿಚಾರ ಇರತಕ್ಕಂಥದ್ದು, ಡಬಲ್ ಇಂಜಿನಿಯರಿಂಗ್ ಸರ್ಕಾರ ಎ.ಪಿ.ಎಂ.ಸಿ.ಗೆ ಸಂಬಂಧಪಟ್ಟ ಕಾನೂನುಗಳನ್ನು ಕೇಂದ್ರ ಸರ್ಕಾರ ವಿತ್‌ಡ್ರಾ ಮಾಡಿಕೊಂಡಿರಬೇಕಾದರೆ ರಾಜ್ಯ ಸರ್ಕಾರ ವಿತ್‌ಡ್ರಾ ಮಾಡಿಕೊಳ್ಳುವುದಿಲ್ಲವೇ ಎಂದು ಪ್ರಶ್ನೆಯನ್ನು ಕೇಳಿದ್ದೇನೆ. ನಾನು ಮಾನ್ಯ ಮುನಿರತ್ನರವರಿಗೆ ಪ್ರಶ್ನೆಯನ್ನು ಕೇಳಿಲ್ಲ. ನಾನು ಸರ್ಕಾರ ಸಚಿವರಿಗೆ ಪ್ರಶ್ನೆಯನ್ನು ಕೇಳಿದ್ದೇನೆ. ಮಾನ್ಯ ಸರ್ಕಾರ ಸಚಿವರು ಉತ್ತರ ಕೊಡುವುದಕ್ಕೆ ಸಮರ್ಥರಿದ್ದಾರೆ. ಮಾನ್ಯ ಮುನಿರತ್ನರವರು ಏಕೆ ಮಾತನಾಡುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ದಯವಿಟ್ಟು ಮಾನ್ಯ ಮುನಿರತ್ನರವರು ಕುಳಿತುಕೊಳ್ಳಬೇಕು.

ಶ್ರೀ ಮುನಿರತ್ನ:- ಮಾನ್ಯ ಸಭಾಪತಿಯವರೇ, ದಯವಿಟ್ಟು ಇದು ಟಿ.ವಿ. ಯಲ್ಲ ಎಂದು ಅವರಿಗೆ ಹೇಳಿ.

Mr. CHAIRMAN:- Hon'ble Minister is himself capable of answering, why are all other members interfering?

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಸರ್ಕಾರದಲ್ಲ ಯಾವುದು ಸರಿಯಲ್ಲ ಎಂದು ಮಾನ್ಯ ಮುನಿರತ್ನರವರು ಹೇಳುತ್ತಿದ್ದಾರೆ.

Mr. CHAIRMAN:- I have not allowed anyone to speak. ಇದು ಪ್ರಶೋತ್ತರ. ಮಾನ್ಯ ಮುನಿರತ್ನರವರೇ, ದಯವಿಟ್ಟು ಕುಳಿತುಕೊಳ್ಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಶರಣಗೌಡ ಬಯ್ಯಪುರ:- ಕೇಂದ್ರ ಸರ್ಕಾರದವರು withdraw ಮಾಡಿದ ಮೇಲೆ ರಾಜ್ಯ ಸರ್ಕಾರ ಏಕೆ withdraw ಮಾಡುತ್ತಿಲ್ಲ ಎಂದು ಅವರು ಕೇಳುತ್ತಿದ್ದಾರೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಚೆನ್ನಾಗಿ ಉತ್ತರ ಕೊಡುತ್ತಾರೆ, ಮತ್ತೊಬ್ಬ ಸಚಿವರು ಏಕೆ?

(ಗೊಂದಲ)

ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರ ಗೊಂದಲದ ಪ್ರಶ್ನೆಗೆ ಎಲ್ಲರೂ ಉತ್ತರ ಕೊಡಬೇಕಾಗುತ್ತದೆ.

(ಗೊಂದಲ)

ಶ್ರೀ ಎಂ.ನಾಗರಾಜು:- ಮಾನ್ಯ ಸಭಾಪತಿಯವರೇ, ಮಾನ್ಯ ಸಹಕಾರ ಸಚಿವರು ಪ್ರಬುದ್ಧರಾಗಿದ್ದಾರೆ. ಸರಿಯಾದ ಉತ್ತರ ಕೊಡುತ್ತಾರೆ. ಅವರೆಲ್ಲಾ ಏಕೆ ಮಾತನಾಡುತ್ತಿದ್ದಾರೆಯೋ ಗೊತ್ತಿಲ್ಲ.

ಸಭಾಪತಿಯವರು:- ಮಾನ್ಯ ನಾಗರಾಜುರವರು ಪ್ರಶ್ನೆ ಕೇಳುತ್ತಿದ್ದಾರೆ. ಅದಕ್ಕೆ ಮಾನ್ಯ ಮಂತ್ರಿಗಳು ಉತ್ತರ ಕೊಡುತ್ತಿದ್ದಾರೆ. ಉಳಿದವರ ಉಸಾಬರಿ ಇದರಲ್ಲಿ ಏಕೆ?

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಅವರು ಕೇಳಿರುವಂತಹ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಕೊಟ್ಟಿದ್ದೇವೆ. ಪ್ರಶ್ನೆ ಕೇಳದಿರತಕ್ಕಂಥದ್ದನ್ನು ಮಾನ್ಯ ನಾಗರಾಜುರವರು ಕೇಳಿದ್ದಾರೆ. ಮಾನ್ಯ ಬಿ.ಎಸ್.ಯಡಿಯೂರಪ್ಪನವರು, ಮಾಜಿ ಮುಖ್ಯಮಂತ್ರಿಗಳು, ನಮ್ಮ ನಾಯಕರು, ಎಲ್ಲಾ ರೈತ ಮುಖಂಡರನ್ನು ಕರೆದು ಸಭೆಯನ್ನು ಮಾಡಿ ಎ.ಪಿ.ಎಂ.ಸಿ.,ಗೆ ಎರಡು ತಿದ್ದುಪಡಿಯನ್ನು ತಂದಿದ್ದೇವೆ. ರೈತ ತನ್ನ ಬೆಳೆ ಬೆಳೆದಿರುವುದನ್ನು ಎ.ಪಿ.ಎಂ.ಸಿ.ಯಲ್ಲೇ ಮಾರಾಟ ಮಾಡಬೇಕು ಎನ್ನುವಂಥದ್ದು ನಿಯಮ. ಈಗ ಮಾನ್ಯ ಎಂ.ನಾಗರಾಜುರವರು ತಮ್ಮ ಏರಿಯಾದಲ್ಲಿ ಏನು ಬೆಳೆ ಬೆಳೆಯುತ್ತಾರೆ ಆ ಎ.ಪಿ.ಎಂ.ಸಿ.ಯಲ್ಲೇ ಮಾರಾಟ ಮಾಡಬೇಕು ಎನ್ನುವಂತಹದ್ದು ನಿಯಮ. ಎ.ಪಿ.ಎಂ.ಸಿ. ಮಾರುಕಟ್ಟೆ ಬಿಟ್ಟು ಹೊರಗಡೆ ಮಾರಾಟ ಮಾಡಿದರೆ ಅದಕ್ಕೆ penalty ಹಾಕತಕ್ಕಂಥದ್ದು ಎರಡನೇ ನಿಯಮ. ನಾವು ತಿದ್ದುಪಡಿ ತಂದಿರುವಂಥದ್ದು ನೀವು ಬೆಳೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಬೆಳೆದಿರುವುದನ್ನು 165 ಎ.ಪಿ.ಎಂ.ಸಿ.ಯಲ್ಲಾದರೂ ಮಾರಾಟ ಮಾಡಬಹುದು, ನಿಮ್ಮ ಹೊಲದಲ್ಲೇ ಮಾರಾಟ ಮಾಡಬಹುದು, ಕರ್ನಾಟಕ ಬಿಟ್ಟು ಹೊರಗಡೆ, throughout India ಎಲ್ಲ ಬೇಕಾದರೂ ಮಾರಾಟ ಮಾಡಬಹುದು. ರೈತರು ಅವರು ಬೆಳೆ ಬೆಳೆದಿರುವುದನ್ನು ಅವರಿಗೆ ಬೇಕಾದಂತಹ ಸಮಯದಲ್ಲಿ, ಬೇಕಾದಂತಹ ಬೆಲೆಯಲ್ಲಿ ಮಾರಾಟ ಮಾಡುವಂಥದ್ದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಡತಕ್ಕಂಥದ್ದಕ್ಕೆ ಕಾಯ್ದೆಗೆ ತಿದ್ದುಪಡಿ ತಂದಿರತಕ್ಕಂಥದ್ದು. ಎ.ಪಿ.ಎಂ.ಸಿ. ಬಿಟ್ಟು ಹೊರಗಡೆ ಮಾರಾಟ ಮಾಡಿದರೆ penalty ಹಾಕತಕ್ಕಂಥದ್ದು ಇತ್ತು. ಅದಕ್ಕೆ vigilance ಇದ್ದರೂ ಸುಮಾರು 25 ಕೋಟಿ ರೂಪಾಯಿಗಳನ್ನು ಮೂರು ವರ್ಷಗಳಲ್ಲಿ ಸಂಗ್ರಹ ಮಾಡಿದ್ದರು. ರೈತ ಏನಾದರೂ ಎ.ಪಿ.ಎಂ.ಸಿ. ಬಿಟ್ಟು ಹೊರಗಡೆ ಮಾರಾಟ ಮಾಡಿದರೆ ಆ ರೈತನಿಗೆ ಪೆನಾಲ್ಟಿ ಹಾಕುತ್ತಿದ್ದರು, ಜೈಲಿಗೆ ಕಳುಹಿಸತಕ್ಕಂಥ ನಿಯಮ ಇತ್ತು. ಅದನ್ನು abolish ಮಾಡಿದ್ದೇವೆ. vigilance ಇಲ್ಲ. ಎ.ಪಿ.ಎಂ.ಸಿ. ಬಿಟ್ಟು ಹೊರಗಡೆಯಾದರೂ ಮಾರಾಟ ಮಾಡಬಹುದು, ಎ.ಪಿ.ಎಂ.ಸಿ.ಯಲ್ಲಾದರೂ ಮಾರಾಟ ಮಾಡಬಹುದು. ದೆಹಲಿಯದ್ದು ಬೇರೆ. ಕರ್ನಾಟಕದ ಇತಿಹಾಸದಲ್ಲಿ ಯಾವ ರೈತನು ಕೂಡ ಈ ಎರಡು ಕಾಯ್ದೆ ಏನು ತಂದಿದ್ದೇವೆ, ಇದನ್ನು withdraw ಮಾಡಿ ಎನ್ನತಕ್ಕಂಥ ಒಂದೇ ಒಂದು ನಿದರ್ಶನ ಕೂಡ ನಮಗಿಲ್ಲ. ಏಕೆಂದರೆ, ರೈತರಿಗೆ ಅವರು ಬೆಳೆ ಬೆಳೆದಿರತಕ್ಕಂಥದ್ದಕ್ಕೆ ಸ್ವಾತಂತ್ರ್ಯವನ್ನು ಕೊಟ್ಟಿದ್ದೇವೆ. ಅವರ ಬೆಳೆಯನ್ನು ಎಲ್ಲಯಾದರೂ ಮಾರಾಟ ಮಾಡಬಹುದು, ಯಾರಿಗಾದರೂ ಮಾರಾಟ ಮಾಡಬಹುದು, ಯಾವ ಬೆಲೆಗಾದರೂ ಮಾರಾಟ ಮಾಡಬಹುದು, ಈ ತರಹ ರೈತರಿಗೆ ಅನುಕೂಲ ಮಾಡುವುದಕ್ಕೋಸ್ಕರವೇ ಮಾಜಿ ಮುಖ್ಯಮಂತ್ರಿಗಳು ತಿದ್ದುಪಡಿಯನ್ನು ಮಾಡಿಸಿರುವಂಥದ್ದು. ಕರ್ನಾಟಕ ಇತಿಹಾಸದಲ್ಲಿ ಸಹಕಾರ ಸಚಿವರಿಗಾಗಲಿ, ನಮ್ಮ ಸರ್ಕಾರಕ್ಕಾಗಲಿ, ರೈತರು ಈ ಕಾನೂನುನಿಂದ ಒಂದೇ ಒಂದು ತೊಂದರೆಯಾಗುತ್ತಿದೆ ಎಂದು ಯಾರು ಕೂಡ ಹೇಳಿಲ್ಲ. ಅದಕ್ಕೋಸ್ಕರ ಈ ಕಾನೂನನ್ನು ನಾವು withdraw ಮಾಡುವುದಿಲ್ಲವೆಂದು ಈ ಸಂದರ್ಭದಲ್ಲಿ ತಮ್ಮ ಮುಖಾಂತರ ಮಾನ್ಯ ಸದಸ್ಯರಿಗೆ ಹೇಳುವುದಕ್ಕೆ ಬಯಸುತ್ತಿದ್ದೇನೆ.

ಶ್ರೀ ಎಂ.ನಾಗರಾಜು:- ಮಾನ್ಯ ಸಭಾಪತಿಯವರೇ, ನನ್ನ ಕೊನೆ ಪ್ರಶ್ನೆ ಯಾವ ಯಾವ ಜಿಲ್ಲೆಗಳಲ್ಲಿ ಯಾವ ಯಾವ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗುತ್ತಿದೆ; ಈ ಬೆಂಬಲ ಬೆಲೆಗಳ ಬದಲಾಗಿ ಎ.ಪಿ.ಎಂ.ಸಿ. ಮಾರುಕಟ್ಟೆಗಳಲ್ಲಿ ವೈಜ್ಞಾನಿಕವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಗಳನ್ನು ನಿಗದಿಪಡಿಸಲು ಇರುವ ತೊಂದರೆಗಳೇನು ಎಂದು ಕೇಳಿದ್ದೇನೆ. ಕೃಷಿ ಉತ್ಪನ್ನ ಮಾರುಕಟ್ಟೆಗಳು ವೈಜ್ಞಾನಿಕವಾಗಿ ಕನಿಷ್ಠ ಮತ್ತು ಗರಿಷ್ಠ ಬೆಲೆಗಳನ್ನು ನಿಗದಿಪಡಿಸಲು ಅಧಿಕಾರವನ್ನು ಹೊಂದಿರುವುದಿಲ್ಲ ಎಂದು ಉತ್ತರದಲ್ಲಿ ಕೊಟ್ಟಿದ್ದಾರೆ. ಯಾವ ಯಾವ ಬೆಳೆಗಳಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಬೆಂಬಲ ಬೆಲೆಯನ್ನು ಕೊಟ್ಟಿದ್ದೀರಾ ಎಂದು ಕೇಳುವಂಥದಕ್ಕೆ ಹೆಸರುಕಾಳು ಮತ್ತು ಉದ್ದಿನಕಾಳು ಬೆಳೆಗಳಿಗೆ ಮಾತ್ರ ಮಾನ್ಯ ಸಚಿವರು ಮಾಹಿತಿಯನ್ನು ಕೊಟ್ಟಿದ್ದಾರೆ. ನಾನು ಕೇಳುತ್ತಿರುವಂಥದ್ದು, ಸಿರಿಧಾನ್ಯ, ಬೀಳೆಕಾಳುಗಳು, ಎಣ್ಣೆಕಾಳುಗಳು, ವಾಣಿಜ್ಯ ಕಾಳುಗಳ ಬಗ್ಗೆ ಇರಬಹುದು, ಇವೆಲ್ಲದ್ದರ ವಿಚಾರದ ಬಗ್ಗೆ ಉತ್ತರದಲ್ಲ ಕೊಟ್ಟಿಲ್ಲ. ಯಾವ ಯಾವ ಬೆಳೆಗಳಿಗೆ ಎಷ್ಟು ಬೆಂಬಲ ಬೆಲೆ ಕೊಡುತ್ತಿದ್ದಾರೆ ಎನ್ನುವುದರ ಬಗ್ಗೆ ವಿಸ್ತೃತವಾಗಿ ಮಾಹಿತಿ ಸಿಕ್ಕಿಲ್ಲ. ನಾನು ಬರೀ ಎರಡು ಕಾಳುಗಳ ಬಗ್ಗೆ ಕೇಳಲಿಲ್ಲ. ಸಂಪೂರ್ಣವಾಗಿ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿರುವಂತಹ ಬೆಲೆಗಳ ಬಗ್ಗೆ ಇರತಕ್ಕಂಥ ಮಾಹಿತಿಯನ್ನು ನಾನು ಕೇಳಿದ್ದೇನೆ. ಮಾನ್ಯ ಸಚಿವರು ಉತ್ತರ ಕೊಡುವುದರಲ್ಲ ವಿಫಲರಾಗಿದ್ದಾರೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ವಿಫಲವಾಗಿಲ್ಲ. ಸಚಿವ ಸಂಪುಟದ ಉಪ ಸಮಿತಿ ಇದೆ. ಈಗ ಹೆಸರುಕಾಳು ಮತ್ತು ಉದ್ದಿನಕಾಳು, ಆಯಾಯ ಸಂದರ್ಭ ಬಂದಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ಕೊಡುತ್ತದೆ. ರೈತರು ಎಷ್ಟು ಕ್ವಿಂಟಾಲ್ ತೆಗೆದುಕೊಳ್ಳಬೇಕು, ಎಷ್ಟು ಬೆಂಬಲ ಬೆಲೆ ಕೊಡಬೇಕು ಎನ್ನುವಂಥದ್ದನ್ನು ಸಚಿವ ಸಂಪುಟದ ಉಪ ಸಮಿತಿಯಲ್ಲಿ ಏನು ತೀರ್ಮಾನ ಮಾಡುತ್ತೇವೆ ಅದರ ಪ್ರಕಾರ ಕೇಂದ್ರ ಸರ್ಕಾರ ಕೊಡುತ್ತದೆ. ಅದೊಂದೇ ಅಲ್ಲ, ಶೇಂಗಾ, ಸೂರ್ಯಕಾಂತಿ ಚೀಜ, ಸೋಯಾಬಿನ್ ಇದೆ, ಈ ಬೆಳೆ ಯಾವಾಗ ಬರುತ್ತದೆಂದರೆ ಅಕ್ಟೋಬರ್, ನವೆಂಬರ್ಗೆ ಬರುತ್ತದೆ. ಭತ್ತ, ರಾಗಿ, ಜೋಳ, ನವೆಂಬರ್‌ನಿಂದ ಮಾರ್ಚ್‌ಗೆ ಬರುತ್ತದೆ. ತೊಗರಿ, ಕಡಲೆಕಾಳು, ಈ ತರಹ ಒಂದೊಂದು ತಿಂಗಳಲ್ಲಿ ಯಾವಾಗ ಬರುತ್ತದೆ, ಆಗ ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ, ಬೆಲೆ ಕಡಿಮೆ ಇದ್ದಂತಹ ಸಂದರ್ಭದಲ್ಲಿ ಸರ್ಕಾರ interference ಆಗುತ್ತದೆ.

(ಮುಂದು)

(929) 1:00 20/09/2022 ಎಸ್‌ಪಿಆರ್/ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಟಿ.ಸೋಮಶೇಖರ್(ಮುಂದು):-

ಇದಕ್ಕೋಸ್ಕರವೇ ಸಚಿವ ಸಂಪುಟದ ಉಪ ಸಮಿತಿಯು ಇದೆ. ಭತ್ತಕ್ಕೆ ಬೆಂಬಲ ಬೆಲೆಯು ಕಡಿಮೆಯಾದರೆ, ಸರ್ಕಾರವು ಬೆಂಬಲ ಬೆಲೆಯನ್ನು ನೀಡುತ್ತದೆ. ಕೆಲವು ಬಾರಿ ಕೇಂದ್ರ ಸರ್ಕಾರವು ಬೆಂಬಲ ಬೆಲೆಯನ್ನು ನೀಡುತ್ತದೆ. ಇದಕ್ಕಿಂತಲೂ 300-400 ರೂಪಾಯಿಗಳಷ್ಟು ಜಾಸ್ತಿ ಬೆಂಬಲ ಬೆಲೆಯು ರೈತರಿಗೆ ದೊರೆತರೆ, ಯಾರೂ ಸಹ ನಾವು ನೀಡುವ ಬೆಂಬಲ ಬೆಲೆಗೆ ಬರುವುದಿಲ್ಲ. ಯಾವ ಯಾವ ಸಮಯದಲ್ಲಿ ಯಾವ ಯಾವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಬೆಳೆಗಳನ್ನು ರೈತರು ಬೆಳೆಯುತ್ತಾರೆಯೋ, ಅವರಿಗೆ ಎಲ್ಲಾ ರೀತಿಯ ಬೆಂಬಲ ಬೆಲೆಯನ್ನು ನೀಡಬೇಕೆಂದು ಸಚಿವ ಸಂಪುಟವು ತೀರ್ಮಾನಿಸುತ್ತದೆ. ಪ್ರಸ್ತುತ ಹೆಸರುಕಾಳು ಮತ್ತು ಉದ್ದಿನಕಾಳುಗಳಿಗೆ ಒಳ್ಳೆಯ ಬೆಂಬಲ ಬೆಲೆಯನ್ನು ನೀಡಿದ್ದೇವೆ. ಇಂತಿಷ್ಟು ಕ್ಷಿಂಟಾಲ್‌ಗಳಷ್ಟು ಬೆಳೆಯನ್ನು ಒಬ್ಬ ರೈತರಿಂದ ಖರೀದಿ ಮಾಡಬೇಕೆಂದು ಸರ್ಕಾರವು ತೀರ್ಮಾನಿಸಿದೆ. ನೂರಾರು ಖರೀದಿ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಇದರಲ್ಲಿ ಸಾವಿರಾರು ರೈತರು ನೋಂದಾವಣೆ ಮಾಡಿಕೊಂಡಿದ್ದಾರೆ. ಯಾವಾಗ ರೈತರಿಗೆ ಅನ್ಯಾಯವಾಗುತ್ತಿದೆ ಹಾಗೂ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಸರ್ಕಾರಕ್ಕೆ ಮನವರಿಕೆಯಾದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಸಹ ಸ್ಪಂದಿಸುತ್ತವೆ ಎನ್ನುವ ಮಾತನ್ನು ನಾನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.

ಪ್ರಶ್ನೆ ಸಂಖ್ಯೆ: 827 + 826

(ಉತ್ತರ ಲಗತ್ತಿಸಿದೆ)

ಶ್ರೀ ಎಸ್.ಕೇಶವ ಪ್ರಸಾದ್:- ಮಾನ್ಯ ಸಭಾಪತಿಯವರೇ, ನೇಕಾರ ಸಹಕಾರಿ ಸಂಘದ ಮುಖಾಂತರ ಖಜಾನೆಗೆ ಜಮೆಯಾಗದೆ ಬಾಕಿ ಇರುವ ಹಣವೆಷ್ಟು ಎಂದು ಕೇಳಿದ ಪ್ರಶ್ನೆಗೆ ಇಂತಹ ಪ್ರಕರಣಗಳು ವರದಿಯಾಗಿರುವುದಿಲ್ಲ ಎಂದು ಒಂದೇ ಸಾಲಿನಲ್ಲಿ ಉತ್ತರಿಸಲಾಗಿದೆ. ಇದಕ್ಕೆ ಸ್ವಲ್ಪ ವಿವರಣೆ ನೀಡಬೇಕೆಂದು ಕೇಳುತ್ತೇನೆ. ನೇಕಾರರನ್ನು ಆರ್ಥಿಕವಾಗಿ ಉತ್ತೇಜಿಸಲು ಎಪಿಎಂಸಿ ಮಾದರಿಯಂತೆ ಮಾರುಕಟ್ಟೆ ಕಲ್ಪಿಸಲು ಸರ್ಕಾರ ಯಾವುದಾದರೂ ಯೋಜನೆ ಕೈಗೊಂಡಿದೆಯೇ ಎಂಬ ಪ್ರಶ್ನೆಗೆ ಎಪಿಎಂಸಿ ಮಾದರಿಯಂತೆ ಯಾವುದೇ ಯೋಜನೆ ಕೈಗೊಂಡಿರುವುದಿಲ್ಲವೆಂದು ಉತ್ತರಿಸಲಾಗಿದೆ. ಕೈಮಗ್ಗ ನೇಕಾರಿಕೆ ನಶಿಸಿ ಹೋಗುವ ಸಂದರ್ಭ ಬಂದಿದೆ. ಇಂತಹ ಸಂದರ್ಭದಲ್ಲಿ ಕೈಮಗ್ಗದ ನೇಕಾರಿಕೆಯನ್ನು ಆಮೂಲಾಗ್ರವಾಗಿ ಪುನರುಜ್ಜೀವನಗೊಳಿಸುತ್ತಾ, ಇದು ಕೆಳಗೆ ಬೀಳದಿರುವ ರೀತಿಯಲ್ಲಿ ಯಾವ ರೀತಿಯ ಕ್ರಮವನ್ನು ಸರ್ಕಾರವು ಕೈಗೊಂಡಿದೆ ಎಂದು ನಾನು ಪ್ರಶ್ನಿಸುತ್ತೇನೆ. ರೈತರ ಸಂತೆಗಳು ಇರುವ ಮಾದರಿಯಲ್ಲಿಯೇ ನೇಕಾರರಿಂದ ನೇರವಾಗಿ ಗ್ರಾಹಕರಿಗೆ ಮಳಿಗೆ/ಸಂತೆಗಳನ್ನು ತೆರೆಯುವ ಬಗ್ಗೆ ಸರ್ಕಾರವು ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶ್ನಿಸಬಯಸುತ್ತೇನೆ. ಶಾಲಾ, ಅಂಗನವಾಡಿ, ಸಫಾಯಿ ಕರ್ಮಚಾರಿಗಳು, ಕೆ.ಎಸ್.ಆರ್.ಟಿ.ಸಿ., ಇವುಗಳ ಸಮವಸ್ತ್ರಗಳನ್ನು ಸರ್ಕಾರವು ನೇರವಾಗಿ ನೇಕಾರರಿಂದ ಖರೀದಿಸಲು ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬ ಅಂಶಕ್ಕೆ ವಿವರಣೆ ನೀಡಬೇಕೆಂದು ಕೇಳುತ್ತೇನೆ.

ಶ್ರೀ ಶಂಕರ ಬಿ.ಪಾಟೀಲ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ಸದಸ್ಯರಾದ ಶ್ರೀ ಕೇಶವ ಪ್ರಸಾದ್ ರವರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಆ ಪೈಕಿ ಮೊದಲನೆಯದಾಗಿ ಸರ್ಕಾರದ ಮಿತವ್ಯಯ ನಿಧಿ ಮತ್ತು ಚಿಟ್‌ಫಂಡ್ ಇದರಡಿ ಬಹಳ ವರ್ಷಗಳಿಂದ ಬಾಕಿ ಇದ್ದ ನೇಕಾರರ ಹಣವನ್ನು ಇವತ್ತಿನ ದಿವಸ ಸರ್ಕಾರದ ಖಜಾನೆಯಿಂದ ಬಿಡುಗಡೆ ಮಾಡುವ ಕೆಲಸವನ್ನು ಈಗಾಗಲೇ ಮಾಡಲಾಗಿದೆ. ಜವಳಿ ನೀತಿ ಮತ್ತು ಸಿದ್ಧ ಉಡುಪಿನ ನಿಯಮದಡಿ ಜವಳಿ ಇಲಾಖೆಯಡಿ 2-3 ನಿಗಮಗಳಿವೆ. ಈ ನಿಗಮಗಳಡಿ ಈಗಾಗಲೇ ಅಂಗನವಾಡಿ, ಶಾಲಾ ಮಕ್ಕಳಿಗೆ ಸಮವಸ್ತ್ರಗಳನ್ನು ... ಇವತ್ತಿನ ದಿವಸ ನೇಕಾರರನ್ನು ಉಳಿಸಬೇಕು ಮತ್ತು ಬೆಳೆಸಬೇಕು ಎಂಬ ಉದ್ದೇಶದಿಂದ ಈಗಾಗಲೇ ಟೆಕ್ಸ್ಟೈಲ್ ಪಾರ್ಕ್‌ಗಳನ್ನು ಸ್ಥಾಪಿಸುವ ಕೆಲಸಗಳನ್ನು ಸರ್ಕಾರವು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾಡುತ್ತಿದೆ. ಇದರ ಜೊತೆಗೆ ನೇಕಾರ ಸಮ್ಮಾನ್ ಯೋಜನೆಯಡಿ ಪ್ರಸಕ್ತ ಸಾಲಿನಿಂದ ಬಹಳ ಹೆಚ್ಚಿನ ಹಣವನ್ನು ನೀಡುವ ಕೆಲಸವನ್ನು ಮಾಡುತ್ತಿದ್ದೇವೆ. ಮುಂದುವರೆದು, ಇವತ್ತಿನ ದಿವಸ ನೇಕಾರರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ನೇಕಾರರನ್ನು ಉಳಿಸಿ, ಬೆಳೆಸುವುದರಲ್ಲ ಸರ್ಕಾರವು ಯಾವತ್ತೂ ಸಹ ಹಿಂದೇಟು ಹಾಕುವುದಿಲ್ಲ ಹಾಗೂ ಸಂಪೂರ್ಣವಾಗಿ ಸರ್ಕಾರವು ನೇಕಾರರ ಪರವಾಗಿ ಇರುತ್ತದೆ ಎಂಬ ಅಂಶವನ್ನು ನಾನು ಸದಸ್ಯರಿಗೆ ತಮ್ಮ ಮೂಲಕ ತಿಳಿಸಬಯಸುತ್ತೇನೆ.

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ:- ಮಾನ್ಯ ಸಭಾಪತಿಯವರೇ, ಸಚಿವರು ಸಮಗ್ರವಾದ ಉತ್ತರವನ್ನು ನೀಡಿದ್ದಾರೆ. ಕೈಮಗ್ಗ ವಲಯದ ಯೋಜನೆಗಳ ಪೈಕಿ ನೇಕಾರ ಸಮ್ಮಾನ್ ಯೋಜನೆಯಡಿ ಪ್ರತಿ ಕುಟುಂಬ 5,000/- ರೂಪಾಯಿಗಳಷ್ಟು ನೀಡುವ ಹಣವನ್ನು ಹೆಚ್ಚಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ. ಕೈಮಗ್ಗ ವಿಕಾಸ ಯೋಜನೆಯಡಿ ಕೈಮಗ್ಗ ಹಾಗೂ ಅಗತ್ಯ ಸಲಕರಣೆಗಳನ್ನು ಖರೀದಿಸಲು ಘಟಕ ವೆಚ್ಚದ ಶೇಕಡಾ 50 ರಷ್ಟು ಸಹಾಯಧನವನ್ನು ಸರ್ಕಾರವು ಈಗಾಗಲೇ ಒದಗಿಸುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡಾ 90 ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ಇದಲ್ಲದೇ ನೇಕಾರರಿಗೆ ಸರ್ಕಾರವು ಇನ್ನೂ ಹೆಚ್ಚಿನ ಸಹಾಯಧನವನ್ನು ಒದಗಿಸಬೇಕೆಂದು ವಿನಂತಿಸುತ್ತೇನೆ. ಸರ್ಕಾರ ಖರೀದಿ ಮಾಡುವ ಬಟ್ಟೆಗಳನ್ನು ನೇರವಾಗಿ ನೇಕಾರರ ಮೂಲಕ ಖರೀದಿಸಿದರೆ, ನೇಕಾರರ ಕುಟುಂಬಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ಖರೀದಿಸುವ ಯಾವುದೇ ಸಮವಸ್ತ್ರಗಳನ್ನು ಸದಸ್ಯರು ಪ್ರಸ್ತಾಪಿಸಿದಂತೆ, ನೇಕಾರರಿಂದಲೇ ಖರೀದಿಸಬೇಕೆಂದು ನಾನು ಸರ್ಕಾರಕ್ಕೆ ವಿನಂತಿಸುತ್ತೇನೆ. ಈ ಬಗ್ಗೆ ಸರ್ಕಾರವು ಈಗಾಗಲೇ ಆಶ್ವಾಸನೆಯನ್ನು ನೀಡಿತ್ತು. ಆದರೆ, ಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳ ಸಮವಸ್ತ್ರಗಳನ್ನು ಸರ್ಕಾರವು ಈಗಾಗಲೇ ಬೇರೆ ಕಂಪನಿಯಿಂದ ಖರೀದಿಸಿದೆ ಎಂಬ ಅಂಶವನ್ನು ಸದನದ ಗಮನಕ್ಕೆ ತರಬಯಸುತ್ತೇನೆ. ಇದರಿಂದ ನೇಕಾರರಿಗೆ ಸಾಕಷ್ಟು ಹಾನಿಯಾಗುತ್ತಿದೆ. ನೇಕಾರರಿಗೆ ಎಪಿಎಂಸಿ ಮಾದರಿಯಂತೆ ಮಾರುಕಟ್ಟೆಯನ್ನು ನಿರ್ಮಿಸಲು.... ಕಳೆದ ತಿಂಗಳು ಬೆಳಗಾವಿ ವಿಮಾನ ನಿಲ್ದಾಣದ ಒಂದು ಕೊಠಡಿಯಲ್ಲಿ ಪ್ರದರ್ಶನವೊಂದನ್ನು ಏರ್ಪಡಿಸಲಾಗಿತ್ತು. ಇದೇ ರೀತಿಯಾಗಿ ಎಲ್ಲಾ ವಿಮಾನ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಪ್ರಮುಖ ಶಾಪಿಂಗ್ ಮಳಿಗೆಗಳಲ್ಲಿಯೂ ಸಹ ನೇಕಾರಿಕೆಯಿಂದ ಅಂದರೆ ಕೈಮಗ್ಗದಿಂದ ಬಂದಿರುವ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಿದರೆ, ನೇಕಾರಿಕೆಗೆ ಉತ್ತೇಜಿಸಿದಂತಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಮಾನ್ಯ ಸದಸ್ಯರೇ, ಪ್ರಶ್ನೆ ಮತ್ತು ಉತ್ತರ ಈ ಎರಡನ್ನೂ ನೀವೇ ಹೇಳಿದರೆ ಹೇಗೆ? ನಿಮ್ಮ ಪ್ರಶ್ನೆಗೆ ಸಚಿವರು ಉತ್ತರಿಸಲಿ.

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ:- ಮಾನ್ಯ ಸಭಾಪತಿಯವರೇ, ನೇಕಾರರಿಗೆ ಹೆಚ್ಚಿನ ಹಣಕಾಸಿನ ಸೌಲಭ್ಯವನ್ನು ಕಡಿಮೆ ಬಡ್ಡಿ ದರದಲ್ಲಿ ಒಗದಿಸಿ ನೇಕಾರರನ್ನು ಉತ್ತೇಜಿಸಬೇಕೆಂದು ಆಗ್ರಹಿಸುತ್ತೇನೆ.

ಶ್ರೀ ಎಸ್.ಕೇಶವ ಪ್ರಸಾದ್:- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಆರ್ಥಿಕ ಸಮಸ್ಯೆಯಿಂದ ನೇಕಾರರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿಗಳನ್ನು ಪರಿಹಾರ ಧನವಾಗಿ ಈಗಾಗಲೇ ಬಿಡುಗಡೆ ಮಾಡಲಾಗಿರುತ್ತದೆ ಎಂದು ಅಖತ ಉತ್ತರದಲ್ಲಿ ತಿಳಿಸಲಾಗಿದೆ. ಈ ಪರಿಹಾರ ಮೊತ್ತವನ್ನು 5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದರೆ ಒಳ್ಳೆಯದು ಎಂಬ ಬೇಡಿಕೆಯನ್ನು ತಮ್ಮ ಮೂಲಕ ಸರ್ಕಾರದ ಮುಂದಿಡುತ್ತೇನೆ.

ಶ್ರೀ ಶಂಕರ ಬಿ.ಪಾಟೀಲ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ಸದಸ್ಯರುಗಳಾದ ಶ್ರೀ ಕೇಶವ ಪ್ರಸಾದ್ ಮತ್ತು ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ರವರುಗಳು ಪ್ರಸ್ತಾಪಿಸಿದ ಅಂಶಗಳಿಗೆ ಸಂಬಂಧಿಸಿದಂತೆ, ಇವತ್ತಿನ ದಿವಸ ನೇಕಾರ ಸಮ್ಮಾನ್ ಯೋಜನೆಯಡಿ ಬಹಳ ಕಡಿಮೆ ಮೊತ್ತವನ್ನು ನೀಡುವ ವ್ಯವಸ್ಥೆಯು ಈ ಹಿಂದೆ ರಾಜ್ಯ ಸರ್ಕಾರದಲ್ಲತ್ತು. ಈ ಮೊತ್ತವನ್ನು 5,000/- ರೂಪಾಯಿಗಳಿಗೆ ಹೆಚ್ಚಿಸುವ ನಿರ್ಧಾರವನ್ನು ಈಗಾಗಲೇ ನಾವು ತೆಗೆದುಕೊಂಡು, ಹೆಚ್ಚಿನ ಮೊತ್ತವನ್ನು ನೇಕಾರರಿಗೆ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ. ನೇಕಾರರನ್ನು ಉಳಿಸಿ, ಬೆಳೆಸುವ ಬಗ್ಗೆ ಸದಸ್ಯರುಗಳು ಕೆಲವು ಸಲಹೆಗಳನ್ನು ನೀಡಿದ್ದಾರೆ. ನಮ್ಮ ಇಲಾಖೆಯ ಮೂರು ನಿಗಮಗಳಿಂದ ವ್ಯವಸ್ಥೆ ಮಾಡುವ ಕೆಲಸಗಳನ್ನು ಮಾಡಲಾಗುತ್ತಿದೆ. ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೊಡಲಾಗುವ 2 ಲಕ್ಷ ರೂಪಾಯಿಗಳನ್ನು ಹೆಚ್ಚಿಸುವಂತೆ ಶ್ರೀ ಕೇಶವ ಪ್ರಸಾದ್‌ರವರು ಪ್ರಸ್ತಾಪಿಸಿದ್ದಾರೆ. ಕೊವಿಡ್-19 ರ ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ನೇಕಾರರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಗಳನ್ನು ನೀಡುವ ವ್ಯವಸ್ಥೆಯನ್ನು ಅಂದಿನ ಮುಖ್ಯಮಂತ್ರಿಗಳು ಮಾಡಿದ್ದರು. ಆರ್ಥಿಕ ಸಮಸ್ಯೆಯಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ನೆಕಾರರು ಮೃತಪಟ್ಟರೇ, ಅವರಿಗೂ ಸಹ ಪರಿಹಾರ ಧನ ನೀಡುವ ಪ್ರಸ್ತಾವನೆಯು ಇವತ್ತಿನ ದಿವಸ ಸರ್ಕಾರದ ಪರಿಶೀಲನಾ ಹಂತದಲ್ಲಿದೆ ಎನ್ನುವ ಅಂಶವನ್ನು ಸದಸ್ಯರ ಗಮನಕ್ಕೆ ತರಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಶ್ನೆ ಸಂಖ್ಯೆ: 849
(ಉತ್ತರವನ್ನು ಲಗತ್ತಿಸಿದೆ)

ಶ್ರೀ ಶರಣಗೌಡ ಬಯ್ಯಪುರ:- ಮಾನ್ಯ ಸಭಾಪತಿಯವರೇ, ಸರ್ಕಾರವು ಸವಿಸ್ತಾರವಾದ ಉತ್ತರವನ್ನು ಒದಗಿಸಿದೆ. ಆದರೆ, 2019-20, 2020-21 ನೇ ಸಾಲಿನ ಮಾಹಿತಿಯನ್ನು ನೋಡಿದಾಗ, ಕೋವಿಡ್-19 ರ ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ, ಯಾರೂ ಸಹ ತಮ್ಮ ಮನೆಗಳನ್ನು ಬಿಟ್ಟು ಹೊರಬಂದಿಲ್ಲ. ಅಂತಹ ಪರಿಸ್ಥಿತಿಯಲ್ಲಿಯೂ ಸಹ ಸರ್ಕಾರವು ಎಲ್ಲವನ್ನೂ ಒದಗಿಸಿದೆ. ಎಲ್ಲಾ ಸಾಮಗ್ರಿಗಳನ್ನು ಹಂಚಿ, ಎಲ್ಲಾ ಯೋಜನೆಗಳನ್ನೂ ಸಹ ಫಲಾನುಭವಿಗಳಿಗೆ ಮುಟ್ಟಿಸಲಾಗಿದೆ ಎಂದು ಅಖತ ಉತ್ತರದಲ್ಲಿ ತೋರಿಸಲಾಗಿದೆ. ಕೋವಿಡ್-19 ರ ಸಂದರ್ಭದಲ್ಲಿ ನಾವು ನಮ್ಮ ಪಕ್ಕದ ಮನೆಯವರನ್ನೇ ಸಹ ನೋಡಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅರ್ಜಿಗಳನ್ನು ಯಾವಾಗ ಆಹ್ವಾನಿಸಲಾಯಿತು, ಯಾವಾಗ ಸ್ವೀಕರಿಸಲಾಯಿತು ಹಾಗೂ ಫಲಾನುಭವಿಗಳಿಗೆ ಯಾವಾಗ ಸರ್ಕಾರದ ಯೋಜನೆಗಳನ್ನು ಮುಟ್ಟಿಸಲಾಯಿತು ಎಂಬ ಪ್ರಶ್ನೆಯನ್ನು ನಾನು ಕೇಳಬಯಸುತ್ತೇನೆ. ಸರ್ಕಾರದ ಸಾಕಷ್ಟು ಯೋಜನೆಗಳ ಪೈಕಿ ಹೊರಗೆ ಯಂತ್ರಕ್ಕೆ ಯಾವುದೇ ಅರ್ಜಿಯೇ ಇಲ್ಲ. ಇದಕ್ಕೆ ಯಾವುದೇ ಅರ್ಜಿಗಳು ಏಕೆ ಸ್ವೀಕೃತಗೊಂಡಿಲ್ಲ? ಫಲಾನುಭವಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಯಾವ ರೀತಿಯಾಗಿ ತಿಳಿಸುವ ಕೆಲಸಗಳನ್ನು ಸರ್ಕಾರವು ಮಾಡಿದೆ ಎಂಬುದನ್ನು ಸರ್ಕಾರವು ವಿವರಿಸಬೇಕು. ಈ ಯೋಜನೆಯಲ್ಲಿ ಸಾಕಷ್ಟು ಅನ್ಯಾಯವಾಗಿದೆ ಎಂದು ನನಗನ್ನಿಸುತ್ತಿದೆ. ಏಕೆಂದರೆ, 2019-20 ಮತ್ತು 2020-21 ನೇ ಸಾಲುಗಳ ಬಗ್ಗೆ ಸಚಿವರು ಪರಿಶೀಲಿಸಬೇಕೆಂದು ನಾನು ಕೋರುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಬೀದರ್-ರಾಯಚೂರು ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ವಿಕಲಚೇತನರಿಗೆ ಮಂಜೂರು ಮಾಡಿರುವ ಯೋಜನೆಗಳು ಯಾವುವು ಎಂದು ಸದಸ್ಯರು ಕೇಳುವ ಪ್ರಶ್ನೆಗೆ ಸ್ಪಷ್ಟವಾದ ವಿವರವನ್ನು ಅನುಬಂಧ-1 ರಲ್ಲಿ ಒದಗಿಸಲಾಗಿದೆ. ಸದರಿ ಯೋಜನೆಗಳಿಗೆ ಎಷ್ಟೆಷ್ಟು ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಿರುತ್ತಾರೆ ಎಂಬ ಪ್ರಶ್ನೆಗೆ ವಿವರವಾದ ಉತ್ತರಗಳನ್ನು ಅನುಬಂಧ 2 ಮತ್ತು 3 ರಲ್ಲಿ ಕ್ರಮವಾಗಿ ಒದಗಿಸಲಾಗಿದೆ. ಈ ಮಾಹಿತಿಯನ್ನು ಸಿ.ಡಿ.ಯ ಮುಖಾಂತರ ನೀಡಲಾಗಿದೆ. ಸದಸ್ಯರು ಕೇಳುವ ಪ್ರಶ್ನೆಗೆ ಸಂಬಂಧಪಟ್ಟಂತೆ, ಬೀದರ್ ಮತ್ತು ರಾಯಚೂರು ಜಿಲ್ಲೆಗೆ ಸಂಬಂಧಿಸಿದ ಮಾಹಿತಿಗಳು ತಲಾ 10 ಸಾವಿರ ಪುಟಗಳಷ್ಟಿವೆ. ಹೀಗಾಗಿ ಸಿ.ಡಿ.ಯಲ್ಲಿ ಕೇಳಿದ ಮಾಹಿತಿಯನ್ನು ನೀಡಲಾಗಿದೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

930/20-09-2022/1-10/ಬಕೆಪಿ-ಜಿಆರ್

ಶ್ರೀ ಆಚಾರ್ ಹಾಲಪ್ಪ ಬಸಪ್ಪ(ಮುಂದು)

ಕಳೆದ 5 ವರ್ಷಗಳಲ್ಲಿ ಆಯ್ಕೆಗೊಂಡ ಫಲಾನುಭವಿಗಳೆಷ್ಟು ಎನ್ನುವ ವಿಚಾರವಾಗಿ ನಾನು ಸ್ಪಷ್ಟವಾಗಿ ಅವರ ಗಮನಕ್ಕೆ ತರುವುದಕ್ಕೆ ಇಚ್ಛೆಪಡುತ್ತೇನೆ.

ಶ್ರೀ ಟಿ.ಎ.ಶರವಣ :- ಮಾನ್ಯ ಸಚಿವರು ಸಿ.ಡಿ., ಯನ್ನು ಕಳುಹಿಸುವುದು ಬೇಡ. ಭಯ ಆಗುತ್ತದೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೆ, ಸಿ.ಡಿಯಲ್ಲಿ ಏನಾದರೂ ಇದ್ದರೆ ಭಯ ಮಾಡಿಕೊಂಡರೆ ಮಾತ್ರ ಭಯ ಆಗುತ್ತದೆ. ಕೋವಿಡ್ ಸಮಯದಲ್ಲಿ ನಮ್ಮ ವಿಕಲಚೇತನರ ಮಕ್ಕಳಿಗೆ ಕೊಡಬೇಕಾದಂತಹ ಎಲ್ಲವನ್ನು ನಾವು ಕೊಟ್ಟಿದ್ದೇವೆ. ಇದರ ಬಗ್ಗೆ ತಮಗೆ ವರ್ಷವಾರು ಮಾಹಿತಿಯನ್ನು ಕೊಟ್ಟಿದ್ದೇನೆ. ಮತ್ತೆ ಇದರ ಬಗ್ಗೆ ಮತ್ತೊಮ್ಮೆ ಹೇಳಬೇಕಾಗುತ್ತದೆ. 2020-21ನೇ ಸಾಲನದ್ದು, 2021-22, 2019-20, 2018-19 ರಲ್ಲಿ ಸುಮಾರು ಆಗಿದೆ, ನಿಮಗೆ ಒಟ್ಟು ಸದರಿ ಯೋಜನೆಯಲ್ಲಿ 2017-18 ರಲ್ಲಿ 2021-22ನೇ ಸಾಲನಲ್ಲಿ ರಾಯಚೂರು ಜಿಲ್ಲೆಯಲ್ಲಿ 10,015 ಅರ್ಜಿಗಳು ಬಂದಿವೆ. 3679 ವಿಕಲಚೇತನರಿಗೆ ಏನು ಸೌಲಭ್ಯವನ್ನು ಕೊಡಬೇಕಾಗಿದೆಯೋ ಅದನ್ನು ಸರ್ಕಾರದಿಂದ ಕೊಟ್ಟಿದ್ದೇವೆ. ಬೀದರ್‌ನಲ್ಲಿಯೂ ಸಹ 4840 ಅರ್ಜಿಗಳು ಬಂದಿದ್ದು, 2958 ಫಲಾನುಭವಿಗಳಿಗೆ ಕೊಡಬೇಕಾದ ಸೌಲಭ್ಯಗಳನ್ನು ಕೊಟ್ಟಿದ್ದೇವೆ. ಇದರ ಸಂಪೂರ್ಣ ಮಾಹಿತಿಯನ್ನು ಸಿ.ಡಿ., ಯಲ್ಲಿ ಹಾಕಿ ಕೊಟ್ಟಿದ್ದೇವೆ. ಅದನ್ನು ತಾವು ನೋಡಬಹುದು. ಮತ್ತೆ ಏನಾದರೂ ಇದ್ದರೆ ತಾವು ಕೇಳಬಹುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಶ್ನೆ ಸಂಖ್ಯೆ 814
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಸಿ.ಎನ್. ಮಂಜೇಗೌಡ:- ಮಾನ್ಯ ಸಭಾಪತಿಯವರೆ,

ಶ್ರೀ ಮುರುಗೇಶ್ ಆರ್. ನಿರಾಣಿ(ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು)(ಉನ್ನತ ಶಿಕ್ಷಣ, ಐಟಿ-ಐಐ, ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುನ್ಮಾನ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೆ, ಇದು ಐ.ಟಿ., ಐ.ಐ., ಗೆ ಸಂಬಂಧಪಟ್ಟ ವಿಷಯವಾಗಿರುವುದರಿಂದ, ಇದಕ್ಕೆ ಅವರ ಪರವಾಗಿ ನಾನೇ ಉತ್ತರವನ್ನು ಕೊಡುತ್ತಿದ್ದೇನೆ. ಈಗಾಗಲೇ ಉತ್ತರವನ್ನು ಒದಗಿಸಲಾಗಿದೆ.

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೆ, ಉತ್ತರವನ್ನು ಯಾರು ಕೊಟ್ಟರೂ ಪರವಾಗಿಲ್ಲ, ಸರಿಯಾಗಿ ಉತ್ತರ ಕೊಟ್ಟರೆ ಸಾಕು. ನಾನು ಇದರ ಮೇಲೆ ಚರ್ಚೆ ಮಾಡುವುದಕ್ಕೆ ಮುಂಚೆ ಮೈಸೂರಿನಲ್ಲಿ ಸುಮಾರು 22,900 ಕೋಟಿ ರೂಪಾಯಿಗಳ ಬಂಡವಾಳ ಹೂಡಿ, ದೇಶದಲ್ಲಯೇ ಮೊಟ್ಟ ಮೊದಲ ಸೆಮಿಕಂಡಕ್ಟರ್ ನಿರ್ಮಾಣ ಘಟಕದ ಸ್ಥಾಪನೆ ಯೋಜನೆಗೆ ಸರ್ಕಾರದ ಅನುಮೋದನೆ ಮತ್ತು ಒಪ್ಪಂದ ಮಾಡಿಕೊಂಡಿರುವುದನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿ ಈ ಮನೆಯ ಶಾಸಕನಾಗಿರುವ ನಾನು ಅಲ್ಲಿನ ಜನತೆಯ ಪರವಾಗಿ ಸರ್ಕಾರಕ್ಕೆ ಮಾನ್ಯ ಮುಖ್ಯಮಂತ್ರಿಯವರಿಗೆ ಹಾಗೂ ಮಾನ್ಯಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಿಗೆ ಅತ್ಯಂತ ಗೌರವಯುತವಾದ ಅಭಿನಂದನೆಗಳನ್ನು ಈ ಸದನದ ಮೂಲಕ ಸಲ್ಲಿಸುತ್ತೇನೆ.

ಸಭಾಪತಿಯವರು:- ತಾವು ಪ್ರಶ್ನೆಯನ್ನು ಕೇಳಬೇಕು.

ಶ್ರೀ ಸಿ.ಎನ್. ಮಂಜೇಗೌಡ:- ಮಾನ್ಯ ಸಭಾಪತಿಯವರೆ, ಒಂದೇ ನಿಮಿಷ ಅವಕಾಶವನ್ನು ಕೊಡಿ, ನಾನು ಪ್ರಶ್ನೆಯನ್ನು ಕೇಳುತ್ತೇನೆ. ಕೇಂದ್ರ ಸರ್ಕಾರ 2020ನೇ ಸಾಲಿನಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಯೋಜನೆಯನ್ನು ಘೋಷಣೆ ಮಾಡಿತ್ತು. ಇದಕ್ಕಾಗಿ, ಕೇಂದ್ರ ಸರ್ಕಾರಕ್ಕೂ ಮತ್ತು ಈ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೂ ಅತ್ಯಂತ ಘನತೆ-ಗೌರವದೊಂದಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಅಭಿನಂದನೆಯನ್ನು ಈ ಸದನದ ಮೂಲಕ, ಟಿ.ವಿ., ಮಾಧ್ಯಮಗಳ ಮೂಲಕ, ಪತ್ರಿಕೆಗಳ ಮೂಲಕ ಸಲ್ಲಿಸುತ್ತೇನೆ. ಇದು ಸ್ಥಳೀಯ ಯುವ ಜನತೆಗೆ ತಾಂತ್ರಿಕತೆಯ ಕೌಶಲ್ಯತೆಯನ್ನು

ಸಭಾಪತಿಯವರು:- ಶ್ರೀಯುತ ಮಂಜೇಗೌಡ ರವರೆ, ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರು ಏನು ಹೇಳುತ್ತಿದ್ದಾರೆಂದರೆ, ಇವರು ಪ್ರಶ್ನೆಯನ್ನು ಕೇಳುತ್ತಿದ್ದಾರೋ ನಿರ್ಣಯ ಮಂಡಿಸುತ್ತಿದ್ದಾರೋ ಎಂದು ಹೇಳುತ್ತಿದ್ದಾರೆ.

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೆ, ಇದಕ್ಕೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ನನ್ನ ಜಿಲ್ಲೆಗೆ ಇಂತಹ ಒಂದು ದೊಡ್ಡ ಯೋಜನೆಯನ್ನು ಕೊಟ್ಟಿರುವುದಕ್ಕೆ ನಾನು ಅಭಿನಂದಿಸುತ್ತೇನೆ.

ಸಭಾಪತಿಯವರು:- ಶ್ರೀಯುತ ಮಂಜೇಗೌಡ ರವರೆ, ತಾವು ದಯವಿಟ್ಟು ಪ್ರಶ್ನೆಯನ್ನು ಕೇಳಿ.

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೆ, ಒಟ್ಟಿನಲ್ಲಿ ಸ್ಥಳೀಯ ಯುವ ಜನತೆಗೆ, ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಬೇಕು. ಬೇರೆ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ, ಇಲ್ಲಿನ 1000 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುತ್ತೇನೆಂದು ಹೇಳಿದರು. ದಯಮಾಡಿ ಅದನ್ನು ಕೊಡಬೇಕು.

ಶ್ರೀ ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೆ, ಇವತ್ತು ಸೆಮಿಕಂಡಕ್ಟರ್ ಪಾಲಿಸಿಯನ್ನು ಇಡೀ ದೇಶದಲ್ಲಯೇ ಮೊದಲನೆಯದಾಗಿ ನಾವು ನಮ್ಮ ಕರ್ನಾಟಕದಿಂದ ತರುತ್ತಿದ್ದೇವೆ. ಈಗಾಗಲೇ ಸೆಮಿಕಂಡಕ್ಟರ್ ಪಾಲಿಸಿಯನ್ನು ಮಾಡಿ ಕೇಂದ್ರ ಸರ್ಕಾರದವರು ಅದಕ್ಕೆ incentives ಮತ್ತು ಸಬ್ಸಿಡಿಗಳನ್ನು ಅವರು ಕೊಡಬೇಕು. ಅದರ ಸಲುವಾಗಿ ನಾವು ಶೀಘರವಾಗಿ ಮಾಡಿದ್ದೇವೆ ಮತ್ತು ನಮ್ಮ ಕಡೆಯಿಂದಲೂ ಸಹ ಅಗ್ರಿಮೆಂಟ್ ಆಗಿದೆ. ಏರ್‌ಟೆಲ್ ಕಂಪನಿಯವರ ಜೊತೆ ಕರ್ನಾಟಕ ಸರ್ಕಾರದಿಂದ ಅಗ್ರಿಮೆಂಟ್ ಆಗಿ ಅಂದಾಜು 1500 ಜನರಿಗಿಂತಲೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಅಲ್ಲಿ ಸಿಗುತ್ತಿದೆ. ಅದರ ಜೊತೆಗೆ ಇನ್ನು four times indirect ಆಗಿ ಉದ್ಯೋಗಾವಕಾಶ ಅಲ್ಲಿ ಸಿಗುತ್ತದೆ. ಇದರ ಜೊತೆಗೆ ಹೋದವಾರ ಯು.ಎಸ್.ಎ.ಗೆ ಹೋದಾಗ Applied Material ಎನ್ನುವಂತಹ ಸೆಮಿಕಂಡಕ್ಟರ್ ಅನ್ನು ತಯಾರು ಮಾಡುವಂತಹ ಮೆಷಿನರಿ ಕಂಪನಿಗಳಿಗೆ ನಾವು ಭೇಟಿಯನ್ನು ಕೊಟ್ಟಿದ್ದೇವೆ. ಅವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಹ ಸಾಧ್ಯವಾದಷ್ಟು ಬೇಗ ಇವರ ಜೊತೆಗೆ ಸಹಕಾರ ಕೊಟ್ಟು, ಮೆಷಿನರಿ ಕೊಡುವಂತಹದ್ದು, ಇನ್ನು ಹೆಚ್ಚಿನ ತಂತ್ರಜ್ಞಾನವನ್ನು ನಮ್ಮ ಇಲಾಖೆಯಿಂದ ಕೊಡುವಂತಹದ್ದನ್ನು ಮಾಡಿದ್ದಾರೆ. ಮೈಸೂರಿನಲ್ಲಿ ಅದನ್ನು ಬ್ಯಾಂಡ್ ಬೆಂಗಳೂರು ಎನ್ನುವಂತಹದ್ದನ್ನು ತಮ್ಮಲ್ಲಿ ಕೊಟ್ಟಿದ್ದಾರೆ.

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೆ, ಜಾಗ ಕಳೆದುಕೊಂಡಂತಹ ರೈತರಿಗೆ ಯೋಗ್ಯವಾದ ಬೆಲೆಯನ್ನು ಕೊಡಬೇಕು. ದೇಶಕ್ಕೆ ಅನ್ನದಾತರ ಮಕ್ಕಳಿಗೆ ಆ ಕಂಪನಿಯಲ್ಲಿ ಕೆಲಸ ಕೊಡಬೇಕೆಂದು ಹೇಳಿ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ.

ಶ್ರೀ ಮುರುಗೇಶ್ ಆರ್. ನಿರಾಣಿ:- ಧನ್ಯವಾದಗಳು.

ಪ್ರಶ್ನೆ ಸಂಖ್ಯೆ 197
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಟಿ.ಎ. ಶರವಣ:- ಮಾನ್ಯ ಸಭಾಪತಿಯವರೆ, ಕಳೆದ ಮೂರು ವರ್ಷಗಳಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಪರಿಸ್ಥಿತಿ ಯಾವ ರೀತಿಯಲ್ಲಿ ಇದೆ ಇತ್ಯಾದಿಯಾಗಿ ಎಲ್ಲಾ ವಿವರಗಳನ್ನು ಕೇಳಿದ್ದೇನೆ. ಬಹುಶಃ ಅವರು ಉತ್ತರವನ್ನು ಕೊಟ್ಟಿದ್ದಾರೆ. ಸರ್ಕಾರ ಹೊಸ 2020-25ನೇ ಸಾಲಿಗೆ ಇಂಡಸ್ಟ್ರಿಯಲ್ ಪಾಲಿಸಿಯನ್ನು ಮಾಡಿದೆ. Large industries scale ನಲ್ಲಿ ಅಲ್ಲ ಇರತಕ್ಕಂತಹ ಭೂಮಿಯನ್ನು ರಿಯಾಯಿತಿ ದರದಲ್ಲಿ ಕೊಡಬೇಕೆಂದು ಇತ್ತು. ಕೋವಿಡ್-19 ಬಂದ ಮೇಲೆ ಮತ್ತು National Strategic Office (N.S.O.) ವತಿಯಿಂದ ಡಾಟಾ ಒಂದು release ಆಗಿದೆ. ಅದರಲ್ಲಿ ಬಹಳ ಸ್ಪಷ್ಟವಾಗಿ ಹೇಳಿದೆ, ಉತ್ಪಾದನೆ ಇರಬಹುದು, ಉತ್ಪಾದನಾ ಕೇಂದ್ರಗಳಿರಬಹುದು. ಇದೇಲ್ಲವೂ 7% drop ಆಗಿರುವಂತಹದನ್ನು ಈಗಾಗಲೇ ಮಾಧ್ಯಮಗಳಲ್ಲಿ ಬಂದಿರುವ ಹಲವಾರು ವರದಿಗಳನ್ನು ನಾವು ನೋಡಿದ್ದೇವೆ. ಆದರೆ, ಸರ್ಕಾರದ ವತಿಯಿಂದ ಯಾವುದೇ ಕ್ರಮವಿಲ್ಲ. ಈಗಾಗಲೇ ಕೈಗಾರಿಕಾ ಕ್ಷೇತ್ರದಲ್ಲಿ ಸಾಲದ ಬಾಧೆಯಿಂದ, ಅದು ಬಡ್ಡಿ ದರ ಇರಬಹುದು, ಅದೂ ಕೂಡ ಹೆಚ್ಚಾಗುತ್ತಿದೆ. ಆದರೆ, ಕೇಂದ್ರದ ರಿಸರ್ವ್ ಬ್ಯಾಂಕಿನ ಆರ್ಥಿಕ ನೀತಿ ಇದಕ್ಕೂ ಕೂಡ ಕಾರಣವಾಗುತ್ತದೆಯೇ ಮತ್ತು ಇದನ್ನು ನೀವು ಯಾವ ರೀತಿಯಲ್ಲಿ ಸರಿಪಡಿಸುತ್ತೀರಾ, ಹೆಚ್ಚು ಸಂಖ್ಯೆಯಲ್ಲಿ ಉತ್ಪಾದನಾ ಕೇಂದ್ರಗಳನ್ನು, ಕೈಗಾರಿಕೆಗಳನ್ನು ತಾವು ಯಾವ ರೀತಿಯಲ್ಲಿ ಮುಂದಕ್ಕೆ ತೆಗೆದುಕೊಂಡು ಬರುತ್ತೀರಾ ಎನ್ನುವ ಬಗ್ಗೆ ತಾವು ಸ್ಪಷ್ಟವಾಗಿ ಉತ್ತರವನ್ನು ಕೊಡಬೇಕು. ಇವತ್ತಿನ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ investors ಬಗ್ಗೆ ತಾವು ಏನೇನೋ Expo ಗಳನ್ನು ಮಾಡುತ್ತೀರಿ. ಆದರೆ, ಇದರಿಂದ ಏನೂ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ, ಈ ಕೈಗಾರಿಕೆಗಳಿಗೆ, ಉತ್ಪಾದನಾ ಕೇಂದ್ರಗಳಿಗೆ ಉತ್ತೇಜನ ಕೊಡುವ ಸಲುವಾಗಿ ತಾವು ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ ಎಂದು ಈ ಸದನಕ್ಕೆ ವಿವರಣೆಯನ್ನು ಕೊಡಿ.

ಶ್ರೀ ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರಾದ ಶ್ರೀ ಟಿ.ಎ. ಶರವಣ ರವರು ಏನು ಹೇಳಿದರು ಎಂದರೆ ಇಡೀ ಕರ್ನಾಟಕ ರಾಜ್ಯ Foreign Direct Investment (F.D.I.) ನಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ನಾನು ಈ ಸದನಕ್ಕೆ ತಿಳಿಯಬಯಸುತ್ತೇನೆ. ಅದರ ಜೊತೆಯಲ್ಲಿ Ease of doing business ನಲ್ಲಿಯೂ ಸಹಿತ ಇಡೀ ದೇಶದಲ್ಲಿ ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ಮೊದಲನೇ ಸ್ಥಾನದಲ್ಲಿದೆ. ಇದರ ಜೊತೆಗೆ ಸಾಕಷ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೈಗಾರಿಕೆಗಳ ಉದ್ಭವಂತಹ ಕಷ್ಟಗಳನ್ನು ನಿವಾರಣೆ ಮಾಡಲು ಸಾಕಷ್ಟು ತಿದ್ದುಪಡಿಗಳನ್ನು ಆಗಾಗ ನಾವು ತರುತ್ತಿದ್ದೇವೆ. ಇದರಲ್ಲಿ ಏನು ಸಿಕ್ ಯೂನಿಟ್‌ಗಳಿವೆ, ಅವುಗಳನ್ನು revise ಮಾಡಲು ಹಿರಿಯ ಅಧಿಕಾರಿಗಳ ಜೊತೆಗೆ ಮತ್ತು ಅಡ್ವೋಕೇಟ್ ಜನರಲ್ ರವರನ್ನು ಕರೆದು ಮೀಟಿಂಗ್ ಮಾಡಿ ಅವರಿಗೆ ಪುನಃ Sale Deed ಮಾಡಿಕೊಡುವಂತಹ ಮತ್ತು ಯಾರು ಕೈಗಾರಿಕೆಯನ್ನು ನಡೆಸಿ, ಬೇರೆ ಬೇರೆ ಕಾರಣಗಳಿಂದ ಭಂದ್ ಆಗಿದೆ, ಅವುಗಳ ಬಗ್ಗೆ ಏನೂ ತೀರ್ಮಾನ ತೆಗೆದುಕೊಳ್ಳಲಿಕ್ಕೆ ಆಗುತ್ತಿರಲಿಲ್ಲ. ಅವುಗಳನ್ನು ಸಹಿತ ಸೇಲ್ ಡೀಡ್ ಮಾಡಿಕೊಟ್ಟಾಗ, ಅವರು ಬೇರೆಯವರಿಗೆ ಸೇಲ್ ಮಾಡಿ, ಕೈಗಾರಿಕೆಗಳನ್ನು ಆ ಜಾಗದಲ್ಲಿ ಪ್ರಾರಂಭ ಮಾಡುವುದಕ್ಕೆ ಅನುಕೂಲತೆಯನ್ನು ಮಾಡಿಕೊಟ್ಟಿದ್ದೇವೆ. ಬಹಳ ಮುಖ್ಯವಾಗಿ ಕೇಂದ್ರ ಸರ್ಕಾರ M.S.M.E., sector ಗಳಿಗೆ ಅವರುಗಳು interest and principle ಅನ್ನು defer ಮಾಡಿದ್ದಾರೆ. ಅಂದರೆ, ಎರಡು ವರ್ಷದವರೆಗೆ ಈಗ ಇರುವಂತಹ ಏನು ಸಿಕ್ ಆಗುತ್ತಿತ್ತು ಅಂತವರಿಗೆ interest and principle ಅನ್ನು defer ಮಾಡಿ ಮುಂದಿನ ವರ್ಷದವರೆಗೆ ಕೊಟ್ಟಿರುವುದರಿಂದ ಸಾಕಷ್ಟು ಕಾರ್ಖಾನೆಗಳು ಸಿಕ್ ಆಗುವಂತಹದ್ದು ಉಳಿದಿದೆ. ಈ ರೀತಿ ಹಲವಾರು ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಇದರ ಬಗ್ಗೆ ಏನಾದರೂ ಸಲಹೆ ಇದ್ದರೆ ಪ್ರತ್ಯೇಕವಾಗಿ ನಾನು ತಮ್ಮನ್ನು ಭೇಟಿಯಾಗುತ್ತೇನೆ. ಅಂತಹವುಗಳ ಬಗ್ಗೆಯೂ ಸಹಿತ ನಾವು ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಜಾರಿ ಮಾಡುತ್ತೇವೆ.

ಶ್ರೀ ಟಿ.ಎ. ಶರವಣ:- ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯವನ್ನು ಬಿಟ್ಟು ಬಹಳಷ್ಟು ಕಂಪನಿಗಳು ನೆರೆ ರಾಜ್ಯವಾದ ತೆಲಂಗಾಣ ರಾಜ್ಯಕ್ಕೆ ಹೋಗುತ್ತಿವೆ. ಅದನ್ನು ತಡೆ ಹಿಡಿದು ತಾವು ಇಲ್ಲಿಯೇ ಇನ್‌ವೆಸ್ಟರ್‌ಗಳನ್ನು, ಉತ್ಪಾದನಾ ಕೇಂದ್ರಗಳನ್ನು ಹೆಚ್ಚು ಹೆಚ್ಚು ಬರಲಿಕ್ಕೆ ಒಂದು ಹೊಸ ಯೋಜನೆಯನ್ನು ತಂದು, ಅವರುಗಳನ್ನು ಉಳಿಸಿಕೊಳ್ಳುವಂತಹ ವ್ಯವಸ್ಥೆಯನ್ನು ತಾವು ಮಾಡಬೇಕಾಗುತ್ತದೆ.

ಶ್ರೀ ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೇ, ಆಗಬಹುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಶ್ನೆ ಸಂಖ್ಯೆ 154

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಸ್.ರುದ್ರೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಇದರಲ್ಲಿ ಸುಮಾರು 9,572.63 ಎಕರೆಯಷ್ಟು ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡದೇ ಹಾಗೆಯೇ ಖಾಲಿ ಇರುವುದನ್ನು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ. ಒಂದು ಕಡೆ ನಾವು ಲ್ಯಾಂಡ್ ಬ್ಯಾಂಕ್ ಕಡೆ ಆಲೋಚನೆ ಮಾಡುತ್ತಿದ್ದೇವೆ. ಇನ್ನೊಂದು ಕಡೆ ಇಷ್ಟು ದೊಡ್ಡ ಪ್ರಮಾಣದ ಕೈಗಾರಿಕೆ ಅಭಿವೃದ್ಧಿಯಾದ ಪ್ರದೇಶ ಖಾಲಿ ಇರುವುದರ ಬಗ್ಗೆ ಸರ್ಕಾರದ ಚಿಂತನೆ ಏನು ಎನ್ನುವುದನ್ನು ಮಾನ್ಯ ಸಚಿವರಿಗೆ ಇಲ್ಲ ಕೇಳಬಯಸುತ್ತೇನೆ. ನಂತರ, ಶಿವಮೊಗ್ಗ ಜಿಲ್ಲೆ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಬಹಳ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ ಸುಮಾರು 3ನೇ ಒಂದು ಭಾಗವನ್ನು ಒಂದು ಸಂಸ್ಥೆಗೆ ಕೊಟ್ಟಿದ್ದಾರೆ. ಈಗ ಅದಕ್ಕೆ 40 ವರ್ಷ ಆಗಿದೆ. 40 ವರ್ಷಗಳಾದರೂ ಕೂಡ ಅಲ್ಲಿ ಯಾವುದೇ ರೀತಿಯ ಚಟುವಟಿಕೆಗಳು ನಡೆಯುತ್ತಿಲ್ಲ.

(ಮುಂದು)

(931) 20.09.2022 01.20 ಎಸ್‌ವಿ-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ರುದ್ರೇಗೌಡ (ಮುಂದು)

ಆಗ ಅವರಿಗೆ ಕೊಟ್ಟಂತಹ ದರ ಒಂದು ಎಕರೆಗೆ ರೂ.14,000/- ನಂತರದಲ್ಲಿ ಅದನ್ನು ರೂ.92,000/-ಕ್ಕೆ revise ಮಾಡಿ notice ಕೊಟ್ಟಿದ್ದಾರೆ. ಅದನ್ನು ಕೂಡ ಅವರು ಕಟ್ಟಿರುವುದಿಲ್ಲ. ಇಷ್ಟಾದರೂ ಕೂಡ ಅದನ್ನು ವಾಪಸ್ ತೆಗೆದುಕೊಂಡು ಬೇರೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಕ್ಕೆ ಅನುವು ಮಾಡಿಕೊಡುವಂತಹ ಯಾವುದೇ ಪ್ರಕ್ರಿಯೆ ಕಾಣಿಸುತ್ತಿಲ್ಲ. ಆದರೆ 2010ರಲ್ಲಿ ಸಂಪೂರ್ಣವಾಗಿ ಇದನ್ನು ನಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಸರ್ಕಾರ ಅವರಿಗೆ ಒಂದು notice ಕೊಟ್ಟಿದೆ. ಅದನ್ನು ಅವರ possession ಗೆ ತೆಗೆದುಕೊಂಡು ಏಕೆ ಸಣ್ಣ ಸಣ್ಣ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಟ್ಟಿರುವುದಿಲ್ಲ ಎನ್ನುವುದಕ್ಕೆ ಮಾನ್ಯ ಸಚಿವರಿಂದ ಉತ್ತರವನ್ನು ಬಯಸುತ್ತೇನೆ.

ಶ್ರೀ ಮುರುಗೇಶ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, 9,572 ಎಕರೆ ಭೂಮಿ ಯಾವುದೇ ಕೈಗಾರಿಕೆಯು ಬಾರದೆ ಖಾಲಿ ಉಳಿದಿದ್ದು, ಅದರಲ್ಲಿ 7500 ಎಕರೆ ಕೇವಲ steel structure ನಲ್ಲಿ ಉಳಿದಿದೆ. ನಾವು Harshal Industries Private Limited, Mittal Industrial Corporation, Bosco Company ಗೆ ಕೊಟ್ಟಿದ್ದು, ಆ ಸಮಯದಲ್ಲಿ Iron Ore ಮತ್ತು ಬೇರೆ ಬೇರೆಯವರಿಗೆ ಕಚ್ಚಾವಸ್ತುಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೊಡಲಾಗದೆ ಇದ್ದುದರಿಂದ ಕೇಂದ್ರ ಸರ್ಕಾರದಿಂದ ಅನುಮೋದನೆಗೊಳ್ಳದೆ ಯಾವುದೇ ಕೈಗಾರಿಕೆಯು ಬಂದಿರುವುದಿಲ್ಲ. ಅದು idle ಆಗಿ ಉಳಿದಿದೆ. ಇನ್ನು ಉಳಿದಿರುವುದರಲ್ಲಿ ಐದು ವರ್ಷಗಳಿಂದ ಇಡೀ ರಾಜ್ಯದ ತುಂಬಾ ಯಾರು ಕೈಗಾರಿಕೆಗಳನ್ನು ಸ್ಥಾಪನೆ ಮಾಡಿರುವುದಿಲ್ಲವೋ ಅವರಿಗೆಲ್ಲಾ notice ಕೊಡಲಾಗಿದೆ. ಅದನ್ನು ವಾಪಸ್ ತೆಗೆದುಕೊಳ್ಳುವಂತಹ ಪ್ರಕ್ರಿಯೆ ಕೂಡ ನಡೆದಿದೆ.

ಶಿವಮೊಗ್ಗದ ಮಾಚೇನಹಳ್ಳಿಯ ಬಗ್ಗೆ ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿದರು. 140 ಎಕರೆಯಲ್ಲಿ 75 ಎಕರೆ ಕೈಗಾರಿಕೆ ಬಾರದೆ ಇರುವ ಪ್ರದೇಶವನ್ನು ವಾಪಸ್ ತೆಗೆದುಕೊಳ್ಳಲು notice ತೆಗೆದುಕೊಂಡು resumption ಮಾಡಲು ಹಾಕಿದ್ದೇವೆ. ಅವರು ಕೋರ್ಟಿಗೆ ಹೋಗಿದ್ದು, ಕೋರ್ಟಿನಲ್ಲಿ ಅವರ ಕಡೆಯೇ ಆಯಿತು. ನಾವು ಮುಂದಿನ ಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದಾಗ ವಿಚಾರಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶ ಇತ್ತೀಚೆಗಷ್ಟೇ ನಮ್ಮ ಕಡೆಗೆ ಬಂದಿದೆ. ಅವರನ್ನು ಕರೆದು ಚರ್ಚೆ ಮಾಡಿ ಮಾನ್ಯ ರುದ್ರೇಗೌಡರು ಹೇಳಿದ 75 ಎಕರೆಯನ್ನು ಸಣ್ಣ ಸಣ್ಣ plot ಗಳಾಗಿ ಮಾಡಿ MSME (Micro, Small and Medium Enterprises) sector ಅವರಿಗೆ allotment ಮಾಡುವುದರ ಕಡೆ ಗಮನ ಹರಿಸುತ್ತೇವೆ.

ಶ್ರೀ ಎಸ್.ರುದ್ರೇಗೌಡ:- ಮಾನ್ಯ ಸಭಾಪತಿಯವರೇ, ಯಾವುದೇ ಒಂದು ಕೈಗಾರಿಕೆ sick ಆದಾಗ ಅವರಿಗೆ ಕೊಟ್ಟಂತಹ ಭೂಮಿಯನ್ನು ವಶಪಡಿಸಿಕೊಳ್ಳಬೇಕು. ಏಕೆ ಇದರಲ್ಲಿ selective ಆಗಿ 75 ಎಕರೆಯನ್ನು ಮಾತ್ರ ತೆಗೆದುಕೊಳ್ಳಲಾಗಿದೆ? ಎರಡನೆಯದಾಗಿ ಅಲ್ಲಿ SEZ (Special Economic Zone) ಗೆ 25 ಎಕರೆಯನ್ನು ಇಟ್ಟು ಈಗಾಗಲೇ 25 ವರ್ಷ ಕಳೆದಿದೆ. ಅಲ್ಲಿ ಯಾವ ಕೈಗಾರಿಕೆಗಳೂ ಬರುತ್ತಿಲ್ಲ. ಕಾರಣ ಏನೆಂದರೆ ಅಲ್ಲಿ 5 ಎಕರೆ plot ಮಾಡಿ SEZ ನಲ್ಲಿ ಇಡಲಾಗಿದೆ. ಈಗ ಅದನ್ನು ಕಿಯೋನಿಸ್‌ನವರು manage ಮಾಡುತ್ತಿದ್ದಾರೆ. ಅವರಿಗೆ ಒಂದು ಅವಕಾಶ ಮಾಡಿಕೊಟ್ಟು ಅದನ್ನು ಒಂದು ಎಕರೆ ಅಥವಾ ಅರ್ಧ ಎಕರೆ plot ಗಳನ್ನಾಗಿ ಮಾಡಿದರೆ start-up industries ಗಳು ಬರಲಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿ ತಮ್ಮ ಮೂಲಕ ಸರ್ಕಾರದ ಗಮನಕ್ಕೆ ತರಬಯಸುತ್ತೇನೆ.

ಶ್ರೀ ಮುರುಗೇಶ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಸಲಹೆ ಸರಿಯಿದ್ದು, ಅಲ್ಲಿ ಉಳಿದಿರುವ 15 ಎಕರೆಯನ್ನು ಒಂದು ಎಕರೆ ಅಥವಾ ಅರ್ಧ ಎಕರೆಯ plot ಗಳನ್ನಾಗಿ ಮಾಡಿ ಮುಂದೆ ಬರುವಂತಹ start-up industries ಗಳಿಗೆ ಕೊಡುವಂತಹ ವ್ಯವಸ್ಥೆಯನ್ನು ಮಾಡುತ್ತೇವೆ. ಇನ್ನೊಂದು ಪ್ರಶ್ನೆಯೆಂದರೆ 140 ಎಕರೆಯಲ್ಲಿ 75 ಎಕರೆ ಅಷ್ಟೇ ಏಕೆ ಎನ್ನುವುದಕ್ಕೆ ಉಳಿದಿರುವ ಪ್ರದೇಶದಲ್ಲಿ ಈಗಾಗಲೇ ಕೈಗಾರಿಕೆಗಳು ಬಂದಿವೆ. ಅವರ ಹೆಸರಿನಲ್ಲಿ sale deed ಆಗಿದೆಯೇ ಎಂದು ಪರಿಶೀಲನೆ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಸ್.ರುದ್ರೇಗೌಡ:- ಮಾನ್ಯ ಸಚಿವರೇ, ಸರ್ಕಾರದಿಂದಲೇ ಒಂದು ಆದೇಶ ಆಗಿದೆ. ಇದನ್ನು possession ಗೆ ತೆಗೆದುಕೊಳ್ಳಲಾಗುವುದು ಎಂದು ಆದೇಶವಾಗಿದ್ದು, ಅದರ ಪ್ರತಿಯನ್ನೂ ನಾನು ಪಡೆದುಕೊಂಡಿದ್ದೇನೆ.

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, ನಾನು ಪರಿಶೀಲಿಸುತ್ತೇನೆ.

ಸಭಾಪತಿಯವರು:- ಮುಂದಿನ ಪ್ರಶ್ನೆ ಮಾನ್ಯ ಸಲೀಂ ಅಹಮದ್ ಅವರದ್ದು, ಮಾನ್ಯ ಸಚಿವರು ಕಾಲಾವಕಾಶವನ್ನು ಕೇಳಿದ್ದಾರೆ.

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಈ ಪ್ರಶ್ನೆಗೆ ಉತ್ತರಿಸಲು ಇನ್ನೂ ಎಷ್ಟು ಸಮಯ ಬೇಕು? ಕಳೆದ ವಾರ ಮಾನ್ಯ ಮುಖ್ಯಮಂತ್ರಿಗಳಿಗೆ ಇದು ಬರುವುದಿಲ್ಲ ಎಂದು ಹೇಳಿದರು.

ಸಭಾಪತಿಯವರು:- ಮಾನ್ಯ ಮುರುಗೇಶ್ ನಿರಾಣಿಯವರೇ, ತಾವು ಪ್ರಶ್ನೆಗೆ ಉತ್ತರವನ್ನು ನೀಡುವುದಕ್ಕೆ ಸಮಯವನ್ನು ಕೇಳಿದ್ದಿರಿ. ಈಗ ಪುನಃ ಕಾಲಾವಕಾಶವನ್ನು ಕೇಳಿದ್ದೀರಿ.

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಯು ಇಡೀ ರಾಜ್ಯದ ಮಾಹಿತಿಯನ್ನು ಒಳಗೊಂಡಿರುವುದರಿಂದ ಅಧಿವೇಶನ ಮುಗಿಯುವುದರೊಳಗೆ ಕೊಡುತ್ತೇನೆ.

ಸಭಾಪತಿಯವರು:- ಮಾನ್ಯ ಸಲೀಂ ಅವರೇ, ನೀವು ಇಡೀ ರಾಜ್ಯದ ಮಾಹಿತಿಯನ್ನು ಕೇಳಿರುವುದರಿಂದ ಅದಕ್ಕೆ ಕಾಲಾವಕಾಶ ಬೇಕೆಂದು ಮಾನ್ಯ ಮಂತ್ರಿಗಳು ಹೇಳುತ್ತಿದ್ದಾರೆ.

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಚುಕ್ಕೆ ಗುರುತಾಗಿ ಪ್ರಶ್ನೆ ಬಂದ ಮೇಲೆ ಉತ್ತರ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಮೊದಲು ಯಾರೋ ಒಬ್ಬ ಬೇಜವಾಬ್ದಾರಿ ಅಧಿಕಾರಿ ಅದನ್ನು ಮುಖ್ಯಮಂತ್ರಿಯವರದ್ದು ಎಂದು ತಂದಿದ್ದರು. ನಂತರ 21ನೇ ತಾರೀಖಿಗೆ ಉತ್ತರವನ್ನು ಕೊಡಿಸುವುದಾಗಿ ಹೇಳಿದ್ದಿರಿ. ಈಗ ಇನ್ನೂ ಕಾಲಾವಕಾಶ ಬೇಕೆಂದು ಹೇಳುತ್ತಿದ್ದಾರೆ ಎಂದು ಹೇಳುತ್ತಿದ್ದೀರಿ. ಹಾಗಾದರೆ ಇದನ್ನು ಪಟ್ಟಿಯಲ್ಲಿ ಏಕೆ ಸೇರಿಸಬೇಕು?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಯವರೇ, ಸದನ ಮುಗಿಯುವುದರೊಳಗಾಗಿ ನಾನು ಉತ್ತರ ಕೊಡುತ್ತೇನೆ.

ಶ್ರೀ ಸಲೀಂ ಅಹಮದ್:- ನೀವು on record ಹೇಳಿ. 23ನೇ ತಾರೀಖಿನೊಳಗಾಗಿ ಕೊಡುತ್ತೀರಾ? ಇಲ್ಲವಾದಲ್ಲಿ I will move for privilege motion.

ಶ್ರೀ ಮುರುಗೇಶ್ ಆರ್. ನಿರಾಣಿ:- ಶುಕ್ರವಾರದ ಒಳಗಾಗಿ ಉತ್ತರವನ್ನು ಒದಗಿಸುತ್ತೇನೆ.

ತಡೆ ಹಿಡಿಯಲಾದ ಪ್ರಶ್ನೆ ಸಂಖ್ಯೆ 719

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಮಧು ಜಿ.ಮಾದೇಗೌಡ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಕೊಟ್ಟಿದ್ದಾರೆ. ಮೊದಲನೆಯದಾಗಿ ಈ ಯೋಜನೆಯನ್ನು ಮರುಜಾರಿ ಮಾಡುತ್ತಿರುವಂತಹ ಮಾನ್ಯ ಮುಖ್ಯಮಂತ್ರಿಯವರು ಮತ್ತು ಮಾನ್ಯ ಸಹಕಾರ ಸಚಿವರಿಗೆ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ. ಇದರ ಜೊತೆಗೆ ರೈತ ಬಾಂಧವರಿಗೆ ಈ ಯೋಜನೆಯನ್ನು ಮಾಡುತ್ತಿದ್ದೇವೆಂದು ಹೇಳಿದ್ದಾರೆ. ಎಲ್ಲಾ ರೈತರಿಗೂ ಇದು ಅನ್ವಯವಾಗುತ್ತದೆಯೇ ಅಥವಾ cooperative society ಯಲ್ಲಿ ಸದಸ್ಯರಾಗಿರುವಂತಹವರಿಗೆ ಮಾತ್ರ ಇದು ಅನ್ವಯವಾಗುತ್ತದೆಯೇ ಎನ್ನುವುದು ನನ್ನ ಪ್ರಶ್ನೆ. ಏಕೆಂದರೆ ಹಲವಾರು ಸಂದರ್ಭಗಳಲ್ಲಿ ಎಲ್ಲಾ ರೈತರು cooperative society ಗಳಲ್ಲಿ ಸದಸ್ಯರಾಗಿರುವುದಿಲ್ಲ. ಆದ್ದರಿಂದ ಅದು ಆಗುತ್ತದೆಯೇ? ಕಳೆದ ಬಾರಿ ಈ ಯೋಜನೆಯು ಜಾರಿಯಾಗಿದ್ದಂತಹ ಸಂದರ್ಭದಲ್ಲಿ ಈ ಯಶಸ್ವಿನಿ ಯೋಜನೆಯಡಿಯಲ್ಲಿ ಹಲವಾರು ಕಾಯಿಲೆಗಳನ್ನು ಸೇರಿಸಿಲ್ಲ. Dialysis and chemotherapy ಗಳು ಸೇರಿಸಿಲ್ಲ. Cardiac disease ಗಳಿಗೆ ಬಹಳ ಹೆಚ್ಚಿನ ಒತ್ತನ್ನು ನೀಡಲಾಗಿತ್ತು.

ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಮಟ್ಟ 1000 ಅಡಿ ಆಳಕ್ಕೆ ಕುಸಿದಿದೆ. ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ರೈತರು ಕುಡಿಯುವ ನೀರು ಕಲುಷಿತಗೊಂಡಿದೆ. ಕಿಡ್ನಿ ಕಾಯಿಲೆಗಳು ಹೆಚ್ಚಾಗಿದೆ. ಇದರಲ್ಲಿ dialysis and chemotherapy ಗಳನ್ನು ಇದರಲ್ಲಿ ಸೇರಿಸಬೇಕೆಂದು ನಾನು ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಎಸ್.ಐ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿಗಳು ಮತ್ತು ಮಾನ್ಯ ಹೆಚ್.ವಿಶ್ವನಾಥ್, ಮಾಜಿ ಸಹಕಾರ ಸಚಿವರು ಈ ಯೋಜನೆಯನ್ನು ಜಾರಿಗೆ ತಂದು ಸಹಕಾರ ಸಂಸ್ಥೆಗಳಲ್ಲಿ ಯಾರು ಸದಸ್ಯತ್ವವನ್ನು ಹೊಂದಿರುತ್ತಾರೆಯೋ ಅವರಿಗೆ ಅನುಕೂಲ ಆಗಲ ಎಂದು ಈ ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದಿದ್ದರು. ಯಾವುದೇ ವಿಧವಾದ ಸಹಕಾರ ಸಂಘ ಇರಬಹುದು. ರೈತರಿಗೆ ಎಂದೇ ಅಲ್ಲ. ಸಹಕಾರ ಸಂಘದಲ್ಲಿ ನೋಂದಣಿಯಾಗಿರುವ ಸದಸ್ಯರಿಗೆ ಈ ಯಶಸ್ವಿನಿ ಯೋಜನೆ ಅನುಕೂಲ ಆಗುತ್ತದೆ. 2003ರಿಂದ 2018ರವರೆಗೆ ಯಶಸ್ವಿನಿ ಯೋಜನೆ ಬಹಳ ಚೆನ್ನಾಗಿ ನಡೆಯುತ್ತಿತ್ತು. ನಂತರ ಆಯುಷ್ಮಾನ್ ಭಾರತ್ ಅನ್ನು ಪರಿಚಯಿಸಿದ್ದು ಇದು ಆರೋಗ್ಯ ಇಲಾಖೆಯಲ್ಲಿ ವಿಲೀನಗೊಂಡಿತು. ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಕೇಳುತ್ತಿದ್ದು, ಆಯುಷ್ಮಾನ್ ಯೋಜನೆಗಿಂತಲೂ ನಮಗೆ ಯಶಸ್ವಿನಿ ಯೋಜನೆ attachment ಹೆಚ್ಚು ಇದೆ. Easy access ಇದೆ. ಆದ್ದರಿಂದ ಅದನ್ನು ಮರುಜಾರಿ ಮಾಡಬೇಕು ಎನ್ನುವಂಥದ್ದು ಇತ್ತು. ಆರೋಗ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇಲಾಖೆಯಲ್ಲಿ ವಿಲೇವಾರಿಯಾಗಿರುವುದರಿಂದ ನಮಗೆ ಅವಕಾಶ ಕೊಟ್ಟಿರುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಆಯುಷ್ಮಾನ್ ಭಾರತ್ ಹಾಗೂ ಯಶಸ್ವಿನಿ ಇವೆರಡಕ್ಕೂ ವ್ಯತ್ಯಾಸ ಇಲ್ಲದೆ ಇರುವುದರಿಂದ ಅದರಲ್ಲಿ ನಮೂದಿಸಲಾಗಿರುವ 1650 ಕಾಯಿಲೆಗಳು ಇದರಲ್ಲಿಯೂ ಅದನ್ನು ಸೇರಿಸುವಂಥದ್ದು. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ನೀಡುವಂತೆ ರೂ.5 ಲಕ್ಷವನ್ನು ಯಶಸ್ವಿನಿ ಯೋಜನೆಯಡಿಯಲ್ಲಿ ಕೂಡ ನಿಗದಿ ಪಡಿಸಿದರೆ ಅದಕ್ಕೂ ಇದಕ್ಕೂ ವ್ಯತ್ಯಾಸ ಇರುವುದಿಲ್ಲ. ಏನೂ ತೊಂದರೆಯಾಗುವುದಿಲ್ಲ ಎನ್ನುವಂತಹ ರೀತಿಯಲ್ಲಿ ಆಯವ್ಯಯದಲ್ಲಿ ರೂ.300 ಕೋಟಿಯನ್ನು ಘೋಷಣೆ ಮಾಡಿ 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಕಳೆದ ಬಾರಿ ಇದ್ದಂತಹ ತೊಂದರೆಗಳನ್ನು ನಿವಾರಣೆ ಮಾಡಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಫಲಾನುಭವಿಗಳನ್ನು ಸರಿಯಾಗಿ handle ಮಾಡುತ್ತಿಲ್ಲ. ಅಂತಹ ಆಸ್ಪತ್ರೆಗಳನ್ನು ತೆಗೆದು ಯಶಸ್ವಿನಿ ಯೋಜನೆಗೆ ಒತ್ತಾಸೆಯಾಗಿ ರೈತರನ್ನು ನೋಡಿಕೊಳ್ಳುತ್ತಾರೆಯೋ ಅಂತಹ ಆಸ್ಪತ್ರೆಗಳನ್ನು ಗುರುತಿಸಲಾಗುತ್ತದೆ. ಆಯುಷ್ಮಾನ್ ಭಾರತ್‌ನಲ್ಲಿರುವಂತೆ 1650 ಕಾಯಿಲೆಗಳನ್ನು ಯಶಸ್ವಿನಿ ಯೋಜನೆಯಡಿಯಲ್ಲಿಯೂ ತರಬೇಕೆಂದು ಎಲ್ಲಾ formalities ಪೂರ್ಣಗೊಳಿಸಿದ್ದೇವೆ. ಕಳೆದ ಬಾರಿ ಇದ್ದಂತಹ ಟ್ರಸ್ಟ್ ಅನ್ನು remove ಮಾಡಿ ಬೇರೆ ಟ್ರಸ್ಟ್ ಅನ್ನು ರಚನೆ ಮಾಡಿದ್ದೇವೆ. ಆಸ್ಪತ್ರೆಗಳನ್ನು ಗುರುತಿಸಿದ್ದೇವೆ. ಎಲ್ಲಾ formalities ಮುಗಿಸಿದ್ದೇವೆ. ಬಜೆಟ್‌ನಲ್ಲಿ ಘೋಷಣೆಯಾದ ನಂತರ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆಯುವುದು ಬಾಕಿ ಇದೆ.

ಅಕ್ಟೋಬರ್ 2ರಂದು ಈ ಯೋಜನೆಯನ್ನು ಜಾರಿಗೊಳಿಸಬೇಕೆಂದು ಈಗಾಗಲೇ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇವೆ. ಮುಖ್ಯಮಂತ್ರಿಗಳು ಕೂಡ ಘೋಷಣೆ ಮಾಡಿದ್ದಾರೆ. ಇಂದು ನಾಳೆಯೊಳಗೆ ಆರ್ಥಿಕ ಇಲಾಖೆಯ ಒಪ್ಪಿಗೆಯನ್ನು ತೆಗೆದುಕೊಂಡು ಟ್ರಸ್ಟ್ ಅನ್ನು ನೋಂದಣಿ ಮಾಡಿ ಮಿಕ್ಕ formalities ಅನ್ನು ಪೂರ್ಣಗೊಳಿಸಿ ಅಕ್ಟೋಬರ್ 2ರ ಹೊತ್ತಿಗೆ ಇದನ್ನು ಜಾರಿ ಮಾಡಬೇಕು ಎಂದು ಈಗಾಗಲೇ ಘೋಷಣೆ ಮಾಡಿದ್ದೇವೆ. ಅದರ ಮೇಲೆ ಈಗ ನಾವು ಕೆಲಸ ಶುರು ಮಾಡಿದ್ದೇವೆ.

ಶ್ರೀ ಮಧು ಜಿ.ಮಾದೇಗೌಡ:- ಮಾನ್ಯ ಸಭಾಪತಿಯವರೇ, ಎಲ್ಲಾ ರೈತರನ್ನು ಇದರಲ್ಲಿ include ಮಾಡಿ ಎಂದು ನಾನು ಕೇಳುತ್ತಿದ್ದೇನೆ. ಏಕೆಂದರೆ ಎಲ್ಲಾ ರೈತರು ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಈಗ ಮಿಲ್ಕ್ ಸೊಸೈಟಿಯಲ್ಲಿ 25,00,900 ಜನ ಸದಸ್ಯರಿದ್ದಾರೆ. ಅದರಲ್ಲಿ 9 ಲಕ್ಷ ಮಹಿಳೆಯರು ಇದ್ದಾರೆ. ಕ್ರೆಡಿಟ್ ಸೊಸೈಟಿ ಇರಬಹುದು, ಹೌಸಿಂಗ್ ಸೊಸೈಟಿ ಇರಬಹುದು, ಬ್ಯಾಂಕ್ ಇರಬಹುದು 40% ರೈತರು ಒಂದಲ್ಲ ಒಂದು ಸಂಸ್ಥೆಯಲ್ಲಿ ಸದಸ್ಯರಾಗಿದ್ದಾರೆ.

(ಮುಂದು)

(932) 20-09-2022 (1.30) ಕೆಜಿ-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಟಿ.ಸೋಮಶೇಖರ್ (ಮುಂದು):-

ಆದ್ದರಿಂದ, ಸಹಕಾರ ಸಂಸ್ಥೆಗಳಲ್ಲಿ ನೋಂದಣಿಯಾಗಿರುವಂತಹ ರೈತರಿಗೆ ಜಾಚು ತಪ್ಪದೇ ಅನುಕೂಲ ಮಾಡಿಕೊಡಬೇಕು ಎನ್ನುವಂತಹ ದೃಷ್ಟಿಯಿಂದ 'ಯಶಸ್ವಿನಿ ಯೋಜನೆ'ಯನ್ನು ಮರು ಜಾರಿಗೆ ತಂದಿದ್ದೇವೆ ವಿನಃ, ಇದನ್ನು ಎಲ್ಲಾ ರೈತರಿಗೂ ಅನ್ವಯ ಮಾಡುವುದಕ್ಕೆ ಆಗುವುದಿಲ್ಲ. ಸಹಕಾರ ಸಂಸ್ಥೆಗಳಲ್ಲಿ ನೋಂದಣಿಯಾಗಿರುವವರಿಗೆ ಮಾತ್ರ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಅ) ಚುಕ್ಕೆ ಗುರ್ತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ 20ನೇ ಸೆಪ್ಟೆಂಬರ್ 2022, ಸಮೂಹ-2ರ ಅಖತ ಮೂಲಕ ಉತ್ತರಿಸುವ ಒಟ್ಟು 85 ಪ್ರಶ್ನೆಗಳ ಪೈಕಿ 42 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲ ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಗಳನ್ನು ಲಗತ್ತಿಸಲಾಗಿದೆ)

ಸಭಾಪತಿಯವರು:- ಮಂಡಿಸಲಾಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನಿನ್ನೆ ಕೊಟ್ಟಿದ್ದೇವೆ. ಮೊನ್ನೆಯು ಕೊಟ್ಟಿದ್ದೇವೆ. ಮತ್ತೆ..

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, 125 ಪ್ರಶ್ನೆಗಳಲ್ಲಿ ನಿನ್ನೆ ದಿವಸ ಒಂದನ್ನು ಮಾತ್ರ ಕೋಟ್ ಮಾಡಿದರು. ಇವತ್ತು 50% ಕೋಟ್ ಮಾಡುತ್ತಿದ್ದಾರೆ. 75 ರಲ್ಲಿ..

(ಗೊಂದಲ)

ಸಭಾಪತಿಯವರು:- ಮಾನ್ಯ ರಾಥೋಡ್‌ರವರೇ, ಮೊದಲು ಸಭಾನಾಯಕರು ಹೇಳುವುದು ಮುಗಿಯಲಿ. ಆನಂತರ, ತಾವು ಮಾತನಾಡಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಅಖತ ಮೂಲಕ ಉತ್ತರಿಸುವ ಪ್ರಶ್ನೆಗಳು ಇಲ್ಲಿ ಕಡಿಮೆಯಾದರೆ, ಅದನ್ನು ಸದಸ್ಯರಿಗೆ ತಲುಪಿಸುವಂತಹ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಸ್ವಲ್ಪ ತಡವಾದರೂ ಸಹ ಕಳುಹಿಸಿ ಕೊಡುತ್ತೇವೆ.

ಸಭಾಪತಿಯವರು:- ಆಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

೦೨. ಸಭಾಪತಿಯವರ ಅನುಮತಿಯ ಮೇರೆಗೆ ಪ್ರಸ್ತಾಪಿಸಲ್ಪಟ್ಟಿದ್ದ ವಿಷಯಗಳಿಗೆ ಸಂಬಂಧಿಸಿದಂತೆ

ಸಚಿವರ ಹೇಳಿಕೆಗಳು

ಅ) ವಿಷಯ:- ರಾಜ್ಯದಲ್ಲ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದ ಅಡಿ
ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ತಯಾರಿಸಿ ಉಣಬಡಿಸುವವರಿಗೆ
ಸರ್ಕಾರ ಕಳೆದ 6 ತಿಂಗಳಿನಿಂದ ಗೌರವ ಧನವನ್ನು ನೀಡದಿರುವ ಬಗ್ಗೆ.

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ
ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್ ಕೆ.ರಾಥೋಡ್‌ರವರು
ದಿನಾಂಕ 16.09.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದ
ವಿಷಯಕ್ಕೆ ಸದನದಲ್ಲ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಆ) ವಿಷಯ:- ಪಾಲಕೆ ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರಿಗೂ ಸಹ ಆರೋಗ್ಯ ಸಂಜೀವಿನಿ ವಿಮಾ ಯೋಜನೆಯನ್ನು ವಿಸ್ತರಿಸುವ ಬಗ್ಗೆ.

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ನಗರಾಭಿವೃದ್ಧಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ವೈ.ಎಂ.ಸತೀಶ್‌ರವರು ದಿನಾಂಕ 16.09.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದ ವಿಷಯಕ್ಕೆ ಸದನದಲ್ಲಿ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇ) ವಿಷಯ:- ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಹುದ್ದೆಗಳು ಭರ್ತಿಯಾಗದಿರುವುದರಿಂದ ಹಲವಾರು ಯೋಜನೆಗಳು ಅನುಷ್ಠಾನ ಸಮರ್ಪಕವಾಗಿಲ್ಲದಿರುವ ಬಗ್ಗೆ.

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಮಂಜುನಾಥ್ ಭಂಡಾರಿ ರವರು ದಿನಾಂಕ 16.09.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದ ವಿಷಯಕ್ಕೆ ಸದನದಲ್ಲಿ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಈ) ವಿಷಯ:- ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ

ಉಪನ್ಯಾಸಕರಾಗಿ ನೇವೆ ಸಲ್ಲಿಸಿರುವ 2021-22ನೇ

ಶೈಕ್ಷಣಿಕ ವರ್ಷದ ಮಾರ್ಚ್ ಮತ್ತು ಏಪ್ರಿಲ್ ಹಾಗೂ

2022-23ನೇ ಶೈಕ್ಷಣಿಕ ವರ್ಷದ ಜುಲೈ ಮತ್ತು

ಆಗಸ್ಟ್‌ನ ಒಟ್ಟು 4 ತಿಂಗಳ ಗೌರವ ಧನ ಜಡುಗಡೆ

ಮಾಡುವ ಕುರಿತು.

- - -

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಎಸ್.ವಿ.ಸಂಕನೂರ ರವರು ದಿನಾಂಕ 19.09.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದ ವಿಷಯಕ್ಕೆ ಸದನದಲ್ಲಿ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

೦೩. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ವಿಷಯ: ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆ ಅಡಿ ಮೀಸಲಾದ
ಉಳಿಕೆ ಅನುದಾನವನ್ನು ಮೂಲಸೌಕರ್ಯ ಯೋಜನೆಗಳಿಗೆ
ಬಳಕೆ ಮಾಡಿರುವ ಬಗ್ಗೆ.

- - -

ಶ್ರೀ ಮಂಜುನಾಥ ಭಂಡಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. “ಪರಿಶಿಷ್ಟರ ಅನುದಾನಕ್ಕೆ ಕನ್ನ, ವಿಶೇಷ ಅನುದಾನದ ನೆಪದಲ್ಲ ಪ್ರಭಾವಿ ಸಂಸ್ಥೆಗಳಿಗೆ ಹಂಚಿಕೆ” ಎಂಬ ಶೀರ್ಷಿಕೆಯಡಿ ದಿನಾಂಕ 19-9-2022 ರ ವಿಜಯವಾಣಿ ಪತ್ರಿಕೆಯ ಮುಖ ಪುಟದಲ್ಲ ವರದಿಯಾಗಿದೆ.

ಸರ್ಕಾರ ತಂದಿರುವ ಎಸ್‌ಸಿ‌ಪಿ ಮತ್ತು ಟಿ‌ಎಸ್‌ಪಿ ಕಾಯ್ದೆಯ ಪ್ರಕಾರ, ಒಟ್ಟು ಬಜೆಟ್‌ನ ಶೇ.24.1 ರಷ್ಟು ಭಾಗವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕಾಗುತ್ತದೆ. ಆಯಾ ವರ್ಷ ಉಳಿಕೆಯಾದಲ್ಲಿ ಮುಂದಿನ ವರ್ಷ ಖರ್ಚು ಮಾಡಬೇಕಾಗುತ್ತದೆ. ಆದರೆ, ಈ ರೀತಿ ಮೀಸಲಟ್ಟ ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸದೇ ಪರಿಶಿಷ್ಟರ ಪೈಕಿ ಪ್ರಭಾವಿಗಳು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಅನುದಾನದ ರೂಪದಲ್ಲ ನೀಡಲಾಗಿರುತ್ತದೆ. ಆದರೆ, ಅನುದಾನ ನೀಡಿದ ಶಿಕ್ಷಣ ಸಂಸ್ಥೆಗಳಲ್ಲ ಎಷ್ಟು ಪರಿಶಿಷ್ಟ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎನ್ನುವುದೇ ಇಲ್ಲ ಬಹಳ ಮುಖ್ಯವಾಗಿದೆ.

ನಿಯಮ ಉಲ್ಲಂಘನೆಯಲ್ಲ ಕೇಳಬರುತ್ತಿರುವ ಆರೋಪವೆಂದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದ ನೇರ ಫಲಾನುಭವಿಗಳಾಗಿರುವ ಯೋಜನೆಗಳಿಗೆ ಹಣವನ್ನು ಕಡಿತಗೊಳಿಸಿ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿರುವುದು, ಆದರೆ, ಕಾಯ್ದೆಯಲ್ಲ ಸ್ವಲ್ಪ ಹಣ ಮಾತ್ರ ಮೂಲಸೌಕರ್ಯ ಯೋಜನೆಗಳಿಗೆ ಬಳಸಲು ಅವಕಾಶವಿದೆ.

2021-22ನೇ ರಾಜ್ಯ ಬಜೆಟ್‌ನಲ್ಲ ಎಸ್‌ಸಿ‌ಪಿ ಮತ್ತು ಟಿ‌ಎಸ್‌ಪಿ ಕಾಯ್ದೆಯ ಪ್ರಕಾರ, ಒಟ್ಟು ಬಜೆಟ್‌ನ ಶೇಕಡಾ 24.1 ರಷ್ಟು ಅಂದರೆ 26,695.64 ಕೋಟಿ ರೂಪಾಯಿಗಳನ್ನು ಮೀಸಲಟ್ಟ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಅನುದಾನವಾಗಿದ್ದು, ಇದರಲ್ಲಿ 7,885.32 ಕೋಟಿ ರೂಪಾಯಿಗಳನ್ನು ಸರ್ಕಾರ ಮೂಲಸೌಕರ್ಯ ಯೋಜನೆಗಳಿಗೆ ಬಳಸಿದೆ.

ಶಿಕ್ಷಣ ಸಂಸ್ಥೆ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಕಾಯ್ದಿರಿಸಿದ ಮೊತ್ತದಲ್ಲ ಪ್ರಭಾವಿ ಸಚಿವರೊಬ್ಬರು ತಮಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗೆ ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದು, ಸಚಿವರ ಮಾದರಿಯನ್ನು ಆಧಾರವಾಗಿಟ್ಟುಕೊಂಡು ಬಹುತೇಕ ಆಡಳಿತ ಪಕ್ಷದ ಶಾಸಕರೇ ಕಮಿಷನ್ ಕೊಟ್ಟು ಅನುದಾನ ಬಿಡುಗಡೆ ಮಾಡಿಸಿಕೊಳ್ಳುವ ಕುರಿತು ಹಾಗೂ ಅನುದಾನದ ನೆಪದಲ್ಲ ಅರ್ಜಿ ಸಲ್ಲಿಸಿ, ಏಕಗವಾಕ್ಷಿ ಮೂಲಕ ಅನುದಾನ ಪಡೆಯುತ್ತಿರುವ ಕುರಿತು ಪತ್ರಿಕೆಯಲ್ಲಿ ವರದಿಯಾಗಿದೆ.

ಕಳೆದ ನಾಲ್ಕು ವರ್ಷದಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ ಮೀಸಲಿಟ್ಟ ಅನುದಾನವು ಕಾನೂನಿಗೆ ವಿರುದ್ಧವಾಗಿ ಮೂಲ ಸೌಕರ್ಯ ಯೋಜನೆಗಳಿಗೆ ಬಳಕೆ ಮಾಡಿರುವುದು ಆ ಸಮುದಾಯಕ್ಕೆ ಮಾಡಿರುವ ದ್ರೋಹವಾಗಿದೆ. ಆದ್ದರಿಂದ, ಸರ್ಕಾರವು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಮೂಲಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಶೂನ್ಯ ವೇಳೆಯಲ್ಲಿ ಒತ್ತಾಯಿಸುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಮಂಜುನಾಥ ಭಂಡಾರಿಯವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದಂತಹ ವಿಷಯಕ್ಕೆ ವಿವರವಾದ ಉತ್ತರವನ್ನು ಒದಗಿಸುತ್ತಿದ್ದೇನೆ. ಮೇಲ್ನೋಟಕ್ಕೆ ಅದರ ಸಾರಾಂಶ ಈ ಕೆಳಕಂಡಂತಿದೆ: 2022-23 ನೇ ಸಾಲಿನಲ್ಲಿ ಎಸ್‌ಸಿ ಮತ್ತು ಟಿಎಸ್‌ಪಿ ಅಡಿ 28,354 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಿದ್ದು, ಅದರಲ್ಲಿ 35 ಇಲಾಖೆಗಳ ಮೂಲಕ ಈ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದೇವೆ. ಮಾನ್ಯ ಸದಸ್ಯರು ಸ್ವಾಭಾವಿಕವಾಗಿ ಕೇಳುವುದೇನೆಂದರೆ, ಕೆಲವು ಶಿಕ್ಷಣ ಸಂಸ್ಥೆಗಳಿಗೆ ಅಕ್ರಮವಾಗಿ ಹಣ ಕೊಟ್ಟಿದ್ದೀರಿ ಎಂದು ಮಾಧ್ಯಮದಲ್ಲ ಬಂದಿದೆ ಎಂದು ಹೇಳಿದ್ದಾರೆ. ಈಗ ಮಾಧ್ಯಮದ ಪ್ರತಿಯೂ ಸಹ ನನ್ನ ಬಳಿ ಇದೆ. ಈಗಾಗಲೇ ನಿಯಮದಲ್ಲ 50 ಲಕ್ಷ ರೂಪಾಯಿಗಳನ್ನು ಅಥವಾ ಅವರು ಕಟ್ಟುವಂತಹ ಕಟ್ಟಡದ ಒಟ್ಟು ವೆಚ್ಚದ ಶೇಕಡಾ 75 ರಷ್ಟು ಹಣವನ್ನು ಇಲಾಖೆಗೆ ಕೊಡುವುದಕ್ಕೆ ಸರ್ಕಾರಕ್ಕೆ ಅಧಿಕಾರ ಇದೆ. ಆ ರೀತಿ ನಿಯಮ ಇದೆ. ಗರಿಷ್ಠ 50 ಲಕ್ಷ ರೂಪಾಯಿಗಳು ಅಥವಾ ಅವರು ಕಟ್ಟುವಂತಹ ಒಟ್ಟು ವೆಚ್ಚದ 75% ರಷ್ಟು ಕೊಡುವಂತಹ ಅಧಿಕಾರ ಇದೆ. ಕಳೆದ ಸಾಲಿನಲ್ಲಿ ಪರಿಶಿಷ್ಟ ಜಾತಿಯವರಿಗೆ 40 ಕೋಟಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ರೂಪಾಯಿಗಳನ್ನು ಹಾಗೂ ಪರಿಶಿಷ್ಟ ಪಂಗಡದವರಿಗೆ 20 ಕೋಟಿ ರೂಪಾಯಿಗಳನ್ನು ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟ ಹಣದಲ್ಲಿ ವಿನಿಯೋಗ ಮಾಡಿ ಕೊಡುವಂತಹ ಕೆಲಸಗಳನ್ನು ಮಾಡುತ್ತಿದ್ದೇವೆ. ಇದು ಕೇವಲ ನಿನ್ನೆ ಮೊನ್ನೆ ಪ್ರಾರಂಭವಾಗಿಲ್ಲ. 2014-15ನೇ ಸಾಲಿನಿಂದಲೂ 50 ಲಕ್ಷ ರೂಪಾಯಿಗಳನ್ನು ಕೊಡುವಂತಹ ಅವಕಾಶ ಇತ್ತು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದವರು ಯಾರು ಯಾರು ಶಾಲೆಗಳನ್ನು ನಡೆಸುತ್ತಿದ್ದಾರೋ, ಆ ಸಂಸ್ಥೆಗಳ ಕಟ್ಟಡಗಳಿಗೆ ಹಣ ಕೊಡುವಂತಹ ಅಧಿಕಾರ ಇದೆ. ಅದರ ವ್ಯಾಪ್ತಿಯಲ್ಲಿ ಹಣವನ್ನು ಕೊಟ್ಟಿದ್ದೇವೆ. ಅದರ ವ್ಯಾಪ್ತಿಯ ಹೊರಗೆ ಕೊಟ್ಟಿಲ್ಲ. ಮಾನ್ಯ ಸದಸ್ಯರು ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿಯ ಮಠ ಮತ್ತು ದೇವಸ್ಥಾನಗಳಿಗೆ ಹಣ ಕೊಟ್ಟಿದ್ದಾರೆಂದು ಮಾಧ್ಯಮಗಳಲ್ಲಿ ಬಂದಿರುವಂತಹ ವಿಷಯವನ್ನು ಉಲ್ಲೇಖ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯ ಮಠ ಮತ್ತು ಸಂಸ್ಥೆಗಳಿಗೆ 26 ಕೋಟಿ ರೂಪಾಯಿಗಳ ಅನುದಾನವನ್ನು ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಯವರ ಮೂಲಕ ಬಿಡುಗಡೆ ಮಾಡಲಾಗಿದೆ. ಆ ರೀತಿ ಬಿಡುಗಡೆ ಮಾಡಿದ ಹಣವನ್ನು ಜಿಲ್ಲಾಧಿಕಾರಿಯವರು ಅಧಿಕೃತ ದಾಖಲೆಯನ್ನು ಪಡೆದು ಅವರಿಗೆ ಕೊಡುವಂತಹ ಪರಿಪಾಠಗಳು ಇವೆ. ಅದರಂತೆ, ಅದರ ವ್ಯಾಪ್ತಿಯಲ್ಲಿ ಚಟುವಟಿಕೆಗಳು ನಡೆಯುತ್ತವೆ. ಪರಿಶಿಷ್ಟ ಪಂಗಡಕ್ಕೆ 10 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ಮಾನ್ಯ ಸದಸ್ಯರು ಎಸ್‌ಸಿ ಮತ್ತು ಟಿಎಸ್‌ಪಿ ಹಣವನ್ನು ಇತರೆ ಜಾತಿಯವರ ಶಿಕ್ಷಣ ಸಂಸ್ಥೆಗಳಿಗೆ ಕೊಟ್ಟಿದ್ದಾರೆ ಎನ್ನುವ ಶಂಕೆಯನ್ನು ವ್ಯಕ್ತಿಪಡಿಸಿದ್ದಾರೆ. ಯಾವುದಕ್ಕೇ ಕಾರಣಕ್ಕೂ ಸಹ ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಸ್ಪಷ್ಟ ಪಡಿಸುತ್ತಿದ್ದೇನೆ, ಇತರೆ ಜಾತಿಯ ಮಠ ಮಂದಿರಗಳಿಗೆ ಪರಿಶಿಷ್ಟ ಜಾತಿಗೆ ಮೀಸಲಾಗಿ ಇಟ್ಟಿರುವಂತಹ ಹಣವನ್ನು ಕೊಟ್ಟಿಲ್ಲ. ಜಿಲ್ಲಾಧಿಕಾರಿಯವರಿಗೆ ಆ ಹಣವನ್ನು ಯಾವ ರೀತಿ ಬಿಡುಗಡೆ ಮಾಡಬೇಕೆಂದು ಹೇಳಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೇರಿ ಅಭಿವೃದ್ಧಿಯ ಬಗ್ಗೆ ಕೊಟ್ಟಿರುವಂತಹ ಮಾಹಿತಿಗಳನ್ನು ಕೊಟ್ಟಿದ್ದೇವೆ. ವಿದ್ಯಾರ್ಥಿ ವೇತನದಲ್ಲಿ ಇರುವಂತಹ ಮಾರ್ಗ ಸೂಚನೆ ಅವಲಂಬಿಸಿ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದೇವೆಂದು ಹೇಳಿದ್ದಾರೆ.

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೊನೆಯದಾಗಿ, ಪರಿಶಿಷ್ಟ ಜಾತಿ ಅಲ್ಲದಿರುವಂತಹ ಪ್ರದೇಶಗಳಲ್ಲಿ ಅಂದರೆ, ಪೂರ್ಣ ಪ್ರಮಾಣ ಅಲ್ಲದಿರುವಂತಹ ಪ್ರದೇಶಗಳಿಗೆ ನೀರಾವರಿ ಸೇರಿದಂತೆ ಕೆಲವನ್ನು ಬಿಡುಗಡೆ ಮಾಡಿದ್ದೀರಾ ಎಂದು ಕೇಳಿದ್ದಾರೆ. ಅವರು ಮಾಡಿರುವಂತಹ ಕಾಯಿದೆಯಲ್ಲಿ 7 (d) ಎಂಬುದಾಗಿ ಒಂದು ಕಲಂ ಇದೆ. ಅದರಲ್ಲಿ ಪರಿಶಿಷ್ಟ ಜಾತಿಯವರು ಸೇರಿದಂತೆ ಇತರೆ ವರ್ಗಗಳಿಗೆ ಒಟ್ಟು ಸಂಪನ್ಮೂಲಗಳನ್ನು ಕ್ರೋಢೀಕರಿಸುವುದಕ್ಕೆ ಬೇಕಾದಂತಹ ಅವಕಾಶಗಳನ್ನು 7 (d) ನಲ್ಲಿ ಕಲ್ಪಿಸಲಾಗಿದೆ. ಅದರ ಹಿನ್ನೆಲೆಯಲ್ಲಿ 2013-14ನೇ ಸಾಲಿನಿಂದ ಪ್ರಾರಂಭವಾಗಿ ಇಲ್ಲಿಯವರೆಗೂ ಪ್ರತಿ ಸರ್ಕಾರಗಳು ಸಹ, ಈ ಹಿಂದಿನ ಸರ್ಕಾರಗಳಾಗಿರಲಿ ಅಥವಾ ಈಗಿನ ಸರ್ಕಾರವಾಗಿರಲಿ ಸರಾಸರಿ ಶೇಕಡಾ 7.50 ರಷ್ಟು ಖರ್ಚು ಮಾಡುವಂತಹ ದಾಖಲೆಗಳನ್ನು ಒದಗಿಸುತ್ತಿದ್ದೇವೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮುಂದುವರಿದು, ಯಾರಾದರೂ percentage ತೆಗೆದುಕೊಳ್ಳುತ್ತಾರೆಯೇ ಎಂದು ಕೇಳಿದ್ದಾರೆ. ತಾವು ಇದನ್ನು ಗಮನಿಸಬೇಕು. ನಾನು ಯಾವ ಪ್ರತಿಷ್ಠೆಗಾಗಿ ಈ ಮಾತನ್ನು ಹೇಳುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿ ನನ್ನಿಂದ ಪ್ರಾರಂಭವಾಗಿ ಎಲ್ಲಯಾದರೂ ಅರ್ಧ ರೂಪಾಯಿಗಳನ್ನು ಕೊಟ್ಟಂತಹ ಉದಾಹರಣೆಗಳಿದ್ದರೆ ಕೊಡಲಿ. ಏಕೆಂದರೆ, ನಾನು ವಸ್ತುವಿಕವಾದ ಸ್ಥಿತಿಯನ್ನು ಹೇಳುತ್ತಿದ್ದೇನೆ. ಯಾರೇ ಇದ್ದರು ಅವರ ಬಗ್ಗೆ ದೂರು ಕೊಡಿ. ಅವರು ಎಷ್ಟೇ ಪ್ರಭಾವಿ ಅಧಿಕಾರಿಗಳು ಆಗಿದ್ದರೂ ಸಹ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆಂಬ ಮಾತನ್ನು ಮಾನ್ಯ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ.

ಮಾನ್ಯ ಸಭಾಪತಿಯವರೇ, ನಾವು ಸ್ವಲ್ಪ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಅದಕ್ಕೆ ವಿರೋಧಗಳು ಇರುತ್ತವೆ. ಇಲ್ಲವೆಂದು ಹೇಳುವುದಿಲ್ಲ. ನಮ್ಮಲ್ಲಿ ಸುಮಾರು 500 ಪ್ರತಿಷ್ಠಿತ ಶಾಲೆಗಳು ಇವೆ. ಪರಿಶಿಷ್ಟ ಜಾತಿಯ ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯಬೇಕೆಂದು ನಮ್ಮ ಇಲಾಖೆಯ ಹಣವನ್ನು ಕೊಡುತ್ತಿದ್ದೇವೆ. ಈಗ ಇದಕ್ಕೆ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದ್ದೇವೆ. ಶ್ರೀಮಂತರಿಗೆ ಹೆಚ್ಚಿಗೆ ಅವಕಾಶವಿಲ್ಲ ಎನ್ನುವುದಕ್ಕಿಂತ ಮುಖ್ಯವಾಗಿ, ಪ್ರತಿಷ್ಠಿತ ಶಾಲೆಗೆ ಹೋಗುವಂತಹ ಮಗು ಯಾರದ್ದು ಎಂದು ಕೇಳಿದರೆ, ಆ ಮಗು ಸ್ಥಾನದಲ್ಲಿ ಕೆಲಸ ಮಾಡುವವರ, ಪೌರ ಕಾರ್ಮಿಕರ, ಒಳಚರಂಡಿಯಲ್ಲಿ ಕೆಲಸ ಮಾಡುವಂತಹವರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಂತಹ ವಿಧವೆಯರ ಮಕ್ಕಳು ಹಾಗೂ ಕರೋನಾ ಮತ್ತು ಏಡ್ಸ್‌ನಿಂದ ಮೃತಪಟ್ಟಂತಹವರ ಕುಟುಂಬದ ಅನಾಥ ಮಕ್ಕಳಾಗಿರುತ್ತಾರೆ. ಇವರಿಗೆ ಮಾತ್ರ ಮೀಸಲಿಟ್ಟು, ಪರಿಶಿಷ್ಟ ಜಾತಿಯ ಪ್ರತಿಷ್ಠಿತ ಶಾಲೆಯ ಮಕ್ಕಳನ್ನು ಬದಲಾವಣೆ ಮಾಡುವಂತಹ ಕೆಲಸಗಳನ್ನು ಸಹ ಮಾಡಿದ್ದೇವೆ. ನಾನು ಮಾಧ್ಯಮದಲ್ಲಿ ಬಂದಿದ್ದನ್ನು ಗಮನಿಸಿದ್ದೇನೆ. ಇದರಲ್ಲಿನ ಪ್ರತಿಯೊಂದು ಆರೋಪಕ್ಕೂ ಉತ್ತರವನ್ನು ಕೊಡುತ್ತೇವೆ. ಯಾವುದೇ ಕಾರಣಕ್ಕೂ ನಿಯಮಗಳನ್ನು ಮೀರಿ ಯಾವುದೇ ಕೆಲಸವನ್ನು ಮಾಡಿಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಏಕೆ ಮಾಡುವಂತಹ ವಿಚಾರಗಳನ್ನು ಗೌರವದಲ್ಲಿ ಇಟ್ಟುಕೊಳ್ಳುತ್ತೇನೆ. ಅದಕ್ಕೆ ಉತ್ತರವನ್ನು ಕೊಡುತ್ತೇನೆ.

(ಮುಂದು)

(933) 20-09-2022 (1.40) ಎಂ.ವಿ-ಎಕೆ

(ಸಭಾಪತಿಯವರ ಉಪಸ್ಥಿತಿ)

ಅ) ವಿಷಯ:- ತುಮಕೂರು ಜಾಸ್ ಟೋಲ್‌ನಿಂದ ಕೋರಾ ರಾಷ್ಟ್ರೀಯ ಹೆದ್ದಾರಿ ಮತ್ತು ಶಿರಾ ನಗರ ಎ.ಪಿ.ಎಂ.ಸಿ.ಯಿಂದ ಹಿರಿಯೂರು ಕಡೆ ಇರುವ ಅಂಡರ್‌ಪಾಸ್ ಅವ್ಯವಸ್ಥೆ ಬಗ್ಗೆ.

- - -

ಶ್ರೀ ಚಿದಾನಂದ ಎಂ. ಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತುಮಕೂರು ಜಾಸ್ ಟೋಲ್‌ನಿಂದ ಕೋರಾವರೆಗಿನ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಬಗ್ಗೆ ನ್ಯೂಸ್-18 ಚಾನಲ್‌ನಲ್ಲಿ “ಬಲಗಾಗಿ ಕಾದಿದೆ ಬೆಂಗಳೂರು-ಪುಣೆ ಹೈವೇ” ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಪ್ರಸಾರ ಮಾಡಲಾಗಿದೆ.

ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತುಮಕೂರು ಜಾಸ್ ಟೋಲ್‌ನಿಂದ ಕೋರಾವರೆಗಿನ ಸುಮಾರು 20 ಕಿ.ಮಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಗುಂಡಿಗಳು ಬಿದ್ದಿದ್ದು ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿದ್ದರೂ ಕೂಡ ಅಪಾಯ ತಪ್ಪಿದ್ದಲ್ಲ. ಈ ರಸ್ತೆಯಲ್ಲಿ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಅತಿ ಎಚ್ಚರದಿಂದ ವಾಹನ ಚಲಾಯಿಸಿದರೂ ಕೂಡ ಅಪಾಯ ತಪ್ಪಿದ್ದಲ್ಲ. ಶಾಸಕರು, ಸಚಿವರು, ಲೋಕಸಭಾ ಸದಸ್ಯರುಗಳು ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಾರೆ. ಇದೇ ರಸ್ತೆಯಲ್ಲಿ ತಿಂಗಳಿಗೆ ಸುಮಾರು ಐದಾರು ಅಪಘಾತಗಳಿಂದ ಸಾವುಗಳು ಸಂಭವಿಸುತ್ತಿವೆ. ಈ ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳು ಯಾರ ಬಲಗಾಗಿ ಕಾದಿವೆ? ಈ ಹೆದ್ದಾರಿಯು ಕಳಪೆ ಕಾಮಗಾರಿಗಳಿಂದಾಗಿ ಅವ್ಯವಸ್ಥೆಯ ಅಗರವಾಗಿದೆ. ಈ ಹೆದ್ದಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜೀವಗಳ ಪ್ರಾಣಕ್ಕೆ ಕುತ್ತು ಬರುವಂತಾಗಿದೆ. ಈ ಹೆದ್ದಾರಿಯು ಮೃತ್ಯು ಕೂಪವಾಗಿದೆ.

ಅದೇ ರೀತಿ ಶಿರಾ ನಗರದ ಹತ್ತಿರ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾ ನಗರದಿಂದ ಎ.ಪಿ.ಎಂ.ಸಿ. ಮುಂದೆ ಸಾಗಿ ಹಿರಿಯೂರು ಕಡೆ ತಿರುಗಿಕೊಳ್ಳಲು ಇರುವ ಅಂಡರ್‌ಪಾಸ್‌ನಲ್ಲಿ ಮಳೆ ನೀರು ಹೆಚ್ಚಾಗಿ ಬರುತ್ತಿರುವುದರಿಂದ ರಸ್ತೆಯು ತುಂಬಾ ಹಾಳಾಗಿ, ಕೆಲವು ತಿಂಗಳುಗಳಿಂದ ಇದೇ ಸ್ಥಿತಿಯಲ್ಲಿ ಇದ್ದು ಮಳೆ ಬರುತ್ತಿರುವುದರಿಂದ ಅಂಡರ್‌ಪಾಸ್‌ನಲ್ಲಿ ನೀರು ಹರಿಯುತ್ತಲೇ ಇರುತ್ತದೆ. ಇದರಿಂದ ರಸ್ತೆ ಪಕ್ಕದಲ್ಲ ಕೊರೆತವಾಗಿ ಗುಂಡಿ ಬಿದ್ದಿದೆ. ರಸ್ತೆಗೆ ಹಾಕಿದ ಟಾರ್ ನೀರಿನಲ್ಲಿ ಕರಗಿದಂತಾಗಿ ಮರಳಿನಂತಾಗಿದೆ. ಹೊಸದಾಗಿ ಆ ರಸ್ತೆಯ ಪರಿಚಯ ಇಲ್ಲದವರು ಬಂದರೆ ಅಪಾಯವಾಗುವುದು ಖಚಿತ. ಉತ್ತರ ಕರ್ನಾಟಕದ ಕಡೆ ಸಾಗುವ ಬಸ್ಸುಗಳು ಮತ್ತು ಇತರೆ ವಾಹನ ಸವಾರರಿಗೆ ಈ ರಸ್ತೆಯಲ್ಲಿ ಸಾಗುವುದೇ ದುಸ್ತರವಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇನ್ನಾದರೂ ಸರ್ಕಾರ ಎಚ್ಚಿತ್ತುಕೊಂಡು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಯಾವುದೇ ಅಪಾಯಗಳು ಸಂಭವಿಸುವ ಮುನ್ನ ಹೆದ್ದಾರಿಯನ್ನು ದುರಸ್ತಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಶೂನ್ಯವೇಳೆಯಲ್ಲಿ ಪ್ರಸ್ತಾಪವನ್ನು ಮಾಡುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಚಿದಾನಂದ್ ಎಂ. ಗೌಡರವರು ಶೂನ್ಯವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಲೋಕೋಪಯೋಗಿ ಇಲಾಖೆಯ ಸಚಿವರ ಕಡೆಯಿಂದ ಉತ್ತರವನ್ನು ಒದಗಿಸಲಾಗುವುದು.

ಇ) ವಿಷಯ:- ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುವಾಗ
ವಿದ್ಯುತ್ ಕೈಕೊಟ್ಟು ಜನರೇಟರ್ ಕೆಲಸ ಮಾಡದ ಕಾರಣ
ರೋಗಿಗಳು ಸಾವಿಗೀಡಾಗಿರುವ ಕುರಿತು.

- - - -

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, “ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಐ.ಸಿ.ಯು.ನಲ್ಲಿ ಕೈಕೊಟ್ಟು ವಿದ್ಯುತ್ ಜನರೇಟರ್-ಮೂವರ ಸಾವು, ಸಾವಿನ ಹೊಣೆ ಸರ್ಕಾರವೇ ಹೊರಲ” ಎಂಬತ್ಯಾದಿ ತಲೆಬರಹದಲ್ಲಿ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಹಾಗೂ ಎಲ್ಲಾ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ.

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ನಲ್ಲಿ ವಿದ್ಯುತ್ ಕೈಕೊಟ್ಟು ಜನರೇಟರ್ ಕೆಲಸ ಮಾಡದ ಪರಿಣಾಮ ವಿಮ್ಸ್‌ನ ತೀವ್ರ ನಿಗಾ ಘಟಕದಲ್ಲಿ ಮೂವರು ಮೃತಪಟ್ಟ ವಿಷಯವು ದಿನಾಂಕ 15.09.2022, ಗುರುವಾರದಂದು ನಡೆದಿದ್ದು, ಇದು ರಾಜ್ಯವೇ ತಲೆ ತಗ್ಗಿಸುವಂತಹ ಘಟನೆಯಾಗಿರುತ್ತದೆ.

ವಿಮ್ಸ್‌ನಲ್ಲಿ ಅಂದು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೂ ಕರೆಂಟ್ ಇಲ್ಲದೆ ಇರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರೇಟರ್ ಇದ್ದರೂ ಕೆಲಸ ಮಾಡದ ಸ್ಥಿತಿಯಲ್ಲಿರುವುದರ ಪರಿಣಾಮ ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸದೆ ರೋಗಿಗಳು ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇದೇ ಆಸ್ಪತ್ರೆಯಲ್ಲಿ ಈ ಹಿಂದೆಯೂ ತೀವ್ರ ನಿಗಾ ಘಟಕದಲ್ಲಿ ಮಗುವೊಂದು ಮೃತಪಟ್ಟಿರುವ ಆರೋಪವು ಕೇಳಿ ಬಂದಿದ್ದು, ಈ ರೀತಿಯ ಘಟನೆಗಳು ಪುನರಾವರ್ತನೆಯಾಗುತ್ತಿರುವುದು ಆರೋಗ್ಯ ಇಲಾಖೆಯ ವೈಪಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ವಿಮ್ಸ್ ಕಟ್ಟಡ ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು, ಅಲ್ಲಿ ಅಳವಡಿಸಿರುವ ವಿದ್ಯುತ್ ವಾಹಕಗಳು (ತಂತಿ) ತುಂಬಾ ಹಳೆಯದಾಗಿದ್ದು, ಹಾಲಿ ಇರುವಂತಹ ಜನರೇಟರ್ ಹೆಚ್ಚು ಸಾಮರ್ಥ್ಯವನ್ನು ಹೊಂದಿಲ್ಲದೆ ಇರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿರುವುದಾಗಿದೆ.

ಕೋವಿಡ್-19 ಸಂದರ್ಭದಲ್ಲಿ ಆಪ್ತಜನಕದ ಕೊರತೆಯಿಂದ ಮೃತಪಟ್ಟ ರೋಗಿಗಳನ್ನು ಕಂಡ ನಾವುಗಳು ಇಂದು ವಿದ್ಯುತ್ ವ್ಯತ್ಯಯದ ಪರಿಣಾಮ ಮೃತಪಡುತ್ತಿರುವವರನ್ನು ಕಾಣುವಂತಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇತ್ತೀಚೆಗೆ ಒಂದಿಲ್ಲೊಂದು ಕೊರತೆಯ ಪರಿಣಾಮ ರೋಗಿಗಳ ಪ್ರಾಣ ಉಳಿಸಬೇಕಾದ ಆಸ್ಪತ್ರೆಗಳು, ರೋಗಿಗಳು ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣ ಮಾಡುತ್ತಿರುವುದು ಸರ್ಕಾರದ ಆಡಳಿತ ಯಂತ್ರ ಕುಸಿದಿರುವುದು ಜಗಜ್ಜಾಹೀರಾಗಿದೆ. ಇಂತಹ ಘಟನೆಗೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಹಾಗೂ ಮೃತ ಮೂವರು ಕುಟುಂಬ ವರ್ಗದವರಿಗೆ ತಲಾ 25.00 ಲಕ್ಷಗಳ ಪರಿಹಾರ ನೀಡಬೇಕಾಗಿ ಒತ್ತಾಯಿಸುತ್ತೇನೆ.

ಹಾಗೆಯೇ, ಆರೋಗ್ಯ ಇಲಾಖೆಯೂ ಕೂಡಲೇ ಎಚ್ಚೆತ್ತು ಇನ್ನು ಮುಂದೆ ಆಸ್ಪತ್ರೆಗಳಲ್ಲಿ ಇಂತಹ ಅವಘಡಗಳು ಜರುಗದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರನ್ನು ಶೂನ್ಯವೇಳೆಯಲ್ಲಿ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಯು.ಬಿ.ವೆಂಕಟೇಶ್‌ವರವರು ಶೂನ್ಯವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಕಡೆಯಿಂದ ಉತ್ತರವನ್ನು ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಈ) ವಿಷಯ:- ಶಿಕ್ಷೆ ಪ್ರಶ್ನಿಸುವ ಪೊಲೀಸರ ಹಕ್ಕು ಮೊಟಕುಗೊಳಿಸುತ್ತಿರುವ ಬಗ್ಗೆ.

- - -

ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯ ಪೊಲೀಸ್ ಶಿಸ್ತು ನಡವಳಿಕೆ ನಿಯಮಗಳ ಪ್ರಸ್ತುತ 2022ರ ತಿದ್ದುಪಡಿ ನಿಯಮಕ್ಕೆ ಹೆಚ್ಚುವರಿಯಾಗಿ 4ಎ, 4ಬಿ ಮತ್ತು 4ಸಿ ಉಪ ನಿಯಮಗಳನ್ನು ಸೇರ್ಪಡೆಗೊಳಿಸಿ ಕರಡು ಪ್ರಕಟಿಸಿದೆ. ಆದರೆ, ಈ ತಿದ್ದುಪಡಿ ನಿಯಮವು ಇಲಾಖೆಯ ಸ್ವಾಭಾವಿಕ ನ್ಯಾಯ ತತ್ವಗಳಿಗೆ ವಿರುದ್ಧವಾಗಿದೆ. ಇಲಾಖೆಯ SI, PSI, ASI ಮತ್ತು ಹೆಡ್ ಕಾನ್‌ಸ್ಟೇಬಲ್ ಸೇರಿದಂತೆ ಇತರೆ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದ ಮೇಲೆ ಭ್ರಷ್ಟಾಚಾರ, ಅಶಿಸ್ತು ಹಾಗೂ ಇನ್ನಿತರ ಆರೋಪ ಕೇಳಬಂದಾಗ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ವಿರುದ್ಧ ಶಿಸ್ತು ಪ್ರಾಧಿಕಾರಗಳು, ವಾಗ್ದಂಡನೆ, ವಾರ್ಷಿಕ ವೇತನ ಬಡ್ಡಿ ತಡೆ ಹಿಡಿಯುವುದು, ಹುದ್ದೆ ಮುಂಬಡ್ಡಿ ತಡೆ ಹಿಡಿಯುವುದು ಹಾಗೂ ಆರ್ಥಿಕ ನಷ್ಟ ವಸೂಲಿ ಮಾಡಲು ದಂಡನೆ ವಿಧಿಸಲಾಗುತ್ತದೆ. ಪ್ರಸ್ತುತ ಈ ದಂಡನೆಗಳನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅಧಿಕಾರಿ ಮತ್ತು ಸಿಬ್ಬಂದಿಗೆ ಅವಕಾಶವಿದೆ. ಆದರೆ, ಪ್ರಸ್ತುತ 2022ರ ತಿದ್ದುಪಡಿ ನಿಯಮಗಳ ಪ್ರಕಾರ ಮೇಲ್ಮನವಿ ಸಲ್ಲಿಸಲು ಅವಕಾಶ ವಂಚಿತರಾಗುತ್ತಾರೆ.

ಈಗಾಗಲೇ ಐ.ಪಿ.ಎಸ್. ಹಂತದ ಅಧಿಕಾರಿಗಳಿಗೆ ಅವರ ಮೇಲೆ ದಂಡನೆ, ಶಿಕ್ಷೆಯಾದರೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಮೂಲಭೂತ ಹಕ್ಕನ್ನೇ ಕಸಿದುಕೊಂಡಂತಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳು ಪೂರ್ವಗ್ರಹಪೀಡಿತರಾಗಿ ಅಥವಾ ಯಾರದೋ ಮಾತನ್ನು ಕೇಳಿ ಮನಸ್ಸಿಗೆ ಬಂದಂತೆ ದಂಡನೆಯ ಶಿಕ್ಷೆ ವಿಧಿಸಬಹುದು. ತಪ್ಪು ಮಾಡದಿದ್ದರೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶಿಕ್ಷೆಗೆ ಒಳಗಾಗಬಹುದು. ಆದ್ದರಿಂದ ಈ 2022ರ ನಿಯಮ ತಿದ್ದುಪಡಿಯನ್ನು ಗೃಹ ಇಲಾಖೆಯು ಪುನರ್ ಪರಿಶೀಲಿಸಬೇಕು ಮತ್ತು ಈ ಹಿಂದೆ ಇದ್ದ ನಿಯಮಗಳ ಪ್ರಕಾರ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕೆಂದು ನಾನು ಶೂನ್ಯವೇಳಿಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಎನ್.ರವಿಕುಮಾರ್‌ರವರು ಶೂನ್ಯವೇಳಿಯಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಗೃಹ ಸಚಿವರ ಕಡೆಯಿಂದ ಉತ್ತರವನ್ನು ಒದಗಿಸಲಾಗುವುದು.

ಶ್ರೀ ಸಲೀಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಶೂನ್ಯವೇಳಿಯಲ್ಲಿ ವಿಷಯ ಪ್ರಸ್ತಾಪಿಸಲು ಅರ್ಜಿ ಸಲ್ಲಿಸಿದ್ದೆ. ಈ ರೀತಿ ಏಕೆ ಸ್ವಾಮಿ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಕೆ.ಹರೀಶ್ ಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನನ್ನ ಹೆಸರಿಗೆ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ, ಪಟ್ಟಿಯಲ್ಲಿ ನನ್ನ ವಿಷಯವಿಲ್ಲ. ನಾನು ಶುಕ್ರವಾರ ಮತ್ತು ಸೋಮವಾರ ಅರ್ಜಿ ನೀಡಿದ್ದೆ. ಆದರೆ ವಿಷಯ ಶೂನ್ಯವೇಳೆಯಲ್ಲಿ ಬಂದಿಲ್ಲ. ಆದರೆ, ಇವತ್ತು ಮಂಗಳವಾರ, ಮೂರು ದಿವಸದಿಂದ ಬರುತ್ತಿಲ್ಲ.

ಸಭಾಪತಿಯವರು:- ಶೂನ್ಯವೇಳೆಗೆ ಸಂಬಂಧಪಟ್ಟಂತೆ ಒಂದು ಪದ್ಧತಿ ಇದೆ. ಇವತ್ತು ಶೂನ್ಯವೇಳೆಗೆ ಸಂಬಂಧಿಸಿದಂತೆ ಸುಮಾರು 10 ರಿಂದ 15 ಅರ್ಜಿಗಳು ಬಂದಿವೆ. ಆದ್ಯತೆಯ ಮೇರೆಗೆ ಶೂನ್ಯವೇಳೆಯಲ್ಲಿ ಯಾವ ವಿಷಯವನ್ನು ಪ್ರಸ್ತಾಪ ಮಾಡಬೇಕು. ನಿನ್ನೆಯ ದಿವಸ ಸದನ ಮುಗಿದ ಮೇಲೆ ಮತ್ತು ಇವತ್ತು ಸದನ ಪ್ರಾರಂಭವಾಗುವುದಕ್ಕೆ ಮುನ್ನ ಯಾವುದಾದರೂ ಜ್ವಲಂತ ಮತ್ತು ಜನೋಪಯೋಗಿ ಸಮಸ್ಯೆಗಳು ಇದ್ದಲ್ಲಿ. ಸರ್ಕಾರದ ಗಮನ ಸೆಳೆಯುವುದಕ್ಕೋಸ್ಕರ ಈ ರೀತಿ ಮಾಡುವಂತಹ ಕೆಲಸವಿದು. ಬಂದಿದ್ದಂತಹ ಅರ್ಜಿಗಳಲ್ಲಿ ಐದು ಅರ್ಜಿಗಳಿಗೆ ಅನುಮತಿ ನೀಡಿದ್ದೇನೆ. ನಾಳೆ ಕೊಡುವುದಕ್ಕೆ ಪ್ರಯತ್ನ ಮಾಡುತ್ತೇನೆ.

ಶ್ರೀ ಸಅಲಂ ಅಹಮದ್:- ಮಾನ್ಯ ಸಭಾಪತಿಯವರೇ, ನನಗೂ ನಿಯಮ ಗೊತ್ತಿದೆ. ಅದು ನಮಗೆ ಗೊತ್ತಿಲ್ಲವೆ?

ಸಭಾಪತಿಯವರು:- ಈಗ ಅರ್ಜಿ ಹಾಕಿದಂತಹವರಿಗೆ ನಾನು ಅವಕಾಶ ನೀಡಿಲ್ಲವೇ?

ಶ್ರೀ ಸಅಲಂ ಅಹಮದ್:- ಮಾನ್ಯ ಸಭಾಪತಿಯವರೇ, ಏನಾದರೂ ಸಮಸ್ಯೆಗಳಿದ್ದರೆ ಆಗ ನಾವು ಕೋರಿಕೊಳ್ಳುತ್ತೇವೆ. ಆದರೆ, ತಾವು ಕೇವಲ ಐದು ವಿಷಯಗಳನ್ನು ಮಾತ್ರ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದೀರಿ.

ಸಭಾಪತಿಯವರು:- ನಾನು ಅದನ್ನು ಪರಿಗಣಿಸುತ್ತೇನೆಂದು ಹೇಳುತ್ತಿದ್ದೇನೆ ಅಲ್ಲವೆ.

ಶ್ರೀ ಸಅಲಂ ಅಹಮದ್:- ಮಾನ್ಯ ಸಭಾಪತಿಯವರೇ, ನನಗೆ ನಿಯಮ ಗೊತ್ತಿದೆ. ತಾವು ಪ್ರತಿಬಾರಿ ಈ ರೀತಿ ಮಾಡುತ್ತಾ ಹೋದರೆ...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಸಭಾಪತಿಯವರು:- ಈಗ ವರದಿಗಳನ್ನೊಪ್ಪಿಸುವುದು.

04. ವರದಿಗಳನ್ನೊಪ್ಪಿಸುವುದು

ಅ) ಶ್ರೀ ಎನ್.ರವಿ (ಸ್ಥಳೀಯ ಕ್ಷೇತ್ರಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಪರಿಶೀಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಸದಸ್ಯನಾದ ನಾನು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 215ರ ರೀತ್ಯ ವಿಶೇಷ ಸದನ ಸಮಿತಿಯ ಮಧ್ಯಂತರ ವರದಿಯನ್ನು ಸಭೆಗೆ ಒಪ್ಪಿಸುತ್ತೇನೆ.

ಆ) ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಸದಸ್ಯನಾದ ನಾನು ಸಿ.ಎ.ಜಿ.ಯವರು 2018ನೇ ಸಾಲಿನಲ್ಲಿ ನೀಡಿರುವ ವಾರ್ಷಿಕ ತಾಂತ್ರಿಕ ಪರಿಶೀಲನಾ ವರದಿಯಲ್ಲಿನ ಕಂಡಿಕೆಗಳ ಕುರಿತು ಸಮಿತಿಯು ಪರಿಶೀಲಿಸಿ ತಯಾರಿಸಿದ 36ನೇ ವರದಿಯನ್ನು ಸಭೆಗೆ ಒಪ್ಪಿಸುತ್ತೇನೆ.

ಸಭಾಪತಿಯವರು:- ವರದಿಗಳನ್ನು ಒಪ್ಪಿಸಲಾಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

೦೫. ಅಭಿನಂದನಾ ನಿರ್ಣಯ

ವಿಷಯ: “ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳ ಕುರಿತು”

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಇಂಗ್ಲೆಂಡ್‌ನ Birmingham ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ಭಾರತವು ಅತ್ಯುತ್ತಮ ಸಾಧನೆಯನ್ನು ಮಾಡಿದೆ. 2002ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದು ಒಟ್ಟು 69 ಪದಕಗಳನ್ನು ಗೆದ್ದುಕೊಂಡಿದ್ದಾರೆ. 2004ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದು ಒಟ್ಟು 50 ಪದಕಗಳನ್ನು ಗೆದ್ದುಕೊಂಡಿದ್ದಾರೆ. 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನ ಪಡೆದು ಒಟ್ಟು 101 ಪದಕಗಳನ್ನು ಗೆದ್ದುಕೊಂಡಿದ್ದಾರೆ.

(ಮುಂದು)

(934) 20.09.2022 01.50 LL-AK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪ್ರಕಾಶ್ ಕೆ. ರಾಥೋಡ್(ಮುಂದು)

2014ರಲ್ಲಿ 5ನೇ ಸ್ಥಾನವನ್ನು ಪಡೆದು, 64 ಪದಕಗಳನ್ನು ಗೆದ್ದಿದ್ದರು. 2018ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 3ನೇ ಸ್ಥಾನವನ್ನು ಪಡೆದು, 66 ಪದಕಗಳನ್ನು ಗೆದ್ದಿದ್ದರು. 2022ರಲ್ಲಿ ಭಾರತವು 4ನೇ ಸ್ಥಾನವನ್ನು ಪಡೆದು, 61 ಪದಕಗಳನ್ನು ಗೆದ್ದಿರುತ್ತದೆ. ಇದರಲ್ಲಿ 23 ಬಂಗಾರ, 16 ಬೆಳ್ಳಿ, 23 ಕಂಚಿನ ಪದಕಗಳನ್ನು ತನ್ನ ಮುಡಿಗೆ ಏರಿಸಿಕೊಂಡಿದೆ. ಭಾರತೀಯ ಅಥ್ಲೀಟ್‌ಗಳು 05 ಚಿನ್ನ, 02 ಬೆಳ್ಳಿ ಹಾಗೂ 02 ಕಂಚು ಪದಕಗಳನ್ನು ಗಳಿಸಿರುತ್ತಾರೆ. ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು, ಲಕ್ಷ್ಮ್ಯ ಸೇನ್, ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ. ಹಾಕಿಯಲ್ಲಿ ಬೆಳ್ಳಿ ಪದಕ ಪಡೆದ ಪುರುಷರು ಹಾಗೂ ಮಹಿಳಾ ಕ್ರಿಕೆಟ್ ೮-20 ಪಂದ್ಯದಲ್ಲಿ ಬೆಳ್ಳಿ ಪದಕ ಪಡೆದ ತಂಡದಲ್ಲಿ ಕರ್ನಾಟಕದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್‌ವಾಡ್‌ರವರು ಭಾಗವಹಿಸಿದ್ದರು.

ಆದುದರಿಂದ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಪದಕಗಳನ್ನು ಗಳಿಸಿದವರಿಗೂ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮುಂದಿನ ಒಲಂಪಿಕ್ ಕ್ರೀಡಾಕೂಟದಲ್ಲಿ ಅತಿ ಹೆಚ್ಚಿನ ಪದಕಗಳನ್ನು ಭಾರತದ ಮುಡಿಗೆ ಲಭಿಸಲ ಎಂದು ಹಾರೈಸುತ್ತೇನೆ. ವಿಶೇಷವಾಗಿ ಕರ್ನಾಟಕ ರಾಜ್ಯ ಸರ್ಕಾರ ರೂ.5.00 ಲಕ್ಷಗಳನ್ನು ಬಹುಮಾನವಾಗಿ ಯಾರು ಯಾರು ಪದಕಗಳನ್ನು ಗಳಿಸಿದ್ದಾರೆ, ಅವರಿಗೆ ಕೊಡುತ್ತೇವೆಂದು ಘೋಷಣೆ ಮಾಡಿರುತ್ತದೆ. ಆದರೆ, ನಾನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸರ್ಕಾರದಲ್ಲ ವಿನಂತಿ ಮಾಡುವುದೇನೆಂದರೆ, ಕೇವಲ ರೂ.5.00 ಲಕ್ಷ ರೂಪಾಯಿಗಳನ್ನು ಕೊಟ್ಟರೆ ಸಾಲದು. ಕನಿಷ್ಠ ಪಕ್ಷ ರೂ.25.00 ಲಕ್ಷ ರೂಪಾಯಿಗಳನ್ನು ಪ್ರತಿ ಪದಕ ಗೆದ್ದವರಿಗೆ ಬಹುಮಾನವಾಗಿ ಕೊಡಬೇಕೆಂದು ವಿನಂತಿ ಮಾಡುತ್ತೇನೆ. ಜೊತೆಗೆ, ನಮ್ಮ ರಾಜ್ಯದಲ್ಲ ಕ್ರೀಡಾಪಟುಗಳಿಗೆ ಕೊಡುವಂತಹ ಸೌಲಭ್ಯಗಳು ಏನಿವೆ, ಆ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಿ ಉನ್ನತ ಮಟ್ಟದ ತರಬೇತಿಯನ್ನು ಕೊಡುವಂತಹ ಅವಕಾಶಗಳು ಕರ್ನಾಟಕ ರಾಜ್ಯದಿಂದ ಆಗಲ ಎಂದು ಹೇಳುತ್ತೇನೆ. ಪ್ರತಿ ಜಿಲ್ಲೆಗಳಲ್ಲಯೂ ಕ್ರೀಡೆಗಳನ್ನು ಅಭ್ಯಾಸ ಮಾಡುವುದಕ್ಕೆ ಅವಕಾಶವನ್ನು ಮಾಡಿಕೊಡಲ ಎಂದು ಹೇಳುತ್ತೇನೆ. ಜೊತೆಗೆ, Pay and Play ಸ್ಕೀಮ್ ಏನಿದೆ, ಆ ಸ್ಕೀಮ್ ಅನ್ನು ತೆಗೆದು ಎಲ್ಲಾ ಕ್ರೀಡಾಪಟುಗಳಿಗೆ ಅದರಲ್ಲಯೂ ವಿಶೇಷವಾಗಿ ಬಡವರಿಗೆ ತರಬೇತಿ ಕೊಡುವಂತಹ ಅವಕಾಶಗಳನ್ನು ಸರ್ಕಾರಿ ಕೊಡಲ ಎಂದು ವಿನಂತಿ ಮಾಡುತ್ತೇನೆ.

ಇದರ ಜೊತೆಗೆ, ಕ್ರೀಡಾನೀತಿಯನ್ನು ಈ ಹಿಂದೆ ಸರ್ಕಾರ ಏನು ಮಾಡಿರುತ್ತದೆ, ಆ ಕ್ರೀಡಾನೀತಿಗೆ ಸಾಕಷ್ಟು ಅವಕಾಶಗಳನ್ನು ಕೊಡುವಂತಹ ನಿಟ್ಟಿನಲ್ಲ ಹೊಸ ಕ್ರೀಡಾನೀತಿ ಮಾಡಬೇಕು ಮತ್ತು ಅದರಲ್ಲ ಎಲ್ಲಾ ಕ್ರೀಡೆಗಳಿಗೆ ಅವಕಾಶವನ್ನು ಕೊಡಬೇಕು. ನಮ್ಮ ಯುವಕರಿಗೆ ವಿಶೇಷವಾಗಿ ದೈಹಿಕ ಶಿಕ್ಷಕರು ಏನು ಇದ್ದಾರೆ ಅವರು ಕಡಿಮೆ ಸಂಖ್ಯೆಯಲ್ಲರುವುದರಿಂದ, ಅವರನ್ನು ನೇಮಕಾತಿ ಮಾಡುವಂತಹ ಕೆಲಸವನ್ನು ಕೂಡ ಮಾಡಬೇಕು. ಇದರ ಜೊತೆಗೆ, ಎಲ್ಲಾ ಸರ್ಕಾರದಲ್ಲಯೂ ಕ್ರೀಡಾಪಟುಗಳಿಗೆ ವಿಶೇಷವಾದ ಒಂದು ಅವಕಾಶವನ್ನು ಕೊಡುವಂತಹದ್ದು ನಮ್ಮ ನೀತಿಯಾಗಿದೆ. ಕರ್ನಾಟಕ ರಾಜ್ಯ ಕ್ರೀಡೆಯಲ್ಲ ಸಾಕಷ್ಟು ಹೆಸರುವಾಸಿಯಾಗಿದೆ. ಬಹುಶಃ ನಮ್ಮ ದೇಶದಲ್ಲ ಎಲ್ಲಯೂ ಇರದಂತಹ ಕ್ರೀಡಾ ಸೌಲಭ್ಯಗಳು ನಮಗೆ ಸಿಕ್ಕಿವೆ. ಅದನ್ನು ಮುಂದುವರೆಸಿಕೊಂಡು ಹೋಗಬೇಕೆಂದು ನಾನು ತಮ್ಮೆಲ್ಲ ವಿನಂತಿ ಮಾಡುತ್ತೇನೆ ಹಾಗೂ ಈ ನಿರ್ಣಯ ಮಂಡಿಸುವುದಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಡಾ: ಕೆ.ಗೋವಿಂದರಾಜ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ತಂದಿರುವಂತಹ ಅಭಿನಂದನಾ ನಿರ್ಣಯವನ್ನು ಅಭಿನಂದಿಸುತ್ತೇನೆ. ನಮ್ಮ ರಾಜ್ಯದಲ್ಲ 4 ಜನ ಕ್ರೀಡಾಪಟುಗಳು ಹೋಗಿದ್ದರು. ಅದರಲ್ಲ ಬ್ಯಾಡ್ಮಿಂಟನ್ ವಿಭಾಗದಿಂದ ರಾಜೇಶ್ವರಿ ಗಾಯಕ್‌ವಾಡ್ ಮತ್ತು ಅಶ್ವಿನಿ ಪೊನ್ನಪ್ಪರವರು ಹೋಗಿದ್ದರು. ವೇಯ್ಸ್ ಅಪ್ಪಿಂಗ್‌ನಿಂದ ಗುರುರಾಜ್ ಪೂಜಾರಿ ಮತ್ತು ಅಂಕಿತಾ ಎಂದು ಹಾಕಿ ಕ್ರೀಡೆಯ ಸಹಾಯಕ ತರಬೇತುದಾರಳಾಗಿ ಹೋಗಿದ್ದರು. ಇವರಿಗೆಲ್ಲಾ ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರು ಈಗಾಗಲೇ ರೂ.15.00 ಲಕ್ಷ ಬಹುಮಾನವನ್ನು ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ವಿಭಾಗದಲ್ಲ ನೀಡಿರುತ್ತಾರೆ. ರೂ.8.00 ಲಕ್ಷ ಬಹುಮಾನವನ್ನು ಗುರುರಾಜ್ ಪೂಜಾರಿಯವರಿಗೆ ಮತ್ತು ಅಂಕಿತಾ ಎನ್ನುವವರಿಗೆ ರೂ.5.00 ಲಕ್ಷ ಬಹುಮಾನವನ್ನು ಕೊಟ್ಟಿರುತ್ತಾರೆ. ಹಾಗಾಗಿ, ಮಾನ್ಯ ಪ್ರಕಾಶ್ ಕೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ರಾಫೋಡ್‌ರವರು ಆಗಲೇ ರೂ.5.00 ಲಕ್ಷ ಬಹುಮಾನ ಕೊಟ್ಟಿರುತ್ತಾರೆಂದು ಹೇಳಿದರು. ಅದು ರೂ.5.00 ಲಕ್ಷ ಅಲ್ಲ. ಬದಲಾಗಿ, ಸರ್ಕಾರ ರೂ.15.00 ಲಕ್ಷ ಬಹುಮಾನ ಕೊಟ್ಟಿರುತ್ತದೆ. ಇದು ಕ್ರೀಡಾನೀತಿಯಲ್ಲಿ ಏನು ಹಣ ನಿಗದಿ ಮಾಡಿದ್ದಾರೆ, ಅದರಂತೆ ಬಹುಮಾನವನ್ನು ಕೊಟ್ಟಿರುತ್ತಾರೆ. ಅದಕ್ಕೆ ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ.

(ಈ ಹಂತದಲ್ಲಿ ಆಡಳಿತ ಪಕ್ಷದ ಮಾನ್ಯ ಸದಸ್ಯರು ಮೇಜು
ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು)

ಮಾನ್ಯ ಮುಖ್ಯಮಂತ್ರಿಗಳು ಅಮೃತ್ ಮಹೋತ್ಸವ ಯೋಜನೆಯಡಿಯಲ್ಲಿ 75 ಕ್ರೀಡಾಪಟುಗಳಿಗೆ ಮುಂದೆ ಬರುವಂತಹ ಒಲಂಪಿಕ್ಸ್ ಸ್ಪರ್ಧೆಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ, ಆ ಕ್ರೀಡಾಪಟುಗಳಿಗೆ ತರಬೇತಿ ನೀಡುವುದಕ್ಕಾಗಿ ಖರ್ಚು-ವೆಚ್ಚಗಳನ್ನು ಕೊಡುವುದಕ್ಕಾಗಿ ಸರ್ಕಾರ ಈಗಾಗಲೇ 75 ಜನ ಕ್ರೀಡಾಪಟುಗಳಿಗೆ ತಲಾ ರೂ.5.00 ಲಕ್ಷಗಳಂತೆ ಹಣ ಬಿಡುಗಡೆ ಮಾಡಿರುತ್ತಾರೆ. ಅದನ್ನು ನಾನು ಅಭಿನಂದಿಸುತ್ತೇನೆ. ಜೊತೆಗೆ, ಈ ಹಣವನ್ನು ಮುಂದಿನ ವರ್ಷ ರೂ.10.00 ಲಕ್ಷ ಕೊಡಬೇಕೆಂದು ಕೋರುತ್ತೇನೆ. ಏಕೆಂದರೆ, ಈ ಯೋಜನೆಯನ್ನು ಇಡೀ ದೇಶದಲ್ಲೂ ಯಾವ ರಾಜ್ಯ ಸಹ ಮಾಡಿರುವುದಿಲ್ಲ. ನಮ್ಮ ಕರ್ನಾಟಕ ರಾಜ್ಯ ಮಾತ್ರ ಮಾಡಿರುತ್ತದೆ.

ಜೊತೆಗೆ, ಈ ಹಿಂದೆ ಮಾನ್ಯ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ, ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಂತಹ ಕ್ರೀಡಾಪಟುಗಳಿಗೆ ರೂ.5.00 ಕೋಟಿ ಮತ್ತು ಬೆಳ್ಳಿ ಪದಕ ಗೆದ್ದಂತಹ ಕ್ರೀಡಾಪಟುಗಳಿಗೆ ರೂ.3.00 ಕೋಟಿ ಮತ್ತು ಕಂಚಿನ ಪದಕ ಗೆದ್ದಂತಹ ಕ್ರೀಡಾಪಟುಗಳಿಗೆ ರೂ.2.00 ಕೋಟಿ ಬಹುಮಾನವನ್ನು ಕೊಡುತ್ತೇವೆಂದು ಕ್ರೀಡಾನೀತಿಯಲ್ಲಿ ಮಾಡಿರುತ್ತಾರೆ. ಇದನ್ನು ನಮ್ಮ ರಾಜ್ಯದಿಂದ ಒಲಂಪಿಕ್ಸ್‌ಗೆ ಹೋಗುವಂತಹ ಕ್ರೀಡಾಪಟುಗಳು ಉಪಯೋಗ ಮಾಡಿಕೊಂಡು ಗೆಲ್ಲಬೇಕು ಎನ್ನುವುದು ನಮ್ಮ ಆಶಯವಾಗಿದೆ. ಇದಕ್ಕೆ ತಕ್ಕಂತೆ ತರಬೇತಿ ಬೇಕಾದಂತಹ ಬಹಳಷ್ಟು ಸೌಲಭ್ಯಗಳನ್ನು ಸರ್ಕಾರ ಕ್ರಿಯೇಟ್ ಮಾಡಬೇಕೆಂದು ಹೇಳುತ್ತೇನೆ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡಿದ್ದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತೇನೆ.

(ಈ ಹಂತದಲ್ಲಿ ಆಡಳಿತ ಪಕ್ಷದ ಮಾನ್ಯ ಸದಸ್ಯರು ಮೇಜು ತಟ್ಟುವ
ಮೂಲಕ ಹರ್ಷ ವ್ಯಕ್ತಪಡಿಸಿದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಪ್ರಾಣೇಶ್ ಎಂ.ಕೆ.(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಪ್ರಕಾಶ್ ಕೆ. ರಾಘೋಡ್‌ರವರು ಮಂಡಿಸಿರುವಂತಹ ಅಭಿನಂದನಾ ನಿರ್ಣಯವನ್ನು ನಾನು ಸಮರ್ಥನೆ ಮಾಡುತ್ತೇನೆ. ಬಹುಶಃ ಇತಿಹಾಸವನ್ನು ನೋಡುತ್ತಾ ಹೋದಾಗ, ಯಾವತ್ತು ಕೂಡ...

ಸಭಾಪತಿಯವರು:- ಅಭಿನಂದನಾ ನಿರ್ಣಯ ಮೇಲೆ ಇಷ್ಟೊಂದು ಚರ್ಚೆ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.

ಶ್ರೀ ಪ್ರಾಣೇಶ್ ಎಂ.ಕೆ.:- ಮಾನ್ಯ ಸಭಾಪತಿಯವರೇ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ 65 ಪದಕಗಳನ್ನು ಗೆದ್ದಂತಹದ್ದು ನಮ್ಮ ದೇಶದ ಇತಿಹಾಸ ಕೂಡ ಆಗಿರುತ್ತದೆ. ಈ ಇತಿಹಾಸ ನಿರ್ಮಾಣಕ್ಕೆ ಇವೊತ್ತಿನ ದಿವಸ ಕೇಂದ್ರ ಸರ್ಕಾರದ ಸಹಕಾರಗಳಿಂದಲೇ ನಾವು ಈ ಮಟ್ಟಕ್ಕೆ ಹೋಗಿರುತ್ತೇವೆ. ನಮ್ಮ ದೇಶದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಕ್ರೀಡೆಗೆ ಕೊಟ್ಟಿರುವ ಆದ್ಯತೆಯೂ ಕೂಡ ಇದರಲ್ಲದೆ ಎಂದು ನಾವೆಲ್ಲರೂ ಸಹ ಪಕ್ಷಾತೀತವಾಗಿ ಅಭಿನಂದಿಸಬೇಕು ಎಂದು ಹೇಳುವುದಕ್ಕೆ ಬಯಸುತ್ತೇನೆ.

(ಈ ಹಂತದಲ್ಲಿ ಆಡಳಿತ ಪಕ್ಷದ ಮಾನ್ಯ ಸದಸ್ಯರು ಮೇಜು ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು)

ಈ ವಿಚಾರದಲ್ಲಿ ನನ್ನ ಸಲಹೆ ಏನೆಂದರೆ, ಇವೊತ್ತಿನ ದಿವಸ ನಾವು ಸುಮಾರು 65 ಪದಕಗಳನ್ನು ಗೆದ್ದಿದ್ದೇವೆ, ಅದರಲ್ಲಿ ಹೆಚ್ಚಿನ ಭಾಗ ಗ್ರಾಮಾಂತರ ಪ್ರದೇಶದಿಂದ ಬಂದಂತಹ ಕ್ರೀಡಾಪಟುಗಳು ನಮ್ಮ ದೇಶಕ್ಕೆ ಹೆಚ್ಚಿನ ಪದಕಗಳನ್ನು ತಂದು ಕೊಟ್ಟಿರುತ್ತಾರೆ. ಹಾಗಾಗಿ, ಈ ವಿಚಾರದಲ್ಲಿ ಏನು ಮಾಡಬೇಕೆಂದರೆ, ಕ್ರೀಡಾಪಟುಗಳು ಪದಕ ಗೆದ್ದ ನಂತರ ಬಹುಮಾನ ಕೊಡುವಂತಹ ಪ್ರಶ್ನೆ ಅಲ್ಲ. ಬದಲಾಗಿ, ಪ್ರಾರಂಭಿಕ ಹಂತದಲ್ಲಿ ಗ್ರಾಮೀಣ ಪ್ರದೇಶದಲ್ಲರಂತಹ ಪ್ರತಿಭೆಗಳನ್ನು ಗುರುತು ಮಾಡಿ, ಅವರಿಗೆ ಉತ್ತೇಜನವನ್ನು ಪ್ರತಿ ಹಂತದಲ್ಲಿ ಕೊಟ್ಟು, ಅವರನ್ನು ಮೇಲಿನ ಹಂತಕ್ಕೆ ತರುವಂತಹ ಪ್ರಯತ್ನಗಳನ್ನು ಮಾಡಿದಾಗ ಮಾತ್ರ ಈ ರೀತಿಯ ಯಶಸ್ಸು ಕಾಣುವುದಕ್ಕೆ ಸಾಧ್ಯ. ಆ ರೀತಿಯ ಪ್ರಯತ್ನಗಳನ್ನು ದೇಶದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಪ್ರಾರಂಭ ಮಾಡಿದ್ದಾರೆ, ಅದನ್ನು ನಾವು ಮುಂದುವರಿಸಿಕೊಂಡು ಹೋಗುವಂತಹ ಎಲ್ಲಾ ಪ್ರಯತ್ನಗಳನ್ನು ನಾವು ನೀವೆಲ್ಲರೂ ಸೇರಿ ಮಾಡೋಣವೆಂದು ಹೇಳಿ, ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

೦೬. ಸಭೆಯ ಮುಂದಿಡಲಾದ ಕಾಗದ ಪತ್ರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಮುಖ್ಯಮಂತ್ರಿಯವರ ಪರವಾಗಿ):- ಮಾನ್ಯ ಸಭಾಪತಿಯವರೇ,

ಅ) ಭಾರತ ಸಂವಿಧಾನ 151(2)ನೇ ಅನುಚ್ಛೇದದ ಮೇರೆಗೆ, ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ ಖಜಾನೆ-II ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿಯನ್ನು,

ಆ) ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇರೆಗೆ ಇಲಾಖೆಗಳು ಮತ್ತು ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ 31ನೇ ಮಾರ್ಚ್, 2020ಕ್ಕೆ ಕೊನೆಗೊಂಡ ವರ್ಷಕ್ಕೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ ಅನುಪಾಲನಾ ಲೆಕ್ಕಪರಿಶೋಧನಾ ವರದಿಯನ್ನು,

ಇ) ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇರೆಗೆ, ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ಕರ್ನಾಟಕದಲ್ಲಿ ನಗರ ಪ್ರದೇಶದ ಬಡವರಿಗೆ ವಸತಿ ಯೋಜನೆಗಳ ಅನುಷ್ಠಾನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿಯನ್ನು ಮತ್ತು

ಈ) ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ದಿನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ(ಡಿ.ಡಿ.ಯು.ಜಿ.ಜಿ.ವೈ.)/ಪ್ರಧಾನ ಮಂತ್ರಿ ಸಹಜ್ ಬಿಜಲ ಹರ್ ಫರ್ ಯೋಜನೆಯ(ಸೌಭಾಗ್ಯ) ಅನುಷ್ಠಾನದ ಮೇಲಿನ ಸಾಧನಾ ಲೆಕ್ಕಪರಿಶೋಧನಾ ವರದಿಯನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(935) 20.09.2022 2.00 ವೈಎಲ್-ವಿಕೆ

(ಸಭಾಪತಿಯವರ ಉಪಸ್ಥಿತಿ)

೦7. ಚುನಾವಣಾ ಪ್ರಸ್ತಾವ

ವಿಷಯ: ಡಾ|| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ವಿಧಾನ ಪರಿಷತ್ತಿನ ಒಬ್ಬರು ಶಾಸಕರನ್ನು ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಸಮನ್ವಯ ಸಮಿತಿಗೆ ವಿಧಾನ ಪರಿಷತ್ತಿನ ಒಬ್ಬರು ಶಾಸಕರನ್ನು ಚುನಾಯಿಸುವ ಬದಲು ಸದನದ ಪದ್ಧತಿಯಂತೆ ಸದರಿ ವಿಶ್ವವಿದ್ಯಾಲಯಗಳಿಗೆ ವಿಧಾನ ಪರಿಷತ್ತಿನ ಶಾಸಕರನ್ನು ನಾಮನಿರ್ದೇಶಿಸಲು ಅಧಿಕಾರ ನೀಡುವ ಕುರಿತು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ: 15.09.2022 ರಂದು ಡಾ|| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ವಿಧಾನ ಪರಿಷತ್ತಿನ ಒಬ್ಬರು ಶಾಸಕರನ್ನು ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಸಮನ್ವಯ ಸಮಿತಿಗೆ ವಿಧಾನ ಪರಿಷತ್ತಿನ ಒಬ್ಬರು ಶಾಸಕರನ್ನು ಚುನಾಯಿಸುವ ಬಗ್ಗೆ ಚುನಾವಣಾ ಪ್ರಸ್ತಾವವನ್ನು ಮಂಡಿಸಲಾಗಿರುತ್ತದೆ. ಆದರೆ, ಸದನದ ಪದ್ಧತಿಯಂತೆ ಸದರಿ ವಿಶ್ವವಿದ್ಯಾಲಯಗಳಿಗೆ ವಿಧಾನ ಪರಿಷತ್ತಿನ ಶಾಸಕರನ್ನು ಚುನಾಯಿಸುವ ಬದಲು ನಾಮನಿರ್ದೇಶಿಸಲು ಅಧಿಕಾರ ನೀಡುವ ಬಗ್ಗೆ ಪ್ರಸ್ತಾವವನ್ನು ಸದನದ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ಡಾ|| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ವಿಧಾನ ಪರಿಷತ್ತಿನ ಒಬ್ಬರು ಶಾಸಕರನ್ನು ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಸಮನ್ವಯ ಸಮಿತಿಗೆ ವಿಧಾನ ಪರಿಷತ್ತಿನ ಒಬ್ಬರು ಶಾಸಕರನ್ನು ಚುನಾಯಿಸುವ ಬದಲು ನಾಮನಿರ್ದೇಶಿಸುವುದು.”

“ಪ್ರಸ್ತಾವ ಅಂಗೀಕರಿಸಲ್ಪಟ್ಟಿತು”

(ಸದನವು ಭೋಜನ ವಿರಾಮಕ್ಕಾಗಿ ಮಧ್ಯಾಹ್ನ 2 ಗಂಟೆ 01 ನಿಮಿಷಕ್ಕೆ ಮುಂದೂಡಲ್ಪಟ್ಟು, ಪುನಃ ಮಧ್ಯಾಹ್ನ 3.00 ಗಂಟೆಗೆ ಸೇರಲು ನಿಶ್ಚಯಿಸಿತು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(936) 20-09-2022 3-30 KH-KS

(ಭೋಜನ ವಿರಾಮಕ್ಕಾಗಿ ಮುಂದೂಡಲ್ಪಟ್ಟ ಸದನವು ಪುನಃ ಮಧ್ಯಾಹ್ನ 3 ಗಂಟೆ 38 ನಿಮಿಷಕ್ಕೆ
ಸಮಾವೇಶಗೊಂಡಿತು)

(ಮಾನ್ಯ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

08. ನಿಯಮ 59ರ ಮೇರೆಗೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾವ

ವಿಷಯ: ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಖಾಲಿ ಇರುವ
ಹುದ್ದೆಗಳನ್ನು ಭರ್ತಿ ಮಾಡುವ ಕುರಿತು.

- - -

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಿಯಮ-59 ರಡಿ ರಾಜ್ಯದಲ್ಲಿ ನಿರುದ್ಯೋಗಿ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಲಿ ಇರುವ ಅಂದಾಜು 7.58 ಲಕ್ಷ ಹುದ್ದೆಗಳ ಪೈಕಿ 2.60 ಲಕ್ಷ ಹುದ್ದೆಗಳು ಭರ್ತಿಯಾಗದೇ ಖಾಲಿ ಇರುತ್ತದೆ. ಭರ್ತಿ ಮಾಡಲಾಗುತ್ತಿರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ ಕೆ.ಪಿ.ಎಸ್.ಸಿ., ಯೂ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಅಕ್ರಮಗಳು ಕಂಡುಬಂದಿರುವುದು ಜಗಜ್ಜಾಹೀರಾಗಿದೆ. ಪಿ.ಎಸ್.ಐ., ನೇಮಕಾತಿ, ಪ್ರಾಧ್ಯಾಪಕರ ನೇಮಕಾತಿ, ಸಾರಿಗೆ ಇಲಾಖೆ ಮತ್ತು ಇನ್ನಿತರೆ ಇಲಾಖೆಗಳ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವುದು, ಅಧಿಕಾರ ದುರುಪಯೋಗದಿಂದ ವ್ಯಾಪಕ ಭ್ರಷ್ಟಾಚಾರಕ್ಕೆ ಕೊನೆ ಇಲ್ಲದಾಗಿದ್ದು, ಯುವ ಸಮೂಹ ಆತ್ಮಸ್ಥೈರ್ಯವನ್ನು ಕುಗ್ಗಿಸಿರುತ್ತದೆ. ನೇಮಕಾತಿ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ ಹರಡಲು ಕಾರಣವಾಗಿರುವ ಸರ್ಕಾರದ ಧೋರಣೆಗಳನ್ನು ಖಂಡಿಸುತ್ತೇವೆ. ಈ ವಿಷಯವು ಸಾರ್ವಜನಿಕ ಮಹತ್ವದಾಗಿರುವುದರಿಂದ, ಇವತ್ತು ಈ ಸದನದಲ್ಲಿ ನಿಯಮ-59 ರ ಮೇರೆಗೆ ನಿಲುವಳಿ ಸೂಚನೆಯನ್ನು ನೀಡಿದ್ದೇನೆ. ದಯವಿಟ್ಟು, ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ತಮ್ಮೆಲ್ಲ ಮನವಿ ಮಾಡುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ನಿಲುವಳಿ ಸೂಚನೆಯ ಬಗ್ಗೆ ವಿಷಯವನ್ನಿಟ್ಟು ತಮ್ಮ ಗಮನವನ್ನು ಸೆಳೆದಿದ್ದಾರೆ. ಆದರೆ, ಇದರಲ್ಲಿ ವಾಸ್ತವಿಕವಾಗಿ ಯಾವುದೇ ನಿರ್ದಿಷ್ಟವಾದಂತಹ ವಿಚಾರಗಳ ಉಲ್ಲೇಖ ಇರುವುದಿಲ್ಲ. ಆದ್ದರಿಂದ, ಇದರಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ ಮತ್ತು ನಿರುದ್ಯೋಗಿ ಸಮಸ್ಯೆ ಜಾಸ್ತಿ ಆಗುತ್ತಿದೆ ಎಂದು ಒಟ್ಟಾರೆಯಾಗಿ ಅವರ ಉಲ್ಲೇಖ ಇದೆ. ಇವರು ನಿರ್ದಿಷ್ಟವಾದ ವಿಚಾರಗಳನ್ನಿಟ್ಟುಕೊಂಡು ನಿಯಮಾವಳಿಗೆ ಅವಕಾಶ ಕೊಡಬೇಕೆಂದು ನಿಯಮಗಳಲ್ಲಿ ಇದೆ. ಆದ್ದರಿಂದ, ಇದು ನನ್ನ ದೃಷ್ಟಿಯಲ್ಲಿ ನಿಯಮಗಳ ವ್ಯಾಪ್ತಿಗೆ ಬರುವುದಿಲ್ಲ. ಹಾಗೆಯೇ ಇದನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ತಮ್ಮ ವಿವೇಚನೆಗೆ ಬಿಡುತ್ತೇನೆ. ನನ್ನ ದೃಷ್ಟಿಯಲ್ಲಿ ಇದು ನಿಯಮ-59 ರ ವ್ಯಾಪ್ತಿಯೊಳಗೆ ಬರುವುದಕ್ಕೆ ಸಾಧ್ಯ ಇಲ್ಲ. ಹಾಗಾಗಿ ಇದನ್ನು ಕೈಬಿಡುವುದು ಸೂಕ್ತ.

(ಮುಂದು)

(937)20-09-2022(04-40)bsd-ks

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಿರುದ್ಯೋಗ ಇಲ್ಲ ಎಂದು ಅಲ್ಲ, ಈಗಲೂ ಸಹ Freedom Park ನಲ್ಲಿ ಎಲ್ಲರೂ ಧರಣಿ ಕುಳಿತುಕೊಂಡಿದ್ದಾರೆ. ಯುವಕರ ಭವಿಷ್ಯದ ಪ್ರಶ್ನೆ ಅಡಗಿದ್ದು, ದಯವಿಟ್ಟು ನಿಯಮದಡಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಚರ್ಚೆ ಮಾಡಲು ಸರ್ಕಾರ ಸಿದ್ಧವಿದ್ದು, ನೋಟೀಸ್ ಅನ್ನು ನಿಯಮಾನುಸಾರ ಕೊಟ್ಟು ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಅವರ ಪ್ರಕಾರ ನಾವೇ ಸರಿಯಲ್ಲ ಎಂದು ಹೇಳುವ ಜನರಾಗಿದ್ದು, ನೋಟೀಸ್, ನಿಯಮದ ಬಗ್ಗೆ ಹೇಳುತ್ತಿದ್ದಾರೆ.

ಡಾ|| ವೈ.ಎ. ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಈ ನೋಟೀಸ್ ಬೇರೆ ಬೇರೆ ಎಲ್ಲಾ ವಿಚಾರಗಳಿಗೆ ಸಂಬಂಧಪಟ್ಟಿದ್ದಾಗಿದ್ದು, ನಿಲುವಳಿ ಸೂಚನೆ ಪ್ರಕಾರ ನಿರ್ದಿಷ್ಟ ವಿಷಯಕ್ಕೆ ಸಂಬಂಧಪಟ್ಟಂತೆ ನೋಟೀಸ್ ನೀಡಿದಾಗ ಮಾತ್ರ ಚರ್ಚೆಗೆ ತೆಗೆದುಕೊಳ್ಳಲು ಅವಕಾಶ ಇದೆ. ಆದರೆ ಈ ನೋಟೀಸ್ ಅನ್ನು ಓದಿದಾಗ KPSC ಯಿಂದ ಹಿಡಿದು ಎಲ್ಲಾ ಇಲಾಖೆಗಳನ್ನು sum-up ಮಾಡಿ ಕೊಟ್ಟಿದ್ದಾರೆ. ನಾನು ಇದನ್ನು ಓದುತ್ತೇನೆ, ಈ ನೋಟೀಸ್‌ನಲ್ಲಿ “ರಾಜ್ಯದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಲಿ ಇರುವ ಅಂದಾಜು 7.50 ಲಕ್ಷ ಹುದ್ದೆಗಳ ಪೈಕಿ 2.60 ಲಕ್ಷ ಹುದ್ದೆಗಳು ಭರ್ತಿಯಾಗದೇ ಖಾಲಿ ಇರುತ್ತವೆ. ಭರ್ತಿ ಮಾಡಲಾಗುತ್ತಿರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ KPSC ಯೂ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಅಕ್ರಮಗಳು ಕಂಡು ಬಂದಿರುವುದು ಜಗಜ್ಜಾಹೀರಾಗಿರುತ್ತದೆ.” ಇದು ಒಂದು ವಿಷಯವಾಯಿತು. ನಂತರ ಮುಂದುವರೆದು ಪಿಎಸ್‌ಐ ನೇಮಕಾತಿ, ಪ್ರಾಧ್ಯಾಪಕರ ನೇಮಕಾತಿ, ಸಾರಿಗೆ ಇಲಾಖೆ ಹಾಗೂ ಇನ್ನಿತರೆ ಇಲಾಖೆ ನೇಮಕಾತಿಗಳಲ್ಲಿನ ನೇಮಕಾತಿ ಸೇರಿ ಒಟ್ಟು 5 ವಿಷಯಗಳನ್ನು sum-up ಮಾಡಿದ್ದಾರೆ. ಕೊನೆಗೆ ಅಧಿಕಾರ ದುರುಪಯೋಗ, ವ್ಯಾಪಕ ಭ್ರಷ್ಟಾಚಾರಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೊನೆಂಬಲ್ಲದಾಗಿದ್ದು ಯುವ ಸಮೂಹದ ಆತ್ಮಸ್ಥೈರ್ಯವನ್ನು ಕುಗ್ಗಿಸಿರುತ್ತದೆ. ನೇಮಕಾತಿಗಳಲ್ಲಿ ಭ್ರಷ್ಟಾಚಾರ ಹರಡಲು ಕಾರಣವಾಗಿರುವ ಸರ್ಕಾರದ ಧೋರಣೆಗಳನ್ನು ಖಂಡಿಸುತ್ತೇವೆ. ಅಂದರೆ ಇಲ್ಲಿ specific ಆಗಿ ಯಾವುದನ್ನೂ refer ಮಾಡದೇ ಇರುವುದರಿಂದ ಈ ನಿಲುವಳಿ ಸೂಚನೆ ನಿಲ್ಲುವುದಿಲ್ಲ ಮತ್ತು ತೆಗೆದುಕೊಳ್ಳುವುದಕ್ಕೆ ಅವಕಾಶ ಇಲ್ಲ ಎಂದು ಹೇಳಬಯಸುತ್ತೇನೆ. ಅವರು ಒಂದು ನಿರ್ದಿಷ್ಟ ಇಲಾಖೆ ಬಗ್ಗೆ ಹೇಳಲಿ. ದಯವಿಟ್ಟು ಅವರೇ ಓದಲಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. PSI recruitment scam ನಲ್ಲಿ ಒಬ್ಬ IPS rank ನ ಅಧಿಕಾರಿಯನ್ನು arrest ಮಾಡಿದ್ದಾರೆ. 37 ಜನರನ್ನು arrest ಮಾಡಿದ್ದಾರೆ.

ಡಾ|| ವೈ.ಎ. ನಾರಾಯಣಸ್ವಾಮಿ:- ಅವರು ನಿರ್ದಿಷ್ಟವಾಗಿ PSI or KPSC ವಿಷಯವನ್ನೇ ತೆಗೆದುಕೊಳ್ಳಲಿ, ನಿರ್ದಿಷ್ಟವಾದ ಪ್ರಕರಣ ಹೇಳಿ ತೆಗೆದುಕೊಳ್ಳಲಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಅದಕ್ಕೆ ಚರ್ಚೆ ಆಗಲಿ.

ಡಾ|| ವೈ.ಎ. ನಾರಾಯಣಸ್ವಾಮಿ:- ನೋಟೀಸ್ default ಇದೆ. ನೋಟೀಸ್ ತಪ್ಪಿದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಬಂದಿರುವುದೇ default ಎಂದು ನಾವು ಹೇಳುತ್ತೇವೆ.

ಡಾ|| ವೈ.ಎ. ನಾರಾಯಣಸ್ವಾಮಿ:- ನೋಟೀಸ್ ನಿಯಮಗಳ ಪ್ರಕಾರ ಇಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- By Default. Bombay ಗಳಿಂದ ಬಂದಿದ್ದಾರೆ, ಆ ರೀತಿ ರೀತಿ ನೋಡಿದರೆ ಸರ್ಕಾರ ಬಂದಿರುವುದೇ by default. Bombay boys ಗಳಿಂದ ಬಂದಿದ್ದಾರೆ.

ಡಾ||ತೇಜಸ್ವಿನಿ ಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, Bombay boys ಗಳು ಖಂಡಿತ ಇಲ್ಲ, ಅವರು ಈ ಸದನದಲ್ಲಿಯೂ ಅಂತಹ ಸದಸ್ಯರು ಇಲ್ಲ. ಅವರು ಅದನ್ನು prove ಮಾಡಬೇಕು.

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಅವರು ಅನೈತಿಕವಾಗಿ ಬಂದಿದ್ದಾರೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಡಾ||ತೇಜಸ್ವಿನಿ ಗೌಡ:- ನಮ್ಮ ಶಾಸಕರಲ್ಲ ಬಾಂಬೆ ಶಾಸಕರು ಯಾರೂ ಇಲ್ಲ. Bombay boys ಇಲ್ಲ.

ಡಾ|| ವೈ.ಎ. ನಾರಾಯಣಸ್ವಾಮಿ:- ನಿರ್ದಿಷ್ಟವಾದ ಪ್ರಕರಣ ಇಲ್ಲದೇ ಇರುವುದರಿಂದ ತೆಗೆದುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ.

(ಗೊಂದಲ)

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ನಿಲುವಳಿ ಸೂಚನೆಯಡಿ ಬರುವುದಿಲ್ಲ ಎಂದು ಹೇಳುತ್ತಿದ್ದು, **'Rule 59' with respect to Motion for Adjournment on a matter of Urgent Public Importance' in 'RULES OF PROCEDURE AND CONDUCT OF BUSINESS IN THE KARNATAKA LEGISLATIVE COUNCIL'** reads as follows;

"Subject to the provisions of these rules, a motion for an adjournment of the business of the House for the purpose of discussing a definite matter of urgent public importance only when there is failure on the part of Government to perform the duties enjoined by the Constitution and the law shall be made with the consent of the Chairman....."

ಈ ವಿಚಾರ ನಿಯಮ 59 ರಡಿಯಲ್ಲ ಇದೆ. 'Right to work' is a Constitutional right. Constitution provides that, it is the duty of Government to provide 'right to work' and it is already imbibed in our Constitution. ಈ ನಿಯಮದಲ್ಲ ಏನು ಇದೆ? The relevant portion of **'Rule 59' of 'RULES OF PROCEDURE AND CONDUCT OF BUSINESS IN THE KARNATAKA LEGISLATIVE COUNCIL'** reads as follows;

'... a definite matter of urgent public importance only when there is failure on the part of Government to perform the duties enjoined by the Constitution

'Right to work' ಎಂಬುದು Constitution ನ ಅಡಿಯಲ್ಲಿಯೇ ಇದೆ. ಇದನ್ನು ಹೇಗೆ faulty ಎಂದು ಹೇಳುತ್ತಾರೆ? ನಾವು ನಿಯಮಾನುಸಾರ ಪ್ರಸ್ತಾಪ ಮಾಡಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ನಿಯಮ ಎಂದರೆ ಯಾವ ನಿಯಮ?

ಶ್ರೀ ಪ್ರಕಾಶ್ ಕೆ. ರಾಥೋಡ್:- ನಾನು ನಿಯಮ 59ರ ಪ್ರಕಾರ ಇದೆ ಎಂದು ಹೇಳಿದೆ, ನಿಯಮವನ್ನು ಇನ್ನೊಂದು ಸಾರಿ ಓದುತ್ತೇನೆ,

“..... the House for the purpose of discussing a definite matter of urgent public importance only when there is failure on the part of Government to perform the duties enjoined by the Constitution and the law”

Constitution ಏನು ಹೇಳುತ್ತದೆ... **‘Article 41’** of the Constitution provides ‘Right to Work’. It is already imbibed in our Constitution. ಇವತ್ತು ನಮ್ಮ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ, ಅದರ ಅಂಕಿ ಅಂಶಗಳನ್ನು ಕೊಟ್ಟಿದ್ದೇವೆ. ನಿರುದ್ಯೋಗ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು, ನಿಯಮದ ಪ್ರಕಾರ ನೋಟೀಸ್ ಕೊಟ್ಟು ಅವಕಾಶ ಮಾಡಿಕೊಡಲು ಕೇಳುತ್ತಿದ್ದೇವೆ. ನಾನು ಸರ್ಕಾರಕ್ಕೆ ಹಾಗೂ ತಮ್ಮ ಗಮನಕ್ಕೆ ಹೇಳುವುದೇನೆಂದರೆ, this is very much within our Rules of Procedure and Conduct of Business in the Karnataka Legislative Council. ನಿಯಮದ ಪ್ರಕಾರ ಇದರ ಚರ್ಚೆಗೆ ಅವಕಾಶ ಮಾಡಿಕೊಡಿ, ಸರ್ಕಾರ ಉತ್ತರ ಕೊಡುತ್ತದೆ, ಇದರಲ್ಲಿ ಏನೇನು ಮಾಡಿದ್ದಾರೆ ಎಂದು ಉತ್ತರ ಕೊಡುತ್ತಾರೆ. ನಮಗೆ submission ಮಾಡಲು ಅವಕಾಶ ಮಾಡಿಕೊಡಬೇಕೆಂದು ವಿನಂತಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಮ್ಮೆಲ್ಲ ಸ್ಪಷ್ಟತೆ ಇದ್ದು, ಯಾವ ಗೊಂದಲವೂ ಇಲ್ಲ. ಮಾನ್ಯ ವಿರೋಧ ಪಕ್ಷದ ನಾಯಕರು ಸರ್ಕಾರದ ಗಮನ ಸೆಳೆಯಲು ಹಾಗೂ ಆಡಳಿತಾತ್ಮಕವಾದ ಲೋಪದೋಷಗಳನ್ನು ಹೇಳಲು ನಿಲುವಳಿ ಸೂಚನೆ ತರುವ ಅಧಿಕಾರ ಹೊಂದಿರುತ್ತಾರೆ. ಆ ವಿಚಾರದಲ್ಲಿ ನಮಗೆ ಗೌರವ ಇದೆ. ನಾನು ಉಲ್ಲೇಖ ಮಾಡಿದ್ದೇನೆಂದರೆ ನಿಯಮ 59 ರಲ್ಲಿ ಸಾರ್ವಜನಿಕ ಹಿತಾಸಕ್ತಿಯ ಕಾರಣಗಳಿಂದಾಗಿ ಒಂದು ನಿರ್ದಿಷ್ಟ ವಿಷಯದ ಮೇಲೆ ಚರ್ಚೆ ನಡೆಸುವ ಉದ್ದೇಶಕ್ಕಾಗಿ ಸಭಾಪತಿಯವರ ಅನುಮತಿ ಪಡೆದು ನಿಲುವಳಿ ಸೂಚನೆ ಮಂಡಿಸಬಹುದು ಎಂದು ಇದೆ. ಇದರಲ್ಲಿ ಒಂದು ಮಾತ್ರವಲ್ಲ, ಹಲವಾರು ಇವೆ. ಆ ಕಾರಣಕ್ಕೆ ಈ ನೋಟೀಸ್ ಈ ನಿಲುವಳಿ ಸೂಚನೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುವುದು ನನ್ನ ವಾದವಾಗಿದೆ.

ಶ್ರೀ ಎಸ್.ಎಲ್. ಭೋಜೇಗೌಡ:- ಹಲವಾರು ವಿಷಯಗಳನ್ನು ಹೇಗೆ ಚರ್ಚೆ ಮಾಡಬೇಕು?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿರುವುದರಲ್ಲಿ ಕರ್ನಾಟಕವು 4ನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಕೇರಳ, ಎರಡನೆಯದಾಗಿ ತಮಿಳುನಾಡು ಮತ್ತು ಮೂರನೆಯ ಸ್ಥಾನವನ್ನು ಮಹಾರಾಷ್ಟ್ರ ಪಡೆದಿದೆ.

(ಗೊಂದಲ)

ಸಭಾಪತಿಯವರು:- ನಾನು ಚರ್ಚೆ ಬೇಡ ಎಂದು....

ಶ್ರೀ ಬಿ.ಕೆ. ಹರಿಪ್ರಸಾದ್:- ಉತ್ತರ ಕೊಡಬೇಕಾದರೆ ಭ್ರಷ್ಟಾಚಾರದಲ್ಲ ತುಂಬಿ ತುಳುಕುತ್ತಿದೆ. ಇದನ್ನು ಚರ್ಚೆ ಮಾಡದೇ ಇನ್ನಾವುದನ್ನು ಚರ್ಚೆ ಮಾಡುವುದಕ್ಕೆ ಆಗುತ್ತದೆ?

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ವಿರೋಧ ಪಕ್ಷದ ನಾಯಕರು ಅನುಮತಿ ಪಡೆಯದೇ ಚರ್ಚೆ ಮಾಡುವುದಕ್ಕೆ ಪ್ರಾರಂಭ ಮಾಡಿಬಿಟ್ಟರು.

(ಗೊಂದಲ)

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, point of order.

ಶ್ರೀ ಬಿ.ಕೆ.ಹರಿಪ್ರಸಾದ್:- ಅವರು ಹೇಳುತ್ತಿದ್ದಾರೆ, ಸಂಬಂಧ ಇಲ್ಲ, ಯಾವುದೋ ಒಂದು ತೆಗೆದುಕೊಳ್ಳಬೇಕು, ನಿಯಮದಲ್ಲ ಬಹಳ ಸ್ಪಷ್ಟವಾಗಿದೆ. ಎಲ್ಲಾ ಇಲಾಖೆಗಳಿಗೆ ಬರುತ್ತದೆ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸಾರ್ವಜನಿಕ ಮಹತ್ವವುಳ್ಳ ವಿಷಯದ ಮೇಲೆ ನಿಲುವಳಿ ಸೂಚನೆ ತರುವುದು ಶೀರ್ಷಿಕೆಯ ನಿಯಮ 61(2) ರಲ್ಲಿ ಒಂದು ನಿಲುವಳಿ ಸೂಚನೆಯಲ್ಲಿ ಒಂದಕ್ಕಿಂತ ಹೆಚ್ಚು ವಿಷಯ ಚರ್ಚಿಸಕೂಡದು ಎಂದು ಇದೆ.

ಶ್ರೀ ಪ್ರಕಾಶ್ ಕೆ. ರಾಥೋಡ್:- ನಿರುದ್ಯೋಗದ ವಿಷಯ ಬಿಟ್ಟು ಬೇರೇನೂ ಇಲ್ಲ.

ಡಾ|| ವೈ.ಎ. ನಾರಾಯಣಸ್ವಾಮಿ:- ಅದನ್ನು ಓದಲಿ, ಇದರಲ್ಲಿ ಬರೀ ನಿರುದ್ಯೋಗ ಮಾತ್ರವಲ್ಲ,

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಪ್ರಕಾಶ್ ಕೆ. ರಾಥೋಡ್:- ನಿರುದ್ಯೋಗ ಒಂದೇ ವಿಚಾರ ಇದ್ದು, ಅದರಲ್ಲಿ ಹಲವಾರು Department ಗಳು ಬರುತ್ತವೆ.

Sri Y.A. NARAYANASWAMY:- We welcome their debate. Kindly bring specific issues.

Sri B.K. HARIPRASAD:- Unemployment is a specific issue.

ಶ್ರೀ ಪಿ.ಆರ್.ರಮೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಇವತ್ತು ಮಾನ್ಯ ವಿರೋಧ ಪಕ್ಷದ ನಾಯಕರು ಒಂದು adjournment motion ಅನ್ನು move ಮಾಡಿದ್ದು, ನಿಯಮ 59 ಏನು ಹೇಳುತ್ತದೆಂದರೆ;

“Subject to the provisions of these rules, a motion for an adjournment of the business of the House for the purpose of discussing a definite matter of urgent public importance only when there is failure on the part of Government to perform the duties enjoined by the Constitution and the law.....”

ಇಲ್ಲಿ ಬಹಳ important ಏನೆಂದರೆ, “.... failure on the part of Government to perform the duties enjoined by the Constitution and the law...” Coming to Article 320 of the Constitution. ದಯವಿಟ್ಟು ‘Constitution of India’ book ಇದ್ದರೆ ತೆಗೆದುಕೊಳ್ಳಬೇಕು. ‘Article 320’ of Indian Constitution deals with *Functions of Public Service Commission*. KPSC performance ಏನಿರಬೇಕೆಂದು detail ಆಗಿ ಕೊಟ್ಟಿದ್ದಾರೆ.

(ಮುಂದು)

(938) 20.09.2022 3.50 ಹೆಚ್‌ವಿ:ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪಿ.ಆರ್.ರಮೇಶ್(ಮುಂದು):-

ಸನ್ಮಾನ್ಯ ಸಭಾಪತಿಯವರೇ, ಸರ್ಕಾರದವರು 2 ಲಕ್ಷದ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡದೇ ಖಾಲಿ ಇಟ್ಟುಕೊಂಡಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಮಾನ್ಯ ಪಿ.ಆರ್.ರಮೇಶ್‌ವರವರೇ, ನೋಟೀಸ್‌ನಲ್ಲಿರುವ ವಿಷಯದ ಬಗ್ಗೆ ಮಾತನಾಡುವುದು ಬೇಡ.

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, it's a failure. ಮತ್ತೇನು? ಸರ್ಕಾರದವರು ಹಲವಾರು ಇಲಾಖೆಗಳಲ್ಲಿ ಖಾಲಿ ಇರುವಂತಹ ಮಂಜೂರಾಗಿರುವ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದೇ failure.

ಸಭಾಪತಿಯವರು:- ಯಾವ ನಿಯಮದಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡುವುದಕ್ಕೆ ನಾನು ತಮಗೆ ಅವಕಾಶವನ್ನು ನೀಡಿದ್ದೇನೆ.

ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚಿವರು):- ಸನ್ಮಾನ್ಯ ಸಭಾಪತಿಯವರೇ, we are not disputing what the Hon'ble Member is telling. But, the notice given is not in order.

Sri P.R.RAMESH:- It is in order.

Dr.Y.A.NARAYNASWAMY:- It is not in order. That's what our point is. Because, you have mentioned so many issues.

Sri B.K.HARIPRASAD (Leader of Opposition) :- Mr.Chairman Sir, whatever notice we have given is in order.

Dr.Y.A.NARAYNASWAMY:- You have included so many issues in that notice.

Sri B.K.HARIPRASAD (Leader of Opposition):- Mr.Chief Whip, the Government is in disorder. Whatever notice we have given, it is in order.

Dr.Y.A.NARAYNASWAMY:- No, no. It is not in order. You have included so many issues. You have to raise only one issue.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಡಾ|| ತೇಜಸ್ವಿನಿ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಸನ್ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ ಪುಸ್ತಕದಲ್ಲಿ ಉಲ್ಲೇಖ ಮಾಡಲ್ಪಟ್ಟಿರುವ ನಿಯಮ 61 ರಲ್ಲಿ “Restrictions on right to make motion” ಎನ್ನುವುದನ್ನು ಉಲ್ಲೇಖ ಮಾಡಲಾಗಿದೆ. ಅಂದರೆ, ನಿಲುವಳಿ ಸೂಚನೆಯನ್ನು ತರುವ ಹಕ್ಕಿರುವ ನಿರ್ಬಂಧಗಳೇನು ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. It reads thus:

“61. **Restrictions on right to make motion:-** The right to move the adjournment of the Council for the purpose of discussing a definite matter”

ಮಾನ್ಯ ವಿರೋಧ ಪಕ್ಷದವರು ನಿಲುವಳಿ ಸೂಚನೆಯ ಒಂದೇ ನೋಟೀಸ್ ಅಡಿಯಲ್ಲಿ 5 ವಿಷಯಗಳನ್ನು ಕೊಟ್ಟಿದ್ದಾರೆ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ...

ಡಾ|| ತೇಜಸ್ವಿನಿ ಗೌಡ:- ಸನ್ಮಾನ್ಯ ಸಭಾಪತಿಯವರೇ, Rule 61 further reads thus:

“definite matter of urgent public importance shall be subject to the following restrictions, namely, -” ಆ ನಿರ್ಬಂಧಗಳಲ್ಲಿ ಏನು ಹೇಳಿದ್ದಾರೆಂದರೆ;

“(i) not more than one such motion shall be made at the same sitting;”

ಇದು ಮೊದಲನೆಯ ವಿಷಯವಾಗಿದೆ. ಎರಡನೆಯದಾಗಿ;

“(ii) not more than one matter shall be discussed on the same motion;”

ಪ್ರತಿಪಕ್ಷದ ನಾಯಕರೇ, you have culminated five matters in one subject. That's what our Government is raising. It is not specific; it is not a definite subject. More than that unemployment is a very vast subject. ಉದ್ಯೋಗದ ವಿಚಾರ ಬಂದಾಗ, ಸರ್ಕಾರಿ ನೌಕರಿಯನ್ನೇ ಕೊಡುತ್ತೇವೆಂದು ಸಂವಿಧಾನದಲ್ಲಿ ಎಲ್ಲಯೂ ಸ್ಪಷ್ಟಪಡಿಸಿಲ್ಲ. ದೇಶವಾಸಿಗಳಿಗೆಲ್ಲ ಸರ್ಕಾರಿ ಉದ್ಯೋಗವನ್ನೇ ಕೊಡುತ್ತೇವೆಂದು ಸಂವಿಧಾನದಲ್ಲಿ ಉಲ್ಲೇಖ ಮಾಡಿದ್ದರೆ ಮಾನ್ಯ ವಿರೋಧ ಪಕ್ಷದ ಸದಸ್ಯರು ಅದನ್ನು ಹೇಳಬಹುದು. Let me be enlightened. ದೇಶವಾಸಿಗಳಿಗೆ ಸರ್ಕಾರಿ ಉದ್ಯೋಗವನ್ನೇ ಕೊಡುತ್ತೇವೆಂದು ಸಂವಿಧಾನದ ಯಾವ ಅನುಚ್ಛೇದದಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನುವುದರ ಬಗ್ಗೆ ಮಾನ್ಯ ವಿರೋಧ ಪಕ್ಷದ ಸದಸ್ಯರು ಬೆಳಕು ಚೆಲ್ಲಬೇಕಾಗಿದೆ. It should not be misinterpreted. ನಿರ್ದಿಷ್ಟವಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ನೋಟೀಸ್ ನೀಡದೇ ಇರುವುದರಿಂದ, ನಿಲುವಳಿ ಸೂಚನೆಯಡಿಯಲ್ಲಿ ಈ ವಿಚಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲವೆನ್ನುವುದು ನನ್ನ ಅಭಿಪ್ರಾಯವಾಗಿದೆ.

ಶ್ರೀ ಪಿ.ಆರ್.ರಮೇಶ್(ನಾಮನಿರ್ದೇಶನ ಹೊಂದಿದವರು):- ಸನ್ಮಾನ್ಯ ಸಭಾಪತಿಯವರೇ, ಆಡಳಿತ ಪಕ್ಷದ ಕೆಲವು ಸದಸ್ಯರು ವಿಷಯ ನಿರ್ದಿಷ್ಟವಾಗಿರಬೇಕೆಂದು ಹೇಳುತ್ತಿದ್ದಾರೆ. The whole matter itself is about the unemployment. The whole matter relates to not making any effort by the Government to provide the opportunity, which is already there in the form of sanctioned posts. ಕೆ.ಪಿ.ಎಸ್.ಸಿ., ಮತ್ತೊಂದು ಇರಬಹುದು ಇವೆಲ್ಲವೂ bunch of organizations creating the job ಕ್ರಿಯೇಟ್ ಮಾಡುವುದೆಂದರೇ, ಹೊಸದಾಗಿ ಉದ್ಯೋಗಗಳನ್ನು ಸೃಷ್ಟಿ ಮಾಡುವುದಲ್ಲ, ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದನ್ನು ನಾವು ಇಲ್ಲ ಪ್ರಸ್ತಾಪ ಮಾಡುವುದಕ್ಕೆ ಹೊರಟಿದ್ದೇವೆ. ಅದು ಒಂದೇ ವಿಚಾರವಾಗಿದೆ. That is the only matter. To fulfil the duties of employers, ಭರ್ತಿ ಮಾಡದೇ ಇರುವ ಹುದ್ದೆಗಳು ಅಂದರೆ ಗ್ರೇಡ್-1, ಗ್ರೇಡ್-2 ಯಾವುದೇ ಹುದ್ದೆಗಳಾಗಿರಬಹುದು ಅವುಗಳನ್ನು ಭರ್ತಿ ಮಾಡದೇ ಇರುವ ಬಗ್ಗೆ ನಾವು ಪ್ರಸ್ತಾಪ ಮಾಡಲು ಹೊರಟಿದ್ದೇವೆ. ಹಿಂದೆ ಮಾನ್ಯ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರದಲ್ಲಿದ್ದಾಗ, P.C. Hota Committee ಯನ್ನು ರಚನೆ ಮಾಡಿತ್ತು. ಆ ಸಮಿತಿಯ ಶಿಫಾರಸ್ಸುಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕೆನ್ನುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಆ ಸಮಿತಿಯ ಶಿಫಾರಸ್ಸಿನ ಪ್ರಕಾರ ಪ್ರತಿ ವರ್ಷ ಇಲಾಖಾವಾರು ಖಾಲಿಯಾಗುವ ಹುದ್ದೆಗಳನ್ನು ಭರ್ತಿ ಮಾಡುತ್ತಾ ಹೋಗಬೇಕೆಂದು ಇದೆ. ಅಲ್ಲ ಸರ್ಕಾರದ ವೈಫಲ್ಯತೆ ಕಂಡು ಬರುತ್ತಿದೆ ಎನ್ನುವ ಹಿನ್ನೆಲೆಯಲ್ಲಿ ಈ ನಿಲುವಳಿ ಸೂಚನೆಯನ್ನು ತರಲಾಗಿದೆ. ಹೊಸದಾಗಿ ಉದ್ಯೋಗವನ್ನು ಸೃಷ್ಟಿ ಮಾಡುವುದರ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ಇರುವಂತಹ ಖಾಲಿ ಹುದ್ದೆಗಳನ್ನು ಅಂದರೆ, 2 ಲಕ್ಷದ 50 ಸಾವಿರ...

ಡಾ|| ತೇಜಸ್ವಿನಿ ಗೌಡ:- ಸನ್ಮಾನ್ಯ ಸಭಾಪತಿಯವರೇ, it is not in order ಎನ್ನುವುದಷ್ಟೇ ನಮ್ಮ ವಾದವಾಗಿದೆ.

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, it is in order.

Dr.TEJASWINI GOWDA:- Mr.Chairman Sir, it is not in order according to

Rule 62.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, we are raising a point to be discussed on that matter only.

Dr.TEJASWINI GOWDA:- Mr.Chairman Sir, This is not according to the Rules. This is what our observation is. It is not according to the rules framed for moving the Adjournment Motion.

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, ಎ.ಸಿ., ಇರಬಹುದು, ತಹಸೀಲ್ದಾರ್ ಹುದ್ದೆಗಳರಬಹುದು, ಖಾಲಿ ಆಗಿರುವ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರ ಬಗ್ಗೆ ನಾವು ಪ್ರಸ್ತಾಪ ಮಾಡುತ್ತಿದ್ದೇವೆ.

ಸಭಾಪತಿಯವರು:- ಮಾನ್ಯ ಪ್ರತಾಪ್ ಸಿಂಹ ನಾಯಕ್‌ರವರೇ, ತಾವು ಮಾತನಾಡಿ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಅಲ್ಲಿ ಮೂರು ಜನ ಸದಸ್ಯರಿಗೆ ಮಾತನಾಡುವುದಕ್ಕೆ ಅವಕಾಶವನ್ನು ಕೊಟ್ಟಿದ್ದೀರಿ, ನಮ್ಮಲ್ಲಿಯೂ ಮೂರು ಜನರಿಗೆ ಮಾತನಾಡಲು ಅವಕಾಶ ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಭೋಜೇಗೌಡರೇ, ಅವರ ನಂತರ ತಾವು ಮಾತನಾಡಿ.

ಶ್ರೀ ಕೆ.ಪ್ರತಾಪ ಸಿಂಹ ನಾಯಕ್(ವಿಧಾನ ಸಭೆಯಿಂದ ಚುನಾಯಿತರಾದವರು):- ಸನ್ಮಾನ್ಯ ಸಭಾಪತಿಯವರೇ, ಯಾವುದೇ ಪ್ರಾವಿಜನ್‌ಗಳ ಬಗ್ಗೆ ವ್ಯಾಖ್ಯಾನಿಸುವಾಗ ಅಥವಾ ಅರ್ಥೈಸುವಾಗ ಎಲ್ಲಾ ನಿಯಮಗಳನ್ನು ಮನಸ್ಸಿಗೆ ತಂದುಕೊಂಡು ಈ ನಿರ್ದಿಷ್ಟವಾಗಿರುವ ಪ್ರಾವಿಜನ್ ಅನ್ನು ಏತಕ್ಕೋಸ್ಕರ ರಚನೆ ಮಾಡಲಾಗಿದೆ. ಅದರ ಹಿಂದಿರುವ ಉದ್ದೇಶವನ್ನು ನಾವು ಮೊದಲು ಗಮನಿಸಬೇಕಾಗುತ್ತದೆ. ಈಗ ಅವರು ಪ್ರಸ್ತಾಪ ಮಾಡಲು ಹೊರಟಿರುವ ವಿಚಾರ ಈ ರೂಲ್ಸ್‌ನ ವ್ಯಾಪ್ತಿಯೊಳಗೆ ಬರುತ್ತದೆಯೇ ಎನ್ನುವುದನ್ನು ನಾವು ಮೊದಲು ನೋಡಬೇಕಾಗಿರುವ ಅಂಶವಾಗಿದೆ. ಅದರ ಬಗ್ಗೆ ನಾವು ಇಲ್ಲಿ ಚರ್ಚೆ ಮಾಡುತ್ತಿದ್ದೇವೆ. ಇದು Motion for

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

Adjournment. ಅಂದರೆ, ಬೇರೆ ಎಲ್ಲ ಕೆಲಸಗಳನ್ನು ಬದಿಗೊತ್ತಿ ಇದನ್ನು ಚರ್ಚೆಗೆ ತೆಗೆದುಕೊಳ್ಳಬೇಕೆನ್ನುವುದು ಇದರ ಅರ್ಥ. ಆದರೆ, ಇದಕ್ಕೆ ಅದರದೇ ಆಗಿರುವ ಗಟ್ಟಿಯಾದ ಮತ್ತು ತುರ್ತಾದ ಕಾರಣಗಳು ಇದ್ದರೆ ಮಾತ್ರ ಅದನ್ನು ಚರ್ಚೆಗೆ ತೆಗೆದುಕೊಳ್ಳಬಹುದೇ ಹೊರತು , ಬೇರೆ ಪ್ರಾವಿಜನ್‌ಗಳು ಇವೆ ಅವುಗಳ ವ್ಯಾಪ್ತಿಯಲ್ಲಿ ಇದನ್ನು ತರಬೇಕೇ ಹೊರತು ಈ ನಿಯಮದಡಿಯಲ್ಲಿ ಆ ವಿಚಾರವನ್ನು ಪ್ರಸ್ತಾಪ ಮಾಡುವುದಕ್ಕೆ ಸಾಧ್ಯವಿಲ್ಲ. ಸಂವಿಧಾನದಲ್ಲಿ ಬಹಳಷ್ಟು ವಿಚಾರಗಳನ್ನು ಪ್ರಸ್ತಾಪ ಮಾಡಲಾಗಿದೆ. ಎಲ್ಲದಕ್ಕೂ ಈ ಸದನದಲ್ಲಿ ನಿಲುವಳಿ ಸೂಚನೆಯನ್ನು ತರುವುದಕ್ಕೆ ಸಾಧ್ಯವಿದೆಯೇ? Rule 59 of the Rules of Procedure and Conduct of Business in the Karnataka Legislative Council reads:

“59. Chairman’s consent necessary to make motion:- Subject to the provisions of these rules, a motion for an adjournment of the business of the House for the purpose of discussing a definite matter of urgent public importance only....”

‘Definite matter’ ಎಂದು ಹೇಳುವಾಗ, ‘...of urgent public importance...’ ಎನ್ನುವುದನ್ನು ಇದರ ಜೊತೆಗೆ ಸೇರಿಸಿದ್ದಾರೆ. ಈಗ ಅವರು ತಂದಿರುವಂತಹ ನಿಲುವಳಿ ಸೂಚನೆಯ ನೋಟೀಸ್‌ನಲ್ಲಿ 5-6 ವಿಚಾರಗಳನ್ನು ತಂದಿರುವುದರಿಂದ ಅದು ಸಾಮಾನ್ಯ ಚರ್ಚೆಯಡಿಯಲ್ಲಿ ಬರುತ್ತದೆಯೇ ಹೊರತು ಅದು ಸಂವಿಧಾನದ

ಶ್ರೀ ಪಿ.ಆರ್.ರಮೇಶ್:- ಸನ್ಮಾನ್ಯ ಸಭಾಪತಿಯವರೇ, ಅವರು ರೂಲ್ ಅನ್ನು ಸರಿಯಾಗಿ ಓದಿಕೊಂಡು ಅರ್ಥ ಮಾಡಿಕೊಳ್ಳಬೇಕಾಗಿದೆ.

ಶ್ರೀ ಕೆ.ಪ್ರತಾಪ ಸಿಂಹ ನಾಯಕ್:- ಸನ್ಮಾನ್ಯ ಸಭಾಪತಿಯವರೇ, ನನಗೆ ಅರ್ಥವಾಗಿದೆ. ಅವರಿಗೂ ಗೊತ್ತಿದೆ. ಆದರೆ, ಈ ಪ್ರಾವಿಜನ್ ಅನ್ನು ಉಪಯೋಗಿಸಿಕೊಂಡು ಸದರಿ ವಿಚಾರವನ್ನು ಸದನದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕೆನ್ನುವ ಕಾರಣಕ್ಕಾಗಿ ಅವರದೇ ಆಗಿರುವ ಅರ್ಥವನ್ನು ಕೊಡುತ್ತಿದ್ದಾರೆಯೇ ಹೊರತು, ಅವರು ಪ್ರಸ್ತಾಪಿಸಲು ಹೊರಟಿರುವ ವಿಚಾರ ನಿಲುವಳಿ ಸೂಚನೆಯ ವ್ಯಾಪ್ತಿಗೆ ಬರುವುದಿಲ್ಲವೆನ್ನುವುದು ನನ್ನ ಅಭಿಪ್ರಾಯವಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಮರಿತಿಬ್ಬೇಗೌಡ:- ಸನ್ಮಾನ್ಯ ಸಭಾಪತಿಯವರೇ, ಅವರು ಪೂರ್ಣ ಓದದೇ ಮಾತನಾಡುತ್ತಿದ್ದಾರೆ. ಏಕೆಂದರೆ ಅವರು ವಕೀಲರು. ಇವರು ವಕೀಲರಲ್ಲ ಎನ್ನುವುದಷ್ಟೇ ವ್ಯತ್ಯಾಸ.

ಸಭಾಪತಿಯವರು:- ಈಗ ಮಾನ್ಯ ಭೋಜೇಗೌಡರು.

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಪ್ರತಾಪ ಸಿಂಹ ನಾಯಕರವರು ಹೇಳಿದಂತೆ it is very important interpretation. ಇಷ್ಟು ಹೊತ್ತಿನವರೆಗೂ ನಿಯಮ 59ರಡಿಯಲ್ಲಿ ಸದರಿ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಬೇಕೋ ಬೇಡವೋ ಎನ್ನುವುದರ ಬಗ್ಗೆ ಚರ್ಚೆ ಆಗಿತ್ತು. ಇಷ್ಟು ಸಮಯವನ್ನು ವಿಷಯದ ಮೇಲೆ ಮಾತನಾಡಲು ಅವಕಾಶವನ್ನು ನೀಡಿದ್ದರೆ, ಮೂರು ಜನ ಸದಸ್ಯರುಗಳು ಮಾತನಾಡುತ್ತಿದ್ದರು. ಸಮಯವನ್ನು ನಾವು ಹಾಳು ಮಾಡಿದ್ದೇವೆ.

Mr.CHAIRMAN:- That is Bhojegowda.

ಡಾ|| ತೇಜಸ್ವಿನಿ ಗೌಡ:- ಸನ್ಮಾನ್ಯ ಸಭಾಪತಿಯವರೇ, ವಿಚಾರವನ್ನು ಮಂಡನೆ ಮಾಡುವುದಕ್ಕೆ “ಹೇಗೋ” ಅವಕಾಶ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. “ಹೀಗೇ” ಅವಕಾಶ ಕೊಡಬೇಕು ಎನ್ನುವುದು ರೂಲ್ಸ್, ತಮ್ಮ ಕ್ರಮವನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ತಮ್ಮ ಕ್ರಮವನ್ನು ಅವರು ಪ್ರಶ್ನೆ ಮಾಡುವಂತಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ನಮ್ಮ ಸಂವಿಧಾನ ನೂರಾರು ಬಾರಿ ತಿದ್ದುಪಡಿಗೇ ಒಳಪಟ್ಟಿದೆ. ಸಮಾಜದ ಒಳತಿಗೋಸ್ಕರ ತಿದ್ದುಪಡಿ ಮಾಡಲಾಗಿದೆ. ಸಂವಿಧಾನವನ್ನು ಸಮಾಜದ ಒಳತಿಗಾಗಿ ತಿದ್ದುಪಡಿ ಮಾಡಿದಾಗ, ಅದು ಅಷ್ಟೇ ಪ್ರಬಲವಾಗಿರಬೇಕಾಗುತ್ತದೆ. ನಿಯಮ 59ರಡಿಯಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರು ಚರ್ಚೆಗೆ ಅವಕಾಶವನ್ನು ಕೇಳಿದ್ದಾರೆ. ಅರ್ಜಿ ಏನು ಕೊಟ್ಟಿದ್ದಾರೆ ಎನ್ನುವುದನ್ನು ನಾನು ಓದಿ ಬಿಡುತ್ತೇನೆ. ರಾಜ್ಯದಲ್ಲೆ

ಸಭಾಪತಿಯವರು:- ಈಗಾಗಲೇ ಮಾನ್ಯ ವಿರೋಧ ಪಕ್ಷದ ನಾಯಕರು ಅರ್ಜಿಯನ್ನು ಓದಿದ್ದಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ನಾನು ಮತ್ತೊಂದು ಬಾರಿ ಓದಬೇಕಲ್ಲವೇ? ವಿಷಯ ಏನು ಎನ್ನುವುದು ಗೊತ್ತಾಗಬೇಕಲ್ಲವೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ನೀವು ನಿಲುವಳಿ ಸೂಚನೆಯನ್ನು ತಂದಾಗ, ನಿಮ್ಮ ಅರ್ಜಿಯನ್ನು ನೀವೇ ಓದಬಹುದು. ಅವರು ಕೊಟ್ಟಿರುವ ಅರ್ಜಿಯನ್ನು ತಾವು ಏಕೆ ಓದುತ್ತಿದ್ದೀರಿ?

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಆಡಳಿತ ಪಕ್ಷದ ಸದಸ್ಯರು ಈ ನೋಟೀಸ್‌ನಲ್ಲಿ 5-6 ವಿಚಾರಗಳಿವೆ ಎಂದು ಹೇಳುತ್ತಿದ್ದಾರೆ. 5-6 ವಿಷಯಗಳು ಇದರಲ್ಲಿ ಇವೆಯೇ?

ಡಾ|| ವೈ.ಎ.ನಾರಾಯಣಸ್ವಾಮಿ:- ಇದೆ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, “ಇದೆ” ಎನ್ನುವುದು ಅವರ ವ್ಯಾಖ್ಯಾನವಾಗಿದೆ. ನಮ್ಮದು ಅದಲ್ಲ. “ರಾಜ್ಯದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸರ್ಕಾರ ವಿವಿಧ ಇಲಾಖೆಗಳಲ್ಲಿ.....” ಇಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವವರನ್ನು ಸರ್ಕಾರಿ ನೌಕರರು/ಸರ್ಕಾರಿ ಉದ್ಯೋಗಸ್ಥರೆಂದು ಎಂದು ಕರೆಯುತ್ತಾರೋ ಅಥವಾ ಬೇರೆ ಏನೆಂದು ಕರೆಯುತ್ತಾರೆ? ಸರ್ಕಾರಿ ಹುದ್ದೆಯಲ್ಲಿರುವ ಡಿ.ಸಿ., ಇರಬಹುದು ಎಸ್.ಪಿ., ಇರಬಹುದು, ಕಂದಾಯ ಇಲಾಖೆಯಲ್ಲಿ ಅಥವಾ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರನ್ನು ಸರ್ಕಾರಿ ಉದ್ಯೋಗಸ್ಥರೆಂದು ಕರೆಯುತ್ತಾರೆಯೇ ಇಲ್ಲವೇ?

(ಮುಂದು)

(939) 20.9.2022 4.00 ಪಿಕೆ:ಜಿಆರ್

ಶ್ರೀ ಎಸ್.ಎಲ್.ಭೋಜೇಗೌಡ(ಮುಂದು)

“ವಿವಿಧ ಇಲಾಖೆಗಳಲ್ಲಿ ಹಾಲಿ ಇರುವ ಅಂದಾಜು ಒಟ್ಟು 7 ಲಕ್ಷ 50 ಸಾವಿರ ಹುದ್ದೆಗಳ ಪೈಕಿ 2 ಲಕ್ಷ 50 ಸಾವಿರ ಹುದ್ದೆಗಳು ಭರ್ತಿಯಾಗದೇ . . . ”

(ಗೊಂದಲ)

ಸಭಾಪತಿಯವರು:- ಈ ವಿಷಯ ಯಾವ ನಿಯಮದ ಅಡಿ ತೆಗೆದುಕೊಳ್ಳಬಹುದು ಅಥವಾ ಇಲ್ಲ ಎಂಬ ಬಗ್ಗೆ ಹೇಳುವುದು ಬಿಟ್ಟು ನಿಲುವಳಿ ಸೂಚನೆಯನ್ನು ಓದುತ್ತಿದ್ದೀರಿ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೇ, ಒಂದು ನಿರ್ದಿಷ್ಟ ವಿಷಯದ ಮೇಲೆ ಚರ್ಚೆ ಮಾಡಬಹುದು ಎಂದು ನಿಯಮ 59ರಲ್ಲಿ ಇದೆ. ಈ ನಿಲುವಳಿ ಸೂಚನೆ ಈ ಅಂಶದ ಅಡಿಯೇ ಬರುತ್ತದೆ. ಮಾನ್ಯ ಸಭಾಪತಿಗಳೇ, ನಾನು ಇನ್ನೂ ನನ್ನ ಮಾತುಗಳನ್ನು ಮುಗಿಸಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಮಾನ್ಯ ಪ್ರಾಣಿಶಾಸ್ತ್ರವರೇ ಮಾತನಾಡಿ.

ಶ್ರೀ ಪ್ರಾಣಿಶಾಸ್ತ್ರ ಎಂ.ಕೆ.(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-ಮಾನ್ಯ ಸಭಾಪತಿಗಳೆ, ಪ್ರಸ್ತುತ ವಿಷಯ ಗಂಭೀರವಾಗಿರಬಹುದು. ಅದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ವಾಸ್ತವವಾಗಿ ಈಗಿರುವ ಸಮಸ್ಯೆ ಏನೆಂದರೆ, ...

ಶ್ರೀ ಎಸ್.ಎಲ್.ಭೋಜೇಗೌಡ:- ಈ ವಿಷಯ ನಿಯಮ 59ರ ಅಡಿ ಬರುತ್ತದೆ ಎನ್ನುವುದಕ್ಕೆ ನಾನು ಜೆಸ್ಸಿಫಿಕೇಷನ್ ಕೊಡುತ್ತೇನೆ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ಭೋಜೇಗೌಡರು ತಮ್ಮ ಮಾತನ್ನು ಮುಗಿಸಲಿ. ನಂತರ ಬೇರೆಯವರು ಮಾತನಾಡಲಿ.

ಸಭಾಪತಿಯವರು:- ಅವರು ನಿಯಮಗಳ ಬಗ್ಗೆ ಹೇಳುತ್ತಿಲ್ಲ. ನೋಟಿಸ್ ಓದುತ್ತಿದ್ದಾರೆ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ಪ್ರಾಣಿಶಾಸ್ತ್ರ ಅವರನ್ನು ಕುಳಿತುಕೊಳ್ಳುವುದಕ್ಕೆ ಹೇಳಿ. ಮಾನ್ಯ ಭೋಜೇಗೌಡರು ತಮ್ಮ ಮಾತುಗಳನ್ನು ಮುಗಿಸಲಿ.

ಶ್ರೀ ಪ್ರಾಣಿಶಾಸ್ತ್ರ ಎಂ.ಕೆ.:- ಮಾನ್ಯ ಸಭಾಪತಿಯವರು ನನ್ನ ಹೆಸರನ್ನು ಕರೆದಿದ್ದರಿಂದ ನಾನು ಮಾತನಾಡುವುದಕ್ಕೆ ಎದ್ದು ನಿಂತಿದ್ದೇನೆ. ಅವರು ಕುಳಿತುಕೊಳ್ಳುವುದಕ್ಕೆ ಹೇಳಿದರೆ ಕುಳಿತುಕೊಳ್ಳುತ್ತೇನೆ.

ಸಭಾಪತಿಯವರು:-ಮಾನ್ಯ ಭೋಜೇಗೌಡರೆ, ಬೇಗ ಮುಗಿಸಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಈ ವಿಷಯ ನಿಯಮ 59ರ ಅಡಿ ಬರುತ್ತದೆಯೋ ಇಲ್ಲವೋ ಎಂದು ನೀವು ಪೀಠದಿಂದ ತೀರ್ಪು ಕೊಡಬೇಕು. ನೀವು ಹೇಳಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ. ಈ ಸೂಚನೆಯಲ್ಲಿ ಕೇಳಿರುವ ಒಂದೇ ಒಂದು ವಿಷಯ ಎಂದರೆ ಅದು ಉದ್ಯೋಗದ ಸಮಸ್ಯೆ. ಇದು ಒಂದೇ ವಿಷಯ ಆಗಿರುವುದರಿಂದ ನಿಯಮ 59ರ ಅಡಿಯಲ್ಲಿ ತೆಗೆದುಕೊಳ್ಳಬಹುದಾಗಿದೆ. ಈ ನಿಲುವಳಿ ಸೂಚನೆಯಲ್ಲಿ 5 ವಿಷಯಗಳಿಲ್ಲ. ನನಗಿರುವ ಕನ್ನಡ ಭಾಷಾ ಜ್ಞಾನದ ಹಿನ್ನೆಲೆಯಲ್ಲಿ ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ. ಬೇಕಾದರೆ ಇಂಗ್ಲಿಷ್‌ನಲ್ಲೂ ಹೇಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಬೇಡ, ದಯವಿಟ್ಟು ಕುಳಿತುಕೊಳ್ಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೆ, ಮಾನ್ಯ ಭೋಜೇಗೌಡರು ವಾದ ಮಾಡುವುದಕ್ಕೆ ಹೊರಟರೆ ಸತ್ಯದ ತಲೆಯ ಮೇಲೆ ಹೊಡೆಯುವಂತೆ ಮಾತನಾಡುವ ಶಕ್ತಿ ಅವರಲ್ಲಿದೆ. ಅವರ ವಾದಕ್ಕೆ ನಾನು ಬೆಲೆ ಕೊಡುತ್ತೇನೆ. ಆದರೆ ಇದರಲ್ಲಿ, ಉದ್ಯೋಗ, ನೇಮಕಾತಿ, ಭ್ರಷ್ಟಾಚಾರ ಮತ್ತು ಇನ್ನಿತರ ವಿಚಾರಗಳಿವೆ. ನಿರ್ದಿಷ್ಟವಾದ ಒಂದು ವಿಚಾರ ಇಲ್ಲ. ನಿಯಮ 59ರ ಅಡಿ ಇದನ್ನು ತೆಗೆದುಕೊಳ್ಳುವುದಕ್ಕೆ ಅವಕಾಶಗಳಿಲ್ಲ ಎನ್ನುವುದಷ್ಟೇ ನಮ್ಮ ವಾದವಾಗಿದೆ. ಮಾನ್ಯ ಸಭಾಪತಿಗಳೆ, ತಾವು ಪರಿಶೀಲನೆ ಮಾಡಿ.

ಶ್ರೀ ಪ್ರಾಣೇಶ್ ಎಂ.ಕೆ:- ಮಾನ್ಯ ಸಭಾಪತಿಗಳೆ, ನಿಲುವಳಿ ಸೂಚನೆ ತಂದಿರುವುದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಆದರೆ ಇವತ್ತಿನ ದಿವಸ, ತುಂಬಾ ಗಂಭೀರವಾಗಿರುವ ವಿಷಯವನ್ನು ನಿಯಮ 68ರ ಅಡಿ ತರಲಾಗಿದೆ. ಅದರ ಬಗ್ಗೆ ಸಾಕಷ್ಟು ಜನ ಕೂಡ ಮಾತನಾಡಿದ್ದಾರೆ. ನಮ್ಮ ಭಾಗದ ವಿಚಾರಗಳನ್ನು ನಾವೂ ಕೂಡ ಮಾತನಾಡಬೇಕಿದೆ. ನಮ್ಮ ಕಡೆಯ ಜನ ಬೀದಿಗೆ ಬಂದಿದ್ದಾರೆ. ಈ ವಿಚಾರ ಚರ್ಚೆ ಮಾಡುವುದನ್ನು ಮುಂದುವರಿಸುವುದಕ್ಕೆ ಅವಕಾಶ ಮಾಡಿಕೊಡಬೇಕು. ನಿಲುವಳಿ ಸೂಚನೆ ಅಡಿ ತಂದಿರುವ ವಿಚಾರ ನಿರ್ದಿಷ್ಟವಾದುದಾಗಿದೆ ಎಂದು ಭಾವಿಸುವುದಾದರೆ ಮಾನ್ಯ ಸಭಾಪತಿಗಳು ಅದಕ್ಕೆ ಅವಕಾಶ ಕೊಡಬಹುದು. ಆದರೆ, ನಿಯಮ 68ರ ಅಡಿಯಲ್ಲಿರುವ ವಿಚಾರ ಬಹಳ ಗಂಭೀರವಾದುದಾಗಿದೆ. ಅನೇಕರಿಗೆ ಮನೆಗಳಿಲ್ಲ, ರಸ್ತೆಗಳಿಲ್ಲ. ಇದಕ್ಕೆ ಪರಿಹಾರ ಕಂಡುಹಿಡಿಯಲು ಸರ್ಕಾರ ಗಮನಹರಿಸುವಂತಹ ಪ್ರಯತ್ನಗಳನ್ನು ಮಾಡಬೇಕು. ಆ ದಿನೆಯಲ್ಲಿ ನಾವು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಬೇಕು ಅಲ್ಲವೇ? ಈ ವಿಚಾರವಾಗಿ ವಿರೋಧ ಪಕ್ಷದ ಸದಸ್ಯರು ಮಾತನಾಡಿ ಮುಗಿಸಿದ್ದಾರೆ ಎಂದ ಮಾತ್ರಕ್ಕೆ ಇನ್ನೊಂದು ನಿಲುವಳಿ ಸೂಚನೆಯನ್ನು ಮಂಡಿಸುವಂಥದ್ದು ಸರಿಯಲ್ಲ. ಪ್ರತಿಯೊಬ್ಬರು ತಮ್ಮ ಭಾಗಗಳಲ್ಲಿ ಆಗಿರುವಂತಹ ಅತಿವೃಷ್ಟಿ, ಹಾನಿಯ ಬಗ್ಗೆ ಮಾತನಾಡಲು ಅವಕಾಶ ಮಾಡಿಕೊಡಬೇಕಾಗುತ್ತದೆ. ಇವತ್ತು ಕೇವಲ ಬೆಂಗಳೂರು, ಬೆಂಗಳೂರು ಎಂದು ಮಾತನಾಡುತ್ತಿದ್ದಾರೆ. ನಮ್ಮಂಥ ಗ್ರಾಮಾಂತರ ಪ್ರದೇಶಗಳಿಂದ ಬಂದಿರುವವರ ಪರಿಸ್ಥಿತಿ ಏನು? ಮನೆ-ಮಠಗಳಿಲ್ಲ, ಜನ ಬೀದಿಯಲ್ಲಿದ್ದಾರೆ. ಈ ಕುರಿತು ಸರ್ಕಾರದ ಗಮನ ಸೆಳೆಯಬೇಕಿದೆ. ಸರ್ಕಾರದಿಂದ ಕೂಡಲೇ ಪರಿಹಾರ ಕೊಡಿಸಬೇಕಿದೆ. ಸಭಾಪತಿಗಳ ಮುಖಾಂತರ ಸರ್ಕಾರವನ್ನು ಎಚ್ಚರಿಸಬೇಕಿದೆ. ಇವೆಲ್ಲವನ್ನೂ ಬಿಟ್ಟು ಏಕಾಏಕಿ ಒಂದು ನಿಲುವಳಿ ಸೂಚನೆ ಮಂಡಿಸಿ ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಅದು ಸಾಧ್ಯವಿಲ್ಲ. ನಿಯಮ 68ರ ಅಡಿಯಲ್ಲಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಮಾತನಾಡಲು ನಮಗೆ ಅವಕಾಶ ಮಾಡಿಕೊಡಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಗಳೆ, ನೆರೆಯಿಂದಾದ ಹಾನಿಯ ಬಗ್ಗೆ ಮಾತನಾಡಲು, ಅದನ್ನು ನಿಯಮ 68ರ ಅಡಿಯಲ್ಲಿ ತರುವುದರ ಸಂಬಂಧ ಮಾನ್ಯ ವಿರೋಧ ಪಕ್ಷದ ನಾಯಕರು ಕೇಳಿದಾಗ ಆ ಕುರಿತೇ ಅರ್ಧಗಂಟಿ ಚರ್ಚೆಯಾಯಿತು. ಅತ್ತು-ಕರೆದು ಔತಣ ಮಾಡಿಸಿಕೊಂಡಹಾಗಾಗಿತ್ತು. ಈ ವಿಷಯವನ್ನು ನಿಯಮ 68ರ ಅಡಿಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುವುದಕ್ಕೆ ಕಾರಣರಾದ ಮಾನ್ಯ ವಿರೋಧ ಪಕ್ಷದ ನಾಯಕರನ್ನು ಸದಸ್ಯರುಗಳು ಅಭಿನಂದಿಸಬೇಕಾಗುತ್ತದೆ.

ಶ್ರೀ ಪ್ರಾಣೇಶ್ ಎಂ.ಕೆ:- ಅದನ್ನು ನಾನು ತಪ್ಪು ಎಂದು ಹೇಳುತ್ತಿಲ್ಲ. ಅದು ಸರಿಯಿದೆ. ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕಾದುದು ವಿರೋಧ ಪಕ್ಷದವರ ಕರ್ತವ್ಯ ಕೂಡ ಆಗಿರುತ್ತದೆ.

ಶ್ರೀ ಎಂ.ನಾಗರಾಜು (ವಿಧಾನಸಭೆಯಿಂದ ಆಯ್ಕೆಯಾದವರು):- ಮಾನ್ಯ ಸಭಾಪತಿಗಳೆ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ನಿಯಮ 59ರ ಮೇರೆಗೆ ಪ್ರಸ್ತುತ ಅಧಿವೇಶನದಲ್ಲಿ ಪ್ರಸ್ತಾಪಿಸಲು ಕೇಳಿರುವಂತಹ ವಿಚಾರ ಸರಿಯಾಗಿದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ನಿಯಮಾವಳಿಯ ಪುಸ್ತಕದಲ್ಲಿ “ ಈ ನಿಯಮಗಳ ಉಪಬಂಧಗಳಿಗೊಳಪಟ್ಟು ಸಾರ್ವಜನಿಕವಾಗಿ ಅತ್ಯಂತ ಮಹತ್ವವುಳ್ಳ ಸಂವಿಧಾನ ಮತ್ತು ಕಾನೂನಿನಲ್ಲಿ ನಿರ್ದೇಶಿಸಲಾಗಿರುವ ಕರ್ತವ್ಯಗಳನ್ನು ಜಾರಿಗೊಳಿಸಲು ಸರ್ಕಾರದ ವೈಫಲ್ಯತೆ ಕಂಡುಬಂದಲ್ಲಿ ಅಂತಹ ಒಂದು ನಿರ್ದಿಷ್ಟ ವಿಷಯ . . . ” ಎಂದಿದೆ. ಹಾಗಾಗಿ ನಿಲುವಳಿ ಸೂಚನೆ ಅಡಿ ಇರುವ ವಿಚಾರದ ತಾತ್ಪರ್ಯ ಒಂದೇ ವಿಷಯಕ್ಕೆ ಸಂಬಂಧಪಟ್ಟಿದ್ದು, ಅದು ನೇಮಕಾತಿಯ ವಿಷಯವೇ ಆಗಿದೆ. ಹಾಗಾಗಿ ಇದನ್ನು ನಿಯಮ 59ರ ಅಡಿ ಚರ್ಚೆ ಮಾಡುವ ಅಗತ್ಯ ಇದೆ ಎಂದು ನಾನು ಭಾವಿಸುತ್ತೇನೆ. ಈ ವಿಷಯದಲ್ಲಿ ಸರ್ಕಾರದ ವೈಫಲ್ಯತೆ ಇರುವುದರಿಂದ ನಿಯಮ 59ರ ಅಡಿಯಲ್ಲಿ ಇದನ್ನು ಚರ್ಚೆಗೆ ತೆಗೆದುಕೊಳ್ಳಬಹುದು. ಈ ಸೂಚನೆಯ ಒಟ್ಟು ತಾತ್ಪರ್ಯ ನೇಮಕಾತಿಯ ಬಗ್ಗೆ ಮಾತ್ರ ಇದೆ; ನೇಮಕಾತಿಯಾಗುವಾಗ ಆಗಿರುವಂತಹ ಭ್ರಷ್ಟಾಚಾರವೇ ಇದರ ಮುಖ್ಯ ವಿಷಯವಾಗಿದೆ.

ಶ್ರೀ ಡಿ.ಎಸ್.ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಕಳೆದ ಮಂಗಳವಾರದಿಂದ ಕೇವಲ ಅಜೆಂಡಾದಲ್ಲಿ ಮಾತ್ರ ನಿಯಮ 72 ಮತ್ತು ನಿಯಮ 330 ಬರುತ್ತಿವೆ. ಗಮನ ಸೆಳೆಯುವುದಿರಲಿ ಅಥವಾ ನಿಯಮ 330ರ ಅಡಿಯಲ್ಲಿನ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಪ್ರತಿದಿನವೂ ನಿಯಮ 68ರ ಅಡಿಯಲ್ಲಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರ ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತಿದೆ; ಆ ವಿಷಯವೇ ಇನ್ನೂ ಕೂಡ ಮುಗಿದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ನಿಯಮ 68ರ ಅಡಿಯಲ್ಲಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಮಾನ್ಯ ವಿರೋಧ ಪಕ್ಷದ ನಾಯಕರದ್ದೇ ಮಾತು ಮುಗಿದಿಲ್ಲ; ಅವರು ಇನ್ನೂ ಕನ್‌ಕ್ಲೂಡ್ ಮಾಡಿಲ್ಲ.

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಗಳೆ, ನಾವು ಹಿಂದೆ ಕುಳಿತುಕೊಂಡಿರುವುದರಿಂದ ನಮ್ಮದು ಅರಣ್ಯ ರೋದನವಾಗಿದೆ. ನಿಯಮ 59ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೊಡುವುದಾದರೆ, ಎಪಿಪಿ ಹುದ್ದೆಗೆ ಸಂಬಂಧಪಟ್ಟಂತೆ ಮತ್ತು ಲೈನ್‌ಮೆನ್‌ಗಳಿಗೆ ಸಂಬಂಧಪಟ್ಟಂಥ ವಿಷಯ ಇರಬಹುದು ಆ ಕುರಿತು ಕೂಡ ಮಾತನಾಡುವುದಕ್ಕೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಈ ಕುರಿತು ನಾನು ನಿನ್ನೆ ನಿಮಗೆ ಪತ್ರ ಕೂಡ ಕೊಟ್ಟಿದ್ದೇನೆ. ದಯವಿಟ್ಟು ಅಜೆಂಡಾದಲ್ಲಿರುವ ನಿಯಮ 72 ಮತ್ತು ನಿಯಮ 330ರ ಅಡಿಯಲ್ಲಿರುವ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಕೊಟ್ಟಿರುವ ನೋಟಿಸ್‌ನಲ್ಲಿ ಎರಡು-ಮೂರು ಅಂಶಗಳಿರುವುದು ಸ್ಪಷ್ಟವಾಗಿದೆ. ಉದ್ಯೋಗಗಳು ಖಾಲಿ ಇರುವಂತಹ ವಿಷಯ ಬೇರೆ. ಕೆಪಿಎಸ್‌ಸಿ, ಪಿಎಸ್‌ಐ ಇತ್ಯಾದಿಗಳಲ್ಲಿ ಅಕ್ರಮ ಆಗಿರುವ ವಿಷಯ ಬೇರೆ. ನಾನು ಮತ್ತೆ ಸೂಚನೆಯನ್ನು ಓದುವುದಕ್ಕೆ ಹೋಗುವುದಿಲ್ಲ. ನಿಯಮ 61(iii)ರಲ್ಲಿ “ನಿಲುವಳಿ ಸೂಚನೆಯು ಇತ್ತೀಚೆಗೆ ನಡೆದ ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗಿರಬೇಕು” ಎಂದಿದೆ. ಅದು ಇತ್ತೀಚೆಗೆ ಆಗಿರುವಂಥದ್ದು ಆಗಿರಬೇಕು. ನಿರುದ್ಯೋಗ, ಕೆಪಿಎಸ್‌ಸಿ ಅಕ್ರಮ ಮತ್ತು ಪಿಎಸ್‌ಐ ಪರೀಕ್ಷೆಯಲ್ಲಿನ ಅಕ್ರಮ ಇವು ಇತ್ತೀಚೆಗೆ ಆಗಿರುವಂಥದ್ದಲ್ಲ; ಸದನ ಪ್ರಾರಂಭ ಆದಮೇಲೆ ನಡೆದಿರುವಂಥದ್ದಲ್ಲ. ಈ ವಿಷಯಗಳು ರಾಜ್ಯದ ಯಾವುದೇ ನ್ಯಾಯಾಧಿಕರಣದ ಮುಂದೆ ಇರಬಾರದು ಎನ್ನುವುದು ಸ್ಪಷ್ಟವಾಗಿದೆ. ಪಿಎಸ್‌ಐ ಪ್ರಕರಣ ಕೋರ್ಟ್ ಮುಂದೆ ಇಲ್ಲವೇ? ಅಪೀಲ್ ಹೋಗಿಲ್ಲವೇ? ಕೆಪಿಎಸ್‌ಸಿ, ಪಿಎಸ್‌ಐ ಮತ್ತು ಬೇರೆ ಅಕ್ರಮಗಳು ಪ್ರಕರಣಗಳು ನ್ಯಾಯಾಧಿಕರಣದ ಮುಂದೆ ಇವೆ. ಆದ್ದರಿಂದ ಈ ವಿಷಯವನ್ನು ಈ ನಿಯಮದ ಅಡಿ ಪ್ರಸ್ತಾಪ ಮಾಡುವುದಕ್ಕೆ ಅವಕಾಶ ಇಲ್ಲ. ಹಾಗಾಗಿ, ಇವೆಲ್ಲವನ್ನೂ ಬಿಡಿ ಬಿಡಿಯಾಗಿ ತೆಗೆದುಕೊಂಡು ಬಂದರೆ, ತಾವು ಮಾತನಾಡುವುದಕ್ಕೆ ಅವಕಾಶ ಕೊಟ್ಟರೆ ವಿವರವಾಗಿ, ಮುಕ್ತವಾಗಿ ಮಾತನಾಡುವುದಕ್ಕೆ ಅವಕಾಶ ಸಿಗುತ್ತದೆ. ಆದರೆ ಇವರು ಎಲ್ಲವನ್ನೂ ಮಿಕ್ಸ್ ಮಾಡಿ, ಚಿತ್ರಾನ್ನ ಮಾಡಿ ಇಲ್ಲಿ ತಂದು ಕೊಟ್ಟಿದ್ದಾರೆ. ಒಂದೊಂದನ್ನೇ ಚರ್ಚೆ ಮಾಡುವುದಕ್ಕೆ ತಯಾರಿದ್ದೇವೆ. ನ್ಯಾಯಾಧಿಕರಣದ ಮುಂದಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚೆಗೆ ಅವಕಾಶ ಕೊಡಬಾರದು.

ಶ್ರೀ ಪ್ರಕಾಶ್ ಕೆ. ರಾಥೋಡ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಗಳೆ, ಮಾನ್ಯ ಆಯನೂರು ಮಂಜುನಾಥ್‌ರವರು ಹಿರಿಯರು, ಎಲ್ಲಾ ರೀತಿಯ ಅನುಭವ ಇರುವವರು. ಅವರು ಮಾತನಾಡಿದರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ನಾವು ಗಂಭೀರವಾಗಿ ಕುಳಿತು ಕೇಳುತ್ತೇವೆ. ಮಾನ್ಯ ಸದಸ್ಯರು ಮಾತನಾಡುತ್ತಾ, ಇದರಲ್ಲಿ ಹಲವಾರು ವಿಷಯಗಳಿವೆ, ಆದರೆ ಇದರಲ್ಲಿ ಪಬ್ಲಿಕ್ ಇಂಪಾರ್ಟೆನ್ಸ್ ಇಲ್ಲ ಎಂದು ಹೇಳಿದರು.

ಶ್ರೀ ಆಯನೂರು ಮಂಜುನಾಥ್:- ಈ ಪ್ರಕರಣಗಳು ಇತ್ತೀಚಿಗೆ ನಡೆದಿರುವಂಥದ್ದಲ್ಲ ಎಂದು ಹೇಳಿದೆ.

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಗಳೆ, ನಿನ್ನೆಯಿಂದ ಫ್ರೀಡಂ ಪಾರ್ಕ್‌ನಲ್ಲಿ ನೂರಾರು ಜನ ಯುವಕರು ಧರಣಿ ಮಾಡುತ್ತಿದ್ದಾರೆ. ನಮಗೆ ಉದ್ಯೋಗ ಸಿಗುತ್ತಿಲ್ಲ, 2.50 ಲಕ್ಷ ಹುದ್ದೆಗಳನ್ನು ಸರ್ಕಾರ ತುಂಬಿಲ್ಲ ಎಂದು ಧರಣಿ ಮಾಡುತ್ತಿದ್ದಾರೆ. ಇದು ತಕ್ಷಣವೇ ಆಗಬೇಕಾಗಿರುವಂಥದ್ದು. ನಮ್ಮ ರಾಜ್ಯದ ಯುವಕರು ಇವತ್ತು ಧರಣಿ ಮಾಡುತ್ತಿದ್ದಾರೆ. ಇದು ಎಲ್ಲಾ ಕಡೆ ರಿಪೋರ್ಟ್ ಆಗಿದೆ. ಇದು ಇತ್ತೀಚಿನ ವಿಷಯವೇ ಆಗಿದೆ, ರಿಸೆಂಟ್ ಇಶ್ಯೂ ಆಗಿದೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಗಳೆ, ಮಾನ್ಯ ರಾಥೋಡ್‌ರವರು ಹೇಳುತ್ತಿರುವುದು ಸರಿಯಿದೆ. ಆ ಒಂದೇ ವಿಷಯವನ್ನು ತೆಗೆದುಕೊಂಡು ಬನ್ನಿ. ನಿರುದ್ಯೋಗದ ವಿಷಯವನ್ನು ತೆಗೆದುಕೊಂಡು ಬನ್ನಿ. ಆದರೆ ನೀವು, ಕೆಪಿಎಸ್‌ಸಿ, ಪಿಎಸ್‌ಐ ಇವೆಲ್ಲವನ್ನು ಮತ್ತು ರಾಜಕೀಯ ಭಾಷಣವನ್ನು ಸೇರಿಸುವುದಕ್ಕೆ ಬರುವುದಿಲ್ಲ. ನಿರುದ್ಯೋಗಕ್ಕೆ ಸಂಬಂಧಪಟ್ಟಂತೆಯೇ ಒಂದು ವಿಷಯವನ್ನು ತೆಗೆದುಕೊಂಡು ಬನ್ನಿ. ಅದಕ್ಕೆ ನಮ್ಮದೂ ಕೂಡ ಬೆಂಬಲ ಇರುತ್ತದೆ. ನಾವೂ ಪದವೀಧರ ಕ್ಷೇತ್ರದಿಂದ ಬಂದಿದ್ದೇವೆ. ನಿಮ್ಮ ಪರವಾಗಿಯೇ ಮಾತನಾಡುತ್ತೇವೆ. ಬೇರೆ ಬೇರೆ ವಿಷಯವನ್ನು ಒಂದೇ ನೋಟಸ್‌ನಲ್ಲಿ ಕೊಟ್ಟಿದ್ದೀರಿ. ಹಾಗೆ ಕೊಡುವುದಕ್ಕೆ ಬರುವುದಿಲ್ಲ.

(ಮುಂದು)

(940) 20-09-2022 4.10 ಡಿಎಸ್-ಎಂಡಿ

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಹಲವಾರು ಇಲಾಖೆಯಲ್ಲಿರುವಂತಹ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವುದರ ಬಗ್ಗೆ ಚರ್ಚೆ ಮಾಡುವುದಕ್ಕೆ ಎಂದು ಹೇಳಿದ್ದೇವೆ. ಆದರೆ, ನಿರುದ್ಯೋಗದಲ್ಲೇ ಭ್ರಷ್ಟಾಚಾರ ಬಂದಿದೆ, ನಿರುದ್ಯೋಗ ಸಮಸ್ಯೆಯಿಂದಲೇ ಎಲ್ಲಾ ಆಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಡಾ:ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಇದು ಮುಂದಕ್ಕೆ ಕೆಟ್ಟ ಉದಾಹರಣೆಯಾಗುತ್ತದೆ. ಇದನ್ನೇ ಉಲ್ಲೇಖ ಮಾಡಿದರೆ bad precedent ಆಗುತ್ತದೆ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನಿರುದ್ಯೋಗ ಎನ್ನುವುದು ಇದೆ. ನಮ್ಮ ಸರ್ಕಾರದ performance and effectiveness ಎಲ್ಲ ಹೋಗಿದೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ನಮ್ಮಲ್ಲಿ ಸಾಕಷ್ಟು ಖಾಲಿ ಹುದ್ದೆಗಳು ಇರುವುದರಿಂದ deputation ಗಳಲ್ಲಿ ಹಾಕಿ ಅದೊಂದು ದೊಡ್ಡ ದಂಧೆಯಾಗಿಬಿಟ್ಟಿದೆ. ಹಾಗಾಗಿ ಇದನ್ನೆಲ್ಲಾ ನಿಲ್ಲಿಸಬೇಕಾದರೆ ಸರ್ಕಾರ effective governance ಮಾಡಬೇಕು ಎನ್ನುವುದು ನಮ್ಮ ಆಸೆ. ಆದ್ದರಿಂದ 2,50,000 ಹುದ್ದೆಗಳನ್ನು ಭರ್ತಿ ಮಾಡಬೇಕು. That is the only subject.

ಡಾ:ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ದಂಧೆ ಎನ್ನುವ ಶಬ್ದ ಎಷ್ಟು ಸಲ ಹೇಳಿದ್ದಾರೆ ಎಂಬುದನ್ನು ನೋಡಿ.

Mr. CHAIRMAN:- “Old habits die hard.”

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, “Old habits die hard.” ಇಲ್ಲದವರು ಅಲ್ಲಿಗೆ ಹೋದಾಗ ಅದನ್ನು ಮರೆತು ಹೋಗಿರುತ್ತಾರೆ. ಎಲ್ಲರೂ ಇಂಗ್ಲಿಷ್‌ನಲ್ಲಿ ಓದಿದರು. ಅದಕ್ಕೆ ನಾನು ಇಂಗ್ಲಿಷ್‌ನಲ್ಲಿ ಓದುವುದಕ್ಕೆ ಪ್ರಯತ್ನ ಪಡುತ್ತೇನೆ. ನನಗೂ ಅಲ್ಪಸ್ವಲ್ಪ ಇಂಗ್ಲಿಷ್ ಬರುತ್ತದೆ. Rule 61 of Rules of Procedure and Conduct of Business reads thus:

Restrictions on right to make motion:- The right to move the adjournment of the Council for the purpose of discussing a definite matter of urgent public importance shall be subject to the following restrictions, namely:-

(i) not more than one such motion shall be made at the same sitting;

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

Right, agreed.

(ii) Not more than one matter shall be discussed on the same motion;

ಅದು ಸರಿ.

(iii) The motion shall be restricted to a specific matter of recent occurrence;

ಈಗ ನಿರುದ್ಯೋಗ ಇರತಕ್ಕಂಥದ್ದು ಕೇವಲ ವಿಧಾನ ಪರಿಷತ್ತಿನ ಸಚಿವಾಲಯಕ್ಕೆ ಅಲ್ಲ. ಸರ್ಕಾರದಲ್ಲರುವ ಎಲ್ಲಾ ಇಲಾಖೆಗಳಲ್ಲೂ ಇರತಕ್ಕಂಥ ನಿರುದ್ಯೋಗ ಸಮಸ್ಯೆಯಾಗಿದೆ. ಚಿತ್ರಾನ್ನ ಮಾಡಿದ್ದಾರೆಯೋ, ಬರಿಯಾನಿ ಮಾಡಿದ್ದಾರೆಯೋ, ತಂಗಳನ್ನ ಮಾಡಿದ್ದಾರೆಯೋ ಅಥವಾ ಬೇರೆ ಏನು ಮಾಡಿದ್ದಾರೆಯೋ ಎಂಬುದು ನಮಗೆ ಗೊತ್ತಿಲ್ಲ. ಆದರೆ ಚಿತ್ರಾನ್ನ, ಮೊಸರನ್ನ ತಿಂದು ಆ ಕಡೆ ಬಂದು ಈಗ ಮೃಷ್ಟಾನ್ನ ತಿನ್ನುತ್ತಿದ್ದಾರೆ, ಅದಕ್ಕೆ ಅವರು ಈ ಕಡೆ ಮಾತನಾಡುವುದಕ್ಕೆ ಬಿಡುತ್ತಿಲ್ಲ. ಕಿಚಡಿ ಅಲ್ಲದೆ, ಕಿಚಡಿ ನಮ್ಮೆಲ್ಲ ಇಲ್ಲ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, Subject ಚಿತ್ರಾನ್ನ ಆಗಿದೆ ಎಂದು ನಾನು ಹೇಳಿದ್ದು. ಚಿತ್ರಾನ್ನ, ಮೊಸರನ್ನ ನಾವೇ ಮಾಡಲಿ, ಅವರೇ ಮಾಡಲಿ ಈಗ ನಾವು ಮೃಷ್ಟಾನ್ನ ಭೋಜನ ತಿನ್ನುತ್ತಿದ್ದೇವೆ ಎನ್ನುವುದನ್ನು ಬೇಕಾದರೆ ವಾದಕ್ಕೆ ಒಪ್ಪಿಕೊಳ್ಳೋಣ. ಆದರೆ ತಿಂದು ತಪ್ಪು ಮಾಡಿದ್ದಕ್ಕೆ ಆ ಕಡೆ ಹೋಗಿದ್ದು ಎನ್ನುವುದು ನೆನಪಿಟ್ಟುಕೊಳ್ಳೋಣ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆ ತಪ್ಪು ಅವರು ಮಾಡಬಾರದು ಎಂದು ನಾನು ಹೇಳುತ್ತಿದ್ದೇನೆ.

ಶ್ರೀ ಆಯನೂರು ಮಂಜುನಾಥ್:- ಧನ್ಯವಾದಗಳು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ತಪ್ಪು ಮಾಡಿ ಈ ಕಡೆಗೆ ಬಂದಿಲ್ಲ. ನಿನ್ನೆ ಪ್ರಜಾವಾಣಿ ಪತ್ರಿಕೆಯಲ್ಲಿ article ಬಂದಿತ್ತು. ಅದು ಪಕ್ಷಾಂತರ ಅಲ್ಲ, ಕಳ್ಳತನ ಮಾಡಿದ್ದಾರೆ ಎಂದು ಒಳ್ಳೆಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

article ಬರೆದಿದ್ದರು. ಎಂ.ಎಲ್.ಎ.ಗಳನ್ನು ಕಳ್ಳತನ ಮಾಡುತ್ತಿದ್ದಾರೆ, ತಲೆತಗ್ಗಿಸುವಂತಹ ಕೆಲಸ ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಆಗಿಲ್ಲ. ಎಂ.ಎಲ್.ಎ.ಗಳನ್ನು ಕಳ್ಳತನ ಮಾಡತಕ್ಕಂಥ ವಿಚಾರ.

(ಗೊಂದಲ)

ಡಾ:ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಹಾಗಾದರೆ ಮತ ಹಾಕಿರುವವರು ಕಳ್ಳರೇ? ನಮ್ಮ ಎಂಎಲ್‌ಎಗಳು ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, 2014 ರಿಂದ ಮೃಷ್ಟಾನ್ನ ಸುಮ್ಮನೆ ಸಿಗುವುದಿಲ್ಲ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಪಕ್ಷಾಂತಕ್ಕೆ ಕಳ್ಳತನ ಎನ್ನುತ್ತಾರೆಯೇ? ಹಾಗಿದ್ದರೆ ಕೆಳಗಿನ ಮನೆಯ ವಿರೋಧ ಪಕ್ಷದ ನಾಯಕರು ಪಕ್ಷಾಂತರ ಆಗಿ ಅವರ ಪಕ್ಷಕ್ಕೆ ಬಂದಿದ್ದಾರಲ್ಲಾ ಅದು ಹೇಗೆ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅವರು ಪಕ್ಷಾಂತರ ಮಾಡಿಲ್ಲ. ಅವರು ಅಧಿಕಾರಕ್ಕೋಸ್ಕರ ಮಾಡಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಶಾಸಕರು ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೊಂದು ಸಲ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ.

(ಗೊಂದಲ)

ಡಾ:ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಅದು ಬರೆದವರ ಅಭಿಪ್ರಾಯ. ಅವರು ಚುನಾವಣೆಯನ್ನು ಎದುರಿಸಿ ಬಂದಿದ್ದಾರೆ. Ballot box ನ ತೀರ್ಪಿನಂತೆ ಬರುವುದು ಕಳ್ಳತನ ಹೇಗೆ ಆಗುತ್ತದೆ? ಈ ಸದನಕ್ಕೆ ಯಾವ ರೀತಿ ಬರಬೇಕು? ಯಾವಾಗ ತಿದ್ದುಪಡಿ ಬಂತು? ಚುನಾವಣೆಗೋಸ್ಕರ ತಿದ್ದುಪಡಿ ತರಲಾಯಿತೆ. ಚುನಾವಣೆಯಲ್ಲಿ ಗೆದ್ದು ಬರುವುದು ಕಳ್ಳತನವಾದರೆ, ballot box ನಲ್ಲಿ ಯಾವಾಗ ತಿದ್ದುಪಡಿ ಆಯಿತು?

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಏಕೆ suspend ಮಾಡಿದರೂ ಎಂಬುದು ಅವರಿಗೆ ಗೊತ್ತಿಲ್ಲವೇ?

(ಗೊಂದಲ)

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಇದರ ಬಗ್ಗೆ ಚರ್ಚೆ ಸಾಕು, ಮುಗಿಸೋಣ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೆ, ಸರ್ಕಾರವನ್ನು ಟೀಕಿಸುವುದಕ್ಕೆ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ. ನಮ್ಮ ಪ್ರಶ್ನೆ ಏನೆಂದರೆ, ನಿಯಮ 59 ರಡಿಯಲ್ಲಿ ಒಂದು ವಿಚಾರವನ್ನು ಇಟ್ಟುಕೊಂಡು ಬರಬೇಕಾಗಿತ್ತು. ಆದರೆ ಹಲವಾರು ವಿಚಾರಗಳನ್ನು ತಂದಿದ್ದಾರೆ. ಈ ವಿಚಾರ ನಿಯಮ 59ಕ್ಕೆ ಅನ್ವಯಿಸುವುದಿಲ್ಲ ಎಂದು ನಾನು ಮತ್ತೊಮ್ಮೆ ಹೇಳಬಯಸುತ್ತಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಸರ್ಕಾರದ ಅನುಕೂಲಕ್ಕೆ ಇಲ್ಲ ಚರ್ಚೆ ಮಾಡುವುದಕ್ಕೆ ಬಂದಿಲ್ಲ. ರಸ್ತೆಯಲ್ಲಿ ಸಾರ್ವಜನಿಕರು ನಮಗೇನು ಹೇಳುತ್ತಾರೆಯೋ ಅದನ್ನು ಚರ್ಚೆ ಮಾಡುವುದಕ್ಕೆ ಇಲ್ಲ ಬಂದಿದ್ದೇವೆ. ನಾವು ಸರ್ಕಾರದ ಅನುಕೂಲಕ್ಕೆ ಚರ್ಚೆ ಮಾಡುವುದಕ್ಕೆ ಇಲ್ಲಗೆ ಬಂದಿಲ್ಲ.

(ಗೊಂದಲ)

ಸಭಾಪತಿಯವರು:- ದಯವಿಟ್ಟು conclude ಮಾಡಿ. Please conclude.

ಡಾ:ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಸರ್ಕಾರಕ್ಕೆ ಅನುಕೂಲ ಆಗುವುದು ಬೇಡ. ನಿಯಮಾವಳಿಗಳಿಗೆ ಪ್ರತಿಕೂಲವಾಗಬಾರದು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಿಯಮಾವಳಿಗೆ ಪ್ರತಿಕೂಲ, ಅನುಕೂಲದ ಪ್ರಶ್ನೆಯಲ್ಲ. ಇದನ್ನು ತಿದ್ದುವುದಕ್ಕೆ ಹೋಗಬಾರದು ಅಷ್ಟೆ. ಇದು ಸದನದ ಆಸ್ತಿ. ಇದನ್ನು ಅವರಿಗೆ ಬೇಕಾದ ಹಾಗೆ ತಿದ್ದಿ ಹೇಳುವುದಕ್ಕಾಗುವುದಿಲ್ಲ. ಆದ್ದರಿಂದ ಇದರಲ್ಲಿ ಬಹಳ ಸ್ಪಷ್ಟವಾಗಿದೆ.

Mr.CHAIRMAN:- Please conclude.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

Sri B.K.HARIPRASAD:- “The motion shall be restricted to a specific matter of recent occurrence”. The recent occurrence is unemployment problem in the state. Youngsters are committing suicide. ನಿರುದ್ಯೋಗ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು. ನಿರ್ದಿಷ್ಟವಾಗಿ ಕೇಳಿದರೆ ಎಲ್ಲಾ ಇಲಾಖೆಗಳ ಬಗ್ಗೆಯೂ ಹೇಳುತ್ತೇವೆ. ದಯವಿಟ್ಟು ತಾವು ಇದರ ಬಗ್ಗೆ ruling ನ್ನು ಕೊಡಿ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರು ಮತ್ತು ಇತರ ಸದಸ್ಯರು ಏನು ನಿಲುವಳಿ ಸೂಚನೆಯನ್ನು ತಂದಿದ್ದಾರೆ ಆ ನಿಲುವಳಿ ಸೂಚನೆಯಲ್ಲಿ ರಾಜ್ಯದಲ್ಲಿರುವ ನಿರುದ್ಯೋಗ ಸಮಸ್ಯೆಗೆ ಸೀಮಿತಗೊಳಿಸಿ ನಿಯಮ 330 ರಲ್ಲಿ ಚರ್ಚೆಗೆ ತೆಗೆದುಕೊಳ್ಳುವುದಕ್ಕೆ ಅವಕಾಶ ಕೊಡುತ್ತೇನೆ. ಯಾವಾಗ ಚರ್ಚೆಗೆ ತೆಗೆದುಕೊಳ್ಳುತ್ತೇನೆಂದು ತಿಳಿಸುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಿಯಮ 68 ರಲ್ಲಿ ತೆಗೆದುಕೊಳ್ಳಿ.

ಸಭಾಪತಿಯವರು:- ಇನ್ನು ಈಗಿರುವ ನಿಯಮ 68ರ ವಿಷಯವೇ ಮುಗಿದಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅದು ಇರಲಿ, ಈ ವಿಷಯವನ್ನು ನಿಯಮ 68 ರಲ್ಲಿ ತೆಗೆದುಕೊಳ್ಳಿ. ಬಹಳ ಜನ ನೋಟಿಸ್‌ಗೆ ಸಹಿ ಮಾಡಿದ್ದೇವೆ. ದಯವಿಟ್ಟು ನಿಯಮ 68 ರಡಿಯಲ್ಲಿ ತೆಗೆದುಕೊಳ್ಳಿ.

(ಗೊಂದಲ)

ಸಭಾಪತಿಯವರು:- ಎಲ್ಲರೂ ಕುಳಿತುಕೊಳ್ಳಿ. ಎಲ್ಲರೂ ನಿಂತರೆ ಹೇಗೆ? ಮಾನ್ಯ ವಿರೋಧ ಪಕ್ಷದ ನಾಯಕರಿಗೆ ಮನ್ನಣೆ ಕೊಟ್ಟು ನಿಯಮ 330 ರಲ್ಲಿ ಆದಷ್ಟು ಬೇಗ ಚರ್ಚೆಗೆ ಅವಕಾಶ ಕೊಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಬಹಳ ಜನ ಮಾತನಾಡಬೇಕಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಒಂದು ಸಲ ಪೀಠದಿಂದ ruling ಕೊಟ್ಟ ಮೇಲೆ ತಾವು ದಯವಿಟ್ಟು ಸಹಕಾರ ಮಾಡಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ದಯವಿಟ್ಟು ಆ ರೀತಿ ಮಾಡಬೇಡಿ. ನಾವು ಸದನದ ಬಾವಿಗೆ ಬರುವ ಹಾಗೆ ಮಾಡಬೇಡಿ ಅಷ್ಟೆ. ನಿಯಮ 68 ರಲ್ಲಿ ಚರ್ಚೆ ಮಾಡುವುದಕ್ಕೆ ಅವಕಾಶ ಕೊಡಿ.

ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನ್ಯಾಯ ಕೊಟ್ಟ ಹಾಗೆ ಆಗುವುದಿಲ್ಲ. ದಯವಿಟ್ಟು ನಿಯಮ 68 ರಲ್ಲಿ ತೆಗೆದುಕೊಳ್ಳಿ.

(ಗೊಂದಲ)

ಸಭಾಪತಿಯವರು:- ನೀವು ಪೀಠಕ್ಕೆ ಒತ್ತಾಯ ಮಾಡುತ್ತಿದ್ದೀರಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ತಾವು ಚರ್ಚೆಗೆ ಅವಕಾಶ ಕೊಟ್ಟಿದ್ದೀರಿ. in the interest of the state ದಯಮಾಡಿ ಸರಿಯಾಗಿ ಅವಕಾಶ ಕೊಡಿ, please.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಒಂದು ಸಲ ಪೀಠ ಆದೇಶ ಕೊಟ್ಟ ಮೇಲೆ ಮತ್ತೆ ಬದಲಾವಣೆ ಮಾಡುವುದಕ್ಕಾಗುವುದಿಲ್ಲ.

Sri S.L.BOJEGOWDA:- It's a burning issue.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದಲ್ಲರುವಂತಹ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ತಾವು ಅವಕಾಶ ಮಾಡಿಕೊಡುವುದಕ್ಕೆ ನಿಮ್ಮ ಮನಸ್ಸಿನಲ್ಲಿ ಇದೆಯೋ ಇಲ್ಲವೋ ಎಂಬುದನ್ನು ದಯವಿಟ್ಟು ಸ್ಪಷ್ಟಪಡಿಸಿ. ನಿರುದ್ಯೋಗ ಸಮಸ್ಯೆ ಬೇಕಾದಷ್ಟು ಇರುವುದರಿಂದ ಚರ್ಚೆ ಮಾಡುವುದಕ್ಕೆ ಈ ಒಂದು ಸಭೆ ತಯಾರಿದೆಯೇ ಎಂಬುದನ್ನು ತಾವು ಒಪ್ಪಬೇಕಾಗುತ್ತದೆ. ಚರ್ಚೆಗೆ ಅವಕಾಶ ಕೊಡಬೇಕೆನ್ನುವ ಮನಸ್ಸು ಇದ್ದರೆ ತಾವು ಅವಕಾಶ ಕೊಡುತ್ತೀರಿ. ರಾಜ್ಯದ ಹಿತದೃಷ್ಟಿಯಿಂದ ತಾವು ಅವಕಾಶ ಕೊಡಬೇಕಾಗುತ್ತದೆ.

(ಈ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಮಾನ್ಯ ಸದಸ್ಯರುಗಳು ಸದನದ ಬಾವಿಯಲ್ಲಿ

ಧರಣಿ ನಿರತರಾದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಒಂದು ನಿರ್ದಿಷ್ಟವಾದ ವಿಚಾರವನ್ನು ತಂದಿಲ್ಲ, 59 ರಡಿಯಲ್ಲಿ ಚರ್ಚೆಗೆ ಅವಕಾಶ ಕೊಡಬೇಡಿ ಎಂದು ನಾವು ಹೇಳುತ್ತಿದ್ದೇವೆ. ಆದರೆ ಚರ್ಚೆ, ಅಹವಾಲುಗಳನ್ನು ಕೇಳಿ ನಿಯಮ 330 ರಲ್ಲಿ ಅವಕಾಶ ಕೊಡುತ್ತೇವೆಂದು ತಾವು ಹೇಳಿದ್ದೀರಿ. ಪೀಠ ಹೇಳುವುದನ್ನು ನಾವು ಒಪ್ಪಿಕೊಂಡಿದ್ದೇವೆ. ಅದನ್ನು ಗೌರವಿಸಬೇಕೆಂದು ನಾನು ವಿನಂತಿ ಮಾಡುತ್ತಿದ್ದೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಆಡಳಿತ ಪಕ್ಷದವರು ವಿಶಾಲ ಹೃದಯದಿಂದ, ತೆರದ ಮನಸ್ಸಿನಿಂದ, ಮನಸಾಕ್ಷಿಯಿಂದ ಹೇಳಬೇಕು. ಯಾರು ಇಲ್ಲದ ಸಮಯದಲ್ಲಿ ಯಾರಾದರೂ ನೀರಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನೀರಿಗೆ ಬದ್ದರೆ ಗಂಗೆ ತಾಯಿ ಅವರನ್ನು ಮೂರು ಸಲ ಮುಳುಗಿಸಿ, ಮೂರು ಸಲ ತೇಲಿಸುತ್ತಾಳಂತೆ. ಹಾಗೆ ಒಂದು ಸಲ ನಮ್ಮನ್ನು ಮೇಲೆ ತೇಲಿಸುವುದಕ್ಕಾಗುವುದಿಲ್ಲವೇ? ಒಂದು ಅವಕಾಶ ಕೊಡಿ.

(ಮುಂದು)

(941) 4:20 20/09/2022 ಎಸ್‌ಪಿಆರ್/ಎಂಡಿ

(ಸಭಾಪತಿಯವರ ಉಪಸ್ಥಿತಿ)

(ಈ ಹಂತದಲ್ಲಿ ವಿರೋಧ ಪಕ್ಷದ ನಾಯಕರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳೆಲ್ಲರೂ ಸದನದ ಬಾವಿಯಲ್ಲಿ ಧರಣಿ ನಿರತರಾಗಿದ್ದರು)

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಿಲುವಳಿ ಸೂಚನೆಯ ಬಗ್ಗೆ ತಾವು ಈಗಾಗಲೇ ಪೀಠದಿಂದ ರೂಲಿಂಗ್‌ನ್ನು ನೀಡಿದ್ದೀರಿ. ನಿಮ್ಮ ರೂಲಿಂಗ್‌ನ್ನು ನಾವು ಯಾವಾಗಲೂ ಸ್ವಾಗತಿಸುತ್ತೇವೆ ಹಾಗೂ ಗೌರವಿಸುತ್ತೇವೆ. ಆದರೆ, ವಿರೋಧ ಪಕ್ಷದವರು ಪ್ರಸ್ತಾಪಿಸಿರುವ ಈ ವಿಷಯದ ಬಗ್ಗೆ ತಾವು ಬಹಳ ಗಂಭೀರವಾದ ಆಲೋಚನೆ, ಚಿಂತನೆಗಳನ್ನು ಮಾಡಿ ಹಾಗೂ ಇದರ ಜೊತೆಗೆ ಆಡಳಿತ ಪಕ್ಷದವರ ಅಭಿಪ್ರಾಯವನ್ನು ಸಭಾನಾಯಕರ ಮೂಲಕ ಪಡೆದುಕೊಂಡು ತಾವು ರೂಲಿಂಗ್‌ನ್ನು ನೀಡಿದ್ದೀರಿ. ಆದರೆ, ಎಲ್ಲೆಯೋ ಒಂದು ಕಡೆ ಇದರ ಬಗ್ಗೆ ಮುಕ್ತವಾದ ಚರ್ಚೆಗಳಾಗಬೇಕು ಎಂಬ ದೊಡ್ಡ ಮನಸ್ಸು ತಮ್ಮ ಪೀಠದಿಂದ ಇದೆ. ಆದ್ದರಿಂದಲೇ ತಾವು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ – 330 ರಡಿ ಚರ್ಚೆಗೆ ಅವಕಾಶವನ್ನು ನೀಡಿದ್ದೀರಿ. ಇದು ತಮ್ಮ ವಿಶಾಲ ಹೃದಯವನ್ನು ಮತ್ತು ಈ ನಾಡಿನ ಜನರ

...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ತಾವು ಕೇವಲ ಒಂದು ವಿಷಯಕ್ಕೆ ಮಾತ್ರವೇ ಸೀಮಿತಗೊಳಿಸಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾನು ಇದನ್ನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ, ಇದು ಪ್ರಮುಖವಾದ ವಿಚಾರವಾಗಿರುವುದರಿಂದ ಮತ್ತು ಇದರಲ್ಲಿ ಬಹುತೇಕವಾಗಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರುಗಳು ಎಲ್ಲರೂ ಕೂಡ ಚರ್ಚೆಯಲ್ಲಿ ಭಾಗವಹಿಸಬೇಕಾಗಿರುವುದರಿಂದ ನಿಯಮ - 330 ರಡಿ ಸಮಯದ ಅವಕಾಶವಿಲ್ಲ ಹಾಗೂ ಮಾತನಾಡಲು ಬಯಸುವವರಿಗೆಲ್ಲರಿಗೂ ಅವಕಾಶಗಳನ್ನು ನೀಡುವುದಕ್ಕಾಗುವುದಿಲ್ಲ. ಈ ದೃಷ್ಟಿಯಿಂದ ದಯಮಾಡಿ ತಾವು ಈಗಾಗಲೇ ನೀಡಿದ ರೂಲಿಂಗ್‌ನ್ನು ಪುನರ್ ಪರಿಶೀಲಿಸಬೇಕೆಂದು ಕೋರುತ್ತೇನೆ. ಇದು ಮಹತ್ವದ ವಿಚಾರವಾಗಿರುವುದರಿಂದ ನಿಯಮ - 68 ರಡಿ ದಯಮಾಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ನಾನು ವಿನಂತಿಸುತ್ತೇನೆ.

ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಯಾವುದೇ ನಿರ್ಣಯಗಳು ಹೊರಬಿದ್ದಾಗ ಪ್ರತಿಭಟನೆ ಮಾಡುವ ಅಧಿಕಾರವು ವಿರೋಧ ಪಕ್ಷಕ್ಕೆ ಇದ್ದೇ ಇದೆ. ಹಿರಿಯರು ಹಾಗೂ ಅನುಭವಿಗಳಾದ ವಿರೋಧ ಪಕ್ಷದ ನಾಯಕರಲ್ಲಿ ವಿನಂತಿಸುವುದೇನೆಂದರೆ, ಸರ್ಕಾರದ ಯಾವುದೇ ಉತ್ತರಗಳು ವಿರೋಧ ಪಕ್ಷಕ್ಕೆ ತೃಪ್ತಿಯಾಗದಿದ್ದಾಗ, ಅವರು ಪ್ರತಿಭಟನೆ ಮಾಡಿ, ಸದನದ ಬಾವಿಗೆ ಬರುವುದು ಸರಿ ಇದೆ. ಆದರೆ, ಪೀಠವು ಯಾವುದೇ ಒಂದು ತೀರ್ಮಾನವನ್ನು ನೀಡಿದಾಗ, ಈ ರೀತಿಯಾಗಿ ಸದನದ ಬಾವಿಗೆ ಬರಬಾರದು; ಇದಕ್ಕೆ ಅವಕಾಶ ನೀಡಬಾರದು. ಹೀಗೆ ಮಾಡಿದ್ದಲ್ಲಿ ಇದು ಒಳ್ಳೆಯ precedent ಆಗುವುದಿಲ್ಲ. ಈ ಕಾರಣಕ್ಕಾಗಿ ಈಗ ಪೀಠದ ತೀರ್ಮಾನವನ್ನು ಪ್ರತಿಭಟನೆ ಮಾಡಲು ಹೊರಟಿರುವುದು. ಈ ರೀತಿಯಾಗಿ ಮಾಡುವುದು ಬೇಡ. ಇದನ್ನು ಬಿಟ್ಟು ಬೇರೆ ಇನ್ನಾವುದನ್ನೇ ಚರ್ಚೆ ಮಾಡೋಣ; ಸರ್ಕಾರ ಉತ್ತರಿಸುತ್ತದೆ. ಆಗ ವಿರೋಧ ಪಕ್ಷದವರಿಗೆ ಅಸಮಾಧಾನವಾಗುತ್ತದೆ; ಆಗ ಅವರು ಸದನದ ಬಾವಿಗೆ ಬರಬಹುದು; ಸದನವನ್ನು ನಡೆಸಲು ಅವಕಾಶ ನೀಡಬಾರದು. ಎಲ್ಲವೂ ಸರಿ ಇದೆ. ಆದರೆ, ಪೀಠದ ತೀರ್ಮಾನವನ್ನು ಪ್ರಶ್ನಿಸಿ, ಸದನದ ಬಾವಿಗೆ ವಿರೋಧ ಪಕ್ಷದ ಸದಸ್ಯರು ಬರಬೇಕಾ ಎನ್ನುವುದನ್ನು ಅನುಭವಿ ಶಾಸಕರಾದ ವಿರೋಧ ಪಕ್ಷದ ನಾಯಕರು ಸ್ವಲ್ಪಮಟ್ಟಿಗೆ ಯೋಚನೆ ಮಾಡುವುದು ಒಳ್ಳೆಯದು ಎಂಬ ಸಲಹೆಯನ್ನು ನಾನು ನೀಡುತ್ತಿದ್ದೇನೆ. ಬಹುಶಃ ಶ್ರೀ ಬಿ.ಕೆ.ಹರಿಪ್ರಸಾದ್‌ರವರು ಇದನ್ನು ಗ್ರಹಿಸಿದರು ಎಂದು ನಾನು ಭಾವಿಸುತ್ತೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಇಲ್ಲಿ ದಯಮಾಡಿ ...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಶ್ರೀ ಎಸ್.ಎಲ್.ಭೋಜೇಗೌಡರು ಏನೋ ಹೇಳಲು ಹೊರಟಿದ್ದಾರೆ.

ಶ್ರೀ ಜಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಈಗ ನಮ್ಮ ಬೇಡಿಕೆಯನ್ನು ತಮ್ಮ ಮುಂದೆ ಇಡಬೇಕಾಗುತ್ತದೆ. ಸರ್ಕಾರವು ಹೇಳಿದಂತೆ ಮಾಡುವುದಕ್ಕೆ ನಾವು ಇಲ್ಲಗೆ ಬಂದಿಲ್ಲ. ಆದ್ದರಿಂದ ನಾವು ಬಹಳ ಸ್ಪಷ್ಟವಾಗಿ ನಮ್ಮ ನಿಲುವನ್ನು ತೆಗೆದುಕೊಂಡಿದ್ದೇವೆ. ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ - 59 ರಡಿ ನಮಗೆ ಚರ್ಚೆಗೆ ಅವಕಾಶ ನೀಡಲು ಆಗಿಲ್ಲವೆಂದರೆ, ನಿಯಮ - 68 ರಡಿ ಅವಕಾಶ ನೀಡಿ. ಇದರಿಂದ ತಮಗೆ ಯಾವುದೋ ಮುಜುಗರವಾಗಬಾರದು ಎನ್ನುವ ದೃಷ್ಟಿಯಿಂದ ನಾವು ನಮ್ಮ ಬೇಡಿಕೆಗಳನ್ನು ಇಟ್ಟು, ಸದನದ ಬಾವಿಗೆ ಬಂದಿದ್ದೇವೆ. ಆದರೆ ನಾವು ಇಲ್ಲ ತಮ್ಮ ರೂಲಿಂಗ್‌ನ್ನು ಪ್ರಶ್ನಿಸುತ್ತಿಲ್ಲ. ತಮ್ಮ ರೂಲಿಂಗ್‌ನ್ನು ಯಾರು ಪ್ರಶ್ನಿಸಿದರು, ಈ ಚರ್ಚೆ ಬೇರೆಯದ್ದಾಗಿದೆ. ಆದರೆ, ಇದೊಂದು ಗಂಭೀರವಾದ ವಿಷಯವಾಗಿದೆ. ರಾಜ್ಯದ 7.5 ಲಕ್ಷ ಯುವಕರ ಭವಿಷ್ಯದ ಪ್ರಶ್ನೆಯಾಗಿದೆ. ಜನಸಾಮಾನ್ಯರು ನಿರುದ್ಯೋಗದಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಈ ಬಗ್ಗೆ ಚರ್ಚಿಸಲು ನಾವು ಸದನದಲ್ಲ ಅವಕಾಶವನ್ನು ಕೇಳುತ್ತಿದ್ದೇವೆ. ಈ ವಿಷಯದ ಬಗ್ಗೆ ವಿಸ್ತೃತ ಹಾಗೂ ಕೂಲಂಕಷವಾದ ಚರ್ಚೆಗಳಾಗಬೇಕು ಎನ್ನುವ ದೃಷ್ಟಿಯಿಂದ ತಾವು ದಯಮಾಡಿ ಚರ್ಚೆಗೆ ಅವಕಾಶ ನೀಡಬೇಕು. ಶ್ರೀ ಮರಿತಿಬ್ಬೇಗೌಡರು ಈಗಾಗಲೇ ಪ್ರಸ್ತಾಪಿಸಿದಂತೆ, ನಿಯಮ - 330 ರಡಿ ಚರ್ಚೆಗೆ ಅವಕಾಶ ನೀಡಿದ್ದಲ್ಲ, ಎಷ್ಟು ಸದಸ್ಯರು ಮಾತನಾಡಬಹುದು? ನಿಯಮ - 68 ರಲ್ಲ ಚರ್ಚೆಗೆ ಅವಕಾಶ ನೀಡಿದ್ದಲ್ಲ, ಮನವಿ ಸಲ್ಲಿಸಿದ ನಾವುಗಳೆಲ್ಲರೂ ಮಾತನಾಡಲು ಅವಕಾಶವಾಗುತ್ತದೆ. ನಾನು ಈ ಮೊದಲು ನಿಯಮ - 68 ರಡಿ ಸಲ್ಲಿಸಿದ್ದ ಮತ್ತೊಂದು ವಿಷಯದ ಚರ್ಚೆಯನ್ನು ಬೇಕಾದರೆ, ಇಲ್ಲಗೆ ಮುಕ್ತಾಯಗೊಳಿಸುತ್ತೇವೆ. ಇದು ಬಹಳ ಗಂಭೀರವಾದ ವಿಚಾರವಾಗಿರುವುದರಿಂದ ನಿಯಮ - 68 ರಡಿ ಚರ್ಚೆಗೆ ದಯಮಾಡಿ ಅವಕಾಶ ನೀಡಬೇಕು. ಸದನವು ಬಹಳ ಚೆನ್ನಾಗಿ ನಡೆದುಕೊಂಡು ಬರುತ್ತಿದ್ದು, ಒಳ್ಳೆಯ ಚರ್ಚೆಗಳಾಗುತ್ತಿವೆ. ಹೀಗಾಗಿ ತಾವು ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ತಮ್ಮೆಲ್ಲ ಪ್ರಾರ್ಥಿಸುತ್ತೇನೆ.

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸದಸ್ಯರಾದ ಶ್ರೀ ಆಯನೂರು ಮಂಜುನಾಥ್‌ರವರು ನಾಲ್ಕು ರೀತಿಯ ಸದನಗಳನ್ನು ನೋಡಿಕೊಂಡು ಬಂದಿರುವ ಬಹಳ ದೊಡ್ಡ ವ್ಯಕ್ತಿಗಳಾಗಿದ್ದಾರೆ. ಅವರಿಗೆ ಬಹಳಷ್ಟು ಅನುಭವವಿದ್ದು; ಅವರ ಬಗ್ಗೆ ನನಗೆ ಗೌರವವೂ ಸಹ ಇದೆ. ಅವರ ಅನುಭವದ ಹಿನ್ನೆಲೆಯಲ್ಲಿ...., ಇಲ್ಲ ಯಾವುದೇ ಕಾರಣಕ್ಕೂ ಸಹ ಸಭಾಪತಿಯವರು ರೂಲಿಂಗ್ ನೀಡಿದ್ದನ್ನು ನಾವು ಪ್ರಶ್ನಿಸಿದ್ದೇವೆ ಎಂದು ಅನ್ಯಥಾ ಭಾವಿಸಬಾರದು. ಸಭಾಪತಿಯವರು ನೀಡಿದ ರೂಲಿಂಗ್‌ನ್ನು ಮರು ಪರಿಶೀಲನೆ ಮಾಡುವಂತೆ ಬೇಡಿದ್ದೇವೆ. ಇದನ್ನೇ ಶ್ರೀ ಮರಿತಿಬ್ಬೇಗೌಡರೂ ಸಹ ಪ್ರಸ್ತಾಪಿಸಿದ್ದರು. ಸಮಾಜದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹಾಗೂ ರಾಜ್ಯದ ಹಿತದೃಷ್ಟಿಯಿಂದ ನಾವು ಮನವಿ ಮಾಡಿದ್ದೇವೆ. ದಯಮಾಡಿ ಅವಕಾಶ ನೀಡಬೇಕೆಂದು ಮನವಿ ಮಾಡುತ್ತೇನೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಚರ್ಚೆಗೆ ಅವಕಾಶ ನೀಡಬೇಕೆಂದು ...

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಪುರಂದರದಾಸರು “ನಾಡಿನಲ್ಲಿ ನಿಂದಕರು ಇರಬೇಕು” ಎಂಬುದಾಗಿ ಹೇಳಿದ್ದಾರೆ. ನಿಂದಕರ ಮಾತನ್ನು ತುಂಬಿಕೊಳ್ಳುವ ಸೌಜನ್ಯತೆ, ಅಷ್ಟೊಂದು ವಿಶಾಲ ಹೃದಯತೆಯು ಆಡಳಿತ ಪಕ್ಷದವರಿಗೆ ಇರಬೇಕು. ಈ ವಿಚಾರದ ಬಗ್ಗೆ ಮಾತನಾಡಲು ಸದಸ್ಯರುಗಳು ತಯಾರಿದ್ದಾರೆ. ನಿಂದಕರು ಇಲ್ಲದಿದ್ದರೆ, ಅವರು ಆಡಳಿತ ಪಕ್ಷದ ಸ್ಥಾನಕ್ಕೆ ಹೇಗೆ ಹೋಗುತ್ತಿದ್ದರು? ನಿಂದಕರು ಇದ್ದಿದ್ದಕ್ಕೆ ಅವರು ಆಡಳಿತ ಪಕ್ಷದ ಸ್ಥಾನಕ್ಕೆ ಹೋಗಿದ್ದಾರೆ. ಎಲ್ಲೆಲ್ಲ ತಪ್ಪುಗಳಾಗಿವೆ ಎನ್ನುವುದನ್ನು ನೋಡಬೇಕು. ದಯಮಾಡಿ ತಾವು ಒಂದು ಅವಕಾಶವನ್ನು ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ಡಾ||ವೈ.ಎ.ನಾರಾಯಣಸ್ವಾಮಿ(ಆಡಳಿತ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ ...

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ತಮ್ಮ ಮೂಲಕ ವಿರೋಧ ಪಕ್ಷದ ನಾಯಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಈ ಸದನದ ಪರಂಪರೆಯಂತೆ, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರುಗಳು ಕೊನೆಯಲ್ಲಿ ತಮ್ಮ ಅಭಿಪ್ರಾಯ ಮತ್ತು ಆಗ್ರಹಗಳನ್ನು ಪೀಠಕ್ಕೆ ಮಾಡುತ್ತವೆ. ಆದರೆ, ಪೀಠವು ಒಂದು ಬಾರಿ ತೀರ್ಪನ್ನು ನೀಡಿದ ನಂತರ, ಅದನ್ನು ಎಲ್ಲರೂ ಒಪ್ಪಿಕೊಂಡು, (ಗೊಂದಲ) ಈ ಹಿನ್ನೆಲೆಯಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತಿದ್ದೇನೆ.

ಶ್ರೀ ಸಅಲಂ ಅಹಮದ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದನ್ನು ಪುನರ್ ಪರಿಶೀಲಿಸುವಂತೆ ನಾವು ಕೇಳುತ್ತಿದ್ದೇವೆ. ನಾವು ಪೀಠದ ರೂಲಿಂಗ್‌ನ್ನು ಪ್ರಶ್ನಿಸುತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ನಿಯಮ-59 ರಲ್ಲಿ ಪ್ರಸ್ತಾಪಿಸಿದ್ದಕ್ಕೆ ನಾವು ಪ್ರಶ್ನಿಸುತ್ತಿದ್ದೇವೆ. ಆದರೆ ತಾವು ಹೇಳಿದರೆ, ನಾವು ಅದನ್ನು ಬಿಟ್ಟುಬಿಡುತ್ತೇವೆ. (ಗೊಂದಲ) ಪೀಠದ ತೀರ್ಮಾನವನ್ನು ವಿರೋಧ ಪಕ್ಷದ ನಾಯಕರು ಪ್ರಶ್ನಿಸುವುದು ಹಾಗೂ ಸದನದ ಬಾವಿಗೆ ಬರುವುದು ಸರಿಯಲ್ಲ.

(ಗೊಂದಲ)

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ...

(ಗೊಂದಲ)

ಶ್ರೀ ಸಅಲಂ ಅಹಮದ್:- ಮಾನ್ಯ ಸಭಾಪತಿಯವರೇ,

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಪೀಠದ ಆದೇಶವನ್ನು ಪ್ರಶ್ನಿಸಿ, ಸದನದ ಬಾವಿಗೆ ಬಂದಿರುವುದನ್ನು ನಾನು ಇದುವರೆಗೆ ನೋಡಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, (ಗೊಂದಲ) ತಾವು ನಮಗೆ ಅವಕಾಶ ಮಾಡಿಕೊಡಬೇಕು.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ಪೀಠದ ನಿರ್ಣಯವನ್ನು ಪ್ರಶ್ನಿಸಬಾರದು. ಚರ್ಚೆಗೆ ಅವಕಾಶ ನೀಡುವಾಗ ಹೆಚ್ಚಿನ ಸಮಯವನ್ನು ನೀಡುವ ಅಧಿಕಾರವು ತಮಗೆ ಇದೆ. ಅದನ್ನು ಬಿಟ್ಟು

ಸಭಾಪತಿಯವರು:- ವಿರೋಧ ಪಕ್ಷದ ನಾಯಕರಲ್ಲಿ ವಿನಂತಿಸುವುದೇನೆಂದರೆ, ...

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ನಿಮಗೆ ಮಾತನಾಡಲು ಈಗಾಗಲೇ ಅವಕಾಶವನ್ನು ನೀಡಿದ್ದೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನಾನು ಮಾತನಾಡಲು ಹೋಗುವುದಿಲ್ಲ. ಪೀಠಕ್ಕೆ ನಾನು ವಿನಂತಿ ಮಾಡಿಕೊಳ್ಳುವುದೇನೆಂದರೆ, ದಯಮಾಡಿ 10 ನಿಮಿಷಗಳ ಕಾಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸದನವನ್ನು ಮುಂದೂಡಿ. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರುಗಳ ಜೊತೆಯಲ್ಲಿ ಚರ್ಚಿಸಿ, ಈ ಸಮಸ್ಯೆಯನ್ನು ಬಗೆಹರಿಸಿ, ನಿಯಮ - 68 ರಡಿ ಚರ್ಚಿಸಲು ದಯಮಾಡಿ ಅವಕಾಶವನ್ನು ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

ಸಭಾಪತಿಯವರು:- ವಿರೋಧ ಪಕ್ಷದ ನಾಯಕರೇ, ಈ ವಿಷಯದ ಮೇಲೆ ಚರ್ಚಿಸಲು ಯಾರು ಸಹಿಗಳನ್ನು ಮಾಡಿದ್ದಾರೆಯೋ, ಸಮಯವನ್ನು ಸೀಮಿತಗೊಳಿಸಿ, ನಿಯಮ - 330 ರಡಿ ಅವರುಗಳಿಗೆ ಮಾತನಾಡಲು ಸಂಪೂರ್ಣವಾಗಿ ಆದಷ್ಟು ಬೇಗನೇ, ಅವಕಾಶವನ್ನು ಮಾಡಿಕೊಡುತ್ತೇನೆ. ದಯಮಾಡಿ ಸದನದ ಬಾವಿಯೊಳಗಿರುವ ಎಲ್ಲಾ ಸದಸ್ಯರುಗಳನ್ನು ಹೊರಗಡೆ ಕರೆಯಿರಿ; ಸದನವನ್ನು ನಡೆಸಿಕೊಂಡು ಹೋಗೋಣ. ನಾನು ಎಲ್ಲರಿಗೂ ಸಹ ಮಾತನಾಡಲು ಅವಕಾಶವನ್ನು ನೀಡುತ್ತೇನೆ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸಭಾಪತಿಗಳ ರೂಲಿಂಗ್ ವಿರುದ್ಧ ಧರಣಿ ಮಾಡುವುದು ಈ ಸದನದ ಸಂಪ್ರದಾಯವಲ್ಲ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಯಾವ ನಿಯಮದಡಿ ನಮಗೆ ಮಾತನಾಡಲು ಅವಕಾಶವನ್ನು ನೀಡುತ್ತೀರಿ ಎನ್ನುವುದನ್ನು ದಯಮಾಡಿ ಹೇಳಿ; ಏಕೆಂದರೆ, ನಮಗೆ ನಿಯಮಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ.

ಸಭಾಪತಿಯವರು:- ನಾನು ಅವಕಾಶ ನೀಡುವುದಾಗಿ ಈಗಾಗಲೇ ಹೇಳಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಯಾವ ನಿಯಮದಡಿ ಚರ್ಚೆಗೆ ಅವಕಾಶ ನೀಡುತ್ತೀರಿ ಎನ್ನುವುದನ್ನು ಹೇಳಿ.

ಸಭಾಪತಿಯವರು:- ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ - 330 ರಡಿ ನಮಗೆ ಚರ್ಚೆಗೆ ಅವಕಾಶ ನೀಡುತ್ತೇನೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಿಯಮ - 330 ರಡಿ ವಿರೋಧ ಪಕ್ಷದವರು ಕೇಳಿದಷ್ಟು ಸಮಯಾವಕಾಶವನ್ನು ನೀಡಿ, ಚರ್ಚಿಸಲು ಅವಕಾಶವಿದೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮುಂದೆ ಬರತಕ್ಕ ದಿನಗಳಲ್ಲಿ ಈ ರೀತಿಯಾಗಿ ಆಗಬಾರದು. ಯಾವ ನಿಯಮದಡಿ ಎಲ್ಲರಿಗೂ ಚರ್ಚೆಗೆ ಅವಕಾಶ ನೀಡುತ್ತೀರಿ ಎನ್ನುವುದರ ಬಗ್ಗೆ ತಾವು ನಮಗೆ ಮನವರಿಕೆ ಮಾಡಿಕೊಡಬೇಕು.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ಹಿಂದೆ ಇದೇ ಸದನದಲ್ಲಿ ನಿಯಮ - 330 ರಡಿ ಈಗಾಲೇ ಚರ್ಚಿಸಲಾಗಿದೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಇದು ಯಾವ ನಿಯಮದಲ್ಲಿದೆ ಎನ್ನುವುದನ್ನು ತಾವು ಹೇಳಬೇಕು; ಆಗ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ.

(ಗೊಂದಲ)

ಸಭಾಪತಿಯವರು:- ನೀವು ಮಂಡಿಸಿರುವ ನಿಲುವಳಿ ಸೂಚನೆಯಲ್ಲಿ ಬಹಳಷ್ಟು ವಿಷಯಗಳನ್ನು ತೆಗೆದುಕೊಂಡು ಬಂದಿದ್ದೀರಿ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಿಯಮ - 330 ರಡಿ ... (ಗೊಂದಲ) ಎಲ್ಲಾ ಸದಸ್ಯರು...

(ಗೊಂದಲ)

ಸಭಾಪತಿಯವರು:- ಒಂದು ನಿಮಿಷ ಇರಿ, ನಾನು ಒಂದು ವಿಷಯಕ್ಕೆ ಸಿಮೀತ ಮಾಡಿ, ನಿಮಗೆ ನಾನು ...

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ತಾವು ...

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಎಲ್ಲಾ ಸದಸ್ಯರು ಸಹಿ ಹಾಕಿ ಕೊಟ್ಟಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ-61(2) ರೀತ್ಯ ಒಂದು ನಿಲುವಳಿ ಸೂಚನೆಯಲ್ಲಿ ಒಂದಕ್ಕಿಂತ ಹೆಚ್ಚು ವಿಷಯ ಚರ್ಚಿಸಕೂಡದು; 61(3) ರೀತ್ಯ ನಿಲುವಳಿ ಸೂಚನೆಯು ಇತ್ತೀಚೆಗೆ ನಡೆದ ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗಿರಬೇಕು. ಹೀಗಾಗಿ ನಾನು ನಿಯಮ - 330 ರ ರೀತ್ಯ ನಿಮಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೇನೆ. ದಯವಿಟ್ಟು ನನ್ನ ಮಾತನ್ನು ಕೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು urgent ಇದೆ ಎನ್ನುವ ಕಾರಣಕ್ಕಾಗಿ ನಿಯಮ-59 ರಡಿ ಮಂಡಿಸಲು ಅನುಮತಿ ಕೋರುತ್ತಿದ್ದೇವೆ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ದಯವಿಟ್ಟು ಹಠಕ್ಕೆ ಬೀಳಬಾರದು.

(ಗೊಂದಲ)

ಸಭಾಪತಿಯವರು:- ಈಗ ನಾನು ಕನ್ವರ್ಟ್ ಮಾಡಿದ್ದೇನೆ. ಒಂದು ಒಳ್ಳೆಯ ...

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಿಯಮ - 68 ಕ್ಕೆ ಕನ್ವರ್ಟ್ ಮಾಡಿ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ದಯವಿಟ್ಟು ಹಠಕ್ಕೆ ಬೀಳಬಾರದು. ಪೀಠದ ರೂಲಿಂಗ್‌ನ್ನು

(ಗೊಂದಲ)

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಪೀಠದ ರೂಲಿಂಗ್‌ನ್ನು ಪ್ರಶ್ನೆ ಮಾಡುವುದು ...

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸಭಾಪತಿಯವರು ನಮ್ಮ ಮನವಿಯನ್ನು ಕೇಳಿಲ್ಲವೆಂದರೆ ಏನು ಮಾಡುವುದು ...

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಿಮ್ಮ ಮನವಿಯನ್ನು ಕೇಳುವುದಕ್ಕೆ

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಿಯಮ - 68 ರಡಿ ಅವಕಾಶವನ್ನು ನೀಡುವಂತೆ ನಾವು

(ಗೊಂದಲ)

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ಸದನದ ಬಾವಿಯಲ್ಲರುವ ಎಲ್ಲಾ ಸದಸ್ಯರನ್ನು ಕರೆದುಕೊಳ್ಳಲಿ.

(ಗೊಂದಲ)

ಸಭಾಪತಿಯವರು:- ವಿರೋಧ ಪಕ್ಷದ ನಾಯಕರೇ, ಸದನವನ್ನು ನಡೆಸೋಣ. ನಾನು ಎಲ್ಲರಿಗೂ ಅವಕಾಶವನ್ನು ಮಾಡಿಕೊಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಇದನ್ನು ನಿಯಮ - 68 ರಡಿ ಮಾಡಿ ಕೊಡಿ ಸ್ವಾಮಿ; ಕಥೆ ಅಲ್ಲಗೆ ಮುಗಿಯಿತು. ಚರ್ಚೆ ಮಾಡುವುದಕ್ಕೆ

(ಗೊಂದಲ)

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ನೀವು ಹಾಗೆ ಮಾಡಿದ್ದಲ್ಲ ಪೀಠವನ್ನು ಪ್ರಶ್ನೆ ಮಾಡಿದಂತಾಗುತ್ತದೆ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸಭಾಪತಿಯವರ ವಿರುದ್ಧ ಧರಣಿ ಮಾಡುವುದು, ಸದನದ ಬಾವಿಗೆ ಇಳಿಯುವುದು ಸರಿಯಲ್ಲ. ನಿಯಮಗಳ ಪ್ರಕಾರ ಸದನವನ್ನು ನಡೆಸೋಣ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ...

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಧರಣಿ ಮಾಡುತ್ತಿರುವುದು ಸಭಾಪತಿಗಳ ವಿರುದ್ಧ ಅಲ್ಲ.

(ಗೊಂದಲ)

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಪ್ರತಿಪಕ್ಷದ ನಾಯಕರು ಸಮಯ ವ್ಯರ್ಥ ಮಾಡುವುದು ಬೇಡ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸದನದಲ್ಲ ಕುಳಿತುಕೊಂಡು (ಗೊಂದಲ) ನಾವು ಸಭಾಪತಿಯವರ ರೂಲಿಂಗ್‌ನ್ನು ಪ್ರಶ್ನಿಸುತ್ತಿಲ್ಲ. ನೀವು ಸರ್ಕಾರದ ಮೇಲೆ ಒತ್ತಡವನ್ನು ಹಾಕಬೇಡಿ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇದು ಸರಿಯಿಲ್ಲ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಅವರಲ್ಲ ಮನವಿ ಮಾಡುತ್ತಿದ್ದೇನೆ.

(ಗೊಂದಲ)

(ಮುಂದು)

942/20-09-2022/4-30/ಬಕೆಪಿ-ಎಕೆ

(ಸಭಾಪತಿಯವರ ಉಪಸ್ಥಿತಿ)

ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚೀತಕರು):- ನೀವು ಸಭಾಪತಿಯವರಿಗೆ ಆದೇಶ ಮಾಡಬೇಡಿ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ ಒಂದು ನಿಲುವಳಿ ಸೂಚನೆಯ ಬಗ್ಗೆ ವಿರೋಧ ಪಕ್ಷ ಪ್ರಸ್ತಾಪ ಮಾಡಿದಾಗ ತಾವು ಅದಕ್ಕೆ ಅವಕಾಶ ಕೊಟ್ಟಾಗ ನನ್ನ ಈ 22 ವರ್ಷದ ಈ ಸದನದ ಅನುಭವದಲ್ಲಿ ಆ ನಿಲುವಳಿ ಸೂಚನೆಯನ್ನು ಪೀಠದಿಂದ ನಿಯಮ ರೀತಿ ಕನ್ವರ್ಟ್ ಮಾಡಿದ್ದು ಇದೆ ಅಥವಾ ನಾನು ಇದನ್ನು ಚರ್ಚೆ ಮಾಡುವುದಕ್ಕೆ ಅವಕಾಶ ಕೊಡಲಕ್ಕೆ ಆಗುವುದಿಲ್ಲವೆಂದು ರೂಲಿಂಗ್ ಕೊಟ್ಟಿರುವುದು ಬಹಳ ಇದೆ ಅಥವಾ ಬಹುತೇಕ ನಿಯಮ ರೀತಿ ಕನ್ವರ್ಟ್ ಮಾಡಿಕೊಟ್ಟಿರುವುದು ಈ ಸದನದಲ್ಲಿ ಸಾಮಾನ್ಯವಾಗಿ ನಡವಳಿಕೆ ನಡೆದುಕೊಂಡು ಬಂದಿದೆ. ಈ ಚರ್ಚೆಗೆ ಅವಕಾಶ ಕೊಡುವುದಿಲ್ಲವೆಂದು ರೂಲಿಂಗ್ ಕೊಟ್ಟಿರುವುದು ಸಾಮಾನ್ಯ. ಆದರೆ ಒಂದು ನಿಲುವಳಿ ಸೂಚನೆಯನ್ನು ನಿಯಮ 330 ರಡಿಯಲ್ಲಿ ಚರ್ಚೆ ಮಾಡಿ ಎಂದೂ ಕೂಡ ನನ್ನ 22 ವರ್ಷದ ಈ ಶಾಸನ ಸಭೆಯಲ್ಲಿ ರೂಲಿಂಗ್ ಕೊಟ್ಟಿರುವುದು ಗೊತ್ತಿಲ್ಲ. ದಯವಿಟ್ಟು ನಿಯಮ ರೀತಿಯಲ್ಲಿ ಚರ್ಚೆ ಮಾಡಲಕ್ಕೆ ಅವಕಾಶ ಮಾಡಿಕೊಡಬೇಕು.

ಡಾ||ತೇಜಸ್ವಿನಿಗೌಡ(ವಿಧಾನಸಭೆಯಿಂದ ಚುನಾಯಿತರಾದವರು):-ಮಾನ್ಯ ಸಭಾಪತಿಯವರೇ, ಈಗಾಗಲೇ ತಾವು ರೂಲಿಂಗ್ ಕೊಟ್ಟಿದ್ದೀರಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರು ಇಲ್ಲ ಗಮನಿಸಬೇಕು. ಮಾನ್ಯ ಸಭಾಪತಿಯವರು ನಿಯಮ 330 ಅಡಿಯಲ್ಲಿ ಚರ್ಚೆ ಮಾಡಲು ಅವಕಾಶ ಕೊಟ್ಟಿದ್ದಾರೆ.

ಸಭಾಪತಿಯವರು:- ಈಗಾಗಲೇ ಒಂದು ನಿಲುವಳಿ ಸೂಚನೆಯನ್ನು ನಿಯಮ 330 ಯಲ್ಲಿ ಚರ್ಚೆ ಮಾಡಲು ಅವಕಾಶವನ್ನು ಕೊಟ್ಟಿದ್ದೇನೆ. ಆದರೆ, ಪ್ರತಿದಿನ ಪುನಃ ಪುನಃ ಕೇಳಿದರೆ ಹೇಗೆ?

ಡಾ|| ವೈ.ಎ. ನಾರಾಯಣಸ್ವಾಮಿ:- ಹೊಸದಾಗಿ ಕೇಳಿದರೆ ಹೇಗೆ?

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೆ, ವಿಷಯದ ಮಹತ್ವದ ಮೇರೆಗೆ ತೀರ್ಮಾನ ಮಾಡುವ ವಿವೇಚನೆ ಮಾನ್ಯ ಸಭಾಪತಿಯವರಿಗೆ ಇದೆ, ಅದರ ಪ್ರಕಾರ ಚರ್ಚೆಗೆ ಅವಕಾಶವನ್ನು ಕೊಟ್ಟಿದ್ದೀರಿ. ತಾವೊಂದು ರೂಲಿಂಗ್ ಕೊಡುವುದರ ಮುಖಾಂತರ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಬಾವಿಗೆ ಬರುವುದು ಕೊನೆಯ ಅಸ್ತವಾಗಿರಬೇಕು. ನಿಯಮ 330 ಮೇರೆಗೆ ಸಾರ್ವಜನಿಕ ಮಹತ್ವದ ವಿಷಯ ಚರ್ಚೆಯಲ್ಲಿ ಇರುವಾಗ, ಅರ್ಥ ಚರ್ಚೆಯಾಗಿರುವಾಗ ರೂಲಿಂಗ್ ಪಾರ್ಲಿಮೆಂಟ್ ಕಡೆಯಿಂದ ಯಾರೂ ಸಹ ಮಾತನಾಡದೇ ಇರುವಾಗ ಇದನ್ನು ಕೂಡ ನಿಯಮ 330 ಅಡಿಯಲ್ಲಿ ಚರ್ಚೆಗೆ ಎತ್ತಿಕೊಳ್ಳಬೇಕಾಗಿದೆ. ತಮ್ಮ ರೂಲಿಂಗ್ ಅನ್ನು ಪ್ರಶ್ನೆ ಮಾಡಿದರೆ, ಈ ವಿಚಾರ ಒಂದು precedent ಆಗಿ, ಮುಂದೆ, ಇದು ಒಂದು ಕೆಟ್ಟ ಉದಾಹರಣೆ ಮತ್ತು ಕೆಟ್ಟ ಪರಂಪರೆಯಾಗುತ್ತದೆ. ಆದ್ದರಿಂದ, ತಮ್ಮ ರೂಲಿಂಗ್ ಅನ್ನು ಅವರು ಒಪ್ಪಿಕೊಳ್ಳಬೇಕು. ಅವರು ಉಲ್ಲೇಖ ಮಾಡಿರುವಂತಹ ವಿಷಯವನ್ನು ನಿಯಮ 330 ಅಡಿಯಲ್ಲಿ ಚರ್ಚೆ ಮಾಡಲು ಅವಕಾಶ ಕೊಡಿ ಹಾಗೂ ಎಲ್ಲಾ ಸದಸ್ಯರುಗಳು ಮಾತನಾಡಲಕ್ಕೆ ಅವಕಾಶವನ್ನು ಕೊಡಬೇಕು. ಆಗ ನಾವೆಲ್ಲರೂ ಸಮಾಧಾನದಿಂದ ಕೇಳುತ್ತೇವೆ. ಬಾವಿಗೆ ಬರುವುದೇ ಮೊದಲ ಅಸ್ತ ಆಗಬಾರದು ಎಂದು ಹೇಳಿ ವಿನಂತಿ ಮಾಡುತ್ತೇನೆ.

ಶ್ರೀ ಎಸ್.ಎಲ್.ಬೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಿಯಮ 62 ರಲ್ಲಿ ನ್ಯಾಯಾಧಿಕರಣಗಳು, ಆಯೋಗಗಳು ಮುಂತಾದವುಗಳ ಮುಂದಿರುವ ವಿಷಯಗಳ ಕುರಿತು ಚರ್ಚಿಸಲು ನಿಲುವಳಿ ಸೂಚನೆ ತರುವುದು. ನಿಯಮ 330 ನಿಲುವಳಿ ಸೂಚನೆ ತರಲು ಅನುಮತಿ ಕೇಳುವುದು, ನಿಯಮ 59ರಲ್ಲಿ ಮಾನ್ಯ ಸಭಾಪತಿಯವರು ನಿರಾಕರಿಸಿದರೆ, ಈಗ ತಾವು ನಿರಾಕರಿಸಿದೆ ಎಂದು ಇಟ್ಟುಕೊಳ್ಳಿ. ನಿರಾಕರಿಸಿದ ನಂತರದಲ್ಲಿ ನಿಲುವಳಿ ಸೂಚನೆಯನ್ನು ತರಲು ನೀಡಲಾದ ಅನುಮತಿಗೆ ಅಕ್ಷೇಪಣೆಗಳು ಬಂದಲ್ಲಿ ಸಭಾಪತಿಯವರು ಆ ನಿಲುವಳಿ ಸೂಚನೆಯು ಸಭೆಯಲ್ಲಿ ಬರಬೇಕೆಂದು ಬಯಸುವ ಸದಸ್ಯರುಗಳು ತಮ್ಮ ಸ್ಥಾನಗಳಲ್ಲಿ ಎದ್ದು ನಿಲ್ಲುವಂತೆ ವಿನಂತಿಸಿಕೊಳ್ಳಬೇಕು. ಹತ್ತು ಸದಸ್ಯರುಗಳಿಗೆ ಕಡಿಮೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇಲ್ಲದಷ್ಟು ಸದಸ್ಯರು ಎದ್ದು ನಿಂತರೆ, ನಿಲುವಳಿ ಸೂಚನೆಗೆ ಅನುಮತಿ ಸಿಕ್ಕಿದೆ ಎಂದು ಸದನಕ್ಕೆ ತಿಳಿಸಬೇಕು. ಹತ್ತು ಸದಸ್ಯರುಗಳಿಗಿಂತ ಕಡಿಮೆ ಸದಸ್ಯರು ಎದ್ದು ನಿಂತರೆ ನಿಲುವಳಿ ಸೂಚನೆಯನ್ನು ತರಲು ಆ ಸದಸ್ಯನಿಗೆ ಸದನವು ಅನುಮತಿ ನೀಡಿಲ್ಲವೆಂಬುದಾಗಿ ಸಭಾಪತಿಯವರು ತಿಳಿಸತಕ್ಕದ್ದು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೆ, ಇಲ್ಲಿನ ವಿಷಯ ಏನೆಂದರೆ, ನಿಯಮ 59ಕ್ಕೆ ಅವರು ಏನು ಕೊಟ್ಟಿದ್ದಾರೆ, ಅದಕ್ಕೆ ತಾವು ಅಕ್ಷೇಪಣೆ ಮಾಡಿ, ಇದನ್ನು ನಿಯಮ 330 ಅಡಿಯಲ್ಲಿ ಚರ್ಚೆ ಮಾಡಲು ತಾವು ಸಮಯವನ್ನು ನಿಗದಿಪಡಿಸಿ ಅವಕಾಶ ಕೊಟ್ಟಿದ್ದೀರಿ.

(ಗೊಂದಲ)

ಸಭಾಪತಿಯವರು:- ವಿರೋಧ ಪಕ್ಷದ ನಾಯಕರು ಮಾತನಾಡಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ನಿಯಮ 68ರಲ್ಲಿ ಚರ್ಚೆ ಮಾಡಲು ಅವಕಾಶ ಎಲ್ಲ ಕೊಟ್ಟಿದ್ದೀರಿ?

ಶ್ರೀ ಪ್ರಕಾಶ್ ಕೆ.ರಾಠೋಡ್ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೆ,

ಸಭಾಪತಿಯವರು:- ತಾವು ಅವರಿಗೆ ಮಾತನಾಡಲಕ್ಕೆ ಬಿಡುವುದಿಲ್ಲ.

ಶ್ರೀ ಪ್ರಕಾಶ್ ಕೆ. ರಾಠೋಡ್:- ಮಾನ್ಯ ಸಭಾಪತಿಯವರೆ, ನಾನು ಮಾತನಾಡಲಕ್ಕೆ ತುಂಬಾ ಸಮಯದಿಂದ ಕಾಯುತ್ತಿದ್ದೇನೆ. ಮಾನ್ಯ ವಿರೋಧ ಪಕ್ಷದ ನಾಯಕರು ನನಗೆ ಮಾತನಾಡಲಕ್ಕೆ ಹೇಳಿದ್ದಾರೆ.

ಸಭಾಪತಿಯವರು:- ನಾನು ವಿರೋಧ ಪಕ್ಷದ ನಾಯಕರನ್ನು ಮಾತನಾಡಲಕ್ಕೆ ಕರೆದಿದ್ದೇನೆ. ಅವರು ಮಾತನಾಡಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಈಗ ಮಾನ್ಯ ಸದಸ್ಯರಾದ ಶ್ರೀ ಎಸ್.ಎಲ್. ಬೋಜೇಗೌಡರು ತಮಗೆ ತಿಳಿಸಿದರು. ಅದರಲ್ಲಿ ಎರಡು ಪ್ಯಾರಾ ಬಿಟ್ಟು ನಾನು ಓದುತ್ತಿದ್ದೇನೆ. “ನಿಲುವಳಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸೂಚನೆಯನ್ನು ತರಲು ನೀಡಲಾದ ಅನುಮತಿಗೆ ಆಕ್ಷೇಪಣೆಗಳು ಬಂದಲ್ಲಿ ಸಭಾಪತಿಯವರು ಆ ನಿಲುವಳಿ ಸೂಚನೆಯು ಸಭೆಯಲ್ಲಿ ಬರಬೇಕೆಂದು ಬಯಸುವ ಸದಸ್ಯರುಗಳು ತಮ್ಮ ಸ್ಥಾನಗಳಲ್ಲಿ ಎದ್ದು ನಿಲ್ಲುವಂತೆ ವಿನಂತಿಸಿಕೊಳ್ಳಬೇಕು. ಹತ್ತು ಸದಸ್ಯರುಗಳಿಗೆ ಕಡಿಮೆ ಇಲ್ಲದಷ್ಟು ಸದಸ್ಯರು ಎದ್ದು ನಿಂತರೆ, ನಿಲುವಳಿ ಸೂಚನೆಗೆ ಅನುಮತಿ ಸಿಕ್ಕಿದೆ ಎಂದು ಸದನಕ್ಕೆ ತಿಳಿಸಬೇಕು. ಹತ್ತು ಸದಸ್ಯರುಗಳಿಗಿಂತ ಕಡಿಮೆ ಸದಸ್ಯರು ಎದ್ದು ನಿಂತರೆ ನಿಲುವಳಿ ಸೂಚನೆಯನ್ನು ತರಲು ಆ ಸದಸ್ಯನಿಗೆ ಸದನವು ಅನುಮತಿ ನೀಡಿಲ್ಲವೆಂಬುದಾಗಿ ಸಭಾಪತಿಯವರು ತಿಳಿಸತಕ್ಕದ್ದು.

ಪರಂತು, ಸಭಾಪತಿಯವರು 59ನೇ ನಿಯಮದ ಮೇರೆಗೆ ತನ್ನ ಒಪ್ಪಿಗೆ ನೀಡಲು ನಿರಾಕರಿಸಿದರೆ ಅಥವಾ ಚರ್ಚಿಸಲು ಉದ್ದೇಶಿಸಿರುವ ವಿಷಯವು ಕ್ರಮಬದ್ಧವಾಗಿಲ್ಲವೆಂದು ಅಭಿಪ್ರಾಯಪಟ್ಟರೆ ತಾನು ಅವಶ್ಯವೆಂದು ಭಾವಿಸಿದರೆ ನಿಲುವಳಿ ಸೂಚನೆಯನ್ನು ಓದಿ ಹೇಳಬಹುದು ಮತ್ತು ತಾನು ನಿಲುವಳಿ ಸೂಚನೆಯನ್ನು ತರಲು ಒಪ್ಪಿಗೆಯನ್ನು ನಿರಾಕರಿಸುವುದರ ಹಾಗೂ ನಿಲುವಳಿ ಸೂಚನೆ ಕ್ರಮಬದ್ಧವಾಗಿಲ್ಲವೆಂದು ಅಭಿಪ್ರಾಯಪಟ್ಟ ಕಾರಣಗಳನ್ನು ತಿಳಿಸಬಹುದು.”

ಈಗ ನಾವು ಏನು ನಿಲುವಳಿ ಸೂಚನೆಯನ್ನು ಬರೆದುಕೊಟ್ಟಿದ್ದೇವೆ. ಅದನ್ನು ತಾವು ಓದಿ ಅದನ್ನು ನಿರಾಕರಿಸಿದ್ದೇವೆಂದು ಹೇಳಿ. ಅದನ್ನು ನಿಯಮ 330 ರಡಿಯಲ್ಲಿ ಅವಕಾಶ ಕೊಡುತ್ತೇವೆಂದು ಹೇಳಿದರೆ ನಾವೆಲ್ಲರೂ ನಮ್ಮ ನಮ್ಮ ಸ್ಥಾನಗಳಿಗೆ ಬರುತ್ತೇವೆ.

ಸಭಾಪತಿಯವರು:- ನಾನು ಏನು ಹೇಳಬೇಕು,ಹೇಗೆ ಹೇಳಬೇಕು ಹಾಗೆ ಹೇಳಿದ್ದೇನೆ. ನಾನು ಈಗಾಗಲೇ ರೂಲಿಂಗ್ ಅನ್ನು ಕೊಟ್ಟಿದ್ದೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:-ಮಾನ್ಯ ಸಭಾಪತಿಯವರೆ, ಈ ನಿಯಮ ಬಿಟ್ಟು ರೂಲಿಂಗ್ ಕೊಟ್ಟಿದ್ದೀರಿ.

ಸಭಾಪತಿಯವರು:- ನಾನು ನಿಯಮ ಬಿಟ್ಟು ರೂಲಿಂಗ್ ಕೊಟ್ಟೆಲ್ಲ. ಈ ಸದನದಲ್ಲಿ ನಿಯಮ 59 ರಡಿಯಲ್ಲಿ ಯಾವುದೇ ಚರ್ಚೆಯನ್ನು ತೆಗೆದುಕೊಂಡಂತಹ ನಿದರ್ಶನಗಳಿಲ್ಲ. ಹಾಗಾಗಿ, ನಿಯಮ 59 ಅನ್ನು ಕನ್ಸ್ಟಿಟ್ಯೂಟ್ ಮಾಡಿ ನಿಯಮ 330 ರಡಿಯಲ್ಲಿ ಚರ್ಚೆ ಮಾಡಲಕ್ಕೆ ಅವಕಾಶ ಕೊಟ್ಟಿದ್ದೇನೆ. ಆ ನಿಲುವಳಿ ಸೂಚನೆಯಲ್ಲಿ ಬಹಳಷ್ಟು ವಿಷಯಗಳನ್ನು ಸೇರಿಸಿದ್ದೀರಿ, ಒಂದು ವಿಷಯವಿಲ್ಲ. ನಿರ್ದಿಷ್ಟವಾದ ಒಂದು ವಿಷಯಕ್ಕೆ ಸೀಮಿತ ಮಾಡಿ. ನಿಯಮ 330 ರಡಿಯಲ್ಲಿ ಚರ್ಚೆ ಮಾಡಲಕ್ಕೆ ಅವಕಾಶ ಕೊಟ್ಟಿದ್ದೇನೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಗಿದೆ.

(ಸದನವು ಸಂಜೆ 4 ಗಂಟೆ 36 ನಿಮಿಷಕ್ಕೆ 10 ನಿಮಿಷಗಳ ಕಾಲ ಮುಂದೂಡಲ್ಪಟ್ಟಿತು)

(943) 20-09-2022 (4.50) ಕೆಜಿ-ವಿಕೆ

(ಸಂಜೆ 4 ಗಂಟೆ 36 ನಿಮಿಷಕ್ಕೆ 10 ನಿಮಿಷಗಳ ಅವಧಿಗೆ ಮುಂದೂಡಲ್ಪಟ್ಟಿದ್ದ ಸದನವು

ಪುನಃ ಸಂಜೆ 4 ಗಂಟೆ 58 ನಿಮಿಷಕ್ಕೆ ಸಮಾವೇಶಗೊಂಡಿತು)

(ಮಾನ್ಯ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

(ಈ ಹಂತದಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರನ್ನು ಹೊರತು ಪಡಿಸಿ, ಕಾಂಗ್ರೆಸ್ ಪಕ್ಷದ ಇನ್ನುಳಿದ ಮಾನ್ಯ ಸದಸ್ಯರೆಲ್ಲರೂ ಸದನದ ಬಾವಿಯಲ್ಲಿ ಧರಣಿ ನಿರತರಾಗಿದ್ದರು)

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈಗಾಗಲೇ ನಿಯಮ 59 ರಲ್ಲಿ ಪ್ರಸ್ತಾಪಿಸಲು ಅವಕಾಶ ಕೋರಿ ನಾವು ಸಲ್ಲಿಸಿದ್ದ ನೋಟೀಸ್ ಬಗ್ಗೆ ಚರ್ಚಿಸಲು ತಾವು ನಿಯಮ 330 ರಡಿ ಅವಕಾಶ ಮಾಡಿ ಕೊಟ್ಟಿದ್ದೀರಿ. ಆದರೆ, ನಿಯಮ 330 ರಡಿ ಪ್ರಸ್ತಾಪಿಸುವ ವಿಷಯಗಳಿಗೆ ಅನೇಕ ಬಾರಿ ಸಮಯ ನಿಗದಿಯಾಗಿಲ್ಲ. ಆದರೆ, ನಾವು ಬಹಳಷ್ಟು ಸಲ ಮಾತನಾಡಿದ್ದೇವೆ. ಆ ಸಮಯ ಬಂದಾಗ ಅಲ್ಲಿ ವಿಚಾರಕ್ಕೆ ತಕ್ಕಂತೆ ಯಾರು ಯಾರು ಆಡಳಿತ ಪಕ್ಷದಲ್ಲಿ ಮತ್ತು ವಿರೋಧ ಪಕ್ಷದಲ್ಲಿ ಮಾತನಾಡುವವರಿದ್ದಾರೆ, ಇರುವಂತಹ ಸಮಯದಲ್ಲಿ ಈ ವಿಷಯದ ಮೇಲಿನ ಚರ್ಚೆಗೆ ಎಷ್ಟು ಸಮಯವನ್ನು ನಿಗದಿಪಡಿಸಲಾಗುತ್ತದೆ ಎಂಬ ಬಗ್ಗೆ ತಮ್ಮ ಪೀಠದಿಂದ ತೀರ್ಮಾನ ತೆಗೆದುಕೊಂಡರೆ ಒಳ್ಳೆಯದಾಗುತ್ತದೆ. ಈಗಾಗಲೇ ನಿಯಮ 330 ರಡಿಯಲ್ಲಿ ಅವಕಾಶ ಕೊಟ್ಟಿರುವುದರಿಂದ, ಅದನ್ನು ವಾಪಸ್ ಪಡೆಯಬೇಕು ಎಂದು ನಾವು ಹೇಳುವುದು ಒಂದು ತರಹ ಪೀಠದ ಗೌರವಕ್ಕೆ ಒಳ್ಳೆಯದಲ್ಲ. ಅದನ್ನು ತಾವು ಅನ್ಯಥಾ ಭಾವಿಸಬಾರದು. ನಾವು ಅದನ್ನು ಮರುಪರಿಶೀಲನೆ ಮಾಡಿ ಎಂದು ಕೇಳಿದ್ದೇವೆ. ಒಂದು ವೇಳೆ, ತಾವು ಅದನ್ನು ಪರಿಶೀಲಿಸುವುದಕ್ಕೆ ಆಗದಿದ್ದರೆ; ದಯಮಾಡಿ ಅನೇಕ ಉದಾಹರಣೆಗಳು ಇವೆ, ನಿಯಮ 330 ರಡಿ ಮಾತನಾಡುವಂತಹ ವಿಚಾರದಲ್ಲಿ ತಾವು ಆ ಸಮಯದಲ್ಲಿ ಸ್ವಲ್ಪ ಹೆಚ್ಚಿನ ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನಾನು ತಮ್ಮ ಮೂಲಕ ವಿರೋಧ ಪಕ್ಷದ ನಾಯಕರಿಗೆ ಮತ್ತು ವಿರೋಧ ಪಕ್ಷದ ಸದಸ್ಯರೆಲ್ಲರಿಗೂ ವಿನಂತಿ ಮಾಡುತ್ತೇನೆ. ತಾವು ಪೀಠದಿಂದ ಆದೇಶ ಕೊಟ್ಟಿದ್ದೀರಿ, ನಿಯಮ 330 ರಡಿ ಸಮಯ ಬಹಳ ಕಡಿಮೆ ಇರುತ್ತದೆ ಎನ್ನುವುದು ಅವರ ಚರ್ಚೆಯಾಗಿದೆ.

(ಮುಂದು)

(944) 20-09-2022 (5.00) ಎಂ.ವಿ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಮುಂದು):-

ನಿಯಮ 330ರ ಅಡಿಯಲ್ಲಿ ಸಮಯ ಕಡಿಮೆಯಾಗುತ್ತದೆ. ಅದು ನಿಯಮ 330ರ ಅಡಿಯಲ್ಲಾದರೆ ಚರ್ಚೆ ಮಾಡುವುದಕ್ಕೆ ಸಮಯ ಜಾಸ್ತಿ ಸಿಗುತ್ತದೆ ಎಂಬುದಾಗಿದೆ.. ದಯವಿಟ್ಟು ನಾನು ತಮ್ಮ ಮೂಲಕ ವಿನಂತಿ ಮಾಡುವುದೇನೆಂದರೆ, ಸಮಯವನ್ನು ಸ್ವಲ್ಪ ವಿಸ್ತರಣೆ ಮಾಡಿಕೊಟ್ಟು, ಎಲ್ಲರಿಗೂ ಒಂದು ಅವಕಾಶವನ್ನು ಕೊಡುವಂತಹ ವ್ಯವಸ್ಥೆ ಮಾಡಿಕೊಡಬೇಕೆಂದು, ಮತ್ತೆ ನಾನು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ನಾವು ಇಲ್ಲವೆಂದರೆ ಈ ಸತ್ವಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿದ್ದೇವೆ. ಆದುದರಿಂದ ಪೀಠ ಒಂದು ಬಾರಿ ಹೇಳಿದಂತಹ ಆದೇಶವನ್ನು ನಾವೆಲ್ಲರೂ ಗೌರವಿಸಬೇಕೆಂದು ತಮ್ಮ ಮೂಲಕ ಪ್ರತಿಪಕ್ಷದವರಿಗೆ ವಿನಂತಿಯನ್ನು ಮಾಡುತ್ತೇನೆ.

ಸಭಾಪತಿಯವರು:- ನಾನು ಮಾನ್ಯ ವಿರೋಧಪಕ್ಷದ ನಾಯಕರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ತಾವು ಬಹಳಷ್ಟು ಸಮಸ್ಯೆಗಳನ್ನು ಕ್ರೋಢೀಕರಣ ಮಾಡಿ, ವಿಶೇಷವಾಗಿ ಚರ್ಚೆ ಮಾಡಬೇಕೆಂದು ಏನು ನಿಲುವಳಿ ಸೂಚನೆಯನ್ನು ತಂದಿದ್ದೀರಿ. ನಾನು ಅದನ್ನು ಒಂದು ವಿಷಯಕ್ಕೆ ಸೀಮಿತ ಮಾಡಿ, ನಿಯಮ 330ರ ಅಡಿಯಲ್ಲಿ ಅವಕಾಶ ನೀಡುತ್ತೇನೆಂದು ಮಾತು ನೀಡಿದ್ದೇನೆ. ನಿಯಮ 330ರ ಅಡಿಯಲ್ಲಿ ಸಮಯ ಕಡಿಮೆ ಇದ್ದರೂ ಕೂಡ, ತಾವು ಯಾರ್ಯಾರ ಹೆಸರನ್ನು ತಿಳಿಸುತ್ತೀರೋ ಅವರೆಲ್ಲರೂ ಮಾತನಾಡುವುದಕ್ಕೆ ಅವಕಾಶ ನೀಡುತ್ತೇನೆ. ದಯವಿಟ್ಟು ತಮ್ಮ ಪಕ್ಷದ ಸದಸ್ಯರೆಲ್ಲರೂ ಸದನದ ಬಾವಿಯಿಂದ ಹೊರಗಡೆ ಬಂದು, ಸದನವನ್ನು ನಡೆಸುವುದಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

(ಈ ಹಂತದಲ್ಲಿ ಬಾವಿಯಲ್ಲಿ ಧರಣಿ ನಿರತರಾಗಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರು

ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

೦೯. ಪ್ರಕಟಣೆಗಳು

ಸಭಾಪತಿಯವರು:- ಮಾನ್ಯ ಸಭಾಧ್ಯಕ್ಷರಿಂದ ಈ ಮುಂದಿನ ಸಂದೇಶ ಬಂದಿರುತ್ತದೆ. ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮಗಳ 104ನೇ ನಿಯಮದ ಮೇರೆಗೆ, ವಿಧಾನ ಸಭೆಯು ದಿನಾಂಕ 20.09.2022ರಂದು ಈ ಕೆಳಕಂಡ ವಿಧೇಯಕಗಳನ್ನು ಅಂಗೀಕರಿಸಿರುತ್ತದೆಂದು ಹಾಗೂ ಸದರಿ ವಿಧೇಯಕಗಳಿಗೆ ವಿಧಾನ ಪರಿಷತ್ತಿನ ಸಹಮತ ನೀಡಬೇಕೆಂದು ಕೋರಿರುತ್ತಾರೆ.

1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ತಿದ್ದುಪಡಿ) ವಿಧೇಯಕ, 2022
2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ವಿಧೇಯಕ, 2022
3. ಕರ್ನಾಟಕ ಮುನಿಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕ, 2022
4. ಕರ್ನಾಟಕ ರೇಷ್ಮೆಹುಳು ಬತ್ತನೆ, ರೇಷ್ಮೆಗೂಡು ಮತ್ತು ರೇಷ್ಮೆನೂಲು (ಉತ್ಪಾದನೆ, ಸರಬರಾಜು, ವಿತರಣೆ ಮತ್ತು ಮಾರಾಟ ವಿನಿಯಮನ) (ತಿದ್ದುಪಡಿ) ವಿಧೇಯಕ, 2022

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ದಯಮಾಡಿ ನನ್ನದೊಂದು ಮಂಡನೆ ಇದೆ. ಒಂದು ವಾರದ ಕಾರ್ಯಕಲಾಪ ನೋಡಿದಾಗ, ಸದನದಲ್ಲಿ ಗಮನಸೆಳೆಯುವ ಸೂಚನೆ repeat ಆಗುತ್ತಿದೆ. ದಯಮಾಡಿ ಮಾನ್ಯ ಮಂತ್ರಿಗಳಿದ್ದಾರೆ, ಆ ಐದು ವಿಷಯಗಳನ್ನು ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ.

ಸಭಾಪತಿಯವರು:- ಈಗ ಗಮನ ಸೆಳೆಯುವ ಸೂಚನೆಗಳು. ಐದು ವಿಷಯಗಳಿವೆ ಮತ್ತು ನಿಯಮ 330ರಲ್ಲಿ ವಿಷಯಗಳಿವೆ. ಅದರಿಂದ ಮಾನ್ಯ ಸದಸ್ಯರುಗಳು ಸಮಯವನ್ನು ಸದುಪಯೋಗ ಮಾಡಿಕೊಂಡು, ಮಾತನಾಡಿದರೆ ಎಲ್ಲಾ ವಿಷಯವನ್ನು ಮುಗಿಸಬಹುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

10. ಗಮನ ಸೆಳೆಯುವ ಸೂಚನೆಗಳು

ಅ) ವಿಷಯ:- ಅಣ್ಣೀಪುರ ಗ್ರಾಮದ ಸರ್ವೆ ನಂ.18ರ ವಾರ್ಡ್ ನಂ.143ರಲ್ಲಿ ಹಾಪ್‌ಕಾಮ್ಸ್ ಸಂಸ್ಥೆಯವರು 2.08 ಎಕರೆ ಜಮೀನನ್ನು ಆಕ್ರಮಿಸಿಕೊಂಡಿರುವ ಕುರಿತು.

- - - -

ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ಅಣ್ಣೀಪುರ ಗ್ರಾಮದ ಸರ್ವೆ ನಂ.18, ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ನಂ.143ರಲ್ಲಿ 2.08 ಎಕರೆ ವಿಸ್ತೀರ್ಣದ ಜಮೀನನ್ನು ಹಾಪ್‌ಕಾಮ್ಸ್ ಸಂಸ್ಥೆಯವರು ನಿಯಮಬಾಹಿರವಾಗಿ ಭೂ ಮಾಲೀಕರಿಗೆ ಪರಿಹಾರ ನೀಡದೇ ಆಕ್ರಮಿಸಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಸರ್ಕಾರದ ಗಮನಕ್ಕೆ ಬಂದಿದ್ದಲ್ಲಿ ಮೂಲ ಮಾಲೀಕರನ್ನು ಗುರುತಿಸಿ ಪರಿಹಾರ ನೀಡುವ ಬಗ್ಗೆ ಮಾನ್ಯ ತೋಟಗಾರಿಕೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರ ಗಮನ ಸೆಳೆಯಬಯಸುತ್ತೇನೆ.

ಶ್ರೀ ಮುನಿರತ್ನ (ತೋಟಗಾರಿಕೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು):- ಮಾನ್ಯ ಸಭಾಪತಿಯವರೇ,

(ಅಖತ ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಎ.ತಿಪ್ಪೇಸ್ವಾಮಿಯವರು ಏನು ಗಮನ ಸೆಳೆಯುವ ಸೂಚನೆಯನ್ನು ತಂದಿದ್ದಾರೆ, ಅದಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಸುಮಾರು 40 ವರ್ಷಗಳಿಂದ ಹಾಪ್‌ಕಾಮ್ ಸಂಸ್ಥೆ ಕೆಲಸ ನಿರ್ವಹಿಸುತ್ತಿರುವಂತಹ ಸ್ಥಳವಿದು. ಇತ್ತೀಚೆಗೆ ಇದಕ್ಕೆ ಸಂಬಂಧಪಟ್ಟಂತೆ ಕೆಲವು ದಾಖಲೆಗಳನ್ನು ತಂದು ಈ ಸ್ಥಳ ನಮಗೆ ಸೇರತಕ್ಕದು ಎಂದು ಕೆಲವರು ಬಂದಿದ್ದಾರೆ. ಅದರಲ್ಲಿ ಶ್ರೀಮತಿ ನಾರಾಯಣಮ್ಮ ಎಂಬುವವರು ಒಬ್ಬರು ಬಂದಿದ್ದಾರೆ. ಅದೇ ರೀತಿ ವಕ್ಟ್ ಬೋರ್ಡ್ ಸಹ ಈ ಜಾಗ ನಮ್ಮದು ಎಂದು ಬಂದಿದ್ದಾರೆ. ಆದರೆ, ಈಗ ನಮ್ಮ ದಾಖಲೆ ಮತ್ತು ಪಾಲಕೆಯ Khata and Khata Extract ನಲ್ಲಿ ಸರ್ಕಾರವೆಂದು ಇದೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲ ವ್ಯಾಜ್ಯ ನಡೆಯುತ್ತಿದೆ. ಆ ವ್ಯಾಜ್ಯ ಕೂಡ ಇನ್ನು ಇತ್ಯರ್ಥವಾಗಿಲ್ಲ. ಹಾಗಾಗಿ, ಇದು ಇವತ್ತಿನವರೆಗೆ ಸರ್ಕಾರವೆಂದು ಇರುವುದರಿಂದ ಮತ್ತು ಬಹಳ ಮುಖ್ಯವಾಗಿ ಮಾನ್ಯ ಸದಸ್ಯರು ಅವರಿಗೆ ಏನಾದರೂ ಪರಿಹಾರ ಕೊಡಬೇಕೆಂದು ಕೇಳಿದ್ದಾರೆ. ಅದು ಸರ್ಕಾರದ ಆಸ್ತಿಯಾಗಿರುವುದರಿಂದ ಅದಕ್ಕೆ ಪರಿಹಾರ ಕೊಡುವಂತಹ ಪ್ರಶ್ನೆಯೇ ಇದರಲ್ಲಿ ಬರುವುದಿಲ್ಲ. ಇವತ್ತಿಗೂ ಕೂಡ ಸಂಪೂರ್ಣವಾಗಿ ಅದು ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿದೆ ಮತ್ತು ಅದು ಸರ್ಕಾರದ ಆಸ್ತಿಯಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಇದಕ್ಕೆ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ. ಆದರೂ ಸಹ ಇದಕ್ಕೆ ಸಂಬಂಧಪಟ್ಟ ಹಾಗೆ ನನ್ನ ಮೇಲೆಯೂ ಸಹ ಬಹಳ ಒತ್ತಡ ಬರುತ್ತಿದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಬಹಳ ಜನರು ಬಂದು ನನ್ನನ್ನು ಭೇಟಿ ಮಾಡುವುದು, ಈ ಸ್ಥಳ ನಮಗೆ ಸೇರಿರುವುದು ಮತ್ತು ಹಾಪ್‌ಕಾಮ್ ಅನ್ನು ತೆರವುಗೊಳಿಸಿ ಅದನ್ನು ನಮಗೆ ವಹಿಸಿಕೊಡಿ ಎಂದು ಸುಮಾರು ಜನರು ಬರುತ್ತಿದ್ದಾರೆ. ಆದರೂ ಸಹ ಇದರ ನೈಜತೆಯ ಬಗ್ಗೆ ನನಗೆ ಅನುಮಾನ ಕೂಡ ಮೂಡುತ್ತಿದೆ. ಹಾಗಾಗಿ, ಇದನ್ನು ಮಾನ್ಯ ಲೋಕಾಯುಕ್ತ ತನಿಖೆಗೆ ಒಳಪಡಿಸಿ, ಸಂಪೂರ್ಣ ಮಾಹಿತಿ ಬಂದ ತಕ್ಷಣ, ನ್ಯಾಯಾಲಯದಲ್ಲ ಇರತಕ್ಕಂತಹ ಪ್ರಕರಣಗಳು ಏನಾಗಿದೆ ಎಂದು ನೋಡಿಕೊಂಡು, ಅನಂತರ ಇದರ ಬಗ್ಗೆ ಒಂದು ತೀರ್ಮಾನಕ್ಕೆ ಬರುವಂತಹ ಕೆಲಸವನ್ನು ಮಾಡುತ್ತಿದ್ದೇವೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ನೀಡಿದ್ದಾರೆ. ಆದರೆ, ನಾನು ಏನು ಹೇಳುತ್ತಿದ್ದೇನೆಂದರೆ, 1874ರಲ್ಲಿ ಶ್ರೀ ಗುಳ್ಳಪ್ಪ ಎನ್ನುವವರಿಗೆ ದಾನಪತ್ರದ ಮುಖೇನ ನೀಡಿದ್ದಾರೆ. ಅದು ಪರಿಶಿಷ್ಟ ಜಾತಿಯವರಿಗೆ ಸೇರಿರುವಂತಹ ಜಮೀನು. ತದನಂತರ ಅವರು ವಿಲ್ ಮುಖೇನಾ ದಿನಾಂಕ 25.08.1960ರಲ್ಲಿ ತಮ್ಮ ಮೊಮ್ಮಗನಿಗೆ ವಿಲ್ ಮಾಡಿಕೊಟ್ಟಿದ್ದಾರೆ. ಆದರೆ, ಇವತ್ತು ಖಾಸಗಿ ವ್ಯಕ್ತಿಗಳು, ವಕ್ಟ್ ಬೋರ್ಡ್ ಮತ್ತೆ ಬೇರೆ ಬೇರೆಯವರು ಅದನ್ನು ಪ್ರಶ್ನೆ ಮಾಡಿ, ಸಿವಿಲ್ ನ್ಯಾಯಾಲಯದಲ್ಲ ವ್ಯಾಜ್ಯ ಹೂಡಿದ್ದಾರೆಂದು ಹೇಳುತ್ತಿದ್ದಾರೆ. ಹಾಗಿದ್ದರೆ ಒಂದು land acquisition proceedings ಶುರು ಮಾಡಲಿ. ಈಗ ಯಾರು ತಮ್ಮ ಹಕ್ಕು ಸ್ಥಾಪನೆ ಮಾಡುತ್ತಾರೆ, ಅಂತಹವರಿಗೆ ಪರಿಹಾರ ಹೋಗಲಿ, ಇಲ್ಲದೇ ಇದ್ದರೆ ಅದನ್ನು ಡೇಪಾಸಿಟ್ ಮಾಡಲಿ. ಏಕೆಂದರೆ, ಇದು ಸುಮಾರು ವರ್ಷದಿಂದ ಇದೆ. ಅದು ಸರ್ಕಾರದ ಸ್ವತ್ತಾಗಿದ್ದರೆ ಮತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಅದು ಕೋರ್ಟಿನಲ್ಲಿ ತೀರ್ಮಾನವಾದರೆ ಅದು ಹಾಗೆಯೇ ಉಳಿದುಕೊಳ್ಳುತ್ತದೆ. ಅನಂತರ ಅದನ್ನು ಹಾಪ್‌ಕಾಮ್‌ಗೆ ಹಂಚಿಕೆ ಮಾಡಬಹುದು. ಇದಕ್ಕೆ ಸಂಬಂಧಪಟ್ಟಂತೆ ಸುಮಾರು ಜನರಿಂದ ತಕರಾರು ಇದೆ. ದಯವಿಟ್ಟು land acquisition proceedings ಅನ್ನು ಪ್ರಾರಂಭ ಮಾಡಿದರೆ, ಇದು ಇತ್ಯರ್ಥವಾಗುತ್ತದೆ. ಇಲ್ಲವಾದರೆ ಯಾರು ತಮ್ಮ ಹಕ್ಕು ಸ್ಥಾಪನೆ ಮಾಡುತ್ತಾರೆ, ಅವರಿಗೆ ಪರಿಹಾರ ಕೊಡಲಿ, ಇಲ್ಲವಾದರೆ ಕೋರ್ಟಿನಲ್ಲಿ ಡಿಪಾಸಿಟ್ ಮಾಡಲಿ.

ಶ್ರೀ ಮುನಿರತ್ನ:- ಮಾನ್ಯ ಸಭಾಪತಿಯವರೇ, ಈಗ ಮಾನ್ಯ ಸದಸ್ಯರು ಹೇಳುವ ಪ್ರಕಾರ 1870 ಮತ್ತು ಅದಾದ ನಂತರ 1960ರ ವಿಲ್, ಇದು ಏಕಾಏಕಿ ಬಂದಿರತಕ್ಕಂಥದ್ದು. ಇದು 2013ರಿಂದ 2022ರವರೆಗೆ ದಾಖಲೆಗಳು ಹೊರಗಡೆಗೆ ಬಹಳ ವೇಗವಾಗಿ ಬರುತ್ತಿವೆ. ಹೆಚ್ಚು ಕಡಿಮೆ ನೂರು ವರ್ಷದವರೆಗಿನ ದಾಖಲೆಗಳು ಯಾರ ಬಳಿಯೂ ಇರಲಿಲ್ಲ. ಅದಾದ ನಂತರ, ಜಿಪಿಎ, ವಿಲ್ ಮತ್ತಿತರ ಸುಮಾರು ದಾಖಲೆಗಳು ಬರುತ್ತಿವೆ. ಇದು ಸಂಪೂರ್ಣವಾಗಿ ಲಾಲ್‌ಬಾಗ್‌ಗೆ ತಾಗಿಕೊಂಡಿರುವಂತಹ ಪ್ರದೇಶವಾಗಿದೆ. ಆ ಜಾಗದಲ್ಲಿ ಹಾಪ್‌ಕಾಮ್ ಸ್ಥಾಪನೆ ಮಾಡಿ ಸುಮಾರು 42 ವರ್ಷವಾಗಿದೆ. ಹಾಪ್‌ಕಾಮ್ ಅನ್ನು 42 ವರ್ಷದ ಹಿಂದೆ ಸ್ಥಾಪನೆ ಮಾಡಿದ ಮೇಲೆ ದಾಖಲೆಗಳು 2013ರಿಂದ ಬಹಳ ವೇಗವಾಗಿ ಬರುತ್ತಿವೆ. ಬಹಳಷ್ಟು ದೊಡ್ಡ ವ್ಯಕ್ತಿಗಳು ಇದ್ದಾರೆ. ಇದರಲ್ಲಿ ಬಿಲ್ಡರ್ ಒಬ್ಬರು ಇದ್ದಾರೆ. ಅಂದರೆ, ಮುಂಬೈಯ ಚರಿಷ್ಮ ಬಿಲ್ಡರ್ಸ್ ನವರು 2017ರಿಂದ ಬಂದಿದ್ದಾರೆ. ಚರಿಷ್ಮ ಬಿಲ್ಡರ್ಸ್ ನವರು ಸಿವಿಲ್ ನ್ಯಾಯಾಲಯದಲ್ಲಿ ಒಂದು ದಾಖಲೆಯನ್ನು ದಾಖಲು ಮಾಡುತ್ತಾರೆ. ಅಲ್ಲಿಯವರೆಗೆ ಅದು ಇರಲಿಲ್ಲ. ಇದು ಸುಮಾರು ನೂರು ವರ್ಷಗಳಿಂದ ಹೀಗೆ ಇದ್ದಂತಹ ಒಂದು ಪ್ರದೇಶ ಮತ್ತೆ 42 ವರ್ಷಗಳಿಂದ ಹಾಪ್‌ಕಾಮ್ ಇರುವಂತಹ ಪ್ರದೇಶವಾಗಿದೆ. ಆದರೆ, ಈಗ ಏಕಾಏಕಿ ಚರಿಷ್ಮ ಬಿಲ್ಡರ್ಸ್ ನವರು ಬಹಳ ಬಲಷ್ಠವಾಗಿರುವಂತಹ ವ್ಯಕ್ತಿಗಳು ಅದು ನಮ್ಮದು ಎಂದು ಹೇಳುತ್ತಿದ್ದಾರೆ.

ಡಾ||ಕೆ.ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಅವರು ಇವರಿಗಿಂತ ಬಲಷ್ಠರೇ ಎಂದು ಹೇಳಲಿ.

ಶ್ರೀ ಮುನಿರತ್ನ:- ಮಾನ್ಯ ಸಭಾಪತಿಯವರೇ, ಇದು ಮುನಿರತ್ನ ಅಲ್ಲ. ಇದು ಸರ್ಕಾರ.

ಡಾ||ಕೆ.ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಹೆಸರು ಅಲ್ಲ. ಅವರು ಸರ್ಕಾರಕ್ಕಿಂತ ಬಲಷ್ಠರೇ?

ಶ್ರೀ ಮುನಿರತ್ನ:- ಮಾನ್ಯ ಸಭಾಪತಿಯವರೇ, ಹಾಗಾಗಿ, ಇದಕ್ಕೆ ಸಂಬಂಧಪಟ್ಟಂತೆ ಚರಿಷ್ಮ ಬಿಲ್ಡರ್ಸ್ ರವರಾದರೂ ಇರಲಿ ಮತ್ತು ವಕ್ಫ್ ಮೋರ್ಡೆನವರಾದರೂ ಇರಲಿ. ಈಗ 1870 ಮತ್ತು 1960ರ ವಿಲ್ ಇರಲಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಅದನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಿ, ಅದನ್ನು ಸಂಪೂರ್ಣ ತನಿಖೆ ಮಾಡಿಸಿ, ಅದರ ವರದಿ ಬಂದ ನಂತರ ಮತ್ತೆ ಇದರ ಬಗ್ಗೆ ಚರ್ಚೆ ಮಾಡೋಣ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ದಯಮಾಡಿ ಪರಿಶೀಲನೆ ಮಾಡಿ ಕೊಡಲಿ.

ಶ್ರೀ ಮುನಿರತ್ನ:- ಮಾನ್ಯ ಸಭಾಪತಿಯವರೇ, ಈಗ ಯಾವುದೇ ಕಾರಣಕ್ಕೂ ನೈಜ್ಯತೆ ಬಗ್ಗೆ ಪರಿಶೀಲನೆ ಮಾಡದೆ, ಮಾಡುವಂತಹ ಪ್ರಶ್ನೆಯೇ ಬರುವುದಿಲ್ಲ.

ಸಭಾಪತಿಯವರು:- ಈಗ ಮಾನ್ಯ ಸಭಾಪತಿಯವರೇ ಅಹಮದ್‌ವರವರು ಮಾತನಾಡುವುದು.

ಶ್ರೀ ಸಭಾಪತಿ:- ಮಾನ್ಯ ಸಭಾಪತಿಯವರೇ,

ಶ್ರೀ ಮುನಿರತ್ನ:- ಮಾನ್ಯ ಸಭಾಪತಿಯವರೇ, ಈಗ ನಾಡಿನ ಎಲ್ಲಾ ಜನರು ಸರ್ಕಾರಕ್ಕಿಂತ ಶ್ರೀ ಮುನಿರತ್ನರವರೇ ಎಂದು ತಿಳಿದುಕೊಂಡಿದ್ದಾರೆ. ಆದರೆ, ಶ್ರೀ ಮುನಿರತ್ನರವರೇ ಹೆದರಿಕೊಳ್ಳುತ್ತಿದ್ದಾರೆ.

ಶ್ರೀ ಮುನಿರತ್ನ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಡಾ||ಕೆ.ಗೋವಿಂದರಾಜ್‌ವರವರು ನನ್ನ ಮೇಲೆ ಇಟ್ಟಿರುವಂತಹ ಅಭಿಮಾನ ಮತ್ತು ಅವರು ನನ್ನ ಆತ್ಮಿಯರು. ಹಾಗಾಗಿ, ಅವರಿಗೆ ನನ್ನ ಬಗ್ಗೆ ಒಲವು ಜಾಸ್ತಿಯಾಗಿ ಆ ರೀತಿ ಹೇಳಿದ್ದಾರೆ ಅಷ್ಟೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(945) 20.09.2022 05.10 LL-BNS

(ಸಭಾಪತಿಯವರ ಉಪಸ್ಥಿತಿ)

ಆ) ವಿಷಯ:- ಪ್ರಮುಖ ಕಾರ್ಯಿಗಳಿಗೆ ಅಗತ್ಯವಾಗಿ ಬೇಕಾಗಿರುವ

ಔಷಧಿಗಳು ಜನೌಷಧ ಕೇಂದ್ರಗಳಲ್ಲಿ ಲಭ್ಯವಿಲ್ಲದಿರುವ ಕುರಿತು

- - -

ಶ್ರೀ ಸಅೀಂ ಅಹಮದ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಪ್ರಮುಖ ಕಾರ್ಯಿಗಳಿಗೆ ಅಗತ್ಯವಾಗಿ ಬೇಕಾಗಿರುವ ಔಷಧಿಗಳು ಜನೌಷಧ ಕೇಂದ್ರಗಳಲ್ಲಿ ಲಭ್ಯವಿಲ್ಲದಿರುವ ಬಗ್ಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಗಮನ ಸೆಳೆಯುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಈ ದಿನ ಸದನದಲ್ಲಿ ಹಾಜರಿರುವುದಿಲ್ಲ. ಹಾಗಾಗಿ, ಅವರ ಪರವಾಗಿ ನಾನು ಉತ್ತರ ಕೊಡಬಹುದೇ?

ಶ್ರೀ ಸಅೀಂ ಅಹಮದ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರ ನೀಡಲು ಮಾನ್ಯ ಮಂತ್ರಿಗಳು ಈ ಸದನದಲ್ಲಿ ಹಾಜರಿರುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಹೌದು ಮಂತ್ರಿಗಳು ಸದನದಲ್ಲಿ ಹಾಜರಿರುವುದಿಲ್ಲ. ಅದಕ್ಕೋಸ್ಕರ, ಮಾನ್ಯ ಸದಸ್ಯರ ಪ್ರಶ್ನೆಗೆ ಮಾನ್ಯ ಮಂತ್ರಿಗಳೇ ಉತ್ತರ ನೀಡಬೇಕೆಂದರೆ, ನಾಳೆ ಉತ್ತರ ನೀಡುತ್ತೇವೆ. ಇಲ್ಲವಾದರೆ, ಈಗ ನಾನು ಅವರ ಪರವಾಗಿ ಉತ್ತರ ನೀಡುತ್ತೇನೆ.

ಸಭಾಪತಿಯವರು:- ಮಾನ್ಯ ಸಅೀಂ ಅಹಮದ್‌ರವರೇ, ತಮ್ಮ ಪ್ರಶ್ನೆಗೆ ಮಾನ್ಯ ಸಭಾನಾಯಕರು ಉತ್ತರ ನೀಡುತ್ತಾರೆ.

(ಗೊಂದಲ)

ಶ್ರೀ ಸಅೀಂ ಅಹಮದ್:- ಮಾನ್ಯ ಸಭಾಪತಿಯವರೇ, ಈ ದಿನ ಬೆಳಗ್ಗೆಯಿಂದ ನನ್ನ ಹಣಿಬರಹವೇ ಈ ರೀತಿ ಇದೆ. ಏಕೆಂದರೆ, ಬೆಳಗ್ಗೆಯಿಂದ ಪ್ರಶ್ನೋತ್ತರ ಅವಧಿ ಅಥವಾ ಶೂನ್ಯವೇಳೆಯಲ್ಲಿ ನಾನು ಕೇಳದಂತಹ ಪ್ರಶ್ನೆಗಳಿಗೆ ಉತ್ತರ ಬಂದಿರುವುದಿಲ್ಲ ಹಾಗೂ ಸಂಬಂಧಪಟ್ಟ ಮಂತ್ರಿಗಳು ಸಹ ಸದನದಲ್ಲಿ ಹಾಜರಿರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಟಿ.ಎ. ಶರವಣ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ...

(ಗೊಂದಲ)

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ನಿನ್ನೆಯ ದಿವಸ ಶೂನ್ಯವೇಳೆಯಿಲ್ಲ...

(ಗೊಂದಲ)

ಡಾ: ತೇಜಸ್ವಿನಿ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಲೀಂ ಅಹಮದ್‌ರವರು ಕುಳಿತಿರುವ ಸ್ಥಾನದ ವಾಸ್ತು ಸರಿಯಿಲ್ಲವೆಂದು ಕಾಣುತ್ತಿದೆ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಲೀಂ ಅಹಮದ್‌ರವರೇ, ಡಾ: ಕೆ. ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಈ ಸದನಕ್ಕೆ ವಿಸಿಟಿಂಗ್ ಮಿನಿಸ್ಟರ್ ಇದ್ದ ಹಾಗೆ. ಅವರು ಈ ಸದನಕ್ಕೆ ಬರುವುದು ಅನುಮಾನ. ಹಾಗಾಗಿ, ತಮ್ಮ ಪ್ರಶ್ನೆಗೆ ಮಾನ್ಯ ಸಭಾನಾಯಕರಿಂದಲೇ ಉತ್ತರ ಪಡೆದುಕೊಳ್ಳಿ.

(ಗೊಂದಲ)

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ದಯಮಾಡಿ ಕುಳಿತುಕೊಳ್ಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರವರು ಹೀಗೆಯೇ ಹೇಳುತ್ತಾರೆಂದು ಮಾನ್ಯ ಸುಧಾಕರ್‌ರವರಿಗೆ ಗೊತ್ತಿತ್ತು. ಅದಕ್ಕೆ ಅವರು ನಿನ್ನೆಯ ಇಡೀ ದಿವಸ ಈ ಸದನದಲ್ಲ ಹಾಜರಿದ್ದರು. ಆದರೆ, ಈಗ ಈ ಸದನದಲ್ಲ ಇರುವುದಿಲ್ಲ. ಹಾಗಾಗಿ, ಮಾನ್ಯ ಸದಸ್ಯರ ಪ್ರಶ್ನೆಗೆ ನಾನು ಉತ್ತರ ನೀಡಲೇ?

ಸಭಾಪತಿಯವರು:- ಮಾನ್ಯ ಶರವಣರವರೇ, ತಾವು ದಯಮಾಡಿ ಕುಳಿತುಕೊಳ್ಳಿ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ನಾನು ಏತಕ್ಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ, ಸ್ವತಃ ನನಗೆ ಇದರ ಅನುಭವವಾಗಿರುತ್ತದೆ. ಅದಕ್ಕೆ ನಾನು ಹೇಳುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ತಮಗೆ ತುಂಬಾ ಅನುಭವವಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿಯೇ ತಾವು ಎರಡನೆ ಬಾರಿ ಶಾಸಕರಾಗಿ ಆಯ್ಕೆಯಾಗಿ ಈ ಮನೆಗೆ ಬಂದಿರುತ್ತೀರಿ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಪ್ರಶ್ನೆ ಕೇಳುವುದು ಪ್ರತಿ ಸದಸ್ಯರ ಜೀವಾಳ. ಆ ಪ್ರಶ್ನೆಗಳಿಗೆ ಉತ್ತರ ನೀಡುವುದು ಆಡಳಿತ ಪಕ್ಷದ ಜವಾಬ್ದಾರಿ. ಅದಕ್ಕಾಗಿ, ಸಂಬಂಧಪಟ್ಟ ಮಂತ್ರಿಗಳ ಹಾಜರಾತಿ ಇದ್ದು, ಸಮರ್ಪಕವಾದ ಉತ್ತರ ನೀಡಬೇಕು. ಪ್ರತಿಕ್ಷಣ ಇದೇ ಕಾರಣವನ್ನು ಹೇಳಿಕೊಂಡು ಕುಳಿತರೆ ಹೇಗೆ? ಈ ರೀತಿಯಾದರೆ, ಸದನವನ್ನು ಏತಕ್ಕೆ ನಡೆಸಬೇಕು? ಸಂಬಂಧಪಟ್ಟ ಮಂತ್ರಿಗಳು ಏತಕ್ಕೆ ಸದನದಲ್ಲ ಹಾಜರಿರುವುದಿಲ್ಲ?

ಶ್ರೀ ಸಅಲಂ ಅಹಮದ್:- ಮಾನ್ಯ ಸಭಾಪತಿಯವರೇ, ನಾಳೆ ದಿವಸ ಮಂತ್ರಿಗಳು ಬಂದಾಗ, ಅವರಿಂದ ನನ್ನ ಪ್ರಶ್ನೆಗೆ ಉತ್ತರ ಕೊಡಿಸುವುದು ಸೂಕ್ತ ಎಂದು ನನಗನ್ನಿಸುತ್ತದೆ.

ಶ್ರೀ ಟಿ.ಎ. ಶರವಣ:- ಮಾನ್ಯ ಸಭಾಪತಿಯವರೇ, ತಾವು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಏಕೆಂದರೆ, ತಾವು ಸಮಯ ಕೊಡುತ್ತೀರಿ. ಆದರೆ, ಪ್ರತಿಯೊಂದು business take up ಆಗಬೇಕಲ್ಲವೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಎಲ್ಲವೂ ಸರಿಯಾಗುತ್ತಿತ್ತು. ಆದರೆ, ಮಾನ್ಯ ಶರವಣರವರು ಬಂದು ಪುನಃ ಗಲಾಟೆ ಆಗಿರುತ್ತದೆ.

ಸಭಾಪತಿಯವರು:- ಮಾತನಾಡಬೇಕೆಂದು ಏನೇನೂ ಮಾತನಾಡಿದರೆ ಹೇಗೆ? ಸುಮ್ಮನೆ ಮಾತನಾಡುವುದಕ್ಕೋಸ್ಕರ ಪದೇ ಪದೇ ಎದ್ದು ನಿಂತು ಮಾತನಾಡುವುದೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಹಾಗಾದರೆ ಮಾನ್ಯ ಸಅಲಂ ಅಹಮದ್‌ರವರ ಪ್ರಶ್ನೆಗೆ ನಾಳೆ ಉತ್ತರ ಕೊಡೋಣವೇ?

(ಗೊಂದಲ)

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಮೊನ್ನೆಯ ದಿವಸ ನನಗೂ ಸಹ ಅದೇ ರೀತಿ ಮಾಡಿರುತ್ತಾರೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಆಯಿತು ನನ್ನ ಪ್ರಶ್ನೆಗೆ ಮಾನ್ಯ ಸಭಾನಾಯಕರೇ ಉತ್ತರ ನೀಡಲಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ,

(ಉತ್ತರವನ್ನು ಲಗತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾನ್ಯ ಸಆಲಂ ಅಹಮದ್‌ವರು, “ಸಾಮಾನ್ಯವಾಗಿ ಬಡವರು, ಜನೌಷಧಿ ಕೇಂದ್ರಗಳಲ್ಲಿ ಔಷಧಿ ತೆಗೆದುಕೊಳ್ಳುವ ರೂಢಿ ಇರುತ್ತದೆ. ಆದರೆ, ಅದರಲ್ಲಿರುವ ಕೆಲವು ಸಮಸ್ಯೆಗಳಿಗೆ 10 ಜನ ರೋಗಿಗಳಿದ್ದರೆ, ಅದರಲ್ಲಿ 7 ಜನ ಜನೌಷಧಿಯನ್ನೇ ತೆಗೆದುಕೊಳ್ಳುತ್ತಾರೆ. ಏಕೆಂದರೆ, ಅದರಲ್ಲಿ ಕಡಿಮೆ ಬೆಲೆ ಇರುತ್ತದೆ ಮತ್ತು ಗುಣಮಟ್ಟ ಇರುತ್ತದೆ ಎಂದು. ಆದರೆ, ಬೇಡಿಕೆಗಳಿಗೆ ಅನುಗುಣವಾಗಿ ಮತ್ತು ಕೆಲವು ಲಾಭಗಳಿಗೆ ಮಣಿದು ಈ ಜನೌಷಧಿ ಕೇಂದ್ರಗಳ ಗುಣಮಟ್ಟದಲ್ಲಿ ಮತ್ತು ವಿತರಣೆಯಲ್ಲಿ ಲೋಪವಾಗಿದೆ” ಎನ್ನುವುದನ್ನು ಉಲ್ಲೇಖ ಮಾಡಿರುತ್ತಾರೆ. ಅದಕ್ಕೆ ಸರ್ಕಾರದ ಪರವಾಗಿ ಉತ್ತರವನ್ನು ಕೊಡಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಮತ್ತು ಆರೋಗ್ಯ ಕೇಂದ್ರಗಳಿಗೆ ಪೂರಕವಾಗಿರುವ ಜನೌಷಧಿ ಕೇಂದ್ರಗಳನ್ನು ತೆರೆಯುತ್ತಿದ್ದೇವೆ. ರಾಜ್ಯದಲ್ಲಿ ಅನೇಕರಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ಇನ್ನಿತರ ಪ್ರಮುಖ ಕಾಯಿಲೆಗಳಿಗೆ ಸಂಬಂಧಿಸಿದ ಔಷಧಿಗಳನ್ನು ಉಚಿತವಾಗಿ ಕೊಡಲಾಗುತ್ತಿದೆ. ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡಕ್ಕೆ ತುತ್ತಾಗಿರುವ ರೋಗಿಗಳು ಜೀವನ ಪರ್ಯಂತವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿರುವುದರಿಂದ, ಇಂತಹ ರೋಗಿಗಳಿಗೆ ಎರಡು ವಾರಗಳಗೊಮ್ಮೆ ಬೇಕಾಗುವಂತಹ ಔಷಧಿಯನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಎನ್ನುವಂತಹ ಮಾತನ್ನು ಹೇಳಲಾಗುತ್ತಿದೆ. ಜಿಲ್ಲಾವಾರು ಮತ್ತು ತಾಲ್ಲೂಕುವಾರು ಔಷಧಿಗಳನ್ನು ವಿತರಣೆ ಮಾಡುವ ಬಗ್ಗೆ ಮಾಹಿತಿಯನ್ನು ಕೊಡಲಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ National Free Diagnostic Services (NFDS) ಮೂಲಕ ರೂ.9,385.8 ಲಕ್ಷಗಳ ಅನುದಾನ ಮಂಜೂರಾಗಿದ್ದು, ಈ ಪೈಕಿ ಮೊದಲನೆ ತ್ರೈಮಾಸಿಕ ಅನುದಾನದಲ್ಲಿ ರೂ.1,877.16 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎನ್ನುವಂತಹ ಎಲ್ಲಾ ಮಾಹಿತಿಗಳನ್ನು ಕೊಡಲಾಗಿದೆ. ಜನೌಷಧಿ ಕೇಂದ್ರಗಳನ್ನು ತೆರೆದು ಅವರ ಭಾವನೆಗೆ ಪೂರಕವಾಗಿ ಆರೋಗ್ಯ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇದರಿಂದಾಗಿ, ಬಡವರಿಗೆ ತುಂಬಾ ಅನುಕೂಲವಾಗಿರುತ್ತದೆ. ಇದರ ಜೊತೆಗೆ, ಹೆಚ್ಚಿನ ಪ್ರಶ್ನೆಗಳಿದ್ದರೆ ಮಾನ್ಯ ಸದಸ್ಯರು ಕೇಳಬಹುದು.

ಶ್ರೀ ಸಆಲಂ ಅಹಮದ್:- ಮಾನ್ಯ ಸಭಾಪತಿಯವರೇ, ನಾನು ಕೇಳುವಂತಹ ಪ್ರಶ್ನೆಗೆ, “ಏನೂ ಸಮಸ್ಯೆ ಇಲ್ಲ. ಎಲ್ಲಾ ಸರಿಯಾಗಿ ಪೂರೈಸುತ್ತಿದ್ದೇವೆ” ಎನ್ನುವ ಮಾತನ್ನು ಮಾನ್ಯ ಮಂತ್ರಿಗಳು ಹೇಳಿದ್ದಾರೆ. “ಪಿ.ಎಂ. ಜನೌಷಧಿ ಯೋಜನೆ, ಬೇಡಿಕೆಯ ಜನೌಷಧಿ ಸಿಗುತ್ತಿಲ್ಲ. ಮೆಡಿಕಲ್ ಲಾಭ ಮುಂದೆ ಯೋಜನೆ ಮಣ್ಣುಪಾಲು” ಇದು ಹಲವಾರು ಪತ್ರಿಕೆಗಳಲ್ಲಿ ಬರುತ್ತಿರುವಂತಹ ಶೀರ್ಷಿಕೆಯಾಗಿದೆ. ಆ ಜನೌಷಧಿ ಸಿಗುತ್ತಿಲ್ಲ. ಅದರ ಬಗ್ಗೆ ವಿಚಾರಗಳು ಕರ್ನಾಟಕ ರಾಜ್ಯದ ಹಲವಾರು ಪತ್ರಿಕೆಯಲ್ಲಿ ವರದಿಯಾಗಿರುತ್ತದೆ. ಹಾಗಾಗಿ, ಮಾನ್ಯ ಸಭಾನಾಯಕರು ಕೊಟ್ಟಿರುವಂತಹ ಉತ್ತರ, ಸತ್ಯಕ್ಕೆ ದೂರವಾದಂತಹ ಉತ್ತರವಾಗಿದೆ. ಇದರಿಂದಾಗಿ, ಸಾಕಷ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಜನರಿಗೆ ತೊಂದರೆಯಾಗುತ್ತಿದೆ. ಈ ಯೋಜನೆ ಏನಿದೆ, ಇದು ಸಂಪೂರ್ಣವಾಗಿ ಜನರಿಗೆ ಅನುಷ್ಠಾನವಾಗುತ್ತಿಲ್ಲ. ಈಗಾಗಲೇ ಔಷಧಿಗಳ ಬಹುಬೇಡಿಕೆ ಇದೆ, ಅದೇ ರೀತಿ ಯಾವುದೋ ಒಂದು ಲಾಜಿ ಇದರ ವಿರುದ್ಧ ನಡೆಯುತ್ತಿದೆ. ಇಂತಹ ಕಡಿಮೆ ಬೆಲೆಯ ಔಷಧಿಗಳು ಜನರಿಗೆ ತಲುಪಬಾರದೆಂದು ವೈದ್ಯರುಗಳು ಬೇರೆ ಬೇರೆ ಔಷಧಿಗಳನ್ನು ಬರೆಯುತ್ತಾರೆ. ಉದಾಹರಣೆಗೆ, ಹೇಳುವುದಾದರೆ ಡಾ: ಸಂಧ್ಯಾ ಕುಲಕರ್ಣಿಯವರು ಎಂಬ ಒಬ್ಬ ವೈದ್ಯರು ತಮ್ಮ ಆಸ್ಪತ್ರೆ ಮುಂದೆ, “when you take Jan Aushadi or any other substituted medicines, you should be doing it at your own risk. Don't argue with your doctor, if you don't get desired result.” ಎಂದು ಒಂದು ಬೋರ್ಡ್ ಹಾಕಿರುತ್ತಾರೆ.

(ಗೊಂದಲ)

ಡಾ: ಸಂಧ್ಯಾ ಕುಲಕರ್ಣಿ ಎಂಬ ವೈದ್ಯರು ಧಾರವಾಡದಲ್ಲ ಬೋರ್ಡ್ ಹಾಕಿರುತ್ತಾರೆ. ಎಲ್ಲಯೋ ಒಂದು ಕಡೆ ಈ ಸಮಸ್ಯೆ ಇದೆ. 2008ರಲ್ಲಿ ಜಾರಿಗೆ ತಂದಂತಹ ಈ ಯೋಜನೆಯಲ್ಲಿ ಸುಮಾರು 1,650 ಔಷಧಿಗಳಲ್ಲಿ ಕೇವಲ 650 ರಿಂದ 700 ಔಷಧಿಗಳು ಮಾತ್ರ ಸಿಗುತ್ತಿವೆ. ಇದರಲ್ಲಿ ಮಾನ್ಯ ಸಭಾನಾಯಕರು ಬಹುಶಃ ನಮಗೆ ಸವಿಸ್ತಾರವಾಗಿ ಉತ್ತರ ಕೊಟ್ಟಿರುವುದಿಲ್ಲ. ಹಾಗಾಗಿ, ಈ ಉತ್ತರ ನಮಗೆ ಸಮಾಧಾನ ಆಗಿರುವುದಿಲ್ಲ. ಆದುದರಿಂದ, ಪುನಃ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಬಂದು ಉತ್ತರ ಕೊಟ್ಟರೆ ಒಳ್ಳೆಯದು. ಆ ಸಂದರ್ಭದಲ್ಲಿ ಸಾಕಷ್ಟು ಪ್ರಶ್ನೆಗಳನ್ನು/ಸ್ಪಷ್ಟೀಕರಣವನ್ನು ಕೇಳಬೇಕೆಂದು ಇದ್ದೇವೆ. ಇದು ಬಹಳ ಪ್ರಮುಖವಾದ ಪ್ರಶ್ನೆಯಾಗಿರುವುದರಿಂದ ಮಾನ್ಯ ಮಂತ್ರಿಗಳು ಈ ಸದನಕ್ಕೆ ಬಂದು ಉತ್ತರ ಕೊಡಬೇಕೆಂದು ಕೋರುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಅಂ ಅಹಮದ್‌ವರು ಕೇಳಿದಂತಹ ಪ್ರಶ್ನೆ ಸಾರ್ವಜನಿಕ ಹಿತಾಸಕ್ತಿ ಇರುವಂತಹದ್ದು ಮತ್ತು ಬಡವರಿಗೆ ಸಂಬಂಧಪಟ್ಟಂತಹ ವಿಷಯವಾಗಿದೆ. ಆ ಹಿನ್ನೆಲೆಯಲ್ಲಿ ಅವರಿಗೆ ಸಾಕಷ್ಟು ವಿವರಗಳನ್ನು ಕೊಡಬೇಕಾಗಿದೆ. ಕೆಲವು ಕಡೆಗಳಲ್ಲಿ ಬ್ರಾಂಡ್ ಔಷಧಿಗಳಿಗೆ ಸಲಹೆ ಕೊಡುತ್ತಾರೆ ಮತ್ತು ವೈದ್ಯರುಗಳು ಚೀಟಿಗಳನ್ನು ಕೊಡುತ್ತಾರೆ. ಆದರೆ, ಬ್ರಾಂಡ್ ಔಷಧಿಗಳ ಗುಣಮಟ್ಟದಲ್ಲೆಯೇ ಜೆನರಿಕ್ ಔಷಧಿಗಳು ಸಹ ಇರುತ್ತದೆ ಎನ್ನುವ ಮಾಹಿತಿಯನ್ನು ಒದಗಿಸಲಾಗಿರುತ್ತದೆ. 1451 ರೀತಿಯ ಔಷಧಿಗಳು ಈ ನಮ್ಮ ಜೆನರಿಕ್ ಔಷಧಾಲಯಗಳಲ್ಲಿ ಲಭ್ಯವಿರುತ್ತದೆ ಎನ್ನುವ ಮಾತನ್ನು ಹೇಳಿದ್ದೆನು. ಜೆನರಿಕ್ ಔಷಧಿ ಮತ್ತು ಬ್ರಾಂಡ್ ಔಷಧಿಗೆ ಇರುವಂತಹ ಬೆಲೆಯಲ್ಲಿ ಶೇಕಡ 50 ರಿಂದ 80 ರಷ್ಟು ಹೆಚ್ಚು-ಕಡಿಮೆ ದರ ಇರುತ್ತದೆ ಎನ್ನುವ ಮಾತನ್ನು ಹೇಳಲಾಗಿದೆ. ಯಾವ್ಯಾವ ಜನೌಷಧಿ ಕೇಂದ್ರಗಳಲ್ಲಿ ಔಷಧಿ ಕೊರತೆ ಇದೆ, ಆ ಎಲ್ಲಾ ಔಷಧಿಗಳಿಗೂ ಕೂಡ ಬೇಡಿಕೆಗೆ ಅನುಸಾರವಾಗಿ ಸರಬರಾಜು ಮಾಡಲಕ್ಕೆ ಸರ್ಕಾರ ಮತ್ತು ಇಲಾಖೆ ಬದ್ಧವಾಗಿದೆ ಎನ್ನುವಂತಹ ಮಾತುಗಳನ್ನು ಸಹ ಹೇಳಲಾಗಿರುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಈ ಮಧ್ಯದಲ್ಲ ಮಾನ್ಯ ಸದಸ್ಯರು ಬಹಳ ಗಂಭೀರವಾದ ವಿಚಾರವನ್ನು ಹೇಳಿದ್ದಾರೆ. ಅದೇನೆಂದರೆ, ಧಾರವಾಡದಲ್ಲ ಡಾ: ಸಂಧ್ಯಾ ಕುಲಕರ್ಣಿಯವರು “ಈ ಔಷಧ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ” ಎಂದು ಬೋರ್ಡ್ ಹಾಕಿದ್ದಾರೆಂದು ಹೇಳಿದ್ದಾರೆ. ತಕ್ಷಣ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕಾಗಿ, ಅಲ್ಲ ಏನಾಗಿದೆ ಎಂಬ ಮಾಹಿತಿ ಪಡೆದುಕೊಂಡು ಸಂಬಂಧಪಟ್ಟ ವಿಚಾರದಲ್ಲ ಸರ್ಕಾರ ಖಂಡಿತವಾಗಿ ಕ್ರಮ ತೆಗೆದುಕೊಳ್ಳುತ್ತದೆ. ಅಷ್ಟಾಗಿಯೂ ಸಹ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಜೊತೆಯಲ್ಲ ಮಾನ್ಯ ಸಲೀಂ ಅಹಮದ್‌ರವರು ಚರ್ಚೆ ಮಾಡುವಂತಹ ಅವಕಾಶವನ್ನು ಕಲ್ಪಿಸುತ್ತೇವೆ.

ಸಭಾಪತಿಯವರು:- ಮುಂದಿನ ವಿಷಯ ಶ್ರೀ ಸಿ.ಎನ್. ಮಂಜೇಗೌಡರವರದ್ದು.

(ಈ ಹಂತದಲ್ಲ ಶ್ರೀ ಸಿ.ಎನ್. ಮಂಜೇಗೌಡರವರು ಸದನದಲ್ಲ ಗೈರು ಹಾಜರಾಗಿದ್ದರು)

ಇ) ವಿಷಯ:- ಚಿಂತಾಮಣಿ ತಾಲ್ಲೂಕು, ಕಸಬಾ ಹೋಬಳಿ, ಮುನಗನಹಳ್ಳಿ ಸರ್ವೆ ನಂ.36/2ರ ಕೆರೆ-ಕಟ್ಟಿ ಮೊದಲಾದ ಜಲಕಾಯಗಳಲ್ಲಿನ ಹಾಗೂ ನಿರ್ಬಂಧಿತ ಪ್ರದೇಶದಲ್ಲಿನ ಅಕ್ರಮ ಕಟ್ಟಡ/ಸಂರಚನೆಗಳನ್ನು ತೆರವುಗೊಳಿಸುವ ಕುರಿತು

- - -

ಶ್ರೀ ಎಂ.ಎಲ್. ಅನಿಲ್ ಕುಮಾರ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಚಿಂತಾಮಣಿ ತಾಲ್ಲೂಕು, ಕಸಬಾ ಹೋಬಳಿ, ಮುನಗನಹಳ್ಳಿ ಸರ್ವೆ ನಂ.36/2ರ ಕೆರೆ-ಕಟ್ಟಿ ಮೊದಲಾದ ಜಲಕಾಯಗಳಲ್ಲಿನ ಹಾಗೂ ನಿರ್ಬಂಧಿತ ಪ್ರದೇಶದಲ್ಲಿನ ಅಕ್ರಮ ಕಟ್ಟಡ/ಸಂರಚನೆಗಳನ್ನು ತೆರವುಗೊಳಿಸುವ ಕುರಿತು ಮಾನ್ಯ ಕಂದಾಯ ಸಚಿವರ ಗಮನವನ್ನು ಸೆಳೆಯುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಕಂದಾಯ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದಂತಹ ಶ್ರೀ ಎಂ.ಎಲ್. ಅನಿಲ್‌ಕುಮಾರ್‌ರವರು ನಿಯಮ 72ರಡಿ ಕೇಳಿದಂತಹ ವಿಷಯಕ್ಕೆ ಸುಧೀರ್ಘವಾದಂತಹ ಉತ್ತರವನ್ನು ಕೊಡಲಾಗಿದೆ. ಆ ಉತ್ತರವನ್ನು ಮಾನ್ಯ ಸದಸ್ಯರು ಒಪ್ಪಿಕೊಳ್ಳುತ್ತಾರೆಂದು ನಾನು ಭಾವಿಸಿದ್ದೇನೆ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳನ್ನು ಅವರು ಕೇಳುವುದು ಇದ್ದರೆ ಕೇಳಬಹುದು.

(ಉತ್ತರವನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಂ.ಎಲ್. ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಈಗತಾನೆ ಉತ್ತರ ಬಂದಿರುತ್ತದೆ. ಅದನ್ನು ಓದುವುದಕ್ಕೆ ನನಗೆ ಅವಕಾಶ ಸಹ ಇರುವುದಿಲ್ಲ. ಇದು ಬಹಳ ಗಂಭೀರವಾದಂತಹ ವಿಚಾರವಾಗಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಏನು ಹೇಳುತ್ತಾರೆಂದರೆ, ಚಿಂತಾಮಣಿ ತಾಲ್ಲೂಕು, ಕಸಬಾ ಹೋಬಳಿ, ಮುನಗನಹಳ್ಳಿ ಸರ್ವೆ ನಂ.36/2ರ ಕೆರೆ-ಕಟ್ಟಿ ಮೊದಲಾದ ಜಲಕಾಯಗಳಲ್ಲಿನ ಹಾಗೂ ನಿರ್ಬಂಧಿತ ಪ್ರದೇಶದಲ್ಲಿನ ಅಕ್ರಮ ಕಟ್ಟಡ/ಸಂರಚನೆಗಳನ್ನು ತೆರವುಗೊಳಿಸುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನವನ್ನು ಸೆಳೆದಿದ್ದಾರೆ. ಈ ಬಗ್ಗೆ ಮಾನ್ಯ ಸದಸ್ಯರಿಗೆ ಏನಾದರೂ ಮಾಹಿತಿಗಳಿದ್ದರೆ ಕೊಡಲಿ. ಅದಕ್ಕೆ ನಾನು ಉತ್ತರ ನೀಡುತ್ತೇನೆ.

ಶ್ರೀ ಎಂ.ಎಲ್. ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಶ್ರೀ ಎಂ. ಕೃಷ್ಣಾರೆಡ್ಡಿ ಎನ್ನುವಂತಹ ಒಬ್ಬ ವ್ಯಕ್ತಿ ದಿನಾಂಕ:25.01.2012ರಂದು ಒಂದು ಜಮೀನು ಕ್ರಯ ಮಾಡಿಕೊಳ್ಳುತ್ತಾರೆ. ಅಂದರೆ, ಮುನಗನಹಳ್ಳಿ ಗ್ರಾಮದ ಸರ್ವೆ ನಂ.36/2ರಲ್ಲಿ ಸುಮಾರು 13 ಗುಂಟೆ ಜಮೀನನ್ನು ಕ್ರಯ ಮಾಡಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಟೈಟಲ್ ಡೀಡ್‌ನಲ್ಲಿ ಚೆಕ್ಕುಬಂದಿಗಳನ್ನು ನಮೂದು ಮಾಡುತ್ತಾರೆ. ಅದರಂತೆ, ಪೂರ್ವಕ್ಕೆ: ಇದೇ ನಂಬರ್ ಪೈಕಿ ಮುನಿನಾರಾಯಣಪ್ಪ ಮತ್ತು ರತ್ನಮ್ಮನವರ ಜಮೀನು; ಪಶ್ಚಿಮಕ್ಕೆ: ಕೆರೆ ಅಂಗಳ; ಉತ್ತರಕ್ಕೆ: ರಸ್ತೆ; ದಕ್ಷಿಣಕ್ಕೆ ಕೆರೆ ಅಂಗಳ ಎಂದು ಇರುತ್ತದೆ. ಈ ಜಮೀನನ್ನು ಪಡೆದುಕೊಂಡಂತಹ ಶ್ರೀ ಎಂ. ಕೃಷ್ಣಾರೆಡ್ಡಿಯವರು ತದನಂತರ, ಸದರಿ ಜಮೀನಿನ ಭೂ ಪರಿವರ್ತನೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಬಳಿ ಅರ್ಜಿ ಹಾಕಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ, 11(ಇ) ನಕ್ಷೆ ಮಾಡಿಸಿರುತ್ತಾರೆ. ಆ 11(ಇ) ನಕ್ಷೆಯಲ್ಲಿ ಟೈಟಲ್ ಡೀಡ್‌ನಲ್ಲಿ ಏನ್ ಪಶ್ಚಿಮಕ್ಕೆ: ಕೆರೆ ಅಂಗಳ ಎಂದು ಇದೆ, ದಕ್ಷಿಣಕ್ಕೆ: ಅಂಗಳ ಇದೆ,

(ಈ ಹಂತದಲ್ಲಿ ವೈಸ್ ಚೇರ್ಮನ್‌ರವರಾದ ಶ್ರೀ ಪ್ರಾಣೇಶ್ ಎಂ.ಕೆ.ರವರು
ಪೀಠವನ್ನು ಅಲಂಕರಿಸಿದರು)

ಅದನ್ನು ಕಣ್ಣುಪ್ಪಿಸಿ ಅದನ್ನು ಫೋರ್ಜರಿ ಮಾಡಿ ಪಶ್ಚಿಮಕ್ಕೆ: ಸರ್ವೆ ನಂ.59, ದಕ್ಷಿಣಕ್ಕೆ ಸರ್ವೆ ನಂ.59 ಎಂದು 11(ಇ) ನಕ್ಷೆಯಲ್ಲಿ ತೋರಿಸುತ್ತಾರೆ. ಆದರೆ, ವಾಸ್ತವವಾಗಿ ಪಶ್ಚಿಮಕ್ಕೆ ಮತ್ತು ದಕ್ಷಿಣಕ್ಕೆ: ಕೆರೆ ಅಂಗಳ ಏನು ಇದೆ, ಅದು ಸರ್ವೆ ನಂ.39 ಆಗಿರುತ್ತದೆ. ಇದಾದ ಮೇಲೆ ಜಿಲ್ಲಾಧಿಕಾರಿಗಳು, ನಗರ ಯೋಜನಾ ಪ್ರಾಧಿಕಾರದ ಅಭಿಪ್ರಾಯವನ್ನು ಸಹ ಪಡೆದುಕೊಳ್ಳುತ್ತಾರೆ. ನಗರ ಯೋಜನಾ ಪ್ರಾಧಿಕಾರದವರು ಸಹ ಕೆಲವು ನಿಬಂಧನೆಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹೊರಡಿಸಿ, ಸದರಿ ಜಮೀನನ್ನು ಭೂ ಪರಿವರ್ತನೆ ಮಾಡಬಹುದೆಂದು ಹೇಳುತ್ತಾರೆ. ಆ ನಿಬಂಧನೆಗಳ ಪೈಕಿ 8 ನೇ ನಿಬಂಧನೆಯಲ್ಲಿ, “ಪ್ರಶ್ನಿತ ಜಮೀನಿಗೆ ಹೊಂದಿಕೊಂಡಿರುವ ಕೆರೆಯ ಸುತ್ತಲೂ ನಿಯಮಾನುಸಾರ ಬಫರ್ ರೋಡ್ ಕಾಯ್ದಿರಿಸತಕ್ಕದ್ದೆಂದು ಹೇಳುತ್ತದೆ. ಆದರೆ, ಸರ್ಕಾರದ ಸುತ್ತೋಲೆ ಏನು ಹೇಳುತ್ತದೆ ಎಂದರೆ, ಬಫರ್ ರೋಡ್ ಯಾವುದೇ ಕೆರೆ ಅಥವಾ ಕೆರೆ ಅಂಗಳ ಆಗಬಹುದು, ಆಯಾ ಕೆರೆಯ ಅಂಗಳದಿಂದ 30 ಮೀಟರ್ ಬಫರ್ ರೋಡ್ ಇರಬೇಕೆಂದು ಸರ್ಕಾರದ ಸುತ್ತೋಲೆ ಹೇಳುತ್ತದೆ.

(ಮುಂದು)

(946) 20.09.2022 5.20 ವೈಎಲ್-ಬಿಎನ್‌ಎಸ್

(ವೈಸ್ ಛೀಮನ್‌ರವರ ಉಪಸ್ಥಿತಿ)

ಶ್ರೀ ಎಂ.ಎಲ್.ಅನಿಲ್ ಕುಮಾರ್ (ಮುಂದು):-

ಇಷ್ಟೆಲ್ಲಾ ಇದ್ದರೂ ಕೂಡಾ ಶ್ರೀ ಎಂ.ಕೃಷ್ಣಾರೆಡ್ಡಿರವರು ಜಿಲ್ಲಾಧಿಕಾರಿಯವರ ಹತ್ತಿರ ಭೂ ಪರಿವರ್ತನೆ ಮಾಡಿಕೊಳ್ಳುವಂಥ ಸಂದರ್ಭದಲ್ಲಿ ಏನಾದರೂ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದರೆ, ಸರ್ಕಾರದ ನೀತಿಯಂತೆ ತೆರವುಗೊಳಿಸುತ್ತೇನೆ ಎಂದು affidavit ಸಲ್ಲಿಸುತ್ತಾರೆ. ವಾಸ್ತವಾಂಶವೇನೆಂದರೆ, ಇವತ್ತು ಅವರು ಕೆರೆ ಅಂಗಳದಲ್ಲಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಆ ಕಟ್ಟಡವನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಹತ್ತಿರ ಸಾಕಷ್ಟು ಮನವಿ ಕೂಡಾ ಮಾಡಲಾಗಿದ್ದು, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆ ಕಟ್ಟಡಕ್ಕೆ ಸಂಬಂಧಪಟ್ಟಂತಹ ಗ್ರಾಮ ಪಂಚಾಯತಿಯಲ್ಲಿ ಬ್ಲಾಕ್ ಪ್ರಿಂಟ್ ಸಹ ಮಾಡಿಸಲಾಗಿದ್ದು, ಅದರಲ್ಲಿಯೂ ಸಹ ಚೆಕ್ಕುಬಂದಿಗಳನ್ನು ತಪ್ಪಿಸುವಂಥ ಕೆಲಸ ಮಾಡಿದ್ದಾರೆ. ಜೊತೆಗೆ ಗ್ರಾಮ ಪಂಚಾಯತಿಯ ಲೈಸೆನ್ಸ್ ಸಹ ಪಡೆದುಕೊಂಡಿರುವುದಿಲ್ಲ. ಇಷ್ಟೆಲ್ಲಾ ಉಲ್ಲಂಘನೆ ಮಾಡಿದ್ದು, ಅದರ ಬಗ್ಗೆ ಜಿಲ್ಲಾಧಿಕಾರಿಗಳ ಹತ್ತಿರ ಪ್ರಶ್ನೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಒತ್ತಡಕ್ಕೆ ಒಳಗಾಗಿ ಇಲ್ಲಿಯವರೆಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ಶ್ರೀ ಎಂ.ಕೃಷ್ಣಾರೆಡ್ಡಿ ಎಂಬುವವರು ಒಬ್ಬ ಗಣ್ಯ ವ್ಯಕ್ತಿಯಾಗಿದ್ದು, ಬಹಳ ಪ್ರಭಾವ ಇರುವಂಥವರಾಗಿದ್ದಾರೆ. ಹಾಗಾಗಿ ಆ ಕಟ್ಟಡದ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಸರ್ಕಾರಕ್ಕೆ ಏತಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬಹಳ ವಿಸ್ತಾರವಾಗಿ ನಿಯಮ 72 ರಡಿ ಸರ್ಕಾರದ ಗಮನವನ್ನು ಸೆಳೆದಿದ್ದಾರೆ. ಅವರು ಹೇಳಿದಂತೆ ಶ್ರೀ ಎಂ.ಕೃಷ್ಣಾರೆಡ್ಡಿರವರು 2016ನೇ ಸಾಲಿನಲ್ಲಿ ಈ ಸ್ವತ್ತನ್ನು ಪಡೆದಿದ್ದಾರೆ. ಆನಂತರ ಮುನಗನಹಳ್ಳಿ ಗ್ರಾಮ ಪಂಚಾಯತಿ, ಚಿಂತಾಮಣಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಚಿಂತಾಮಣಿರವರಿಗೆ ಮುಂದಿನ ಕ್ರಮಕ್ಕಾಗಿ ತಿಳಿಸಿದ್ದಾರೆ. ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪಂಚಾಯತಿಯವರು ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವುದಕ್ಕೆ ಅವಕಾಶ ಇದೆ ಎಂಬುದನ್ನು ಉಲ್ಲೇಖ ಮಾಡಿಕೊಟ್ಟಿದ್ದಾರೆ. ಆನಂತರ ಗ್ರಾಮ ಪಂಚಾಯತಿಯವರು ಠರಾವು ಸಂಖ್ಯೆ:06ರಲ್ಲಿ ಖಾತೆ ಮಾಡಲು ಅನುಮೋದನೆ ನೀಡಿರುವಂತೆ ನಮೂನೆ-9 ಮತ್ತು 11ನ್ನು ಸಹ ನೀಡಿದ್ದಾರೆ. ಈ ಮಧ್ಯೆ ಜಿಲ್ಲಾಧಿಕಾರಿಯವರಿಗೆ ಅರ್ಜಿ ನೀಡಿ, ಕಟ್ಟಡವನ್ನು ನಿಯಮಾನುಸಾರ ತೆರವು ಮಾಡಬೇಕೆಂಬ ಪ್ರಸ್ತಾಪವನ್ನು ಸಾರ್ವಜನಿಕರು ಮಾಡಿದ್ದಾರೆ. ಆದರೆ, ಶ್ರೀ ನವೀನ್ ಆರ್. ಬನ್ ರಾಮಸ್ವಾಮಿರವರು ಈ ಜಮೀನಿಗೆ ಸಂಬಂಧಿಸಿದಂತೆ ಕೆರೆಯ ಬಫರ್ ಝೋನ್ ಪ್ರದೇಶದಲ್ಲಿ ಅಕ್ರಮ ಕಟ್ಟಡ ಕಟ್ಟಿದ್ದು, ಆ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಯವರು ತೀರ್ಮಾನ ತೆಗೆದುಕೊಳ್ಳುವ ಮುನ್ನ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸುತ್ತಾರೆ. ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ 7923/2022 (LB-RES-PIL) ರಂತೆ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣವು ಪ್ರಸ್ತುತ ವಿಚಾರಣಾ ಹಂತದಲ್ಲಿ ಬಾಕಿ ಇರುವುದರಿಂದ ಸರ್ಕಾರ ಮಧ್ಯೆ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಆ ಪ್ರಕರಣ ತೀರ್ಮಾನವಾದ ಕೂಡಲೇ ಆ ಕಟ್ಟಡವನ್ನು ತೆರವುಗೊಳಿಸುವ ಬಗ್ಗೆ ಸರ್ಕಾರ ಕಾನೂನಾತ್ಮಕವಾಗಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತದೆ.

ಸಭಾಪತಿಯವರು:- ಮಾನ್ಯ ಪುಟ್ಟಣ್ಣನವರು ನಿಯಮ 72 ರಡಿ ಸಚಿವರ ಗಮನ ಸೆಳೆಯಬೇಕು.

ಶ್ರೀ ಪುಟ್ಟಣ್ಣ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ಸದನಕ್ಕೆ ಬಂದಾಗಲೇ ನನಗೆ ನಿಯಮ 72 ರಡಿ ಚರ್ಚೆ ಮಾಡಲು ಅವಕಾಶ ಕಲ್ಪಿಸಬೇಕೆಂದು ನಾನು ಈಗಾಗಲೇ ಮಾನ್ಯ ಸಭಾಪತಿಯವರೊಂದಿಗೆ ಮಾತನಾಡಿದ್ದೇನೆ.

ಸಭಾಪತಿಯವರು:- ಆಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

11. ನಿಯಮ 330ರ ಮೇರೆಗೆ ಚರ್ಚೆ

ಅ) ವಿಷಯ:- ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಕೋಟಗಲ್ ಗ್ರಾಮ ಸರ್ವೆ ನಂ.11 ರಲ್ಲಿ ಜಿ.ಉ.ಬಿ. ಕ್ರಷರ್ಸ್ ರವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಾನೂನು ಬಾಹಿರವಾಗಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವ ಕುರಿತು.

— — — —

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, 330 ರಡಿ ಮೇರೆಗೆ ಚರ್ಚೆ ಮಾಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಈ ಹಿಂದೆ ಸದನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಕೋಟಗಲ್ ಗ್ರಾಮದ ಸರ್ವೆ ನಂ. 11 ರಲ್ಲಿ ಜಿ.ಉ.ಬಿ. ಕ್ರಷರ್ಸ್ ಇವರು ಕಾನೂನುಬಾಹಿರವಾಗಿ ಸರ್ಕಾರ ಅನುಮತಿ ನೀಡಿರುವುದಕ್ಕಿಂತ ಹೆಚ್ಚು ಕಟ್ಟಡದ ಕಲ್ಲನ್ನು ತೆಗೆದು ಸರಬರಾಜು ಮಾಡಿದ್ದಾರೆ; ಸರ್ಕಾರಕ್ಕೆ ಭರಿಸಬೇಕಾದಂಥ ತೆರಿಗೆಯನ್ನು ವಂಚನೆ ಮಾಡಿದ್ದಾರೆ; ಮತ್ತು ಕ್ರಷರ್ಸ್ ಹಾಕಿರುವಂಥ ಜಾಗದಲ್ಲಿ ಸರ್ಕಾರ ಒಂದು ಎಕರೆ ಪ್ರದೇಶಕ್ಕೆ ಅನುಮತಿ ನೀಡಿದರೆ, ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಕ್ರಷರ್ಸ್ ನಡೆಸಲಾಗುತ್ತಿದೆ; ಆ ಕ್ರಷರ್ಸ್ ನಡೆಸಲು ಸರ್ಕಾರ ವಿಧಿಸಿರುವಂಥ ಷರತ್ತುಗಳೇನಿವೆ; ಅದಲ್ಲವನ್ನೂ ಉಲ್ಲಂಘನೆ ಮಾಡಿದ್ದಾರೆ. ಅದರಿಂದಾಗಿ ಡ್ರೋಣ್ ಸರ್ವೆ ಮಾಡಿ, ಆ ಭಾಗದಲ್ಲಿ ಆಗಿರುವಂಥ ಅಪಾರವಾದ ಲೂಟಿ ಏನಿದೆ, ಅದನ್ನು ಡ್ರೋಣ್ ಸರ್ವೆ ಮೂಲಕ ತನಿಖೆ ಮಾಡಿಸಬೇಕೆಂದು ಮಾನ್ಯ ಸಚಿವರಿಗೆ ಒತ್ತಾಯ ಮಾಡಿದ್ದೆನು. ಆದರೆ, ಇದುವರೆವಿಗೂ ಆ ತನಿಖೆ ಏನಾಗಿದೆ ಎಂಬುದು ನನ್ನ ಗಮನಕ್ಕೆ ಬಾರದ ಕಾರಣ ಮತ್ತೆ ನಿಯಮ 330 ರಡಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೇನೆ. 2017ರಲ್ಲಿ ಜಿ.ಉ.ಬಿ. ಕ್ರಷರ್ಸ್‌ರವರಿಗೆ ಸರ್ಕಾರ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿರುತ್ತದೆ. ಆದರೆ, 2019ರಲ್ಲಿ ಡ್ರೋಣ್ ಸರ್ವೆ ಮಾಡಿಸುತ್ತಾರೆ. ಆ 2019ರ ಡ್ರೋಣ್ ಸರ್ವೆನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎನ್ನುವಂಥ ವರದಿ ಬಂದಿದೆ ಎಂದು ನನಗೆ ಮಾಹಿತಿ ಬಂದಿರುತ್ತದೆ. ಆದರೆ, ಕೋವಿಡ್-19 ಅವಧಿಯಲ್ಲಿ ಈ ಕ್ರಷರ್ಸ್ ಅನ್ನು ಸ್ಥಗಿತಗೊಳಿಸಲಾಗುತ್ತದೆ. ನಂತರ 2020-21ರ ಕೋವಿಡ್-19 ರ ಅವಧಿಯಲ್ಲಿ ಒಂದೂವರೆ ವರ್ಷ ಕ್ರಷರ್ಸ್ ನಡೆಸಿರುವುದಿಲ್ಲ. ಪುನಃ 2021-22ರ ಅವಧಿಯಲ್ಲಿ ಸರ್ಕಾರದ ಅನುಮತಿಗಿಂತ ಹೆಚ್ಚು ಕಲ್ಲನ್ನು ತೆಗೆಯಲಾಗುತ್ತದೆ. ಸುಮಾರು ಎರಡು ಸಾವಿರ ಲೋಡ್ ಲಾರಿ ಇರುವಷ್ಟು ಕಲ್ಲನ್ನು ತೆಗೆಯಲಾಗಿದೆ ಎನ್ನುವಂಥ ಮಾಹಿತಿ ನನಗೆ ಬಂದಿದೆ. ಆದ್ದರಿಂದ ಇದರ ಬಗ್ಗೆ ಸರ್ವೆ ಮಾಡಿದ್ದಾರೆಯೇ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಏನು ಮಾಡಿದ್ದಾರೆ ಎಂಬುದರ ಕುರಿತು ಮಾನ್ಯ ಸಚಿವರು ಉತ್ತರ ನೀಡಿದ ನಂತರ ಸ್ಪಷ್ಟೀಕರಣವನ್ನು ಕೇಳಬಯಸುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ):- ಮಾನ್ಯ ಸಭಾಪತಿಯವರೇ....

(ಹೇಳಿಕೆ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಕೋಟಗಲ್ ಗ್ರಾಮದ ಸರ್ವೆ ನಂ.11 ರಲ್ಲಿ ಜಿ.ಉ.ಬಿ. ಕ್ರಷರ್ಸ್ ರವರಿಗೆ 5-00 ಎಕರೆ ಪ್ರದೇಶದಲ್ಲಿ ಶ್ರೀಮತಿ ಹೆಚ್.ಕೆ.ಸಾವಿತ್ರಿ ಮೈ: ಮೆ|| ಜಿ.ಉ.ಬಿ.ಕ್ರಷರ್ಸ್‌ರವರಿಗೆ ಕಟ್ಟಡ ಕಲ್ಲು ಗಣಿಗಾರಿಕೆಗಾಗಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994 ರ ಪ್ರಕಾರ ಕಂದಾಯ ಮತ್ತು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರಗಳು, ಪರಿಸರ ಅನುಮತಿ ಪತ್ರ ಪಡೆದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅನುಮತಿಯನ್ನು ಕಳುಹಿಸಿದಾಗ ಸರ್ಕಾರವು ದಿನಾಂಕ: 10.07.2017 ರಿಂದ ಜಾರಿಗೆ ಬರುವಂತೆ 20 ವರ್ಷಗಳ ಅವಧಿಗೆ ಕಲ್ಲುಗಣಿ ಗುತ್ತಿಗೆ ಸಂಖ್ಯೆ 260 ನ್ನು ಮಂಜೂರು ಮಾಡಲಾಗಿರುತ್ತದೆ. ಹಾಗೆಯೇ ಮಾನ್ಯ ಸದಸ್ಯರು ಈ ಹಿಂದೆ “ಸರ್ಕಾರವು ನೀಡಿದಂಥ ಮಿತಿಯನ್ನು ಮೀರಿ ಗಣಿಗಾರಿಕೆ ನಡೆಸಲಾಗಿದ್ದು, ರಾಜಧನವನ್ನು ಪಾವತಿಸಿರುವುದಿಲ್ಲ. ಹಾಗಾಗಿ ಡ್ರೋಣ್ ಸರ್ವೆ ಮಾಡಬೇಕು ಎಂದು ಹೇಳಿದಾಗ ನಾನು ಸಹ ಮಾಡಿಸುತ್ತೇನೆ” ಎನ್ನುವಂಥ ಮಾತನ್ನು ಹೇಳಿದ್ದೆನು. ನಾನು ಕೊಟ್ಟ ಮಾತಿನಂತೆ ಈಗಾಗಲೇ ಡ್ರೋಣ್ ಸರ್ವೆ ಆಗಿದ್ದು, ಇವತ್ತು ನಮ್ಮ ಹಿರಿಯ ಭೂ ವಿಜ್ಞಾನ ಅಧಿಕಾರಿಗಳು ಮತ್ತು ಕಛೇರಿಯ ತಾಂತ್ರಿಕ ಅಧಿಕಾರಿಗಳು, ಅದರ ಜೊತೆಗೆ ಗುತ್ತಿಗೆದಾರರ ಸಮಕ್ಷಮದೊಂದಿಗೆ ಡ್ರೋಣ್ ಸರ್ವೆ ಮಾಡಿ, ಸುಮಾರು 136245 ಮೆಟ್ರಿಕ್ ಟನ್ ಕಟ್ಟಡ ಕಲ್ಲು ತೆಗೆದಿರುವುದನ್ನು ಕಂಡು ಬಂದಿರುತ್ತದೆ. ಅದರೊಂದಿಗೆ ಗುತ್ತಿಗೆ ಪ್ರದೇಶದ ಮೇಲ್ಭಾಗದಲ್ಲಿ ಸುಮಾರು 13625 ಮೆಟ್ರಿಕ್ ಟನ್ ಶಿಥಿಲ ಗ್ರಾನೈಟ್ ಶಿಲೆ/ಮಣ್ಣಿನ over burden ಆಗಿರುತ್ತದೆ ಎನ್ನುವಂಥ ವರದಿ ಸಹ ಕೊಟ್ಟಿದ್ದಾರೆ. ಆದರೆ, ಕಲ್ಲುಗಣಿ ಗುತ್ತಿಗೆದಾರರು ಗುತ್ತಿಗೆ ಮಂಜೂರಾದ ದಿನಾಂಕದಿಂದ 80083 ಮೆಟ್ರಿಕ್ ಟನ್ ಪ್ರಮಾಣಕ್ಕೆ ರಾಜಧನ ಪಾವತಿಸಿರುವುದು ನಮ್ಮ ಆಡಿಟ್ ವರದಿಗಳಿಂದ ಕಂಡುಬಂದಿರುತ್ತದೆ. ಆದರೆ, ಗುತ್ತಿಗೆದಾರರು ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 42537 ಮೆಟ್ರಿಕ್ ಟನ್ ಕಟ್ಟಡ ಕಲ್ಲನ್ನು ಗಣಿಗಾರಿಕೆ ಮಾಡಿ, ಸಾಗಿಸಿರುವುದು ಕಂಡು ಬಂದಿರುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ರಾಜಧನ ರೂ.70/- ಪ್ರತಿ ಮೆಟ್ರಿಕ್ ಟನ್‌ನಂತೆ 05 ಪೆಟ್ಟರಷ್ಟು ದಂಡ ವಿಧಿಸಲಾಗಿದ್ದು, ರೂ.1,48,87,950/- ಪಾವತಿಸುವಂತೆ ದಿನಾಂಕ: 17.08.2022 ರಂದು ಗುತ್ತಿಗೆದಾರರಿಗೆ ನೋಟಿಸ್ ಸಹ ನೀಡಲಾಗಿದೆ.

ಮುಂದುವರೆದು, ಪರಿಸರ ಅನುಮತಿ ಸಿಗುವಂಥ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ. ಅದೇನೆಂದರೆ, ಬಫರ್ ಝೋನ್ ಇಷ್ಟೇ ಇರಬೇಕು, ತಂತಿ ಹಾಕಿಕೊಂಡಿರಬೇಕು, ಬೆಂಚು ಆಗಿರಬೇಕು ಎನ್ನುವಂಥದಾಗಿದೆ. ಇವೆಲ್ಲವನ್ನೂ ನೋಡಿ ಅಲ್ಲಿ ನ್ಯೂನತೆ ಕಂಡುಬಂದಿರುವುದರಿಂದ ಅವರಿಗೆ ನೋಟಿಸ್ ನೀಡಿ, ಈಗಾಗಲೇ ಬಂದಾಗಿದೆ ಎನ್ನುವಂಥ ಮಾಹಿತಿಯನ್ನು ತೆಗೆದುಕೊಂಡಿದ್ದೇನೆ. ಹಾಗಾಗಿ ಮಾನ್ಯ ಸದಸ್ಯರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ತಿಳಿಸಿದಂತೆ ಎಲ್ಲಾ ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಗಣಿಗಾರಿಕೆ ಮಾಡಿ, ರಾಜಧನವನ್ನು ತಪ್ಪಿಸಿರುವುದಕ್ಕೆ ಕಾನೂನು ಪ್ರಕಾರ ಅವರಿಗೆ ದಂಡವನ್ನು ವಿಧಿಸಿ, ನೋಟಿಸ್ ಸಹ ನೀಡಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಹಿಂದೆ ನಾನು ನೋಟಿಸ್ ನೀಡಿ ಇದರ ಬಗ್ಗೆ ಚರ್ಚೆ ಮಾಡಿದಂಥ ಸಂದರ್ಭದಲ್ಲಿ ಇಲಾಖೆಯ ಹಿರಿಯ ಭೂವಿಜ್ಞಾನಿಯವರು (Senior Geologist) ಇದಕ್ಕೆಲ್ಲಾ ಶಾಮಿಲಾಗಿದ್ದಾರೆ ಎನ್ನುವಂಥ ಮಾತನ್ನು ಹೇಳಿದ್ದೆನು. ಆದಾಗ್ಯೂ ಇಲಾಖಾ ತಾಂತ್ರಿಕ ಅಧಿಕಾರಿಗಳು ಒಳಗೊಂಡಂತೆ ಅವರ ನೇತೃತ್ವದಲ್ಲಿಯೇ ಡ್ರೋನ್ ಸರ್ವೆ ಮಾಡಿಸಿದ್ದಾರೆ. 2017ನೇ ಸಾಲಿನಲ್ಲಿ ಕ್ರಷರ್ಸ್‌ಗೆ ಅನುಮತಿ ನೀಡಲಾಗಿದ್ದು, ಕೇವಲ ಆರು ತಿಂಗಳ ಅವಧಿಯಲ್ಲಿ 42537 ಮೆಟ್ರಿಕ್ ಟನ್‌ನಷ್ಟು ಎರಡು ನೂರು ಲೋಡ್ ಲಾರಿ ಕಲ್ಲನ್ನು ಸರ್ಕಾರದ ಅನುಮತಿಗಿಂತ ಹೆಚ್ಚಾಗಿ ತೆಗೆಯಲಾಗಿದ್ದು, ರೂ.1,48,87,950/- ಗಳನ್ನು ದಂಡ ವಿಧಿಸಲಾಗಿದೆ.

(ಮುಂದು)

(947) 20.09.2022/5.30/ಎಸ್‌ಕೆ-ಕೆಎಸ್

(ವೈಸ್ ಛೀಮನ್‌ರವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು):-

ನಾನು ಇದನ್ನು ಪ್ರಶ್ನೆ ಮಾಡಿದ್ದಕ್ಕೆ, ರೂ. 1 ಕೋಟಿ 47 ಲಕ್ಷ ದಂಡ ಎನ್ನುವುದು ಪತ್ತೆಯಾಯಿತು. ಮಾನ್ಯ ಸಭಾಪತಿಯವರೇ, ನಾನು ಹೇಳುವುದೇನೆಂದರೆ, ಇದರಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವಂತಹದ್ದು ಎಷ್ಟು ಎಂಬುದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಡ್ರೋನ್ ಸರ್ವೆ ಆಗಿದೆ. ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿ ಮಾಡುವುದೇನೆಂದರೆ, ದಯವಿಟ್ಟು ಈ ಭೂ ವಿಜ್ಞಾನ ಇಲಾಖೆಯ ಭ್ರಷ್ಟ ಅಧಿಕಾರಿಗಳ ಹತ್ತಿರ ಡ್ರೋನ್ ಸರ್ವೆಯನ್ನು ಮಾಡಿಸಬೇಡಿ. ಡ್ರೋನ್ ಸರ್ವೆಯ ಬಗ್ಗೆ ಈಗಾಗಲೇ ಮಾನ್ಯ ಸಚಿವರಿಗೆ ಎಲ್ಲವೂ ಕೂಡ ಗೊತ್ತಿದೆ. Karnataka State Remote Sensing Applications Centre (KSRSAC) ನಿಂದ ಈ ಡ್ರೋನ್ ಸರ್ವೆ ಮಾಡಿಸಬೇಕು ಎನ್ನುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ನಿರ್ಧಾರ ಮಾಡಿದೆ. ಈಗ KSRSAC ನಿಂದ ಈ ಡ್ರೋನ್ ಸರ್ವೆ ಆಗಬೇಕು. 2021-22 ನೇ ಸಾಲಿನಲ್ಲಿ ಅಂದರೆ ಕೇವಲ ಆರು ತಿಂಗಳನೊಳಗಾಗಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಹೇಳಿದ್ದಾರೆ. ಸರ್ಕಾರದ ಅನುಮತಿಗಿಂತ ಇನ್ನು ಹೆಚ್ಚು ಅಕ್ರಮ ಗಣಿಗಾರಿಕೆಯನ್ನು 2017 ರಿಂದಲೂ ಮಾಡಿದ್ದಾರೆ ಎಂಬ ಬಗ್ಗೆ ಪತ್ತೆ ಹಚ್ಚಲು ಗೂಗಲ್ ಸರ್ವೆ ಮಾಡಬೇಕು. ಈ ಕ್ರಷರ್ ಪ್ರಾರಂಭ ಮಾಡಿದಾಗಿನಿಂದ, ಈ ಕ್ರಷರ್‌ನಿಂದ ಎಷ್ಟು ಗಣಿಗಾರಿಕೆಯನ್ನು ಮಾಡಿದ್ದಾರೆ ಎನ್ನುವುದರ ಬಗ್ಗೆ ಗೂಗಲ್ ಸರ್ವೆ ಮಾಡಿಸಿದರೆ, ಖಂಡಿತವಾಗಿಯೂ ಕೂಡ ಅಲ್ಲಿನ ವಾಸ್ತವ ಸಂಗತಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಗೊತ್ತಾಗುತ್ತದೆ. ನಾನು ಈ ಮಾತನ್ನು ಏತಕ್ಕೆ ಹೇಳುತ್ತೇನೆಂದರೆ, ರಾಜ್ಯದಲ್ಲ ಇಡೀ ಗಣಿಗಾರಿಕೆ ಏನಿದೆ, ಅದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಯೊಂದರಲ್ಲಯೇ more than 50% ಇದೆ. ರಾಜ್ಯದ ಸುಮಾರು 400 ಕ್ಕೂ ಹೆಚ್ಚು ಗಣಿಗಾರಿಕೆ ಕ್ರಷರ್‌ಗಳು ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಯೇ ಇವೆ. ನಿಜವಾಗಿಯೂ, ಈ ಇಲಾಖೆಯಲ್ಲ ಸರಿಯಾಗಿ ತನಿಖೆ ಮಾಡಿದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಕ್ರಷರ್‌ನಿಂದ ರೂ. 10,000 ಕೋಟಿ ಬರಿದಂಡದ royalty ಸರ್ಕಾರಕ್ಕೆ ಬರುತ್ತದೆ. ಮಾನ್ಯ ಸಚಿವರೇ, ತಮ್ಮ ಬಗ್ಗೆ ನನಗೆ ಅನುಮಾನವಿಲ್ಲ. ತಮ್ಮ ಪಾರದರ್ಶಕ ಮತ್ತು ಆದರ್ಶದ ಬಗ್ಗೆ ನನಗೆ ಬಹಳ ಗೌರವವಿದೆ. ಆದರೆ, ತಮ್ಮ ಇಲಾಖೆಯಲ್ಲಿರುವ ಕೆಲವು ಅಧಿಕಾರಿಗಳು ದೊಡ್ಡ ತಿಮಿಂಗಿಲಗಳಿದ್ದಾರೆ.

ಮಾನ್ಯ ಸಭಾಪತಿಯವರೇ, ನಾನು ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಶ್ರೀಮತಿ ಕೃಷ್ಣವೇಣಿ ಎನ್ನುವವರು senior geologist ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸುಮಾರು service ಆಗಿದೆ. ಇವರು ಅನೇಕ ಕಡೆಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಚರಿತ್ರೆ ನೋಡಿದರೆ, ಸರ್ಕಾರ ಇವರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಹಾಕುವ ಹಾಗಿಲ್ಲ. ಯಾವ್ಯಾವ ಜಿಲ್ಲೆಗಳಲ್ಲಿ ಇವರ ಬಗ್ಗೆ ಏನೇನು ಆರೋಪವಾಯಿತು. ಶ್ರೀಮತಿ ಕೃಷ್ಣವೇಣಿ ಎನ್ನುವವರು ಸರ್ಕಾರದ ಆದೇಶಕ್ಕೆ stay ತೆಗೆದುಕೊಂಡು ಬಂದು, ಈ ಜಿಲ್ಲೆಯಲ್ಲಿ continue ಆಗುತ್ತಿರುವಂತಹದ್ದು. ನನಗೆ ಬಂದಿರುವ ಮಾಹಿತಿಯ ಪ್ರಕಾರ ಈಗಾಗಲೇ ಎರಡು ಬಾರಿ ಅಮಾನತುಗೊಂಡಿದ್ದಾರೆ ಮತ್ತು ಇವರ ಮೇಲೆ ಸಾಕಷ್ಟು ಕ್ರಮ ಜರುಗಿಸಿದೆ ಎಂದು ಹೇಳಿದ್ದಾರೆ. ಇಂತಹ senior geologist ಅನ್ನು ಈ ಬಂಗಾರದ ಗುಡಿಯಲ್ಲಿ ಕರೆದುಕೊಂಡು ಬಂದಿದ್ದಾರೆ. ಇವರು ಇಲ್ಲ ಕೆಲಸ ಮಾಡುವುದಕ್ಕೆ ಇವರ ಹಿಂದೆ ಪ್ರಭಾವಿ ವ್ಯಕ್ತಿಗಳಿದ್ದಾರೆ. ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಬರತಕ್ಕಂಥ royalty ಇವತ್ತು ಕೆಲವು ಅಧಿಕಾರಿಗಳ ಜೇಬಿಗೆ ಹೋಗುತ್ತಿದೆ ಮತ್ತು ಈಕೆಯ ಜೇಬಿಗೆ ಹೋಗುತ್ತಿದೆ. ಇದರಿಂದಾಗಿ, ಸರ್ಕಾರಕ್ಕೆ ಬಹಳಷ್ಟು ನಷ್ಟ ಉಂಟಾಗುತ್ತಿದೆ. ಯಾವುದೋ ಒಂದು ಮೂಲೆಯಲ್ಲಿರುವಂತಹ ಒಂದು ಸಣ್ಣ ಕ್ರಷರ್ ಬಗ್ಗೆ ನಾನು ಹೇಳುವಂತಹದ್ದು. ಇಲ್ಲ ಭಾರಿ ಕುಳಗಳು ಕ್ರಷರ್ ನಡೆಸುತ್ತಿದ್ದಾರೆ. ಅದಕ್ಕೆಲ್ಲಾ ಶ್ರೀಮತಿ ಕೃಷ್ಣವೇಣಿಯವರು ಶಾಮೀಲಾಗಿದ್ದಾರೆ. ಅವರು ಆದಷ್ಟು

ವೈಸ್ ಛೀಮನ್:- ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಆದಷ್ಟು ಗಂಭೀರವಾಗಿ ತಾವು ಪರಿಗಣಿಸಬೇಕಾಗುತ್ತದೆ. ಮಾನ್ಯ ಸದಸ್ಯರೇ, ತಾವು ನಿಯಮ 330 ರಡಿಯಲ್ಲಿ ಪ್ರಶ್ನೆ ಕೇಳಿರುವಂತಹದ್ದಕ್ಕೆ, ಅದನ್ನು ಕಾನೂನುಬಾಹಿರವಾಗಿ ತಡೆಯೊಡ್ಡುವುದಕ್ಕೆ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ ನೋಡಿ. ಅದರ ಬಗ್ಗೆ back page ನಲ್ಲಿ ಇದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನೀಡಿರುವ ಉತ್ತರವನ್ನು ನಾನು ಸ್ವಾಗತ ಮಾಡುತ್ತೇನೆ. ನನ್ನ ಮಾತನ್ನು ಎರಡು ನಿಮಿಷಗಳಲ್ಲಿ ಮುಗಿಸುತ್ತೇನೆ.

ವೈಸ್ ಛೇರ್ಮನ್:- ಆರು ಜನ ಸದಸ್ಯರು ಈ ವಿಷಯದ ಬಗ್ಗೆ ಮಾತನಾಡುವವರಿದ್ದಾರೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನನಗೆ ಮತ್ತೊಮ್ಮೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ. ನಾನು ಕೇವಲ ಎರಡು ನಿಮಿಷಗಳಲ್ಲಿ ಮಾತನಾಡಿ ಮುಗಿಸುತ್ತೇನೆ.

ವೈಸ್ ಛೇರ್ಮನ್:- ಆಯಿತು.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳುವುದೇನೆಂದರೆ, ದಯವಿಟ್ಟು, ರಾಜ್ಯದಲ್ಲಿರುವ ಗಣಿಗಾರಿಕೆಯನ್ನೇ ಒಂದು ರೀತಿಯಾಗಿ ನೋಡಿ, ಚಿಕ್ಕಬಳ್ಳಾಪುರ ಗಣಿಗಾರಿಕೆಯನ್ನೇ ಒಂದು ರೀತಿ ನೋಡಿ. ಈ ಸರ್ಕಾರದ ಬೊಕ್ಕಸಕ್ಕೆ ಬರಬೇಕಾದಂತಹ royalty ಮತ್ತು ಈ ರೀತಿ ಕದ್ದು ವ್ಯವಹಾರ ಮಾಡುವಂತಹವರು ಇಲಾಖಾಧಿಕಾರಿಗಳ ಜೊತೆ ಶಾಮೀಲಾಗಿದ್ದಾರೆ. ದಯವಿಟ್ಟು, ಇಲ್ಲಿ ಇಂತಹದಕ್ಕೆ ಕಡಿವಾಣ ಹಾಕಬೇಕು. ಶ್ರೀಮತಿ ಕೃಷ್ಣವೇಣಿ ಎನ್ನುವವರ ಬಗ್ಗೆ ಈ ಇಲಾಖೆಯಲ್ಲಿ ಮಾಹಿತಿ ಇದೆ. ಈಕೆಯನ್ನು ಕೂಡಲೇ ಅಮಾನತ್ತುಗೊಳಿಸಬೇಕು. 2017 ರಿಂದ ಇಲ್ಲಿಯವರೆಗೆ ಈ ಕ್ರಷರ್‌ಗಳ ಬಗ್ಗೆ ಗೂಗಲ್ ಮ್ಯಾಪ್ ಸರ್ವೆ ಮಾಡಿಸಬೇಕು ಮತ್ತು KRSAC ನಿಂದ audit ನ್ನು ಮಾಡಿಸಬೇಕು. ಗಣಿ ಮತ್ತು ಭೂವಿಜ್ಞಾನ ನಿರ್ದೇಶಕರು ಎನ್ನುವವರು ಒಬ್ಬರಿದ್ದಾರೆ. ಆ ನಿರ್ದೇಶಕರಿಂದಲೇ ಈ ಕ್ರಷರ್ ಮೇಲೆ ಸಮಗ್ರವಾದಂತಹ ತನಿಖೆಯನ್ನು ಮಾಡಿಸಬೇಕು. ಈಗಾಗಲೇ ಮಾನ್ಯ ಸಚಿವರು ಹೇಳಿರುವಂತೆ, “ನಿಯಮಗಳ ಉಲ್ಲಂಘನೆ ಮಾಡಿದ್ದಾರೆ. ಷರತ್ತನ್ನು fulfil ಮಾಡಿಲ್ಲ. ಆದ್ದರಿಂದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ್ದೇವೆ” ಎಂದು ಹೇಳಿದ್ದಾರೆ. “ಸ್ಥಗಿತಗೊಳಿಸಿಲ್ಲ, ಆದರೆ ಉತ್ತರದಲ್ಲಿ ಸ್ಥಗಿತಗೊಳಿಸಿದ್ದೇವೆ” ಎಂದು ಹೇಳಿದ್ದಾರೆ. ಇವರು ಬಹಳ ಪ್ರಭಾವಿ. ಶ್ರೀಮತಿ ಕೃಷ್ಣವೇಣಿಯವರು ನಾನು ಮಂತ್ರಿಗಳ ಹತ್ತಿರ ಹೇಳಿಕೊಳ್ಳುತ್ತೇನೆ. ಗಣಿಗಾರಿಕೆಯನ್ನು ನಡೆಸಿ” ಎಂದು ಹೇಳಿದ್ದಾರೆ.

ವೈಸ್ ಛೇರ್ಮನ್:- ಮಾನ್ಯ ಸದಸ್ಯರೇ, ಶ್ರೀಮತಿ ಕೃಷ್ಣವೇಣಿ ಎನ್ನುವವರ ಬಗ್ಗೆ ಮಾನ್ಯ ಸಚಿವರು ಗಮನಹರಿಸಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಇಲ್ಲ ಇನ್ನೂ ಗಣಿಗಾರಿಕೆ ನಡೆಯುತ್ತಲೇ ಇದೆ. ದಯವಿಟ್ಟು, ಈ ಗಣಿಗಾರಿಕೆ ಬಗ್ಗೆ ನಿರ್ದೇಶಕರಿಂದಲೇ ತನಿಖೆಯನ್ನು ಮಾಡಿಸಬೇಕು. ರಾಜಧನದ ಬಗ್ಗೆ ಏನೊಂದು ದಂಡವನ್ನು ಹಾಕಿದ್ದೀರಿ, ದಯವಿಟ್ಟು ಈ ದಂಡದ ಮೇಲೆ ಮಾನ್ಯ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆಯನ್ನು ತೆಗೆದುಕೊಂಡು ಬರುತ್ತಾರೆ. ಜಿಲ್ಲಾಧಿಕಾರಿಯವರ revenue recovery ಗೆ ಹಾಕಿ. ಇಂತಹ ಪ್ರಕರಣಗಳನ್ನು ಯಾವ್ಯಾವುದು ಬರುತ್ತದೆಯೋ revenue recovery ಗೆ ಹಾಕಿ. ಅವರ ಬೇರೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ರೀತಿಯಲ್ಲಿ ಕೂಡಲೇ ಈ ರಾಜಧನವನ್ನು ಸರ್ಕಾರದ ಬೊಕ್ಕಸಕ್ಕೆ ಕಟ್ಟಿಸಿಕೊಳ್ಳುವಂತಹ ವ್ಯವಸ್ಥೆಯನ್ನು ದಯವಿಟ್ಟು ಮಾಡಬೇಕು. ದಯವಿಟ್ಟು, ಇದರ ಬಗ್ಗೆ ಸಮಗ್ರ ತನಿಖೆಯಾಗುವವರೆಗೂ, ಈ ಕ್ರಷರ್ ಮುಂದುವರೆಯಬಾರದು. ಈ ಹಿರಿಯ ಭೂ ವಿಜ್ಞಾನಿಯ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಒತ್ತಾಯ ಮಾಡುತ್ತೇನೆ.

ವೈಸ್ ಛೀಮನ್:- ತಮಗೆ ಧನ್ಯವಾದಗಳು. ಮಾನ್ಯ ಸಚಿವರೇ, ತಾವು ಮಾತನಾಡಿ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿರುವಂತೆ, KSRSAC ಮುಖಾಂತರ ಸರ್ವೆ ಮಾಡಿಸಬೇಕೆಂದು ಹೇಳಿದ್ದಾರೆ. ನಮ್ಮದು ಇಲಾಖೆಯೊಂದು ಇದೆ. ಸುಮಾರು ವರ್ಷಗಳಿಂದ ಗಣಿಗಾರಿಕೆಯಲ್ಲಿ EC conditions ನಲ್ಲಿ ಇರುವ quantity ಗಿಂತ ಹೆಚ್ಚು ಗಣಿಗಾರಿಕೆಯನ್ನು ಮಾಡಿರುವಂತಹದ್ದು ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯೊಂದೇ ಅಲ್ಲ. ಇಡೀ ರಾಜ್ಯದಲ್ಲಯೇ ಇದೊಂದು ಸಮಸ್ಯೆಯಿದೆ. ಆ ಸಮಸ್ಯೆಯನ್ನು ಬಗೆಹರಿಸಬೇಕೆಂದರೆ, KSRSAC ಮುಖಾಂತರ ಇವತ್ತು ಇಡೀ ರಾಜ್ಯದ baseline data ಮಾಡುತ್ತಿದ್ದೇವೆ. ಈ ಹಿಂದೆ ಡ್ರೋಣ್ ಸರ್ವೆ ಮಾಡಿ, ಸುಮಾರು ಆರು ಸಾವಿರ ಕೋಟಿ ರೂಪಾಯಿಗಳ ದಂಡವನ್ನು ಹಾಕಿದ್ದರು. ಅ ದಂಡವನ್ನು ಹಾಕಿದ ನಂತರ ಬಹಳಷ್ಟು ಜನರು ಮಾನ್ಯ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆಯನ್ನು ತೆಗೆದುಕೊಂಡು ಬಂದರು. ಆಗ baseline data ಇರಲಾರದೇ, ಯಾವುದೋ ಕಾಲದ್ದನ್ನು ಇವತ್ತು ಸುಮ್ಮನೆ ಮಾನ್ಯ ನ್ಯಾಯಾಲಯಕ್ಕೆ ಹೋಗಿ ಹೇಳಿದರೆ, ಅದು ಒಪ್ಪಿಕೊಳ್ಳುವುದಿಲ್ಲ. ಅಲ್ಲಿ ಸ್ವಲ್ಪ ಸಮಸ್ಯೆಯಾಗಿರುವುದರಿಂದ, ಮೊದಲು KSRSAC ಮೂಲಕ ಇಡೀ ರಾಜ್ಯದಲ್ಲರುವ ಎಲ್ಲಾ ಗಣಿಗಾರಿಕೆಗಳನ್ನು ಸರ್ವೆ ಮಾಡುವುದಕ್ಕೆ ಕೈಗೆತ್ತಿಕೊಂಡಿದ್ದೇವೆ. ಮೊದಲ ಆದ್ಯತೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಕೊಡುವಂತಹದ್ದು. ಇದೊಂದೇ ಗಣಿಗಾರಿಕೆಯನ್ನು ಸರ್ವೆ ಮಾಡುವುದಿಲ್ಲ. ರಾಜ್ಯದಲ್ಲರುವ ಎಲ್ಲಾ ಗಣಿಗಾರಿಕೆಯನ್ನು ಸರ್ವೆ ಮಾಡುತ್ತೇವೆ. ಮಾನ್ಯ ಸದಸ್ಯರು ಹೇಳಿರುವಂತೆ, ಇದನ್ನು ಮತ್ತೊಮ್ಮೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪರಿಶೀಲನೆ ಮಾಡಿ, ಹಿರಿಯ ನಿರ್ದೇಶಕರ ಹತ್ತಿರ ಮಾತನಾಡಿ, ಇದಕ್ಕೆ ಸೂಕ್ತವಾದಂತಹ ಕ್ರಮವನ್ನು ತೆಗೆದುಕೊಳ್ಳುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಅಲ್ಲ, ಅಲ್ಲ.

ವೈಸ್ ಛೀಮನ್:- ಮಾನ್ಯ ಪಿ.ಆರ್. ರಮೇಶ್‌ವರೇ, ತಾವು ಮಾತನಾಡಿ. ಮಾನ್ಯ ಮರಿತಿಬ್ಬೇಗೌಡರೇ, ತಮ್ಮ ಮಾತನ್ನು ಸಾಕು ಮಾಡಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಚಿವರೇ, ದಯವಿಟ್ಟು ಸಮಗ್ರವಾದ ತನಿಖೆಯನ್ನು ಮಾಡಿಸಿ. ಆ ತನಿಖೆ ವರದಿ ಬರುವವರೆಗೂ ಈ royalty ಅನ್ನು ಸರ್ಕಾರದ ಬೊಕ್ಕಸಕ್ಕೆ ಕಟ್ಟುವ ತನಕ ಕೂಡ ಅಲ್ಲ ಏನೊಂದು ನಿಯಮಗಳನ್ನು ಉಲ್ಲಂಘಿಸಿದ್ದಾರೆ, ಆ ಎಲ್ಲಾ ನಿಯಮಗಳನ್ನು ಪಾಲಿಸುವ ತನಕ ಕ್ರಷರ್ ಸ್ಥಗಿತಗೊಳಿಸಬೇಕು. ಈ ಹಿರಿಯ ಭೂ ವಿಜ್ಞಾನಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕು.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಆಯಿತು. ಮಾನ್ಯ ಸದಸ್ಯರು ಮತ್ತೊಮ್ಮೆ ಹೇಳುವಂತೆ, ಹಿರಿಯ ಅಧಿಕಾರಿಗಳ ತಂಡವನ್ನು ಕಳುಹಿಸುತ್ತೇನೆ ಮತ್ತು ನಾನು ನಿರ್ದೇಶಕರಿಗೆ ಕೂಡ ನಿರ್ದೇಶನವನ್ನು ನೀಡುತ್ತೇನೆ. ಇಲ್ಲ ಆಗಿರುವಂತಹ ಸಮಸ್ಯೆಗಳನ್ನು ಪೂರ್ತಿ ಬಗೆಹರಿಯುವವರೆಗೂ ಇಲಾಖಾಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳ ಎಂದು ನಾನು ಸ್ಪಷ್ಟವಾಗಿ ನಿರ್ದೇಶನವನ್ನು ಕೊಡುತ್ತೇನೆ.

ವೈಸ್ ಛೀಮನ್:- ಮಾನ್ಯ ಪಿ.ಆರ್. ರಮೇಶ್‌ವರೇ, ತಾವು ಮಾತನಾಡಿ.

ಶ್ರೀ ಮರಿತಿಬ್ಬೇಗೌಡ:- ಅಲ್ಲ, ಅಲ್ಲ. ಮಾನ್ಯ ಸಭಾಪತಿಯವರೇ, ...

ವೈಸ್ ಛೀಮನ್:- ಮಾನ್ಯ ಮರಿತಿಬ್ಬೇಗೌಡರೇ, ತಾವು ಕೇಳುವಂತೆ, ತಮಗೆ ಇನ್ನು ಎರಡು ನಿಮಿಷ ಸಮಯವನ್ನು ಕೊಟ್ಟಿದ್ದೇನೆ. ನಿಯಮ 330 ರಡಿಯಲ್ಲಿ ಆರು ಜನ ಸದಸ್ಯರು ಮಾತನಾಡುವವರಿದ್ದಾರೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾನು ತಮಗೆ ಸಹಕಾರ ಕೊಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ವೈಸ್ ಛೇರ್ಮನ್:- ಮಾನ್ಯ ಮರಿತಿಬ್ಬೇಗೌಡರೇ, ಕೊನೆಯದಾಗಿ ಒಂದೇ ನಿಮಿಷದಲ್ಲ ತಮ್ಮ ಮಾತನ್ನು ಬೇಗ ಮುಗಿಸಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಇದನ್ನು ನಿರ್ದೇಶಕರಿಂದ ತನಿಖೆ ಮಾಡಿಸಿ. ಈ ಹಿರಿಯ ಭೂವಿಜ್ಞಾನಿಯನ್ನು ಕೂಡ ತನಿಖೆಗೆ ಒಳಪಡಿಸಿ. ಆ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ. ಅದರಿಂದ ಬರಬೇಕಾದಂತಹ royalty ಅನ್ನು ಸರ್ಕಾರದ ಬೊಕ್ಕಸಕ್ಕೆ ಕಟ್ಟುವವರೆಗೂ ಕೂಡ ಅದನ್ನು ಸ್ಥಗಿತಗೊಳಿಸಿ. ಆ ಹಿರಿಯ ಭೂ ವಿಜ್ಞಾನಿಯನ್ನೊಳಗೊಂಡಂತೆ, ಆ ಕ್ರಷರ್ ಮೇಲೆ 2017ರಿಂದ ಇಲ್ಲಯವರೆಗೆ ಎಲ್ಲಾ ಕಲ್ಲುಗಳ ಮೇಲೆ ಗೂಗಲ್ ಸರ್ವೆ ಮ್ಯಾಪ್ ಮತ್ತು KSRSAC ನಿಂದ audit ಹಾಗೂ ತನಿಖೆ ಮಾಡಿಸಬೇಕು.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಮರಿತಿಬ್ಬೇಗೌಡರೇ, ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಚಿವರೇ, ಸರಿ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಇದನ್ನು ಬಹಳ ಸ್ಪಷ್ಟವಾಗಿ ಸರ್ವೆ ಮಾಡಿ,

ಶ್ರೀ ಮರಿತಿಬ್ಬೇಗೌಡ:- ಈಗ ಆಗಿರುವ ಬಗ್ಗೆ ಏನು ಮಾಡಬೇಕು?

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ನಿಯಮಬಾಹಿರವಾಗಿರುವಂತಹದ್ದರ ಬಗ್ಗೆ ಮತ್ತೊಮ್ಮೆ ನಮ್ಮ ನಿರ್ದೇಶಕರ ಜೊತೆ ಮಾತನಾಡಿ, ಇದರಲ್ಲ ಏನೆಲ್ಲಾ ಮಾಡುವುದಕ್ಕೆ ಸಾಧ್ಯವಾಗುತ್ತದೆಯೋ, ಅದನ್ನು ಮಾಡಿಕೊಡುತ್ತೇನೆ.

ವೈಸ್ ಛೇರ್ಮನ್:- ಮಾನ್ಯ ಪಿ.ಆರ್. ರಮೇಶ್‌ವರವರೇ, ತಾವು ಮಾತನಾಡಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ತನಿಖೆ ಮಾಡುತ್ತೇವೆಂದು ಮಾನ್ಯ ಸಚಿವರು ಹೇಳಲಿ.

ವೈಸ್ ಛೇರ್ಮನ್:- ಮಾನ್ಯ ಮರಿತಿಬ್ಬೇಗೌಡರೇ, ತಮ್ಮ ಮಾತನ್ನು ಸಾಕು ಮಾಡಿ. ಮಾನ್ಯ ಪಿ.ಆರ್. ರಮೇಶ್‌ವರವರೇ, ನನಗೆ ಗೊತ್ತಿಲ್ಲ, ತಾವು ಮಾತನಾಡಿ.

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ಸಚಿವರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿರುವಂತೆ, ಎಲ್ಲಾ ಕೆಲಸವನ್ನು ಮಾಡುತ್ತೇನೆ. ಕಾನೂನು ಬಾಹಿರವಾಗಿರುವುದರ ಬಗ್ಗೆ ಇಲಾಖೆ ಯಾವತ್ತೂ ಹಿಂಜರಿಯುವುದಿಲ್ಲ.

ವೈಸ್ ಛೀರ್ಮನ್:- ಮಾನ್ಯ ಸಚಿವರೇ, ತಮ್ಮ ಉತ್ತರ ಕೊಟ್ಟಾಗಿದೆ. ಆ ವಿಚಾರವನ್ನು ಮಾನ್ಯ ಸದಸ್ಯರು ಕೇಳಿದ್ದಾಗಿದೆ. ದಯವಿಟ್ಟು, ತಾವು ಕುಳಿತುಕೊಳ್ಳಿ. ಮಾನ್ಯ ಪಿ.ಆರ್. ರಮೇಶ್‌ರವರೇ, ತಾವು ಮಾತನಾಡಿ.

(ಮುಂದು)

(948) 20-09-2022 5.40 ಟಿಸಿಹೆಚ್-ಕೆಎಸ್

(ವೈಸ್ ಛೀರ್ಮನ್‌ವರ ಉಪಸ್ಥಿತಿ)

ಅ) ಕುಣಿಗಲ್ ತಾಲ್ಲೂಕಿನ ವೈಹೊಸಹಳ್ಳಿಯಿಂದ ಹಂಪಾಪುರ ಮಧ್ಯೆ ಸುಮಾರು 600 ಮೀಟರ್ ಉದ್ದದ ಸಂಪರ್ಕ ಸೇತುವೆಯನ್ನು ನಿರ್ಮಾಣ ಮಾಡುವ ಕುರಿತು.

ಶ್ರೀ ಪಿ.ಆರ್.ರಮೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನಾನು ನಿಯಮ 330 ರಡಿಯಲ್ಲಿ ಮಾನ್ಯ ಲೋಕೋಪಯೋಗಿ ಸಚಿವರಿಗೆ ಗಮನ ಸೆಳೆಯಬೇಕಿತ್ತು. ಆದರೆ ಅವರು ಈಗ ಇಲ್ಲ ಇಲ್ಲ. ಎರಡನೆಯದಾಗಿ, ಇಲ್ಲ ಸಂಬಂಧಪಟ್ಟ ಅಧಿಕಾರಿಗಳು ಇದ್ದಾರೋ, ಇಲ್ಲವೋ ಗೊತ್ತಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಪಿ.ಆರ್.ರಮೇಶ್‌ರವರೇ, ತಾವು ಅನುಮತಿ ಕೊಟ್ಟರೆ . . .

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನಾನು ಅನುಮತಿ ಕೊಡುವುದಕ್ಕಾಗುವುದಿಲ್ಲ. ಅವರು ಹೇಳಬೇಕು. . .

ಸಭಾಪತಿಯವರು:- ಪಿ.ಆರ್.ರಮೇಶ್‌ರವರೇ, ತಾವು ಮಾತನಾಡಿ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಇದು ಬಹಳ ಮುಖ್ಯವಾದ ಅಂಶ. ಇಂತಹ ಯಾವುದೇ ಒಂದು ಸಮಸ್ಯೆ ರಾಜ್ಯದಲ್ಲಿದ್ದಾಗ . . .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಪ್ರಕಾಶ್ ಕೆ.ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ನಿಯಮ 330 ರಡಿಯಲ್ಲಿ ಮಾನ್ಯ ಸದಸ್ಯರುಗಳೆಲ್ಲಾ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಆದರೆ ಮಾನ್ಯ ಸಚಿವರೆಲ್ಲರೂ ಇದ್ದರೆ ನಮಗೆ ಸಮರ್ಪಕವಾದಂಥ ಉತ್ತರ ಬರುತ್ತದೆ. ಆದರೆ ಈಗ ಸಂಬಂಧಪಟ್ಟ ಮಾನ್ಯ ಸಚಿವರು ಇಲ್ಲ. ಎಲ್ಲಾ ವಿಷಯಗಳಿಗೂ ಕೂಡ ಸಭಾನಾಯಕರೇ ಉತ್ತರ ಕೊಟ್ಟರೆ ಹೇಗೆ? ಮಾನ್ಯ ಸಲೀಂ ಅಹಮದ್ ರವರು ಮಾತನಾಡುವಾಗ ಮಾನ್ಯ ಸಚಿವರು ಇರಲಿಲ್ಲ. ಸಮರ್ಪಕವಾದಂತಹ ಉತ್ತರ ಕೊಡಬೇಕಾದಾಗ ದಯವಿಟ್ಟು ಮಾನ್ಯ ಸಚಿವರುಗಳು ಸದನಕ್ಕೆ ಬರಲು ತಾವು ಆದೇಶ ಮಾಡಿ.

(ಗೊಂದಲ)

ವೈಸ್ ಛೀರ್ಮನ್:- ಮಾನ್ಯ ಪಿ.ಆರ್.ರಮೇಶ್‌ವರವರೇ, ಮಾನ್ಯ ಸಭಾನಾಯಕರು ನಮಗೆ ಉತ್ತರ ಕೊಡುತ್ತೇನೆಂದು ಹೇಳಿದ್ದಾರೆ. ನೀವು ಅವರಿಂದ ಉತ್ತರವನ್ನು ನಿರೀಕ್ಷೆ ಮಾಡುವುದಿಲ್ಲವೆಂದರೆ, ನಾನು ಈ ವಿಷಯವನ್ನು ಮುಂದಕ್ಕೆ ಹಾಕುತ್ತೇನೆ. (ಗೊಂದಲ) ಮುಂದಿನದು ಅವರ ಮನಸ್ಸಿಗೆ ಬಂದಾಗ ಮಾಡಲಿ. ಇಲ್ಲವೆಂದರೆ, ಮಾನ್ಯ ಮಾನ್ಯ ಸಭಾನಾಯಕರು ಉತ್ತರ ಕೊಡುತ್ತಾರೆ.

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಇಲ್ಲದಿದ್ದರೆ, ಚರ್ಚೆ ಯಾರು ಕೇಳುತ್ತಾರೆ.

ವೈಸ್ ಛೀರ್ಮನ್:- ನೋಡಿ, ಮೇಲ್ಮನೆ ಮತ್ತು ಕೆಳಮನೆ ಇರುತ್ತದೆ. ಅವರು ಕೆಳಮನೆಯಲ್ಲಿದ್ದಾಗ, ಅವರು ಮೇಲ್ಮನೆಯಲ್ಲಿ ಬರುವುದಕ್ಕೆ ಸ್ವಲ್ಪ ಕಷ್ಟಸಾಧ್ಯವಾಗುತ್ತದೆ. ಅಲ್ಲಿ ಇದ್ದಂತಹ ಸಂದರ್ಭದಲ್ಲಿ ಇಲ್ಲಿಗೆ ಬರಬೇಕೆಂದಾಗ, ಅದಕ್ಕೋಸ್ಕರವೇ ಸಭಾನಾಯಕರು ಇರುವಂಥದ್ದು. ಮಾನ್ಯ ಸಭಾನಾಯಕರು ಉತ್ತರವನ್ನು ಕೊಡುವುದಕ್ಕೆ ಇದ್ದಾರೆ.

ಶ್ರೀ ಎಸ್.ಐ.ಸೋಮಶೇಖರ್ (ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ಕೆಳಮನೆ ಕಲಾಪ ನಡೆಸುವುದು ಬೇಡವೇ? ನಾವು ಬೆಳಗ್ಗೆಯಿಂದಲೂ ಇಲ್ಲೇ ಕುಳಿತಿದ್ದೇವೆ.

(ಗೊಂದಲ)

ವೈಸ್ ಛೀರ್ಮನ್:- ನಾನು ಹೇಳುತ್ತಿದ್ದೇನಲ್ಲಾ, ಈಗ ನಿಯಮ 330 ರಡಿಯಲ್ಲಿ ನೀವು ನಿಮ್ಮ ವಿಚಾರವನ್ನು ಮಂಡಿಸಿ. ಆ ವಿಚಾರಕ್ಕೆ ಮಾನ್ಯ ಸಭಾನಾಯಕರು ಉತ್ತರ ಕೊಡುತ್ತಾರೆ. ಆ ಉತ್ತರದಿಂದ ನಮಗೆ ಸಮಾಧಾನ ಆಗಲಿಲ್ಲವೆಂದರೆ, ಮುಂದೆ ನೋಡೋಣ. ಈಗ ಅವರು ಉತ್ತರ ಕೊಡುವುದಕ್ಕೆ ಅವಕಾಶ ಕೊಡಿ. ಈಗ ನೀವು ಮಾತನಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ತಾವು ಹೇಳಿದ್ದನ್ನು ನಾವು ಕೇಳುತ್ತೇವೆ. ದಯವಿಟ್ಟು ಆಡಳಿತ ಪಕ್ಷದಲ್ಲೂ ಮಾನ್ಯ ಸಚಿವರು ಇರಬೇಕು. ಮಾನ್ಯ ಸಚಿವರಿಗೆ ಫೋನ್ ಮಾಡಿ ಕರೆಯಿಸಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬಹುತೇಕ ನಿನ್ನೆಯಿಂದಲೂ ಉತ್ತರ ಕೊಡುವುದಕ್ಕೆ ರೆಡಿ ಇದ್ದರು.

ಡಾ.ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಈಗ ಅವರು ಏನು ಹೇಳುತ್ತಿದ್ದಾರೆಂದರೆ, ಸಂಬಂಧಪಟ್ಟ ಸಚಿವರು ಇದ್ದರೆ, ಸಮರ್ಪಕವಾದ ಉತ್ತರ ಬರುತ್ತದೆ. ಅದಕ್ಕಾಗಿ ಅವರನ್ನು ಕರೆಯಿಸಿ ಎಂದು ಹೇಳುತ್ತಿದ್ದಾರೆ ಅಷ್ಟೆ. ಈಗಾಗಲೇ ಅವರಿಗೆ overload ಆಗಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅವರು ನನ್ನ ಮೇಲಿನ ಪ್ರೀತಿಯಿಂದ ಹೇಳುತ್ತಿದ್ದಾರೆ.

ವೈಸ್ ಛೀಮನ್:- ಮಾನ್ಯ ಸಭಾನಾಯಕರು ಉತ್ತರ ಕೊಟ್ಟಾಗ, ಅದು ಸಮರ್ಪಕವಾಗಿಲ್ಲವೆನಿಸಿದಾಗ, ನೀವು ಮಾನ್ಯ ಸಚಿವರಿಂದ ಉತ್ತರವನ್ನು ನಿರೀಕ್ಷಿಸಬಹುದು. ಆದರೆ ಅವರೇ ಅದಕ್ಕೆ ಸಮರ್ಪಕವಾದ ಉತ್ತರ ಕೊಟ್ಟಾಗ ಅವರನ್ನು ಕರೆಯಿಸುವ ಅವಶ್ಯಕತೆ ಇಲ್ಲ. ನಿಮಗೆ ಬೇಕಾಗಿರುವುದು ಉತ್ತರ ತಾನೇ. ಹೌದಲ್ಲವೇ? ಮಾತನಾಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಪಿ.ಡಬ್ಲ್ಯೂ.ಡಿ ಸಚಿವರಿಂದಲೇ ಉತ್ತರ ಬರಬೇಕೆಂದರೆ, ಅವರಿಂದ ನಾಳೆ ಉತ್ತರ ಕೊಡಿಸುತ್ತೇವೆ.

ವೈಸ್ ಛೀಮನ್:- ಕೆಳಮನೆ ಮತ್ತು ಮೇಲ್ಮನೆ ಇದ್ದಂತಹ ಸಂದರ್ಭದಲ್ಲಿ ಇದು ಅನಿವಾರ್ಯ. ಮಾನ್ಯ ಪಿ.ಆರ್.ರಮೇಶ್ ರವರೇ, ತಾವು ಮಾತನಾಡಿ.

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಸ್ವಲ್ಪ ಉತ್ತರ ಸರಿಯಾಗಿ ಬರುವುದಿಲ್ಲ. ಪ್ರಶ್ನೆಗಳನ್ನು ಕೇಳುವಾಗ ಮಾನ್ಯ ಸಚಿವರು ಇಲ್ಲದಿದ್ದರೆ ಹೇಗೆ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಇದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಬೆಂಗಳೂರಿನಿಂದ ಸುಮಾರು 90-100 ಕಿಲೋಮೀಟರ್‌ನೊಳಗಡೆ ಬರತಕ್ಕಂಥ ಪ್ರದೇಶ. ಈ ಹಳ್ಳಿಗಳಲ್ಲಿ ಜನ ಓಡಾಡುವುದಕ್ಕೆ ಸಂಪರ್ಕ ರಸ್ತೆಗಳು ಮತ್ತು ಸಂಪರ್ಕ ಸೇತುವೆಗಳಿಲ್ಲ. ಆ ಊರಿನಲ್ಲಿ ಇಷ್ಟೊಂದು ಸಮಸ್ಯೆಯಾಗಿರತಕ್ಕಂಥದ್ದು ಬಹಳ ಗಂಭೀರವಾದಂತಹ ವಿಚಾರವಾಗಿದೆ. ಇದನ್ನು ನಾನೇಕೆ ಹೇಳುತ್ತಿದ್ದೇನೆಂದರೆ, ಅಲ್ಲಿ ಮಾಕೋನಹಳ್ಳಿ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಿರುವ ಗ್ರಾಮಗಳಾಗಿದ್ದು, ಸದರಿ ಗ್ರಾಮಗಳು ಸಂಪರ್ಕ ರಸ್ತೆಯನ್ನಾಗಿ ಕುಣಿಗಲ್ ತಾಲ್ಲೂಕಿನ ಹಂಪಾಪುರ ರಾಗಿಹಳ್ಳಿ ಜಿಲ್ಲಾ ಮುಖ್ಯರಸ್ತೆಯನ್ನು ಬಳಸುತ್ತಾರೆ. ಬೇರೆ ಯಾವುದೋ ಒಂದು ಆಸ್ಪತ್ರೆ, ಶಾಲೆಗಳಿಗೆ ಬರಬೇಕಾದರೆ ಸುಮಾರು 22 ಕಿಲೋಮೀಟರ್ ಸುತ್ತಬೇಕು. ಈಗ ನೀವು ಮಾಡುವಂತಹ ಸೇತುವೆ ಕೇವಲ 600 ಮೀಟರ್. ಅಂದರೆ ಸುಮಾರು ಅದು ಹೆಚ್ಚು-ಕಡಿಮೆ ಅರ್ಧ ಕಿಲೋ ಮೀಟರ್ ಸೇತುವೆ. ಸರ್ಕಾರ ಅರ್ಧ ಕಿಲೋಮೀಟರ್ ಸೇತುವೆ ಮಾಡುವುದರಿಂದ ಸುಮಾರು 22 ಕಿಲೋ ಮೀಟರ್ ದೂರವನ್ನು ಸುತ್ತುಹಾಕುವ ಶ್ರಮವನ್ನು ಕಡಿಮೆ ಮಾಡಬಹುದು. ಇದರಲ್ಲಿ economics ಇರುತ್ತದೆ. ನಾವು ಜನಕ್ಕೆ ಮೂಲಭೂತ ಸೌಕರ್ಯಗಳನ್ನು ಕೊಡತಕ್ಕಂಥದ್ದು. ಇವತ್ತಿನ ದಿವಸ ಸರ್ಕಾರದಲ್ಲಿ ನಾವು ದುಂದುವೆಚ್ಚವನ್ನು ಮಾಡುತ್ತಿದ್ದೇವೆ. ನಾವು ಸಾವಿರಾರು ಕೋಟಿಗಳ ಲೆಕ್ಕದಲ್ಲಿ ದುಂದುವೆಚ್ಚ ಮಾಡುತ್ತಿದ್ದೇವೆ. ಆದರೆ ಅದರ ವ್ಯತ್ಯಾಸ ಕೇಳುವುದಕ್ಕೆ ಆಗುತ್ತಿಲ್ಲ. ಒಂದೂವರೆ ಕಿಲೋಮೀಟರ್ ರಸ್ತೆ ಮಾಡುವುದಕ್ಕೆ ಮತ್ತು ರೂ.70 ಕೋಟಿಗಳಲ್ಲಿ ಈ ಒಂದು 600 ಮೀಟರ್ ಸೇತುವೆಯನ್ನು ಮಾಡುವುದಕ್ಕೆ ಒಂದು ಪ್ರಸ್ತಾವನೆಯನ್ನು ಕೊಟ್ಟಿದ್ದೀರಿ. ಇವೆರಡನ್ನು ಒಟ್ಟುಗೂಡಿಸಿದರೆ ರೂ.75 ಕೋಟಿಗಳ ಮೊತ್ತದ ಒಂದು ಕಾರ್ಯಕ್ರಮ ಅಥವಾ ಒಂದು ಯೋಜನೆ. ಆ ಯೋಜನೆಗೆ ತಮ್ಮ ಉತ್ತರದಲ್ಲಿ ಏನು ಹೇಳಿದ್ದೀರಿ “ಸಂಪರ್ಕ ಸೇತುವೆ ನಿರ್ಮಿಸಲು ಸುಮಾರು ರೂ.70.00 ಕೋಟಿ ಹಾಗೂ ರಸ್ತೆ ನಿರ್ಮಾಣ ಮಾಡಲು ಸುಮಾರು ರೂ.5.00 ಕೋಟಿ ಹೀಗೆ ಒಟ್ಟಾರೆಯಾಗಿ ರೂ.75.00 ಕೋಟಿ ಅನುದಾನದ ಅವಶ್ಯವಿರುತ್ತದೆ. ಸಂಪರ್ಕ ಸೇತುವೆ ಮತ್ತು ರಸ್ತೆಯನ್ನು ನಿರ್ಮಿಸುವ ಬಗ್ಗೆ ತಾಂತ್ರಿಕ ಶಬ್ದತೆ ಹಾಗೂ ಅನುದಾನದ ಲಭ್ಯತೆಯನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ” ಎಂದು ಹೇಳಿದ್ದಾರೆ. ಅಂದರೆ ನನ್ನ ಪ್ರಕಾರ ನಾನು ಮತ್ತೆ 10 ವರ್ಷಗಳ ನಂತರ ಬಂದು ಕೇಳಿದರೂ ಕೂಡ ಇದೇ ಉತ್ತರವನ್ನು ಕೊಡುತ್ತೀರಿ. ಇದು ಸುಮಾರು ಹತ್ತಾರು ವರ್ಷಗಳಿಂದ ಅಲ್ಲಿನ ಜನ ಈ ಒಂದು ಮನವಿಯನ್ನು ಸಲ್ಲಿಸುತ್ತಾ ಬರುತ್ತಿದ್ದಾರೆ. ಆದರೆ ಇವತ್ತಿನವರೆಗೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದರಿಂದ, ನಾನು ಇಲ್ಲಿ ಈ ಪ್ರಸ್ತಾವನೆಯನ್ನು ಈ ಸದನದಲ್ಲಿ ಕೇಳಬೇಕಾಗಿ ಬಂತು. ಒಂದು ವೇಳೆ ಸರ್ಕಾರದವರು ಇದನ್ನು ಮಾಡಿಬಿಟ್ಟಿದ್ದರೆ, ಇವತ್ತು ಈ ಸಮಸ್ಯೆ ಬರುತ್ತಲೇ ಇರಲಿಲ್ಲ. ನಾನು ಇಲ್ಲಿ ಕೇಳಬೇಕಾಗಿಯೇ ಇರಲಿಲ್ಲ. ಅಲ್ಲಿ ಇಂತಹ ಒಂದು ಗಂಭೀರವಾದಂತಹ ಸಮಸ್ಯೆಯಾಗಿದೆ. ಅದು ಸಣ್ಣ ಅಥವಾ ದೊಡ್ಡದು ಇರಬಹುದು. ಆದರೆ ಇವತ್ತಿನ ದಿವಸ ಅದು ಸಾರ್ವಜನಿಕರಿಗೆ ಹಾಗೂ ಹತ್ತಾರು ಊರುಗಳಿಗೆ ಸಂಪರ್ಕ ಕಲ್ಪಿಸತಕ್ಕಂಥ ಒಂದು ಸೇತುವೆಯಾಗಿದೆ. ಈ ಸೇತುವೆಯನ್ನು ಹಿಂದಿನ ಸರ್ಕಾರ ಮಾಡಿಲ್ಲವೇ, ಆ ಸರ್ಕಾರ ಮಾಡಿಲ್ಲವೇ ಆ ಪ್ರಶ್ನೆ ಅಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇದು ಬಹಳ ಗಂಭೀರವಾದಂತಹ ವಿಚಾರವಾಗಿದೆ. ಇದರ ಬಗ್ಗೆ ತಾವು ಏನು ಉತ್ತರ ಕೊಟ್ಟಿದ್ದೀರಿ ಅದು ನನಗೆ ಸಮಂಜಸವಲ್ಲವೆನಿಸುತ್ತದೆ. ಈಗ ಕೊಟ್ಟಿರತಕ್ಕಂಥದ್ದನ್ನೇ ನೀವು ಕೊಡುತ್ತಿದ್ದೀರಿ. ಪಾಪ, ಅದರ ಮೇಲೆ ನೀವು ಕೊಡುವುದಕ್ಕಾಗುವುದಿಲ್ಲ. ಮಾನ್ಯ ಸಚಿವರಿಗೆ ಇರತಕ್ಕಂಥ ಅಧಿಕಾರದ ಮೇಲೆ ಇಲ್ಲ ಅವರು ‘ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ’ ಉತ್ತರವನ್ನು ಕೊಟ್ಟಿದ್ದಾರೆ. ಆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರವನ್ನು ಮಾನ್ಯ ಸಭಾನಾಯಕರೇ ಕೊಡುವುದಾದರೆ ದಯವಿಟ್ಟು ಕೊಡಲೇ ಬೇಡಿ. ಕುಳಿತುಕೊಳ್ಳಿ. ಅವರು ಬಂದಾಗ ಉತ್ತರ ಕೊಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಪಿ.ಆರ್.ರಮೇಶ್ ರವರು ಗಮನ ಸೆಳೆದಿರುವ ಸೂಚನೆಗೆ ಅವರು ಎಲ್ಲವನ್ನೂ ಹೇಳಿದ ನಂತರ ಏನು ಹೇಳುತ್ತಾರೆಂದರೆ, ನೀವು ಇದೇ ಉತ್ತರವನ್ನು ಕೊಟ್ಟಿದ್ದನ್ನು, ಪುನಃ ಹೇಳುವುದಾದರೆ ಉತ್ತರ ಕೊಡುವುದು ಬೇಡ, ಮಾನ್ಯ ಸಚಿವರೇ ಉತ್ತರ ಕೊಡಲಿ ಎಂದು ಹೇಳುತ್ತಾರೆ. ಈಗ ಇರುವ ವ್ಯವಸ್ಥೆ ಪ್ರಕಾರ, ಸುಮಾರು 600 ಮೀಟರ್ ಉದ್ದದ ಸೇತುವೆ, ಅಂದರೆ ಅರ್ಧ ಕಿಲೋಮೀಟರ್ 500 ಕಿಲೋಮೀಟರ್ ಎಂದು ತಿಳಿದುಕೊಂಡರೆ, ಅದು ಸುಮಾರು 600 ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಬೇಕು. ರಸ್ತೆಗೆ ನಿರ್ಮಾಣ ಮಾಡಲು ರೂ.5.00 ಕೋಟಿಗಳು ಸಾಕು. ಆದರೆ ಸೇತುವೆಗೆ ರೂ.70 ಕೋಟಿಗಳು ಬೇಕು. ಈ ದೂರವನ್ನು ಸರಿಪಡಿಸಿಕೊಂಡು ಸರಾಗವಾಗಿ ಜನರಿಗೆ ಅವಕಾಶ ಮಾಡಿಕೊಡಬೇಕಾದರೆ, ಒಟ್ಟು ರೂ. 75 ಕೋಟಿಗಳು ವೆಚ್ಚವಾಗುತ್ತದೆ. ಸುಮಾರು ರೂ. 70 ಕೋಟಿಗಳು ಸೇತುವೆಗೆ ಮತ್ತು ರೂ.5.00 ಕೋಟಿಗಳು ರಸ್ತೆ ನಿರ್ಮಾಣಕ್ಕೆ ಬೇಕಾಗುತ್ತದೆ. ಹಾಗಾಗಿ, ನಾವು ಅವರಿಗೆ ಏನು ಉತ್ತರವನ್ನು ಕೊಟ್ಟಿದ್ದೇವೆಂದರೆ, ತಾಂತ್ರಿಕ ಶಬ್ದಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಅನುದಾನವನ್ನು ಗಮನದಲ್ಲಿಟ್ಟುಕೊಂಡು ನಾವು ಇದನ್ನು ಮಾಡುತ್ತೇವೆ ಎಂದು ಹೇಳಿದ್ದೇವೆ. ಈಗಲೇ ಮಾಡಬೇಕು ಅಥವಾ ಇವತ್ತೇ ಘೋಷಣೆ ಮಾಡುವಂತಹ ಮೊತ್ತ ಅಲ್ಲ. ಈಗ ಒಂದು ಕೋಟಿಗಳು, ಎರಡು ಕೋಟಿಗಳು ಅಥವಾ ರೂ.50.00 ಲಕ್ಷಗಳದಲ್ಲಾದರೆ ಯಾವುದಾದರೂ ಮರು ಹೊಂದಾಣಿಕೆ ಮಾಡಿ, ಮಾನ್ಯ ಹಿರಿಯ ಸದಸ್ಯರಾದ ಪಿ.ಆರ್.ರಮೇಶ್ ರವರು ಕೇಳಿದಾಗ ನಾವು ಮಾಡಬೇಕೆಂದು ಹೇಳುವುದು ಸರಿಯಿದೆ. ಸುಮಾರು ರೂ.75.00 ಕೋಟಿಗಳಾಗಿರುವುದರಿಂದ, ಕಾಲಾವಕಾಶವನ್ನು ನೋಡಿಕೊಂಡು ಇದನ್ನು ಪರಿಶೀಲನೆ ಮಾಡುತ್ತೇವೆ ಎನ್ನುವಂತಹ ಮಾತನ್ನು ಹೇಳುತ್ತಿದ್ದೇನೆ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನೀವು ಹೇಳಿದಂತೆ, ನಾನೇನಾದರೂ ಇವತ್ತು ಈ ಪ್ರಶ್ನೆ ಕೇಳಿದರೆ ನೀವು ಹೇಳುವುದು correct. ಸುಮಾರು ಹತ್ತಾರು ವರ್ಷಗಳಿಂದ ಅಲ್ಲಿನ ಜನ ಮನವಿಯನ್ನು ಕೊಟ್ಟಿದ್ದಾರೆ. ಆದರೆ ಇವತ್ತಿನವರೆಗೂ ಕೂಡ ನೀವು ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಇರುವುದರಿಂದ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇವತ್ತು ನಾನು ಇಲ್ಲ ಕೇಳಬೇಕಾಗಿ ಬಂತು ಎಂದು ನಾನು ಈ ಮುಂಚೆ ಹೇಳಿದೆನು. ಸುಮಾರು ಹತ್ತಾರು ವರ್ಷಗಳಿಂದ ಆಗದೇ ಇರತಕ್ಕಂಥ ಕೆಲಸ ಇವತ್ತು ನಾನು ಕೇಳಿದ ತಕ್ಷಣವೇ ಮಾಡುವುದಕ್ಕೆ ಆಗುವುದಿಲ್ಲವೆಂದು ಹೇಳುತ್ತಿದ್ದಾರೆ. ಇದು ಸುಮಾರು ಹತ್ತಾರು ವರ್ಷಗಳಿಂದ ಕೇಳುತ್ತಿರತಕ್ಕಂಥದ್ದು. ಆಗ ನೀವು ಇರಬಹುದು ಅಥವಾ ನಾವು ಇರಬಹುದು. ಅದು ಅಲ್ಲ ಪ್ರಶ್ನೆ. ಆದರೆ ಇವತ್ತಿನ ದಿವಸ ವ್ಯವಸ್ಥೆ ಯಾವ ರೀತಿ ಕೆಟ್ಟದೆಯೆಂದು ನಾನು ಹೇಳುತ್ತಿದ್ದೇನೆ. ನಾವು ಸಾವಿರಾರು ಕೋಟಿಗಳಿಗೆ ಬಹಳ ಮಾನ್ಯತೆ ಕೊಡುತ್ತೇವೆ. ಇಂತಹ ಒಂದು ಕೆಲಸಕ್ಕೆ ಮಾನ್ಯತೆ ಕೊಡುತ್ತಿಲ್ಲ. ಆದ್ದರಿಂದ ನಾನು ಸುಮಾರು ಹತ್ತಾರು ವರ್ಷಗಳಿಂದ ಕೇಳಿಕೊಂಡು ಬಂದಿರತಕ್ಕಂಥ ಜನರ ಬೇಡಿಕೆಯನ್ನು ತಮ್ಮ ಸರ್ಕಾರದಲ್ಲ ಮಾನ್ಯ ಸಚಿವರು ಅವರ ಅಧಿಕಾರಿಗಳ ಹತ್ತಿರ ಕೂಡಲೇ ಈ ಕೆಲಸ ಮಾಡುವುದಕ್ಕೆ ನಿರ್ದಿಷ್ಟವಾದಂಥ ವೇಳೆಯನ್ನು fix ಮಾಡುವಂತಹ ರೀತಿಯಲ್ಲಿ ನನಗೆ ಉತ್ತರ ಬೇಕೆಂದು ಹೇಳುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಲೋಕೋಪಯೋಗಿ ಸಚಿವರ ಪರವಾಗಿ):-
ಮಾನ್ಯ ಸಭಾಪತಿಯವರೇ,

(ಸಚಿವರ ಹೇಳಿಕೆಯ ಪ್ರತಿಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾನ್ಯ ಸದಸ್ಯರಾದ ಪಿ.ಆರ್.ರಮೇಶ್ ರವರ ಹೇಳಿಕೆಗಳು, ಕೋರಿಕೆ ಮತ್ತು ಬೇಡಿಕೆ ಇದೆಲ್ಲವೂ ಕೂಡ ಸಾರ್ವಜನಿಕ ಹಿತಾಸಕ್ತಿ ಆಗಿದೆ. ಆದರೆ ಮೊತ್ತ ದೊಡ್ಡದಿದೆ. ನಾನು ತಮಗೆ ಹೇಳಿದಂತೆ ಒಂದೆರಡು ಕೋಟಿ ರೂಪಾಯಿಗಳಾದರೆ ಇದನ್ನು ತಕ್ಷಣವೇ ಪ್ರಕಟಿಸಿ ಆಶ್ವಾಸನೆ ಕೊಡಬಹುದು. ಅದಕ್ಕೆ ಸುಮಾರು ರೂ.75.00 ಕೋಟಿಗಳು ಬೇಕಾಗಿರುವುದರಿಂದ, ಇದನ್ನು ಪುನಃ ತಾಂತ್ರಿಕವಾದ ಶಕ್ಯತೆಯನ್ನು ಗಮನಿಸಿಕೊಂಡು ಅದರ ಯೋಜನಾ ವರದಿಯನ್ನು ಅರ್ಥ ಮಾಡಿಕೊಂಡು ಸರಿಸುಮಾರು ಅದು ಸುಮಾರು ರೂ.75.00 ಕೋಟಿಗಳ ಯೋಜನೆಯಾಗಿರುವುದರಿಂದ ಇದನ್ನು ಪರಿಶೀಲನೆ ಮಾಡುತ್ತೇವೆ ಮತ್ತು ಗಂಭೀರವಾಗಿ ಪರಿಶೀಲನೆ ಮಾಡುತ್ತೇವೆಂದು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಹೇಳುವುದಕ್ಕೆ ಇಷ್ಟಪಡುತ್ತಿದ್ದೇನೆ.

ವೈಸ್ ಛೇರ್ಮನ್:- ನಿಯಮ 330 ರಡಿಯಲ್ಲಿನ ಮುಂದಿನ ವಿಷಯ ಶ್ರೀ ಡಿ.ಎಸ್.ಅರುಣ್ ಅವರದ್ದಾಗಿದೆ.

ಶ್ರೀ ಡಿ.ಎಸ್.ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಿಯಮ 330 ರಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ . . .

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಇದಕ್ಕೆ ಇನ್ನೂ ಉತ್ತರ ಬಂದಿಲ್ಲ. ಗುರುವಾರ ಸನ್ಮಾನ್ಯ ಮುಖ್ಯಮಂತ್ರಿಯವರು ಬರುತ್ತಾರೆ. ಅವರಿಂದ ಉತ್ತರ ಕೊಡಿಸುತ್ತೇನೆ.

ಶ್ರೀ ಡಿ.ಎಸ್.ಅರುಣ್:- ಮಾನ್ಯ ಸಭಾಪತಿಯವರೇ, ನಾನು ಪ್ರಸ್ತಾಪ ಮಾಡಿ ಎಂದರೆ ಪ್ರಸ್ತಾಪ ಮಾಡುತ್ತೇನೆ. ಉತ್ತರ . . .

ವೈಸ್ ಛೇರ್ಮನ್:- ಮಾನ್ಯ ಡಿ.ಎಸ್.ಅರುಣ್‌ರವರೇ, ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರ ಬಂದಿಲ್ಲವೆಂದು ಹೇಳುತ್ತಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇದಕ್ಕೆ ಸಂಬಂಧಪಟ್ಟಂತೆ, ಮಾನ್ಯ ಸದಸ್ಯರ ಕೆಲವು ಕೋರಿಕೆಗಳು ಏನಿವೆಯೆಂದರೆ, ಅಡಿಕೆ ಉತ್ಪಾದನೆಯಾಗುವ ಪ್ರಮಾಣ, ಸದರಿ ಅಡಿಕೆ ಮಾರಾಟದ ಒಟ್ಟು ವಹಿವಾಟಿನ ತೆರಿಗೆ ಆದಾಯದ ಬಗ್ಗೆ ಗೊಂದಲ ಇದೆಯೆಂದು ಹೇಳಿದ್ದಾರೆ. ಈ ತೆರಿಗೆಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಂಬಂಧಪಟ್ಟಂತೆ, ಅವರು ಕೆಲವು ರಿಯಾಯಿತಿಗಳನ್ನು ಕೇಳುತ್ತಿರುವುದರಿಂದ, ನಾಡಿದ್ದು ಗುರುವಾರ ಸನ್ಮಾನ್ಯ ಮುಖ್ಯಮಂತ್ರಿಯವರು ಬಂದಾಗ ಉತ್ತರ ಕೊಡಿಸುತ್ತೇನೆ.

ವೈಸ್ ಚೇರ್ಮನ್:- ಮಾನ್ಯ ಡಿ.ಎಸ್.ಅರುಣ್‌ವರೇ, ನಾಡಿದ್ದು ಸನ್ಮಾನ್ಯ ಮುಖ್ಯಮಂತ್ರಿಯವರು ಬಂದಾಗ, ತಮಗೆ ಉತ್ತರ ಕೊಡುತ್ತಾರೆ.

ಶ್ರೀ ಡಿ.ಎಸ್.ಅರುಣ್:- ಮಾನ್ಯ ಸಭಾಪತಿಯವರೇ, ಆಯಿತು.

ಇ) ವಿಷಯ:- ದಿನಗೂಲ ಕಾರ್ಮಿಕರ ಆತ್ಮಹತ್ಯೆಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳುವ ಕುರಿತು.

ಶ್ರೀ ಎಂ.ನಾಗರಾಜು (ವಿಧಾನ ಸಭೆಯಿಂದ ಚುನಾಯಿತರಾದವರು):- ಎನ್‌ಸಿಆರ್‌ಜಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋವರು ನೀಡಿರುವ ಅಂಕಿ-ಅಂಶಗಳ ಪ್ರಕಾರ 2021ರಲ್ಲಿ ದೇಶದ ಅಪರಾಧಗಳ ಸಂಖ್ಯೆ ವಿಪರೀತ ಏರಿದ್ದು, ಕರ್ನಾಟಕವು ಅಪಘಾತಗಳು ಮತ್ತು ಆತ್ಮಹತ್ಯೆಗಳು, ಮಹಿಳೆಯರ ಮೇಲಿನ ದೌರ್ಜನ್ಯ ಇಂತಹ ಅಪರಾಧ ಪ್ರಕರಣಗಳಲ್ಲಿ ಕರ್ನಾಟಕವು 5ನೇ ಸ್ಥಾನದಲ್ಲಿದ್ದು ವರದಿಯಾಗಿರುತ್ತದೆ. ಅಧಿಕ ಪ್ರಮಾಣದಲ್ಲಿ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ಖೇದನೀಯ ಸಂಗತಿಯಾಗಿದೆ. ಸದರಿ ವಿಷಯವನ್ನು ನಿಯಮ 330 ರಡಿಯಲ್ಲಿ ಮಾನ್ಯ ಕಾರ್ಮಿಕ ಸಚಿವರಿಗೆ ಕೇಳಬಯಸುತ್ತಿದ್ದೇನೆ.

(ಮುಂದು)

(949)20.9.2022/5.50/ಎಂ.ಎಂ-ಜಿ.ಆರ್

(ವೈಸ್ ಚೇರ್ಮನ್ ರವರ ಉಪಸ್ಥಿತಿ)

ವೈಸ್ ಚೇರ್ಮನ್:- ಮಾನ್ಯ ಸಭಾನಾಯಕರೇ, ಉತ್ತರವನ್ನು ಕೊಡುತ್ತೀರಾ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ,

(ಉತ್ತರವನ್ನು ಲಗತ್ತಿಸಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ನಿಯಮ 330ರಡಿ ಮಾನ್ಯ ಸದಸ್ಯರಾದ ಎಂ. ನಾಗರಾಜುರವರ ಪ್ರಶ್ನೆಯ ಮೂಲ ಅಂಶ ಇರುವುದು ದಿನಗೂಲ ಕಾರ್ಮಿಕರು ದಿನದ ವೇತನದ ಮೇಲೆ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆಗಳಿಲ್ಲ, ಆರ್ಥಿಕ ಭದ್ರತೆಗಳಿಲ್ಲ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಗಳಿಂದ ಅವರು ವಂಚಿತರಾಗಿದ್ದಾರೆ. ಅಂತಹ ದಿನಗೂಲ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಇದೆ. ಅವರಿಗೆ ಇ.ಎಸ್.ಐ., ಮತ್ತು ಪಿ.ಎಫ್., ಮುಂತಾದ ಭದ್ರತಾ ಸೌಲಭ್ಯಗಳನ್ನು ಒದಗಿಸಿಕೊಡಬೇಕೆನ್ನುವುದು ಅವರ ಆಗ್ರಹ ಮತ್ತು ನ್ಯಾಯಯುತವಾದ ಬೇಡಿಕೆಯಾಗಿದೆ. ನನಗೆ ಉತ್ತರವನ್ನು ಕೊಟ್ಟಿದ್ದಾರೆ. ದಿನಗೂಲ ನೌಕರರಿಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳಡಿ ದೊರೆಯಬಹುದಾದ ಶಾಸನಾತ್ಮಕ ಸೌಲಭ್ಯಗಳ ಮಾಹಿತಿಯನ್ನು ಒದಗಿಸಲಾಗಿದೆ. ಅವುಗಳೆಂದರೆ, ಕನಿಷ್ಠ ವೇತನ ಕಾಯ್ದೆ, ಸಕಾಲದಲ್ಲ ಮಾಲೀಕರು ವೇತನವನ್ನು ಕೊಡದೇ ಇದ್ದರೆ ವೇತನ ಪಾವತಿ ಕಾಯ್ದೆ, 1936 ರಡಿ ಕ್ಲೇಮ್ ಅರ್ಜಿ ಸಲ್ಲಿಸಿ ಕಾರ್ಮಿಕ ಇಲಾಖೆಯ ಮೂಲಕ ಪರಿಹಾರ ಪಡೆಯಬಹುದು. ಉಪಧನ ಪಾವತಿ ಕಾಯ್ದೆ, ಈ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗಿದೆ. ಎಲ್ಲಾ ದಿನಗೂಲ ನೌಕರರ ಮತ್ತು ಕಾರ್ಮಿಕರ ಹಿತಾಸಕ್ತಿಯನ್ನು ಕಾಯುವುದಕ್ಕೋಸ್ಕರ ಕೇಂದ್ರ ಸರ್ಕಾರದ ಯೋಜನೆಯಾದಂತಹ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಪಘಾತ ವಿಮೆಗೆ ಸಿಗಬಹುದಾದಂತಹ ಸವಲತ್ತುಗಳು, ಯಾವುದಾದರೂ ಶಾಶ್ವತ ದುರ್ಬಲತೆ ಹೊಂದಿದಲ್ಲಿ ಅವರಿಗೆ ರೂ. 2 ಲಕ್ಷ ಪರಿಹಾರ ಕೊಡುವಂತಹ ಯೋಜನೆ, ಅಂಗವೈಕಲ್ಯಕ್ಕೆ ರೂ. 1 ಲಕ್ಷ ಪರಿಹಾರ ಕೊಡುವುದು, 'ಇ-ಶ್ರಮ್' ಯೋಜನೆಯಡಿ ನೋಂದಣಿ ಮಾಡಿಕೊಂಡು ಕಾರ್ಡ್ ಪಡೆಯಲು ಅವಕಾಶ ಈ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗಿದೆ. ಕಾರ್ಮಿಕರ ಹಿತಾಸಕ್ತಿಯನ್ನು ಕಾಯಬೇಕಾದುದು ನಮ್ಮ ಇಲಾಖೆಯ ಜವಾಬ್ದಾರಿಯಾಗಿದೆ. ಅದರಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಮಾನ್ಯ ಸದಸ್ಯರು ಹೇಳಿದರೆ ಸರಿಪಡಿಸುತ್ತೇವೆ.

ಶ್ರೀ ಎಂ. ನಾಗರಾಜು(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಒಂದೇ ಒಂದು ವಿಚಾರ. 2020ರಲ್ಲಿ ರಾಷ್ಟ್ರ ಮಟ್ಟದಲ್ಲಿ 01,53,052 ಜನರು ಆತ್ಮಹತ್ಯೆ ಮಾಡಿಕೊಂಡಿರುವುದು, ಅಪಘಾತಗಳಾಗಿರುವುದು ಇದೆ. ಕರ್ನಾಟಕದಲ್ಲಿ ನೋಡಿದಾಗ ಸುಮಾರು 13,000ಕ್ಕಿಂತ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಒಂದು ಕಡೆ ಪರಿಹಾರಗಳನ್ನು ಕೊಡುತ್ತೇವೆಂದು ಉತ್ತರ ಕೊಟ್ಟಿದ್ದಾರೆ. ಪರಿಹಾರಗಳನ್ನು ಸತ್ತ ನಂತರ ಕೊಡುತ್ತಾರೆ. ನಾನು ಹೇಳುತ್ತಿರುವುದು ದಿನಗೂಲ ನೌಕರರು ಆತ್ಮಹತ್ಯೆ ಮಾಡಿಕೊಳ್ಳದಿರುವ ರೀತಿಯಲ್ಲಿ ಯಾವ ರೀತಿ ಜನಜಾಗೃತಿ ಮಾಡಬೇಕು, ಯಾವ ರೀತಿ ಅವರ ಮನಸ್ಸುಗಳನ್ನು ಪರಿವರ್ತನೆ ಮಾಡಬೇಕು ಎನ್ನುವುದನ್ನು ಆಲೋಚನೆ ಮಾಡಬೇಕಾಗಿದೆ. ಯಾರೋ ಒಬ್ಬರು ತೀರಿಕೊಂಡ ನಂತರ ಹೋಗಿ ರೂ. 02 ಲಕ್ಷ ಕೊಡುವುದು ಬೇಕಾಗಿಲ್ಲ. ನಾವು ಕಾರ್ಮಿಕ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇಲಾಖೆಯಲ್ಲಿ ಯಾವ ರೀತಿಯ ಸುಧಾರಣೆಯನ್ನು ತರುವುದಕ್ಕೆ ಸಾಧ್ಯವಾಗುತ್ತದೆ, ಅವರಿಗೆ ದಿನಗೂಲಿಯನ್ನು ಹೆಚ್ಚಿಗೆ ಮಾಡುವ ವಿಚಾರವಿರಬಹುದು ಮತ್ತು ಅವರು ಕೆಲಸ ಮಾಡುವ ವಾತಾವರಣವನ್ನು ಬದಲಾವಣೆ ಮಾಡುವ ವಿಚಾರ ಇರಬಹುದು ಮತ್ತು ಅವರ ಮನಸ್ಥಿತಿಯನ್ನು ಬದಲಾವಣೆ ಮಾಡಲು Counselling System ಅನ್ನು ತರುವುದಿರಬಹುದು ಈ ವಿಚಾರಗಳ ಬಗ್ಗೆ ಅವರ ಉತ್ತರದಲ್ಲ ಕೊಡಲಿಲ್ಲ. ನಾನು ಹೇಳುತ್ತಿರುವುದೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ದಿನಗೂಲಿ ನೌಕರರ ಆತ್ಮಹತ್ಯೆ ವಿಚಾರವನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇನೆ. ಅಲ್ಲಿ ಬೇಕಾಗಿರುವುದು ಕೆಲಸದ ವಾತಾವರಣ. ಉದಾಹರಣೆಗೆ ಯಾರು ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಇರುತ್ತಾರೋ ಅವರು ಯಾವ ರೀತಿ ನಡೆದುಕೊಳ್ಳುತ್ತಾರೆ ಮತ್ತು ಅವರ ಸೇವೆ ವಿಚಾರ ನೋಡಿದಾಗ ಬಹಳ ಕಷ್ಟವಾಗುತ್ತದೆ. ಅವರಿಗೆ ಶನಿವಾರ ಪೇಮೆಂಟ್ ಕೊಡುವುದಿಲ್ಲವೆಂದಾಗ ಅವರು ಯಾವ ರೀತಿ ನರಕಯಾತನೆ ಅನುಭವಿಸುತ್ತಾರೆ ಎಂಬುದನ್ನು ನೋಡಿದಾಗ ಬಹಳ ಕಷ್ಟವಾಗುತ್ತದೆ. ನಾನು ಮಾನವೀಯತೆಯ ದೃಷ್ಟಿಯಿಂದ ಹೇಳುತ್ತಿದ್ದೇನೆ, ರಾಜಕೀಯವನ್ನು ಮೀರಿ ನಾವು ಈ ವಿಚಾರದಲ್ಲಿ ಯೋಚನೆ ಮಾಡಬೇಕಾಗುತ್ತದೆ. ಇದು ಸಂಪದ್ಧರಿತವಾದ ರಾಜ್ಯ. ಇಡೀ ದೇಶದಲ್ಲೆಯೇ ಮಾದರಿಯಾಗಿರುವಂತಹ ರಾಜ್ಯ. ಐ.ಐ., ಬಿ.ಐ., ಎಂದು ಹೇಳಿಕೊಳ್ಳುವಂತಹ ದೊಡ್ಡ ರಾಜ್ಯದಲ್ಲಿ ನಾವು ಬೇರೆ ರಾಜ್ಯಗಳಿಗೆ ಮಾದರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರದಲ್ಲಿ ಐದನೇ ಸ್ಥಾನದಲ್ಲಿರುವುದು ಬಹಳ ದುಃಖಕರ ಸಂಗತಿಯಾಗಿದೆ. ನಾನು ಈ ಸರ್ಕಾರದಿಂದ ಉತ್ತರವನ್ನು ಕೇಳುತ್ತಿದ್ದೇನೆ, ದಿನಗೂಲಿ ನೌಕರ ವರ್ಗ ಮತ್ತು ರೈತಾಪಿ ವರ್ಗ ಅಂದರೆ ಕೃಷಿ ಕಾರ್ಮಿಕರಾಗಿರುವ ಹಾಗೂ ನಿರುದ್ಯೋಗಿಗಳಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಪರಿವರ್ತನೆ ತರುವುದಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಳ್ಳದಿರುವ ರೀತಿಯಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದಕ್ಕೆ ಸ್ಪಷ್ಟವಾದ ಉತ್ತರವನ್ನು ಕೊಡಬೇಕೆಂದು ಮಾನ್ಯ ಸಚಿವರಲ್ಲಿ ಕೇಳಬಯಸುತ್ತೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ನಿಯಮ 330ರಡಿಯಲ್ಲಿ ನಾನು ಕೇಳಿರುವ ವಿಷಯವೇನೆಂದರೆ, ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿವೆ ಮತ್ತು ಇದರಿಂದ ಆತ್ಮಹತ್ಯೆ ಪ್ರಕರಣಗಳು ಅತಿ ತೀವ್ರವಾಗಿ ಏರುತ್ತಿವೆ, National Crime Records Bureau ಪ್ರಕಾರ 2021ರಲ್ಲಿ 01,64,033 ಜನರು ಆತ್ಮಹತ್ಯೆ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ. ಆಗಸ್ಟ್ 2022ರಿಂದ ಪ್ರತಿದಿವಸ 42,004 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

ವೈಸ್ ಚೇರ್ಮನ್:- ಮಾನ್ಯ ಸದಸ್ಯರಾದ ನಾಗರಾಜುರವರು ಹೇಳಿದ್ದೇ ಮತ್ತೆ ರಿಪೀಟ್ ಆಗುತ್ತಿದೆ ಅಲ್ಲವೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಇಲ್ಲ. ಮಾನ್ಯ ಸದಸ್ಯರು ಪಿ.ಎಫ್., ಇತರ ವಿಚಾರಗಳ ಬಗ್ಗೆ ಮಾತ್ರ ಕೇಳಿದ್ದಾರೆ. ನಾನು ಇನ್ನಿತರ ವಿಚಾರಗಳ ಬಗ್ಗೆ ಕೇಳುತ್ತಿದ್ದೇನೆ.

ವೈಸ್ ಚೇರ್ಮನ್:- ಕೇಳಬಾರದು ಎಂದೇನಿಲ್ಲ, ಅವರು ಕೇಳಿದ್ದನ್ನು ಬಿಟ್ಟು ಬೇರೆ ಪ್ರಶ್ನೆಗಳನ್ನು ಕೇಳಿ ಎಂದು ಹೇಳುತ್ತಿದ್ದೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಏತಕ್ಕೆ ಜಾಸ್ತಿಯಾಗುತ್ತಿವೆ ಎಂದರೆ ಎನ್.ಸಿ.ಆರ್.ಬಿ., ವರದಿಯ ಪ್ರಕಾರ ವಿಶೇಷವಾಗಿ ದಿನಗೂಲಿ ನೌಕರರು ಆತ್ಮಹತ್ಯೆಗೆ ಜಾಸ್ತಿ ಒಳಗಾಗುತ್ತಿರುವುದು ದಾಖಲಾಗಿದೆ. ಪ್ರತಿ ಒಂದು ಲಕ್ಷಕ್ಕೆ 12 ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಐದು ವರ್ಷಗಳಲ್ಲಿ ಇದು ಅತಿ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಭಾವಿಸಿದ್ದೇವೆ. ಈ ಪ್ರಕರಣಗಳು ಏತಕ್ಕೆ ಜಾಸ್ತಿಯಾಗುತ್ತಿವೆ ಎಂದರೆ, ಕೋವಿಡ್‌ನ ಎರಡನೇ ಅಲೆ ಬಂದ ಮೇಲೆ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾದಾಗ ಅಂದರೆ 01,64,000 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರೆ ನಾಲ್ಕರಲ್ಲಿ ಒಬ್ಬರು ದಿನಗೂಲಿ ನೌಕರರಾಗಿರುತ್ತಾರೆ. ವಿಶೇಷವಾಗಿ ಕಡು ಬಡತನದಲ್ಲರುವಂತಹ ದಿನಗೂಲಿ ನೌಕರರು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ನಮಗೆ ಆತಂಕವಾಗುತ್ತಿರುವುದೇನೆಂದರೆ, ಪ್ರತಿ ವರ್ಷ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿವೆ. 2014ರಲ್ಲಿ 15,735 ಜನರು ಆತ್ಮಹತ್ಯೆಗೆ ಒಳಗಾಗಿದ್ದರೆ 2021ರಲ್ಲಿ 42,004 ಜನರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವವರು ಯಾರು ಎಂದರೆ, ಅತಿ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ, ಯಾರ ಆರ್ಥಿಕ ಪರಿಸ್ಥಿತಿ ಬಹಳ ಕೆಟ್ಟದಾಗಿದೆ ಅವರಿಗೆ ಕೋವಿಡ್ ಕಾಲದಲ್ಲಿ ಕೆಲಸ ಮಾಡುವ ಯಾವುದೇ ಅವಕಾಶ ಸಿಗಲಿಲ್ಲ. ಮತ್ತು ಅವರಲ್ಲರುವಂತಹ ಅಭದ್ರತೆ ಅಂದರೆ ಮುಂದೆ ತಮಗೆ ಕೆಲಸ ಸಿಗುತ್ತದೋ ಇಲ್ಲವೋ, ಕೋವಿಡ್ ಪ್ರಕರಣಗಳಾದ ಮೇಲೆ ಆರ್ಥಿಕವಾಗಿ ಸಾಕಷ್ಟು ತೊಂದರೆಯಾಗಿದೆ, ಅವರ ಕುಟುಂಬಗಳನ್ನು ನೋಡುವುದಕ್ಕೆ ಆಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಅದರಲ್ಲೂ ದಿನಗೂಲಿ ನೌಕರರಲ್ಲಿ ಅಸಂಘಟಿತ ಕಾರ್ಮಿಕರೇನು ಇದ್ದಾರೆ ಅವರಲ್ಲಿ ಶೇ.85ರಷ್ಟು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಏಕೆಂದರೆ ಅವರಿಗೆ ಕನಿಷ್ಠ ವೇತನ ಕೂಡ ಸಿಗಲಿಲ್ಲವೆಂದು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಮಾಡಿದರೂ ಸಹ ಕಡುಬಡವರಿಗೆ ವಿಶೇಷವಾಗಿ ದಿನಗೂಲಿ ನೌಕರರಿಗೆ, ಅಸಂಘಟಿತ ನೌಕರರಿಗೆ ಮಾಡಿರುವ ಸ್ಥಿರಗಲು ಅವರಿಗೆ ತಲುಪುತ್ತಿಲ್ಲ. ಅವರು ಏತಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ, ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಏನು ಯೋಜನೆಗಳಿವೆ ಅದು ಯಾವುದೂ ಈ ಕಡುಬಡವರಿಗೆ ತಲುಪುತ್ತಿಲ್ಲ. ಅವರು ಆರ್ಥಿಕವಾಗಿ ದುರ್ಬಲರಾಗಿ ಇವತ್ತು ಆತ್ಮಹತ್ಯೆಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಒಳಗಾಗುತ್ತಿದ್ದಾರೆ. ನಾನು ಒಂದು ಉಲ್ಲೇಖ ಮಾಡುತ್ತೇನೆ, 'the act of suicide is not just a result of person's failure to cope with the situation in life, but it is also a sign of collective failure of the State and society. ಅಂದರೆ ನನ್ನ ಪ್ರಕಾರ ಆತ್ಮಹತ್ಯೆ ಪ್ರಕರಣಗಳು ಏತಕ್ಕೆ ಜಾಸ್ತಿಯಾಗುತ್ತಿವೆ ಎಂದರೆ ನಮ್ಮ ಸರ್ಕಾರಗಳು ಇದನ್ನು ಸಮಾಜದಲ್ಲ ನಿಯಂತ್ರಣ ಮಾಡುವುದಕ್ಕೆ ವಿಫಲವಾಗಿದ್ದಾರೆ ಅದಕ್ಕೆ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿದೆ ಎಂದು ಕಾಣುತ್ತಿದೆ.

(ಮುಂದು)

(950) 20-09-2022 6-00 KH-GR

(ವೈಸ್ ಛೀಫ್ ಡಿಪ್ಯೂಟಿ ಕಮಿಷನರ್ ಉಪಸ್ಥಿತಿ)

ಶ್ರೀ ಪ್ರಕಾಶ್ ಕೆ.ರಾಥೋಡ್ (ಮುಂದು):-

ನಮ್ಮ ದೇಶದ 5 ರಾಜ್ಯಗಳಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ 5 ರಾಜ್ಯಗಳಲ್ಲಿ ನಮ್ಮ ಕರ್ನಾಟಕ ರಾಜ್ಯವು ಒಂದು. ಇದರಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ 5ನೇ ಸ್ಥಾನದಲ್ಲಿ ಇದೆ. ಈ 5 ರಾಜ್ಯಗಳಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತವೆ. 1.64 ಲಕ್ಷ ಪ್ರಕರಣಗಳಲ್ಲಿ ಶೇಕಡಾ 50 ರಷ್ಟು ಪ್ರಕರಣಗಳು ಈ 5 ರಾಜ್ಯಗಳಲ್ಲಿಯೇ ಆಗಿದೆ. ಇದರಲ್ಲಿ ನಮ್ಮ ರಾಜ್ಯ ಕೂಡ ಸೇರಿದೆ. ಎಲ್ಲೋ ಒಂದು ಕಡೆ ನಮ್ಮ ಸರ್ಕಾರಗಳು ಇದಕ್ಕೆ ಏನಾದರೂ ಯೋಜನೆಗಳನ್ನು ಮಾಡಿ, ಇನ್ನುಳಿದ 23 ರಾಜ್ಯಗಳಿಗಿಂತಲೂ ಜಾಸ್ತಿ ಇರುವಂತಹ ಆತ್ಮಹತ್ಯೆ ಪ್ರಕರಣವನ್ನು ತಡೆಹಿಡಿಯಬೇಕಾಗಿದೆ. ಬಹುಶಃ ನಾನು ಇಲ್ಲಿ ಉಲ್ಲೇಖ ಮಾಡಬೇಕಾಗಿರುವುದೇನೆಂದರೆ, ಆರ್.ಎಸ್.ಎಸ್., ನ ಅಂಗ ಸಂಸ್ಥೆಯಾದ ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿಯಾದ ಎಂ.ಎ.ರವಿ ಯವರು ಕೋವಿಡ್-19 ಸಮಯದಲ್ಲಿ ಆತ್ಮಹತ್ಯೆ ಪ್ರಮಾಣ ಏರಿಕೆಯಾಗಿದೆ ಎಂದು ಅವರೇ ಆರೋಪಿಸಿದ್ದಾರೆ. ಕೋವಿಡ್-19 ಸಮಯದಲ್ಲಿ ವಿಶೇಷವಾಗಿ ದಿನಗೂಲ ಕಾರ್ಮಿಕರು, ದಿನಗೂಲ ನೌಕರರು ಮತ್ತು ಗುತ್ತಿಗೆದಾರರಿಗೆ ಸಂಬಳ ಕೊಟ್ಟಲ್ಲ ಎಂದು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಅಜೀಂ ಪ್ರೇಮ್ ಜೀ ರವರ ವಿಶ್ವವಿದ್ಯಾನಿಲಯದ ವರದಿಯ ಪ್ರಕಾರ 2019 ರ ಅಂತ್ಯದಲ್ಲಿ ಔಪಚಾರಿಕ ಸಂಬಳದ ಕೆಲಸಗಾರರು, ಸ್ವಯಂ ಉದ್ಯೋಗಿ, ಸಾಂದರ್ಭಿಕ ವೇತನ ಅಥವಾ ಸಂಬಳ ಇವೆಲ್ಲವೂ ಇಲ್ಲದೇ ಹೋದ ಕಾರಣದಿಂದ ಆತ್ಮಹತ್ಯೆಯಾಗಿದೆ ಎಂದು ಒಂದು ವರದಿಯನ್ನು ಕೊಟ್ಟಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅಜೀಂ ಪ್ರೇಮ್ ಜೀ ರವರ ಪೌಂಡೇಶನ್ ರವರು ಈ ಒಂದು ವರದಿಯನ್ನು ಕೊಟ್ಟಿದ್ದಾರೆ. ಇದರಲ್ಲಿ ಏನಾಗಿದೆಯೆಂದರೆ, ಈಗಾಗಲೇ ಒಂದು ವರ್ಷದಲ್ಲ ಕೋವಿಡ್-19, casual ಮತ್ತು ದಿನಗೂಲ ನೌಕರರು, ದೈನಂದಿನ ಕೂಲಿಕಾರ್ಮಿಕರು ಒಂದು ವರ್ಷದ ಹಿಂದೆ ಬರುತ್ತಿದ್ದಂತಹ ಸಂಬಳದಲ್ಲಿ ಶೇಕಡಾ 13 ರಷ್ಟು ಕುಸಿತವಾಗಿರುವುದರಿಂದ, ಇವರು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಇದೆಲ್ಲವನ್ನೂ ನಾವು ನೋಡಿದಾಗ ಇದು "ಇಂಡಿಯಾ ಟುಡೇ" ಪತ್ರಿಕೆಯಲ್ಲಿಯೂ ವರದಿಯಾಗಿದೆ. ನಮ್ಮ ದೇಶದಲ್ಲಿ ಒಂದು ಕೋಟಿ ಹನ್ನೆರಡು ಲಕ್ಷ ಮಜ್ದೂರ್ ಕಾರ್ಮಿಕರನ್ನು ಹೊಂದಿದೆ. ಆದ್ದರಿಂದ, ಅವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೋವಿಡ್-19 ರ ಸಮಯದಲ್ಲಿ ಹೆಚ್ಚುವರಿಯಾಗಿ ಮೃತದೇಹಗಳನ್ನು ಎಣಿಸುವ ಬದಲು ದೈನಂದಿನ ಕೂಲಿ ಕಾರ್ಮಿಕರಿಗೆ ಸಹಾಯ ಮಾಡಲು ಸಂಸ್ಥೆಗಳು ಬಂದಿದ್ದರೆ ನಾವು ಪರಿಸ್ಥಿತಿಯನ್ನು ಕಡಿಮೆ ಮಾಡಬಹುದಿತ್ತು ಎಂದು ವರದಿಯಾಗಿದೆ.

ವೈಸ್ ಛೀರ್ಮನ್:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ಮಾನ್ಯ ಸಚಿವರಿಂದ ಉತ್ತರವನ್ನು ಕೇಳೋಣವೇ.

ಶ್ರೀ ಪ್ರಕಾಶ್ ಕೆ.ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಎರಡು ನಿಮಿಷಗಳಲ್ಲಿ ಮುಗಿಸಿಬಿಡುತ್ತೇನೆ.

ವೈಸ್ ಛೀರ್ಮನ್:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ಹೇಳಿ. ನಾನು ಗದ್ದಲ ಮಾಡುತ್ತಿಲ್ಲ. ತಾವು ರೀಡ್ ಮಾಡುತ್ತಿದ್ದೀರಲ್ಲವೇ ಇದು ಮಾನ್ಯ ಸಚಿವರಿಗೆ ಅರ್ಥವಾಗಿದೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಏನು ಹೇಳುವುದಕ್ಕೆ ಇಚ್ಛೆಪಡುತ್ತಿದ್ದೇನೆಂದರೆ, ಸರ್ಕಾರದಲ್ಲರುವಂತಹ ಯೋಜನೆಗಳು ಕಡು ಬಡವರಿಗೆ ಸಿಗುವುದರಲ್ಲಿ ವಿಫಲವಾಗಿರುವುದರಿಂದ, ಇದನ್ನು ತಡೆಗಟ್ಟಲು ನಮ್ಮೆಲ್ಲರ ಜವಾಬ್ದಾರಿ ಇದೆ. ನಮ್ಮ ಸರ್ಕಾರದ ಜವಾಬ್ದಾರಿ ಇದೆ ಮತ್ತು ನಮ್ಮ ಸೊಸೈಟಿಯ ಜವಾಬ್ದಾರಿ ಇದೆ. ನಾವು ಎಲ್ಲಯವರೆಗೂ ಇದನ್ನು ನಿಯಂತ್ರಣ ಮಾಡುವುದಿಲ್ಲ. ನಮ್ಮ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತದೆ. ಕೌಟುಂಬಿಕ ವ್ಯವಸ್ಥೆಯಲ್ಲಿ ಅವರು ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಇದನ್ನು ಕಡಿಮೆ ಮಾಡಬೇಕಾದರೆ ಇದನ್ನು ತಡೆಗಟ್ಟಬೇಕು. ಇದಕ್ಕೆ ಸರ್ಕಾರ ಮುನ್ನೆಚರಿಕೆ ಕೊಟ್ಟು ವಿಶೇಷವಾದಂತಹ ಯೋಜನೆಗಳನ್ನು ರೂಪಿಸಿ, ಇದನ್ನು ಆದ್ಯತೆ ಮೇರೆಗೆ ಮಾಡಬೇಕು. ನಾವು ಹಲವಾರು ಯೋಜನೆಗಳ ಬಗ್ಗೆ, ರಸ್ತೆಗಳ ಬಗ್ಗೆ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಕಡು ಬಡವರು ಆತ್ಮಹತ್ಯೆ ಮಾಡಿಕೊಳ್ಳದೇ ಇರುವ ಹಾಗೆ ನಾವು ಸಹಾಯ ಮಾಡಿದರೆ ಒಂದು ಕಡೆ ನಮ್ಮ ಸೊಸೈಟಿಗಳು ಮತ್ತು ಸರ್ಕಾರಗಳು ಒಳ್ಳೆಯ ಕೆಲಸ ಮಾಡಿದೆ ಎಂದು ಭಾವಿಸಿ, ಸರ್ಕಾರ ಉತ್ತರ ಕೊಟ್ಟ ಮೇಲೆ ನಾನು ಮತ್ತೆ ಪ್ರಶ್ನೆಗಳನ್ನು ಕೇಳುತ್ತೇನೆ.

ವೈಸ್ ಛೀರ್ಮನ್:- ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ರವರೇ, . . .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಂ. ನಾಗರಾಜು (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನಾನು ಒಂದು ನಿಮಿಷ ತೆಗೆದುಕೊಳ್ಳುತ್ತೇನೆ. Percentage of suicide deaths ನೋಡಿದಾಗ out of the entire cases of suicide deaths, 25.6% of deaths are happening in daily wages; suicide by house wives 14.1%, suicide by students 8% ಇದೆ, suicide by persons engaged in farming sector - 6.6% ಇದೆ, suicide by professionals - 9.7% ಇದೆ, suicide by unemployed - 8.4% ಇದೆ. ಹಾಗಾಗಿ ಈ ವಿಚಾರವನ್ನು ಬಹಳ ಸೂಕ್ಷ್ಮವಾಗಿ ಮತ್ತು ಗಂಭೀರವಾಗಿ ಸರ್ಕಾರ ಪರಿಗಣಿಸಬೇಕು. ಈಗ ಇರುವಂತಹ welfare schemes are not enough ಎಂದು ಕಾಣುತ್ತದೆ. ಇದಕ್ಕೆ ಒಂದು Special Committee ಯನ್ನು ರಚನೆ ಮಾಡಿ, ಆತ್ಮಹತ್ಯೆ ಆಗದೇ ಇರುವಂತಹ ರೀತಿಯಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು. ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಬೇಕೆಂದು ನಾನು ಮನವಿ ಮಾಡುತ್ತೇನೆ.

ಶ್ರೀ ಆಯನೂರು ಮಂಜುನಾಥ್ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇಬ್ಬರು ಮಾನ್ಯ ಸದಸ್ಯರು ವಿಸ್ತಾರವಾಗಿ ಮಾತನಾಡಿದ್ದಾರೆ. ಇದರ ಬಗ್ಗೆ ನಾನು ಮತ್ತೇನೂ ಸೇರಿಸುವುದಕ್ಕೆ ಹೋಗುವುದಿಲ್ಲ. ಈಗಾಗಲೇ ಕನಿಷ್ಠ ವೇತನ ಕಾಯ್ದೆ ಇದೆ. Payment of Gratuity Act ಇದೆ, Payment of Wages Act ಇದೆ, ಇನ್ನು ಹಲವಾರು ಯೋಜನೆಗಳು ಇವೆ. ಆದರೆ, ಇದನ್ನು ಜಾರಿ ಮಾಡುವಂತಹ ಅಧಿಕಾರಿಗಳೇ ಇಲ್ಲ. ಕಾರ್ಮಿಕ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಮತ್ತು ಲೇಬರ್ ಆಫೀಸರ್‌ಗಳ ಕೊರತೆ ಇದೆ. ಒಂದು ಜಿಲ್ಲೆಯಲ್ಲಿ 4-5 ಜನ ಲೇಬರ್ ಇನ್ಸ್‌ಪೆಕ್ಟರ್‌ಗಳು ಇರುತ್ತಾರೆ. ಪ್ರತಿ ತಾಲ್ಲೂಕಿನೊಳಗೆ unorganised sector ನಲ್ಲಿ ಕೆಲಸ ಮಾಡುವಂತಹ ಸಾವಿರಾರು ಜನರು ಇದ್ದಾರೆ. Shop and establishments ಗಳಲ್ಲಿ, ಹೋಟೆಲ್‌ಗಳಲ್ಲಿ, ಹೊಲ-ಗದ್ದೆಗಳಲ್ಲಿ, ಸಣ್ಣ ಸಣ್ಣ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಅದನ್ನು ನೋಡಿ ಬರುವುದಕ್ಕೆ ಇನ್ಸ್‌ಪೆಕ್ಟರ್ ಎಷ್ಟು ಜನ ಇದ್ದಾರೆ ಎಂದರೆ, ತಾಲ್ಲೂಕಿಗೆ ಒಬ್ಬ ಇದ್ದಾನೆ. ಇದರ ಜೊತೆಗೆ ವೆಲ್‌ಫೇರ್ ಸ್ಕೀಂಗಳನ್ನು ಅವನೇ ಇಂಪ್ಲಿಮೆಂಟ್ ಮಾಡುವುದಕ್ಕೆ ಹೋಗಬೇಕು. Construction workers ಗಳನ್ನು ಅವನೇ ನೋಡಬೇಕು. ಈ ರೀತಿ ಇರುವಾಗ ಅಲ್ಲ ಸಿಬ್ಬಂದಿಗಳನ್ನು ಜಾಸ್ತಿ ಮಾಡಬೇಕೆನ್ನುವುದು ಒಂದು ಸಲಹೆಯಾಗಿದೆ. ಎರಡನೆಯದಾಗಿ, ಏನೇನೂ ಕಾಯ್ದೆಗಳು ಇವೆಯೋ, ಅದು ಉಲ್ಲಂಘನೆಯಾದರೆ, ಅದಕ್ಕೆ ಕೇಸ್ ಯಾರು ಹಾಕಬೇಕು. unorganised sector ನಲ್ಲಿ ಇರುವಂತಹ ಅನಕ್ಷರಸ್ಥ ಹಾಕುವುದಕ್ಕೂ ಆಗುವುದಿಲ್ಲ. ಅವನ ಪರವಾಗಿ ಇನ್ಸ್‌ಪೆಕ್ಟರ್ ಅಥವಾ ಕಾರ್ಮಿಕ ಇಲಾಖೆಯವರು ಹಾಕಬೇಕು. Practical difficulty ಎಂದರೆ, ಇನ್ಸ್‌ಪೆಕ್ಟರ್‌ಗಳು ಯಾರು ಕೇಸ್ ಅನ್ನು ಫೈಲ್ ಮಾಡುತ್ತಾರೆ, ಇವರೇ ಸ್ವತಃ ಹೋಗಿ ಪ್ರತಿ ಹಿಯರಿಂಗ್ ನಲ್ಲಿ ನಿಂತುಕೊಳ್ಳಬೇಕು. ಒಂದು ದಿವಸ ಕೋರ್ಟಿಗೆ ಹೋದರೆ, ಬಾಕಿ ದಿವಸ field ನಲ್ಲಿ ಕೆಲಸ ಮಾಡಬೇಕಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಉದಾಹರಣೆಗೆ, ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾಗುತ್ತಾನೆ ಎಂದು ತಿಳಿದುಕೊಳ್ಳಿ. ಅವನು ಕೇಸ್ ಅನ್ನು ಚಿಕ್ಕಮಗಳೂರಿನಲ್ಲಿ ಫೈಲ್ ಮಾಡಿದ್ದರೆ ಶಿವಮೊಗ್ಗದಿಂದ ಹೋಗಿ ನಿಂತುಕೊಳ್ಳಬೇಕು. ಹಾಗಾಗಿ ಒಂದು ದಿನ ಅಲ್ಲ, ಎರಡು ದಿನಗಳಾಗುತ್ತದೆ. ಆದ್ದರಿಂದ, ಇನ್ಸ್‌ಪೆಕ್ಟರ್‌ಗಳು ಕೇಸ್‌ಗಳನ್ನು ಫೈಲ್ ಮಾಡುವುದಿಲ್ಲ. ಬೆಂಗಳೂರಿಗೆ ವರ್ಗಾವಣೆಯಾಗುತ್ತದೆ ಎಂದು ಕೊಟ್ಟೋಣ. ಅವನು ಆ ಕೇಸ್‌ಗೋಸ್ಕರ ವಾಪಸ್ಸು ಹೋಗಬೇಕು. ಅದರ ಬದಲಾಗಿ ಪೊಲೀಸ್ ಇಲಾಖೆಯಲ್ಲಿ ಹೇಗೆ ಒಂದು ಕೇಸ್ ಹಾಕಿದಾಗ ಎವಿಡೆನ್ಸ್‌ಗೆ ಮಾತ್ರ ಅಧಿಕಾರಿಗಳು ಹೋಗುತ್ತಾರೆ. ಬಾಕಿ ಎಲ್ಲಾ ಸರ್ಕಾರದ ವಕೀಲರು ನಡೆಸುತ್ತಾರೆ. ಆ ಪದ್ಧತಿಯನ್ನು ತರದೇ ಇದ್ದರೆ P.F., Act ಅಡಿಯಲ್ಲಿ ಕೇಸ್ ಫೈಲ್ ಆಗುವುದಿಲ್ಲ. Factories and Boilers Act ಅಡಿಯಲ್ಲಿ ಕೇಸ್ ಫೈಲ್ ಆಗುವುದಿಲ್ಲ. Minimum Wages Act violate ಆದರೆ ಕೇಸ್ ಫೈಲ್ ಆಗುವುದಿಲ್ಲ. ಆ ಕಾರಣಕ್ಕೋಸ್ಕರ ಈ ಕಾನೂನಿನ ವಿಷಯದಲ್ಲಿ ಸಲಹೆ ಕೊಟ್ಟರೆ ಮಾತ್ರ ಅವರು ಹೇಳದಂತಹ ಅಂಶಗಳನ್ನು ಅಸಂಘಟಿತ ಕಾರ್ಮಿಕರ ವಲಯದಲ್ಲಿ ಏನು ಬಡವರಿದ್ದಾರೆ, ಅವರಿಗೆ ರಕ್ಷಣೆ ಕೊಡುವುದಕ್ಕೆ ಸಾಧ್ಯವಾಗುತ್ತದೆ. ಬಹಳಷ್ಟು socialist schemes ಇವೆ, ಇದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬಹುದೆನ್ನುವ ಸಲಹೆಯನ್ನು ಸರ್ಕಾರಕ್ಕೆ ಈ ಸಂದರ್ಭದಲ್ಲಿ ಕೊಡುವುದಕ್ಕೆ ಬಯಸುತ್ತೇನೆ.

ಶ್ರೀ ಅಡಗೂರು ಹೆಚ್. ವಿಶ್ವನಾಥ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಆಯನೂರು ಮಂಜುನಾಥ್‌ರವರು ಹೇಳಿರುವುದನ್ನು ಬೆಂಬಲಿಸುತ್ತಾ, ಬಹುಶಃ ಹಿಂದೆ ಮಾನ್ಯ ಮನಮೋಹನ್ ಸಿಂಗ್ ರವರ ಸರ್ಕಾರದಲ್ಲಿ ಯಾವುದೇ ಸರ್ಕಾರ ಅಥವಾ ಅರೆ ಸರ್ಕಾರ ಹಾಗೂ ಖಾಸಗಿಯವರು ಶೇಕಡಾ 1 ರಷ್ಟು ಸೆಸ್ ಕೊಡಬೇಕೆಂದು ಒಂದು ಕಾನೂನನ್ನು ತೆಗೆದುಕೊಂಡು ಬಂದರು. ಇದರಲ್ಲಿ ಸಾವಿರಾರು ಕೋಟಿ ರೂಪಾಯಿಗಳು ಇದೆ. ಆಯಾಯ ರಾಜ್ಯದ ಹಣ ಆಯಾಯ ರಾಜ್ಯಕ್ಕೆ ಖರ್ಚಾಗಬೇಕೆಂದು ಕೂಡ ಹೇಳಿದ್ದಾರೆ. ಇದು Centralಗೆ ಹೋಗಿ ವಾಪಸ್ಸು ಬರಬೇಕು. ಬಹುಶಃ ಇವತ್ತು ನಮ್ಮ ರಾಜ್ಯದಲ್ಲಿ ಆ ಹಣ ಹತ್ತು ಸಾವಿರ ಕೋಟಿ ರೂಪಾಯಿಗಳಿಗೂ ಮೀರಿದೆ. ಇದಕ್ಕೆ ನಾವು ಯೋಜನೆ ಮಾಡುತ್ತಿಲ್ಲ. ಯೋಜನೆ ಮಾಡದೇ ಇರುವುದಕ್ಕೆ ಯಾರು ಕಾರಣ? Department, Department Officers, Ministers and the Government. ಹಾಗಾಗಿ ನಮ್ಮ ಹತ್ತಿರ ಹಣ ಇದೆ. ಹಣದ ಕೊರತೆ ಇಲ್ಲ. ಹತ್ತು ಸಾವಿರ ಕೋಟಿ ರೂಪಾಯಿಗಳಿಗೂ ಮೀರಿ ಹಣ ಇದೆ. ನಾವೇನು ಇದಕ್ಕೆ ನೋಟಿಸ್ ಕೊಟ್ಟು ಸಂಗ್ರಹ ಮಾಡಿದ ಹಣ ಏನೂ ಅಲ್ಲ. ಅವರವರೇ ತಂದು ಕೊಟ್ಟಿರುವಂತಹದ್ದು. ಲೈಸೆನ್ಸ್ ಕೊಡಬೇಕಾದರೆ ಶೇಕಡಾ 1 ರಷ್ಟು ಸೆಸ್ ಅನ್ನು ಕಾರ್ಮಿಕ ಇಲಾಖೆಗೆ ಕಟ್ಟಲೇ ಬೇಕು. ಕಾರ್ಮಿಕರಿಗೋಸ್ಕರ ಮಾನ್ಯ ಮನಮೋಹನ್ ಸಿಂಗ್ ರವರ ನೇತೃತ್ವದ ಕೇಂದ್ರ ಸರ್ಕಾರ ಮಾಡಿದಂತಹ ಒಂದು ದೊಡ್ಡ ಕಾರ್ಯ ಇದು. ಹಾಗಾಗಿ ಮಾನ್ಯ ಸದಸ್ಯರಾದ ಆಯನೂರು ಮಂಜುನಾಥ್‌ರವರು ಹೇಳಿದಂತೆ ಈ ಕಾರ್ಮಿಕ ಕಾನೂನುಗಳು ಕೂಡ ಕಾಲಾನುಕಾಲಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಬದಲಾವಣೆಯಾಗಬೇಕಾಗಿದೆ. ಹಾಗಾಗಿ ಕಾರ್ಮಿಕ ಇಲಾಖೆ, ಕಾರ್ಮಿಕ ಮಂತ್ರಿಗಳು ಇದನ್ನು ಬಹಳ ರೀತಿಯಲ್ಲಿ ಕೆಲವರನೆಲ್ಲಾ ಕೂರಿಸಿ ಮಾತನಾಡಿ, ಇದಕ್ಕೆ ಒಂದು ಚಿಕಿತ್ಸೆ ಮಾಡಿದರೆ ಒಳ್ಳೆಯದು ಎನ್ನುವುದು ನನ್ನ ಭಾವನೆ.

(ಮುಂದು)

(951)20-09-2022(06-10)bsd-md

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)(ಕಾರ್ಮಿಕ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಶ್ರೀ ಎಂ. ನಾಗರಾಜು ಮತ್ತು ಶ್ರೀ ಪ್ರಕಾಶ್ ಕೆ. ರಾಥೋಡ್ ರವರು ತಂದಿರುವ ನಿಯಮ 330ರ ಪ್ರಸ್ತಾವನೆಗೆ ಹಿರಿಯ ಸದಸ್ಯರಾದ ಶ್ರೀ ಆಯನೂರು ಮಂಜುನಾಥ್ ಮತ್ತು ಶ್ರೀ ವಿಶ್ವನಾಥ್ ರವರುಗಳು ಧನಿಗೂಡಿಸಿ ಮಾತನಾಡಿದ್ದಾರೆ. ಈ ಸದನ ಮತ್ತು ಇಡೀ ಸಮಾಜ ಈ ಸಮಸ್ಯೆಯನ್ನು ಪರಿಹಾರ ಮಾಡಬೇಕು ಎನ್ನುವುದು ಸರಿಯಿದೆ. ವಾಸ್ತವಿಕವಾಗಿ ಇಲ್ಲಿಯವರೆಗೆ ಎಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ ಎಂಬ ದತ್ತಾಂಶವೇ ಸಂಗ್ರಹ ಇರಲಿಲ್ಲ, ಅಸ್ಪಷ್ಟವಾದ ಅಂಕಿ ಅಂಶಗಳಿತ್ತು. ಈಗ ಕೇಂದ್ರ ಸರ್ಕಾರವು ಒಂದು ಸರ್ವೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 379 ರೀತಿಯ ಅಸಂಘಟಿತ ಕಾರ್ಮಿಕರಿದ್ದು, ಅವರಲ್ಲಿ ಕೂಲಕಾರರು, ಕಾರ್ಮಿಕರು, ಹೊಟೆಲ್ ಕಾರ್ಮಿಕರು, ಟೀಲರ್, ಊದುಬತ್ತಿ ತಯಾರಕರು ಸೇರಿದಂತೆ ಎಲ್ಲರೂ ಇದ್ದಾರೆ. ಅಸಂಘಟಿತ ಕಾರ್ಮಿಕತ್ವವನ್ನೇ ನಂಬಿಕೊಂಡು ಬದುಕುವಂತಹ 379 ವರ್ಗಗಳಿವೆ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪ್ರಕಾರ ನಮ್ಮ ರಾಜ್ಯದಲ್ಲಿ 1.89 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ ಎಂದು ಅಂದಾಜು ಮಾಡಿದೆ. ಇವರೆಲ್ಲರನ್ನೂ ಏಕಕಿಂಡಿ ವ್ಯವಸ್ಥೆಯಡಿ ತಂದು e-SHRAM ಅಡಿಯಲ್ಲಿ ನೋಂದಣಿ ಮಾಡಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಈ ಸೂಚನೆಯ ಆಧಾರದ ಮೇಲೆ ಕರ್ನಾಟಕ ಸರ್ಕಾರ e-SHRAM ಅಡಿಯಲ್ಲಿ ನೋಂದಣಿ ಮಾಡಲು ಅಗತ್ಯವಾದ ಯೋಜನೆ ರೂಪಿಸಿದೆ. ಅದರಂತೆ ಇಲ್ಲಿಯವರೆಗೆ 79 ಲಕ್ಷ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಇದರ ನೋಂದಣಿಗೆ ಇನ್ನೂ ಸಮಯ ಇದ್ದು, ಆ ನೋಂದಣಿಯಾದ ನಂತರ ಅವರಿಗೆ ಏನೇನು ಕೊಡಬೇಕು ಎಂದು ಯೋಜನೆ ಮಾಡಲು ಅವಕಾಶಗಳಿವೆ. ಸುಮಾರು 79 ಲಕ್ಷ ಕಾರ್ಮಿಕರ ನೋಂದಣಿಯಾಗಿದ್ದು, 1.89 ಕೋಟಿ ಕಾರ್ಮಿಕರ ಅಂದಾಜಿದೆ. ಮಾನ್ಯ ನಾಗರಾಜು ಮತ್ತು ಮಾನ್ಯ ರಾಥೋಡ್ ರವರು ಸೇರಿದಂತೆ ಎಲ್ಲರ ಕೋರಿಕೆ ಏನೆಂದರೆ ಅವರೆಲ್ಲರಿಗೂ ESI (Employees' State Insurance), PF (Provident Fund) facility ಗಳನ್ನು ವಿಸ್ತರಿಸಬೇಕು, ಸಾಮಾಜಿಕ ಭದ್ರತೆಗಳನ್ನು ಕೊಡಬೇಕು ಎಂಬುದಾಗಿದೆ. ಈ ಬೇಡಿಕೆಗಳನ್ನು ಪೂರೈಸಲು ಮತ್ತು ಯಾವುದಾದರೂ ಒಂದು ಹಂತಕ್ಕೆ ತೆಗೆದುಕೊಂಡು ಹೋಗುವಾಗ ನಿರ್ದಿಷ್ಟ ಮತ್ತು ನಿಖರ ಮಾಹಿತಿಗಳ ಲಭ್ಯತೆಯನ್ನು ಗಮನಿಸಬೇಕಾಗುತ್ತದೆ. ಆದ್ದರಿಂದ e-SHRAM ಅಡಿಯಲ್ಲಿ ಎಲ್ಲರ ನೋಂದಣಿಯಾದ ನಂತರ ಏನೇನು ಮಾಡಬಹುದು ಎಂದು ಯೋಜನೆ ಮಾಡಲು ಅವಕಾಶಗಳಿವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇನ್ನು ಮುಂದುವರೆದು, ಮಾನ್ಯ ಆಯನೂರು ಮಂಜುನಾಥ್ ಮತ್ತು ಮಾನ್ಯ ವಿಶ್ವನಾಥ್ ರವರುಗಳು ನೀಡಿರುವ ಸಲಹೆಗಳಂತೆ ಕಾರ್ಮಿಕ ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆಯಿಂದ ಅಸಂಘಟಿತ ಕಾರ್ಮಿಕರು ಅವರ ಮಾಲೀಕರ ವಿರುದ್ಧ ದೂರು ದಾಖಲಿಸಿ ಆತನಿಗೆ ಅನ್ಯಾಯವಾಗಿರುವ ಬಗ್ಗೆ ನ್ಯಾಯ ಪಡೆಯಲು ಆತನೇ ಹಲವಾರು ದಿವಸಗಳ ಕಾಲ ತಿರುಗಾಟ ಮಾಡಬೇಕು, ಆತ ಮೊದಲೇ ಕೂಲಿ ಮಾಡುವವನಾಗಿದ್ದು, ಆತ ನ್ಯಾಯ ಕೇಳಲು ಯಾರ ಜೊತೆ ಬಡಿದಾಡಬೇಕು ಎಂಬ ಭಾವನೆಗಳನ್ನು ವ್ಯಕ್ತ ಮಾಡಿದ್ದಾರೆ. ಅದಕ್ಕೆ ಏನು ಮಾಡಬಹುದು ಎಂಬ ಬಗ್ಗೆ ಯೋಚನೆ ಮಾಡೋಣ. ಈ ಮಧ್ಯೆ cess ಬಗ್ಗೆ ಸುಮಾರು ರೂ.10 ಸಾವಿರ ಕೋಟಿ ಕರ್ನಾಟಕ ರಾಜ್ಯದಲ್ಲಿ ಸಂಗ್ರಹವಿದ್ದು, ಅದನ್ನು ವಿಸ್ತರಿಸಬೇಕು ಎಂದು ಮಾನ್ಯ ವಿಶ್ವನಾಥ್‌ರವರ ಕಳಕಳಿಯಾಗಿದ್ದು, ಈ ಬಗ್ಗೆ ನಾನು ವಿನಂತಿಸುವುದೇನೆಂದರೆ, ಈ ಯೋಜನೆ ಕಟ್ಟಡ ಕಾರ್ಮಿಕರಿಗೆ ಮಾತ್ರ ಸೀಮಿತವಾಗಿದೆ. ಉದಾಹರಣೆಗೆ ಒಂದು ಗ್ರಾಮ ಪಂಚಾಯತಿಯಲ್ಲಿ 10 ಲಕ್ಷ ಮನೆಗಳನ್ನು ಕಟ್ಟುವಾಗ ರೂ. 10 ಸಾವಿರಗಳಿಗೆ ಒಂದು percent cess ಕೊಡಬೇಕು. ಅದು ನಮ್ಮಲ್ಲಿ ಸುಮಾರು ರೂ.8 ರಿಂದ 10 ಸಾವಿರ ಕೋಟಿ ಇದೆ. ಆದರೆ ಇದು ಕಟ್ಟಡ ಕಾರ್ಮಿಕರಿಗೆ ಮಾತ್ರ ಸೀಮಿತವಾಗಿದೆ. ಈ ಬಗ್ಗೆ ಹಿಂದೆ ಬಂದಿರುವ ಸುಪ್ರೀಂ ಕೋರ್ಟ್‌ಗಳ judgement ಗಳು ಕೂಡ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಎಲ್ಲಾ ಕಾರ್ಮಿಕರಿಗೆ ವಿಸ್ತರಿಸಬಹುದೇ? ಕಟ್ಟಡ ಕಾರ್ಮಿಕರಿಗೋಸ್ಕರ ತೆಗೆದುಕೊಂಡ cess ಅನ್ನು ಎಲ್ಲಾ ಕಾರ್ಮಿಕರಿಗೆ ವಿಸ್ತರಿಸಬಹುದೇ ಎಂಬ ಬಗ್ಗೆ ಯೋಚನೆ ಮಾಡುವ ಬಗ್ಗೆ ಶ್ರೀ ವಿಶ್ವನಾಥ್ ರವರ ಸಲಹೆ ಇದೆ. ಒಟ್ಟಾರೆ ಈ ಅಭಿಪ್ರಾಯಗಳು ಸಾಮಾನ್ಯ ಕಟ್ಟಕಡೆಯ ಕಡು ಬಡವನ ಬಗ್ಗೆ ಇದೆ. 1.89 ಕೋಟಿ ಅಸಂಘಟಿತ ಕಾರ್ಮಿಕರ ಬದುಕು ಅಡಗಿರುವುದರಿಂದ ಈ ಪ್ರಶ್ನೆ ಕೇಳಿದವರು, ಚರ್ಚೆಯಲ್ಲಿ ಭಾಗವಹಿಸಿದವರು ಮತ್ತು ಸದನಕ್ಕೆ ಒಂದು ವಿನಂತಿ ಮಾಡುವುದೇನೆಂದರೆ, ಮಾನ್ಯ ಕಾರ್ಮಿಕ ಸಚಿವರ ನೇತೃತ್ವದಲ್ಲಿ ಒಂದು ಸಭೆಯನ್ನು ಕರೆಯುವ ಏರ್ಪಾಡು ಮಾಡುತ್ತೇನೆ. ಸಂಗ್ರಹವಾದ cess ಅನ್ನು ಯಾವರೀತಿ ಉಪಯೋಗಿಸಿಕೊಳ್ಳಬಹುದು ಹಾಗೂ ಪ್ರಕರಣವನ್ನು ದಾಖಲು ಮಾಡಿದ ಬಡ ಕಾರ್ಮಿಕರಿಗೆ ನ್ಯಾಯ ಕೊಡಲು ಏನು ಮಾಡಬಹುದು ಮತ್ತು ಮಾನ್ಯ ನಾಗರಾಜ್ ಹಾಗೂ ಮಾನ್ಯ ರಾಧೋಡ್‌ರವರ ವಿಷಯಗಳನ್ನು ಕ್ರೋಡೀಕರಿಸಿಕೊಂಡು ಒಟ್ಟಾರೆಯಾಗಿ ಅಸಂಘಟಿತ ಕಾರ್ಮಿಕರ ಬದುಕನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಏನೇನು ಯೋಚನೆ ಮಾಡಬಹುದು ಎಂಬ ಬಗ್ಗೆ ಮಾನ್ಯ ಸದಸ್ಯರೂ ಸೇರಿದಂತೆ ಒಂದು ಸಭೆ ಕರೆದು, ಮಾನ್ಯ ಕಾರ್ಮಿಕರ ಸಚಿವರನ್ನು ಕರೆದು ತೀರ್ಮಾನ ಮಾಡುತ್ತೇನೆ ಎಂದು ಹೇಳಬಯಸುತ್ತೇನೆ.

ಶ್ರೀ ಎಂ. ನಾಗರಾಜು (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಕಾರ್ಮಿಕರ ನಿಧಿಗೆ ಸಂಬಂಧಪಟ್ಟಂತೆ ತಿದ್ದುಪಡಿ ಮಾಡಿಕೊಂಡು ಏನು ಮಾಡಬಹುದೆಂಬ ವಿಚಾರಗಳನ್ನು ಹೇಳುತ್ತಿದ್ದರು. ಈಗಾಗಲೇ ಕಟ್ಟಡ ಕಾರ್ಮಿಕರಿಗೆ ಕೊಡುತ್ತಿರುವುದನ್ನು ಮಾನ್ಯ ಸಂತೋಷ್ ಲಾಡ್ ರವರು ಬದಲಾವಣೆ ಮಾಡಿದ್ದಾರೆ. ನಾನು ಆಗ BMTC ಅಧ್ಯಕ್ಷನಾಗಿದ್ದೆನು. ಆಗ bus

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

pass ಗಳನ್ನು ಕೊಡಲು trusts ಒಂದು ತಿದ್ದುಪಡಿ ತಂದಿದ್ದಾರೆ. ಒಂದು ಬಾರಿ bus pass ತೆಗೆದುಕೊಳ್ಳಲು ಕಾರ್ಮಿಕ ನಿಧಿಯಿಂದ 50 percent discount ಕೊಟ್ಟಿದ್ದೇವೆ. ಕಟ್ಟಡ ಕಾರ್ಮಿಕರು ಮತ್ತು ಬೇರೆಯವರಿಗೆ fund ಮಾಡಲಾಗಿದೆ. ಹಾಗಾಗಿ ಆ trust ನ ಬೈಲಾಗಳಿಗೆ amendment ತಂದು ಕೆಲವು reforms ಗಳನ್ನು ತರಲು ಕ್ರಮ ಕೈಗೊಂಡಿರುವುದನ್ನು ನಾನು ಸ್ವಾಗತ ಮಾಡುತ್ತೇನೆ.

ಶ್ರೀ ಆಯನೂರು ಮಂಜುನಾಥ್ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅದು ಕೇಂದ್ರ ಸರ್ಕಾರದ ಕಾಯ್ದೆಯಾಗಿದ್ದು, amendment ಮಾಡುವುದಕ್ಕೆ ಬರುವುದಿಲ್ಲ. Bus pass ಅನ್ನು ಕಟ್ಟಡ ಕಾರ್ಮಿಕರು ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಕೊಡಬೇಕೇ ಹೊರತು general ಆಗಿ ಕೊಡುವುದಕ್ಕೆ ಬರುವುದಿಲ್ಲ. ಇದರ ಬಗ್ಗೆ ಬೇರೆ ಯೋಜನೆಯನ್ನೇ ಮಾಡಬೇಕು. ಕಟ್ಟಡ ಕಾರ್ಮಿಕರ ಹಣ ವಿನಿಯೋಗ ಮಾಡುವುದರ ಬಗ್ಗೆ ನ್ಯಾಯಾಲಯಗಳ ತೀರ್ಮಾನ ಬಹಳ ಕಠಿಣವಾಗಿದೆ. ಸುಮಾರು ಮೂರೂವರೆ ಕೋಟಿ ರೂಪಾಯಿಗಳ ಆ ಹಣವನ್ನು ಕೊರೋನಾ ಸಮಯದಲ್ಲಿ ಮಾನವೀಯತೆಯ ನೆರಳಿನಲ್ಲಿ ಉಪಯೋಗ ಮಾಡಿಕೊಂಡಿದ್ದು, ಅದನ್ನು ಯಾರೂ ಪ್ರಶ್ನೆ ಮಾಡಿಲ್ಲ. ಆ ಹಣವನ್ನು ಬೇರೆ ರೂಪದಲ್ಲಿ ಉಪಯೋಗಿಸಲು ಬರುವುದಿಲ್ಲ, ಹಾಗಾಗಿ ಸರ್ಕಾರ ಬೇರೆಯ ಹೊಸ ಸಂಗ್ರಹಣೆ ಬಗ್ಗೆ ಯೋಜನೆ ಮಾಡುವುದು ಒಳ್ಳೆಯದು.

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಸರ್ಕಾರ ಈ ವಿಷಯದ ಬಗ್ಗೆ ವ್ಯಕ್ತಪಡಿಸಿರುವ ಇಚ್ಛಾಶಕ್ತಿಯನ್ನು ಮಾನ್ಯ ಸಭಾನಾಯಕರು ಹೇಳಿದ್ದಾರೆ. ಕಟ್ಟಕಡೆಯ ಬಡವರಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿ ಅವರ ಸಹಾಯಕ್ಕೆ ಬರುವ ಇಚ್ಛಾಶಕ್ತಿಯ ಬಗ್ಗೆ ಅವರ ಉತ್ತರದಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾನ್ಯ ಕಾರ್ಮಿಕ ಸಚಿವರು ಇದ್ದಿದ್ದರೆ ಚೆನ್ನಾಗಿರುವುದು. ಕಾರ್ಮಿಕ ಸಚಿವರು ಶಾಶ್ವತವಾದ ಪರಿಹಾರ ಮತ್ತು ಯೋಜನೆಗಳನ್ನು ರೂಪಿಸಲು ಹಾಗೂ ಯಾವರೀತಿ ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂಬ ದಿಸೆಯಲ್ಲಿ ಬೆಳಕು ಚೆಲ್ಲುತ್ತಾರೆಂಬ ಉದ್ದೇಶ ಇಟ್ಟುಕೊಂಡು ಪ್ರಶ್ನೆ ಎತ್ತಿದ್ದೇನೆ. ಅವರಿಗೆ ಶಾಶ್ವತ ಪರಿಹಾರ ಸಿಗಬೇಕು. ನಾವು ಮುಂದೆಯೂ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ಮಾನ್ಯ ಸಭಾನಾಯಕರು ಕಾರ್ಯಕ್ರಮಗಳನ್ನು ರೂಪಿಸಲು ಮಾನ್ಯ ಸಚಿವರಿಗೆ ಹೇಳಬಹುದು. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲದೆ, ಆ ಜನಾಂಗಕ್ಕೆ ಮಾಡುವ ಕರ್ತವ್ಯಗಳೂ ಇವೆ. ಅವರ ಬಗ್ಗೆ ಶಾಶ್ವತ ಪರಿಹಾರ ಘೋಷಣೆ ಮಾಡಲು ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಮಾದರಿಯಾದ policy ಯನ್ನು ಅಳವಡಿಸಿದರೆ ಅದು ವಿಶೇಷವಾಗಿ ಅಸಂಘಟಿತ ಕಾರ್ಮಿಕರಿಗೆ ಹಾಗೂ ಕಟ್ಟಕಡೆಯ ಬಡವರಿಗೆ ತಲುಪುವುದರಿಂದ ಈ ಕಾರ್ಯಕ್ರಮ ಮಾಡಬೇಕೆಂದು ವಿನಂತಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇಂತಹ ಯೋಚನೆ ಬಂದು ಸದನದಲ್ಲಿ ಚರ್ಚೆಯಾಗಿರುವುದೇ ಬಹಳ ಖುಷಿಯ ವಿಚಾರವಾಗಿದೆ. ಸಮಾಜದ ಕೊನೆಯ ಬಡವರಿಗೆ ಸಿಗುವ ಸವಲತ್ತುಗಳ ಬಗ್ಗೆ ಚರ್ಚೆಯಾಗಿದೆ. ಆದ್ದರಿಂದ ಇದರ ಬಗ್ಗೆ ಮಾತನಾಡಿದ ಎಲ್ಲಾ ವಿಷಯಗಳನ್ನು ಕ್ರೋಡೀಕರಿಸಿಕೊಂಡು ಏನಾದರೂ ತೀರ್ಮಾನ ಮಾಡಬಹುದೇ ಎಂಬ ವಿಷಯ ಇದೆ. 1.89 ಕೋಟಿ ಅಸಂಘಟಿತ ಕಾರ್ಮಿಕರ ಪೈಕಿ 79 ಲಕ್ಷ ಮಾತ್ರ ನೋಂದಾಯಿಸಿಕೊಂಡಿದ್ದು, ಈ ನೋಂದಾವಣೆಗೆ ಸಮಯ ವಿಸ್ತರಿಸಿದ್ದಾರೆ ಹಾಗೂ ಸಮಯವೂ ಇದೆ. ಅಲ್ಲಿಯವರೆಗೂ ಕಾಯಬೇಕಾಗಿಲ್ಲ. ಆದರೆ ಸದನ ಮುಗಿದ ಒಂದೆರಡು ವಾರ ಅಥವಾ ಒಂದು ವಾರದಲ್ಲ ಕಾರ್ಮಿಕ ಸಚಿವರ ಸಮಕ್ಷಮದಲ್ಲಿ ಮಾನ್ಯ ನಾಗರಾಜು ರವರು, ಮಾನ್ಯ ಆಯನೂರು ಮಂಜುನಾಥ್ ರವರು, ಮಾನ್ಯ ವಿಶ್ವನಾಥ್ ರವರು ಹಾಗೂ ಮಾನ್ಯ ಪ್ರಕಾಶ್ ರಾಥೋಡ್ ರವರುಗಳನ್ನು ಕರೆದು ಒಂದು ತೀರ್ಮಾನಕ್ಕೆ ಬಂದು, ಸರ್ಕಾರದಿಂದ ಅಸಂಘಟಿತ ಕಾರ್ಮಿಕರ ಬದುಕು ಕಟ್ಟಿಕೊಳ್ಳಲು ಏನಾದರೂ ಸಹಾಯ ಮಾಡಬಹುದೇ ಎಂದು ಯೋಚನೆ ಮಾಡುವ ಬಗ್ಗೆ ಸಭೆಯನ್ನು ಕರೆಯುತ್ತೇನೆ. ಆ ಸಭೆಯಲ್ಲಿ ಇವರೆಲ್ಲರೂ ಅನುಭವಗಳನ್ನು ಹೇಳಲಿ. ಮಾನ್ಯ ಕಾರ್ಮಿಕ ಸಚಿವರೂ ಸೇರಿದಂತೆ ಮಾನ್ಯ ಮುಖ್ಯಮಂತ್ರಿಗಳನ್ನೂ ಸಂಪರ್ಕ ಮಾಡಿ ಎಲ್ಲಾ ಕಾರ್ಮಿಕರಿಗೆ ಅನುಕೂಲವಾಗುವಂತಹ ತೀರ್ಮಾನವನ್ನು ನಾವೆಲ್ಲರೂ ಒಟ್ಟಾಗಿ ಮಾಡೋಣ ಎನ್ನುವಂತಹ ಮಾತುಗಳನ್ನು ಹೇಳಲಿಷ್ಟಿಸುತ್ತೇನೆ.

ವೈಸ್ ಛೇರ್ಮನ್:- ಇನ್ನು ಮಾನ್ಯ ತಿಪ್ಪೇಸ್ವಾಮಿರವರು ಹಾಗೂ ಶ್ರೀ ಭೋಜೇಗೌಡರ ಪ್ರಸ್ತಾಪಕ್ಕೆ ಸಂಬಂಧಪಟ್ಟಂತೆ ನಾಳೆ ಮಾನ್ಯ ಗೃಹ ಮಂತ್ರಿಗಳು ಬಂದಾಗ ಮಾತನಾಡುವುದು ಸೂಕ್ತ ಎಂದು ನನಗೆ ಅನಿಸುತ್ತಿದೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ದಯಮಾಡಿ ನಾಳೆ ಅವಕಾಶ ಮಾಡಿಕೊಡಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, subject to condition ನಂತೆ ನಾವು ಪೀಠಕ್ಕೆ ವಿನಂತಿ ಮಾಡುತ್ತಿದ್ದೇವೆ. ನಾಳೆ ಅವಕಾಶ ಮಾಡಿಕೊಟ್ಟರೆ ಆಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಈ)ವಿಷಯ: ಕ್ರೀಡಾ ಶಿಕ್ಷಣ ತರಬೇತಿ ಪಡೆದವರನ್ನು ಸರ್ಕಾರಿ ಹಾಗೂ
ಅನುದಾನಿತ ಶಾಲಾ/ಕಾಲೇಜಿನಲ್ಲಿ ದೈಹಿಕ ಶಿಕ್ಷಣ
ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳುವ ಕುರಿತು.

- - -

ಡಾ|| ಕೆ. ಗೋವಿಂದರಾಜ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ,
ಇದು ಬಹಳ ಪ್ರಮುಖವಾದ ವಿಷಯವಾಗಿದ್ದು, ಮಕ್ಕಳ ಹಾಗೂ ಯುವಕರ ಭವಿಷ್ಯದ ಕುರಿತಾದ ವಿಚಾರವಾಗಿದೆ.
ಈ ಬಗ್ಗೆ ಹಿಂದೆಯೂ ಮಾತನಾಡಿದ್ದೇನೆ, ಈಗಲೂ ಮಾತನಾಡುತ್ತೇನೆ. ಕ್ರೀಡಾ ಶಿಕ್ಷಣ ತರಬೇತಿ ಪಡೆದವರನ್ನು
ಸರ್ಕಾರಿ ಹಾಗೂ ಅನುದಾನಿತ ಶಾಲಾ/ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳುವ
ಕುರಿತ ವಿಚಾರದ ಬಗ್ಗೆ ಮಾತನಾಡುತ್ತೇನೆ.

ಮಾನ್ಯ ಸಭಾಪತಿಯವರೇ, ಈ physical education ಎನ್ನುವುದು ಹಿಂದೆ Prof. N.C.Parappa
ಎಂದು ಇದ್ದರು, ಅವರು ಇದರ ಪಿತಾಮಹ ಎಂದು ನಾನು ಹೇಳಬಹುದು. ಅವರು Director, Physical
Education Department, Bengaluru University ನಲ್ಲಿ ಇದ್ದರು. ಅವರು ವಿದೇಶದಲ್ಲ ಸುಮಾರು
ಪದವಿಗಳನ್ನು ಪಡೆದುಕೊಂಡು ಬಂದು ನಂತರ ಬೆಂಗಳೂರಿನಲ್ಲಿ ದೇವಾಂಗ sports union ಎನ್ನುವ
ಸಂಸ್ಥೆಯನ್ನು start ಮಾಡಿದರು, ಆ ಸಂಸ್ಥೆ ಇವತ್ತಿಗೂ ಇದೆ. ಅವರು ಅಡಿಪಾಯ ಹಾಕಿರುವ physical
education ಗೆ ಇವತ್ತು recruitment ಆಗದೇ ಬಹಳ ತೊಂದರೆಯಾಗಿದೆ. ಮಾನ್ಯ ಸದಸ್ಯರು ಹಾಗೂ
ದೇಶದ ಜನರೆಲ್ಲರೂ ಕೆಲವೊಮ್ಮೆ ಕೇಳುತ್ತಾರೆ.

(ಮುಂದು)

(952) 20.09.2022 6.20 ಹೆಚ್‌ವಿ:ಎಂಡಿ

ಡಾ|| ಕೆ.ಗೋವಿಂದರಾಜ್(ಮುಂದು):-

ಸನ್ಮಾನ್ಯ ಸಭಾಪತಿಯವರೇ, ಈ ಸದನದ ಎಲ್ಲಾ ಮಾನ್ಯ ಸದಸ್ಯರುಗಳು, ಈ ರಾಜ್ಯ ಮತ್ತು ದೇಶದ ಜನರು
ಒಲಂಪಿಕ್ಸ್ ಕ್ರೀಡಾಕೂಟ, ಏಷಿಯನ್ ಕ್ರೀಡಾಕೂಟ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳು ನಡೆದಾಗ ನಮ್ಮ
ರಾಜ್ಯದಿಂದ ಕ್ರೀಡಾಪಟು ಏತಕ್ಕೋಸ್ಕರ ಭಾಗವಹಿಸಲಲ್ಲ? ಪದಕಗಳು ಏತಕ್ಕೋಸ್ಕರ ಬರಲಲ್ಲ ಎನ್ನುವ ಪ್ರಶ್ನೆಗಳನ್ನು
ಕೇಳುತ್ತಾರೆ. ಇದರಲ್ಲಿರುವ ತೊಂದರೆ ಏನೆಂದರೆ, ವಿಷಯ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದಕ್ಕೆ ಸರ್ಕಾರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಅನುಮತಿಯನ್ನು ನೀಡುತ್ತದೆ. ಆದರೆ, ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದಕ್ಕೆ ಅನುಮತಿಯನ್ನು ಕೋಡುವುದಿಲ್ಲ ಕಾರಣವೇನು ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮೊನ್ನೆ ತಾನೇ ಈ ಸದನದಲ್ಲ ಪ್ರೌಢ ಶಾಲಾ ದೈಹಿಕ ಶಿಕ್ಷಕರಿಗೆ ಸಂಬಂಧಪಟ್ಟಂತೆ ಪ್ರಶ್ನೆ ಕೇಳಿದಂತಹ ಸಂದರ್ಭದಲ್ಲ ಮಾನ್ಯ ಸಚಿವರು, “ಸುಮಾರು 2,120 ಮಂಜೂರಾದ ಹುದ್ದೆಗಳಿಗೆ ಅವುಗಳ ಪೈಕಿ 200 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಅನುಮತಿಯನ್ನು ಕೊಟ್ಟಿದ್ದೇವೆ” ಎನ್ನುವ ಮಾತನ್ನು ಹೇಳಿದ್ದರು.

ಸನ್ಮಾನ್ಯ ಸಭಾಪತಿಯವರೇ, ಇಡೀ ರಾಜ್ಯದಲ್ಲ ಎಸ್.ಎಸ್.ಎಲ್.ಸಿ., ವರೆವಿಗೂ ಮಕ್ಕಳು ಆಟಗಳನ್ನು ಆಡುತ್ತಾರೆ. ಪದವಿ ಪೂರ್ವ ಹಂತದಲ್ಲ ಕ್ರೀಡೆ ಎನ್ನುವುದೇ ಇಲ್ಲ. ದೈಹಿಕ ಶಿಕ್ಷಕರೂ ಇಲ್ಲ. ಡಿಗ್ರಿ ಕಾಲೇಜಿನಲ್ಲ ಇದೆ. ಪದವಿಪೂರ್ವ ಹಂತದ ಎರಡು ವರ್ಷಗಳ ಕಾಲ ಮಕ್ಕಳಿಗೆ prime time ಆಗಿದೆ. ಆ ವಯೋಮಾನ ದಾಟಿದ ಮೇಲೆ ಅವರು ಕ್ರೀಡೆಗೆ ವಾಪಸ್ಸು ಬರಬಹುದು ಬರದೆಯೂ ಇರಬಹುದು. ಕ್ರೀಡೆಯನ್ನು ಮುಂದುವರಿಸುವವರ ಸಂಖ್ಯೆ ಬಹಳ ಕಡಿಮೆಯಿದೆ. ಕ್ರೀಡಾಪಟುಗಳು ಎಸ್.ಎಸ್.ಎಲ್.ಸಿ. ಹಂತದವರೆವಿಗೂ ಕ್ರೀಡೆಗಳಲ್ಲ ಬಹಳ ಉತ್ತಂಗದಲ್ಲರುತ್ತಾರೆ. ಎಸ್.ಎಸ್.ಎಲ್.ಸಿ. ಹಂತ ಮುಗಿದ ಮೇಲೆ ಪದವಿಪೂರ್ವ ಹಂತದಲ್ಲ ಕ್ರೀಡೆ ಎನ್ನುವುದೇ ಇಲ್ಲ. ಇದೊಂದು ಬಹಳ ದೊಡ್ಡ ದುರಂತವಾಗಿದೆ. ಹಿಂದೆ ಯಾರು ಮಾಡಿದ್ದಾರೆ ಯೋ; ಬಿಟ್ಟಿದ್ದಾರೆ ಯೋ ಆ ವಿಚಾರ ಬೇಡ. ಈಗಿರುವ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ಈ ನಿಟ್ಟಿನಲ್ಲ ಒಂದು ತೀರ್ಮಾನ ಮಾಡಿ ಮುಂದಿನ ಶೈಕ್ಷಣಿಕ ವರ್ಷದಲ್ಲ ಪದವಿಪೂರ್ವ ಶಿಕ್ಷಣದಲ್ಲ ಕ್ರೀಡೆಯನ್ನು ಸೇರಿಸಬೇಕಾಗಿದೆ. ಇದರ ಜೊತೆಗೆ ದೈಹಿಕ ಶಿಕ್ಷಕರನ್ನು ಸಹ ನೇಮಕ ಮಾಡಿಕೊಳ್ಳಬೇಕಾಗಿದೆ. ಕಳೆದ 2015-16ನೇ ಸಾಲಿನಿಂದ 2020-21ನೇ ಸಾಲಿನವರೆಗೆ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿಲ್ಲ ಅದನ್ನು ಸಹ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಸೂಕ್ತ ಕ್ರೀಡಾಪಟುಗಳನ್ನು ಗುರುತಿಸುವ ವೈಜ್ಞಾನಿಕ ಹಂತಗಳನ್ನು ಅನುಸರಿಸುವುದು; ಸೂಕ್ತವಾದ ತರಬೇತಿಯನ್ನು ನೀಡುವುದು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸುವುದು ಮತ್ತು ಅದನ್ನು ಕಾರ್ಯಗತಗೊಳಿಸುವುದಕ್ಕೆ ದೈಹಿಕ ಶಿಕ್ಷಕರ ಅವಶ್ಯಕತೆ ಬಹಳಷ್ಟಿದೆ. ಇದಕ್ಕೆ ಸರ್ಕಾರ ಮನ್ನಣೆ ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಮಾನ್ಯ ಉನ್ನತ ಶಿಕ್ಷಣ ಸಚಿವರು ಈಗ ಸದನದಲ್ಲ ಉಪಸ್ಥಿತರಿಲ್ಲ. ಅವರೂ ಸಹ ಈ ಬಗ್ಗೆ ಬಹಳ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ಆರ್ಥಿಕ ಇಲಾಖೆಯವರು ಇದಕ್ಕೆ ಕೊಕ್ಕೆ ಹಾಕುತ್ತಾರೆ. ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇದನ್ನು ಕ್ಲಿಯರ್ ಮಾಡಬೇಕಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸನ್ಮಾನ್ಯ ಮುಖ್ಯಮಂತ್ರಿಗಳು ಕ್ರೀಡೆಗೆ ಬಹಳಷ್ಟು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲಾ ಕ್ರೀಡಾ ಕಾರ್ಯಕ್ರಮಗಳಿಗೆ ಅವರು ಪ್ರೋತ್ಸಾಹವನ್ನು ನೀಡುವುದರ ಜೊತೆಗೆ ಹಣವನ್ನು ಸಹ ನೀಡುತ್ತೇನೆಂದು ಹೇಳಿದ್ದಾರೆ.

ಶ್ರೀ ಎಸ್.ರುದ್ರೇಗೌಡ:- ಸನ್ಮಾನ್ಯ ಸಭಾಪತಿಯವರೇ, ನಮ್ಮದು ಡಬಲ್ ಇಂಜಿನ್ ಸರ್ಕಾರ.

ಡಾ|| ಕೆ.ಗೋವಿಂದರಾಜ್:- ಸನ್ಮಾನ್ಯ ಸಭಾಪತಿಯವರೇ, ಎಲ್ಲೆಲ್ಲ ಒಳ್ಳೆಯ ಕೆಲಸಗಳಾಗಿವೆ. ಅದನ್ನು ಒಳ್ಳೆಯದೆಂದು ಹೇಳುತ್ತೇನೆ. ಕ್ರೀಡೆಯಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ. ಒಳ್ಳೆಯದನ್ನು ಒಳ್ಳೆಯದೆಂದೇ ಹೇಳುತ್ತೇನೆ.

ಡಾ|| ತೇಜಸ್ವಿನಿಗೌಡ:- ಸನ್ಮಾನ್ಯ ಸಭಾಪತಿಯವರೇ, ಒಂದು ತಾಂತ್ರಿಕವಾದ ಮಾಹಿತಿಯನ್ನು ಅವರು ಹೇಳಿದ್ದಾರೆ. ಅವರ ಚರ್ಚೆಗೆ ಅದು ಸಹಾಯಕವಾಗುತ್ತದೆ.

ಡಾ|| ಕೆ.ಗೋವಿಂದರಾಜ್:- ಸನ್ಮಾನ್ಯ ಸಭಾಪತಿಯವರೇ, ಅವರು ಹೇಳುತ್ತಿರುವುದು ನನಗೆ ಕೇಳಿಸುತ್ತಿಲ್ಲ ಚೀಟಿ ಬರೆದು ಕಳುಹಿಸಿಕೊಡಲಿ.

ಮೈಸ್ ಛೇರ್ಮನ್:- ಈಗಾಗಲೇ ಸಮಯವಾಗಿದೆ. ಅವರು ಮಾತನಾಡುವುದಕ್ಕೆ ಅಡ್ಡಿಪಡಿಸಬೇಡಿ. ಇನ್ನೂ ಮಾನ್ಯ ಎಸ್.ವಿ. ಸಂಕನೂರವರು ಮಾತನಾಡುವವರಿದ್ದಾರೆ.

ಡಾ|| ಕೆ.ಗೋವಿಂದರಾಜ್:- ಸನ್ಮಾನ್ಯ ಸಭಾಪತಿಯವರೇ, ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಶೇಕಡಾ 2ರಷ್ಟು ಹುದ್ದೆಗಳನ್ನು ಮೀಸಲಿಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಘೋಷಣೆಯನ್ನು ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಶೇಕಡಾ 2ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಈಗ ಎಲ್ಲಾ ಇಲಾಖೆಗಳಿಗೂ ಅನ್ವಯವಾಗುವಂತೆ ಆದೇಶವನ್ನು ಹೊರಡಿಸಲಾಗುತ್ತದೆಂದು ಮೊನ್ನೆ ನಡೆದಂತಹ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಮತ್ತು ಉನ್ನತ ಶಿಕ್ಷಣ ಸಚಿವರು ಇಬ್ಬರೂ ಈ recruitment ಬಗ್ಗೆ ಒಂದು ಬದ್ಧತೆಯ ಮಾತನ್ನು ಹೇಳಬೇಕಾಗಿದೆ. ಮೊನ್ನೆ ಪ್ರೀಡಂ ಪಾರ್ಕ್‌ನಲ್ಲಿ ಸುಮಾರು ಎರಡು ಸಾವಿರ ಜನ ದೈಹಿಕ ಶಿಕ್ಷಕರು ಧರಣಿ ಕುಳಿತುಕೊಂಡಿದ್ದರು. ಅಲ್ಲಿಗೆ ಮಾನ್ಯ ವಿರೋಧ ಪಕ್ಷದ ನಾಯಕರು ಮತ್ತು ಶ್ರೀ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಎಸ್.ವಿ.ಸಂಕನೂರವರು ಸಹ ಹೋಗಿದ್ದರು. ನಾನು ಸಹ ಅಲ್ಲಿಗೆ ಹೋಗಿ ಅವರುಗಳನ್ನು ಭೇಟಿ ಮಾಡಿ, ಅವರ ಮನವಿಯನ್ನು ಸ್ವೀಕರಿಸಿದ್ದೇವೆ. ಅವರುಗಳು ಬಹಳಷ್ಟು ಕಷ್ಟದಲ್ಲಿದ್ದಾರೆ. ಇನ್ನೂ ಸ್ವಲ್ಪ ದಿನಗಳು ಕಳೆದರೆ ವಯೋಮಿತಿ ಮೀರುತ್ತಾರೆ. ಅದಕ್ಕಾಗಿ ಸರ್ಕಾರ ತಕ್ಷಣವೇ ಅವರುಗಳನ್ನು ನೇಮಕ ಮಾಡಿಕೊಳ್ಳುವಂತಹ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಸುಮಾರು 2 ಸಾವಿರ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆಯೆಂದು, ಈ ವರ್ಷ 200 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದೆಂದು ಮಾನ್ಯ ಶಿಕ್ಷಣ ಸಚಿವರು ಉತ್ತರವನ್ನು ನೀಡಿದ್ದರು. ಅದಕ್ಕೆ ಬದಲಾಗಿ ಅದರಲ್ಲಿ ಒಂದು ಸಾವಿರ ಹುದ್ದೆಗಳನ್ನು ಈ ವರ್ಷ ನೇಮಕ ಮಾಡಿ, ಮುಂದಿನ ವರ್ಷ ಒಂದು ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ಒಂದೇ ಬಾರಿಗೆ ಎರಡು ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲವೆಂದು ನನಗೂ ತಿಳಿದಿದೆ. ಅದಕ್ಕೆ ಆರ್ಥಿಕವಾದ ತೊಂದರೆಗಳು ಇರಬಹುದು. ಈ ವರ್ಷ ಒಂದು ಸಾವಿರ ಹುದ್ದೆಗಳನ್ನು ಮುಂದಿನ ವರ್ಷ ಒಂದು ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದರೆ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಜನರಿಗೆ ಉದ್ಯೋಗವಾಕಾಶ ದೊರೆಯುತ್ತದೆಂದು ತಮ್ಮ ಮೂಲಕ ಹೇಳುತ್ತಾ, ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ವೈಸ್ ಛೇರ್ಮನ್:- ಈಗ ಮಾನ್ಯ ಎಸ್.ವಿ.ಸಂಕನೂರವರು ಮಾತನಾಡಬೇಕು. ಈಗ ಮಾನ್ಯ ಭೋಜೇಗೌಡರಿಗೆ ಮಾತನಾಡಲು ಅವಕಾಶ ಕೊಡುವುದಕ್ಕೆ ಸಾಧ್ಯವಿಲ್ಲ. ನಾಳೆ ಕೊಡುತ್ತೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಆಡಳಿತ ಪಕ್ಷದವರು ಸ್ವಲ್ಪ ಸಹಕರಿಸಬೇಕಾಗಿದೆ.

ವೈಸ್ ಛೇರ್ಮನ್:- ಮಾನ್ಯ ಭೋಜೇಗೌಡರೇ, ಈಗಾಗಲೇ ಆರೂವರೆ ಗಂಟೆಯಾಗಿದೆ. ಮಾನ್ಯ ಸಂಕನೂರವರಿಗೆ ಮಾತನಾಡುವುದಕ್ಕೆ ಅವಕಾಶವನ್ನು ನೀಡಿ. ತಾವು ಈಗ ತಮ್ಮ ಪಕ್ಷದ ನಾಯಕರಿದ್ದೀರಿ, ದಯವಿಟ್ಟು ಆ ನಾಯಕತ್ವದ ಗುಣಗಳನ್ನು ಉಳಿಸಿಕೊಳ್ಳುವಂತಹ ಪ್ರಯತ್ನಗಳನ್ನು ಮಾಡಬೇಕು.

ಶ್ರೀ ಎಸ್.ವಿ.ಸಂಕನೂರ(ಪದವೀಧರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಗೋವಿಂದರಾಜುರವರು ರಾಜ್ಯದಲ್ಲರುವ ಅನುದಾನಿತ ಮತ್ತು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇರುವುದನ್ನು ಮನಗಂಡು ಅವರುಗಳ ನೇಮಕಾತಿ ಮಾಡಬೇಕೆಂದು ಈ ಪ್ರಸ್ತಾವವನ್ನು ತಂದಿದ್ದಾರೆ. ಇದೊಂದು ಒಳ್ಳೆಯ ಪ್ರಸ್ತಾವವಾಗಿದೆ. ಇದನ್ನು ನಾನು ಬೆಂಬಲಿಸುತ್ತಾ, ಒಂದೆರಡು ಮಾತುಗಳನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸನ್ಮಾನ್ಯ ಸಭಾಪತಿಯವರೇ, "ಆರೋಗ್ಯವೇ ಭಾಗ್ಯ" ಎಂದು ಹೇಳುತ್ತೇವೆ. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದೂ ಇಲ್ಲವೆಂದು ಹೇಳುತ್ತೇವೆ. ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಕಾಲಕಾಲಕ್ಕೆ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಹಂತದಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಬೇಕಾಗಿತ್ತು. ಆದರೆ, ದುರ್ದೈವದ ಸಂಗತಿಯೆಂದರೆ, ಸುಮಾರು 15 ವರ್ಷಗಳಿಂದ ದೈಹಿಕ ಶಿಕ್ಷಕರ ನೇಮಕಾತಿ ಆಗಿಯೇ ಇಲ್ಲ. ಅದರ ಪರಿಣಾಮ ಏನಾಗಿದೆಯೆಂದರೆ, ರಾಜ್ಯದಲ್ಲಿರುವ ಸಿ.ಪಿ.ಎಡ್., ಮತ್ತು ಬಿ.ಪಿ.ಎಡ್., ಕಾಲೇಜುಗಳು ಬಂದ್ ಆಗಿವೆ. ಇದರ ಬಗ್ಗೆ ಮಾನ್ಯ ಹಿರಿಯ ಸದಸ್ಯರಾಗಿರುವ ಬಸವರಾಜ ಹೊರಟ್ಟಯವರಿಗೂ ತಿಳಿದಿದೆ. ಮಾನ್ಯ ಕೆ.ಗೋವಿಂದರಾಜುರವರು ಮಾತನಾಡುತ್ತಿದ್ದ ಸಂದರ್ಭದಲ್ಲಿ "ಪದವಿಪೂರ್ವ ಕಾಲೇಜು ಹಂತದಲ್ಲಿ ದೈಹಿಕ ಶಿಕ್ಷಣ ಇಲ್ಲ" ಎಂದು ಹೇಳಿದ್ದರು. ಆದರೆ, ಆ ಹಂತದಲ್ಲಿಯೂ ದೈಹಿಕ ಶಿಕ್ಷಣ ಇದೆ.

ಶ್ರೀ ಕೆ.ಗೋವಿಂದರಾಜ್:- ಸನ್ಮಾನ್ಯ ಸಭಾಪತಿಯವರೇ, ನಾನು ಪದವಿಪೂರ್ವ ಶಿಕ್ಷಣದ ಹಂತದಲ್ಲಿ ಕ್ರೀಡೆಯೇ ಇಲ್ಲವೆಂದು ಮತ್ತು ಆಟವಾಡುವುದಕ್ಕೆ ಅವಕಾಶವೇ ಇಲ್ಲವೆಂದು ಹೇಳಿದ್ದೆ.

ಶ್ರೀ ಎಸ್.ವಿ.ಸಂಕನೂರ:- ಸನ್ಮಾನ್ಯ ಸಭಾಪತಿಯವರೇ. ಪದವಿಪೂರ್ವ ಶಿಕ್ಷಣದ ಹಂತದಲ್ಲಿ ದೈಹಿಕ ಶಿಕ್ಷಣಕ್ಕೆ ಮತ್ತು ಆಟಕ್ಕೆ ಅವಕಾಶವಿದೆ. ರಾಜ್ಯದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಸಂಖ್ಯೆ 1223 ಇದ್ದರೆ, ಇದಕ್ಕೆ ಒಬ್ಬರೇ ಒಬ್ಬರು ದೈಹಿಕ ಶಿಕ್ಷಕರಿದ್ದಾರೆ. ಅವರು ಹೆಡ್ ಆಫೀಸರಲ್ಲದ್ದಾರೆ. ಇದು ಅತ್ಯಂತ ದುರ್ದೈವದ ಸಂಗತಿಯಾಗಿದೆ. ರಾಜ್ಯದಲ್ಲಿ ಸುಮಾರು 900ಕ್ಕೂ ಹೆಚ್ಚು ಅನುದಾನಿತ ಕಾಲೇಜುಗಳಿವೆ. ಅಲ್ಲಿ ಸುಮಾರು 250 ಜನ ದೈಹಿಕ ಶಿಕ್ಷಕರಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಪ್ರತಿ ಶಾಲೆ ಮತ್ತು ಕಾಲೇಜುಗಳಿಗೆ ಒಬ್ಬರು ದೈಹಿಕ ಶಿಕ್ಷಕರ ಅವಶ್ಯಕತೆ ಇದೆ. ಆದ್ದರಿಂದ ಮಾನ್ಯ ಶಿಕ್ಷಣ ಸಚಿವರಲ್ಲಿ ನನ್ನ ಮನವಿ ಏನೆಂದರೆ, ಈಗ ಸುಮಾರು 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಬಗ್ಗೆ ಘೋಷಣೆ ಮಾಡಿದ್ದಾರೆ. ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಯನ್ನು ಸಹ ಮಾಡಲಾಗುತ್ತದೆಂದು ಹೇಳಿದ್ದಾರೆ. ಇದರ ಜೊತೆಗೆ ಪ್ರತಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜುಗಳಿಗೆ ಒಬ್ಬರು ದೈಹಿಕ ಶಿಕ್ಷಕರು ಇರುವಂತಹ ರೀತಿಯಲ್ಲಿ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡುವ ನಿಟ್ಟಿನಲ್ಲಿ ಘೋಷಣೆ ಮಾಡಬೇಕೆಂದು ತಮ್ಮ ಮೂಲಕ ಮಾನ್ಯ ಶಿಕ್ಷಣ ಸಚಿವರನ್ನು ಒತ್ತಾಯಿಸುತ್ತಿದ್ದೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ನಾನು ಒಂದೇ ಒಂದು ಲೈನ್‌ನಲ್ಲಿ ಮಾತನಾಡಿ ಮುಗಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀಮತಿ ಭಾರತಿ ಶೆಟ್ಟಿ:- ಸನ್ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಒಂದೇ ಒಂದು ನಿಮಿಷ ಅವಕಾಶವನ್ನು ನೀಡಬೇಕೆಂದು ಕೋರುತ್ತಿದ್ದೇನೆ.

ಮೈಸೂರು ಫೋರಮ್:- ಮಾನ್ಯ ಮರಿತಿಬ್ಬೇಗೌಡರು ಮತ್ತು ತಾವಿಬ್ಬರೂ ಒಂದೊಂದೇ ನಿಮಿಷ ಮಾತನಾಡುವುದಾದರೆ, ಅವಕಾಶವನ್ನು ಕೊಡುತ್ತೇನೆ. ಮೊದಲಿಗೆ ಮಾನ್ಯ ಎಸ್.ಎಲ್.ಭೋಜೇಗೌಡರು, ಅವರ ನಂತರ ಶ್ರೀಮತಿ ಭಾರತಿ ಶೆಟ್ಟಿಯವರು ಮಾತನಾಡಬೇಕು.

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶವನ್ನು ನೀಡಿದ ತಮಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. 1925ರಲ್ಲಿ ಡಾ|| ಕೆ.ಬಿ.ಹೆಡ್ಲೆವಾರ್ ಮತ್ತು ಡಾ|| ಮಾಧವ ಸದಾಶಿವ ಗೊಲ್ವಾಳ್ಕರ್(ಗುರೂಜಿ)ಯವರು ಕಟ್ಟಿದಂತಹ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ಆ ಸಂಸ್ಥೆಯನ್ನು ಏತಕ್ಕೋಸ್ಕರ ಕಟ್ಟಲಾಯಿತು ಎನ್ನುವುದರ ಬಗ್ಗೆ ದೇಶದಲ್ಲ ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಣೆಯಾಗುತ್ತಿದೆ. ನಾನು ಸುಮ್ಮನೆ ಈ ಮಾತನ್ನು ಹೇಳುತ್ತಿಲ್ಲ. ಸಂಘಕ್ಕೆ ಹೋದಂತಹ ಸಂದರ್ಭದಲ್ಲಿ ಸಂಘದಲ್ಲಿ ಕೆಲವು ಶಿಸ್ತುಬದ್ಧವಾಗಿರುವ ವಿಚಾರಗಳನ್ನು ಕಲಿಯುವುದಕ್ಕೆ ಅವಕಾಶಗಳಿವೆ. ನಾನು ಬೇರೆಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ, ಅವರವರ ಭಾವಕ್ಕೆ ಅವರವರ ವಿಶ್ಲೇಷಣೆಗೆ ಒಳಗಾಗಿರುತ್ತದೆ. ಸಂಘದ ಶಾಖೆಗೆ ಹೋಗುವಂತಹ ಮಕ್ಕಳಲ್ಲಿ ಶಿಸ್ತನ್ನು ಕಲಿಸಲಾಗುತ್ತದೆ. ಅಲ್ಲಿ ಅವರಿಗೊಂದು ವ್ಯಾಯಾಮವನ್ನು ಹೇಳಿಕೊಡಲಾಗುತ್ತದೆ. ದೇಹ ಸದೃಢಗೊಳ್ಳುವ ವಿಚಾರದ ಬಗ್ಗೆ ಸಂಘದಲ್ಲಿ ತಿಳುವಳಿಕೆಯನ್ನು ನೀಡಲಾಗುತ್ತದೆ. ಅದೇ ರೀತಿಯಲ್ಲಿ ಸಂಘದಲ್ಲಿ ಪ್ರಾರ್ಥನೆ ಎನ್ನುವುದು ಸುಮ್ಮನೆ ಬಂದಿಲ್ಲ. ಪ್ರಾರ್ಥನೆ ಎನ್ನುವುದು ಉಸಿರಿನ ಏರಿಳಿತಗಳಿಂದ ಕೂಡಿದೆ. ಇದರಿಂದ ಶ್ವಾಸಕೋಶದ ವ್ಯಾಯಾಮವಾಗುತ್ತದೆ. ಹೃದಯ ಮತ್ತು ಕಿಡ್ನಿ ಎಲ್ಲವೂ ಸದೃಢವಾಗುತ್ತದೆ. ಪ್ರಾರಂಭದಿಂದಲೇ ಆ ಮಗು ಸದೃಢವಾಗಿ ಬೆಳೆಯಬೇಕೆನ್ನುವುದು ಸಂಘದ ಪ್ರಾರ್ಥನೆಯ ಉದ್ದೇಶವಾಗಿದೆ.

(ಮುಂದು)

(953) 20.9.2022 6.30 ಪಿಕೆ:ಎಕೆ

ಶ್ರೀ ಎಸ್.ಎಲ್. ಭೋಜೇಗೌಡ (ಮುಂದು):-

“ನಮಸ್ತೇ ಸದಾ ವತ್ಸಲೇ ಮಾತೃಭೂಮೇ, ತ್ವಯಾ ಹಿಂದೂ ಭೂಮೇ ಸುಖಂ ವರ್ಧಿತೋಹಂ, ಮಹಾಮಂಗಲೇ ಪುಣ್ಯ ಭೂಮೇ ತ್ವದರ್ಥೇ, ಪತ್ನೇಷ ಕಾಯೋ ನಮಸ್ತೇ ನಮಸ್ತೇ, ಪ್ರಭೋ ಶಕ್ತಿಮನ್ ಹಿಂದೂ ರಾಷ್ಟ್ರಾಂಗಭೂತಾ, ಇಮೇ ಸಾದರಂ ತ್ವಾಂ ನಮಾಮೋ ವಯಂ, ತ್ವದೀಯಾಯ ಕಾರ್ಯಾಯ ಬದ್ಧಾ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕಛೇಯಂ” ಎಂದಿದೆ. (ಈ ಪ್ರಾರ್ಥನಾ ಗೀತೆಯನ್ನು ಹಾಡುತ್ತಿದ್ದ ಸಂದರ್ಭದಲ್ಲಿ ಆಡಳಿತ ಪಕ್ಷದ ಮಾನ್ಯ ಸದಸ್ಯರುಗಳು ಮೇಜು ಕುಟ್ಟ ತಮ್ಮ ಹರ್ಷ ವ್ಯಕ್ತಪಡಿಸಿದರು) ನಾನು ಪೂರ್ತಿಯಾಗಿ ಹೇಳುವುದಕ್ಕೆ ಹೋಗುತ್ತಿಲ್ಲ.

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಭೋಜೇಗೌಡರು ಈ ಕಡೆ ಇರಬೇಕಾಗಿತ್ತು.

ಶ್ರೀ ಎಸ್.ಎಲ್. ಭೋಜೇಗೌಡ:- ಈ ಗೀತೆಯನ್ನು ಕೇವಲ ಆರ್‌ಎಸ್‌ಎಸ್ ಶಾಖೆಗೆ ಹೋಗುವವರು ಮಾತ್ರ ಕಅಯುವಂಥದ್ದಲ್ಲ; ಇಡೀ ದೇಶದ ಎಲ್ಲಾ ಮಕ್ಕಳಿಗೂ ಈ ಪ್ರಾರ್ಥನೆ ಹೇಳುವಂತಹ ಅಧಿಕಾರ ಇದೆ. ಈ ಪ್ರಾರ್ಥನಾ ಗೀತೆಯನ್ನು ಹೇಳದರೆ ತಪ್ಪೇನಿಲ್ಲ.

ಶ್ರೀ ಆಯನೂರು ಮಂಜುನಾಥ:- ಮಾನ್ಯ ಭೋಜೇಗೌಡರೇ, ನೀವು ಈ ಪ್ರಾರ್ಥನೆ ಹೇಳದರೆ ನಾವೆಲ್ಲರೂ ಎದ್ದು ನಿಂತುಕೊಳ್ಳಬೇಕಾಗುತ್ತದೆ. ಆ ಪ್ರಾರ್ಥನೆ ಹೇಳುವಾಗ ನಾವು ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ. ನೀವು ಈ ಪ್ರಾರ್ಥನೆಯನ್ನು ಹೇಳುವ ಮೊದಲು ತಿಳಿಸಿದ್ದರೆ ನಾವೆಲ್ಲರೂ ಎದ್ದು ನಿಂತುಕೊಳ್ಳುತ್ತಿದ್ದೆವು.

ಶ್ರೀ ಎಸ್.ಎಲ್. ಭೋಜೇಗೌಡ:- ಅದೇ ರೀತಿ ನಾಡಗೀತೆಯನ್ನೂ ಹೇಳಬಹುದು. “ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ”.

ಮೈಸ್ ಚೇರ್ಮನ್:- ಈಗ ಮಾನ್ಯ ಭಾರತೀ ಶೆಟ್ಟಿಯವರು ಮಾತನಾಡುತ್ತಾರೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನಿನ್ನು ವಿಷಯಕ್ಕೆ ಬಂದಿಲ್ಲ.

ಮೈಸ್ ಚೇರ್ಮನ್:- ನೀವು ಆ ಕಡೆ ತಿರುಗಿ ಅವರ ಹತ್ತಿರ ಮಾತನಾಡಿಕೊಂಡು ನಿಮ್ಮ ಸಮಯವನ್ನು ನೀವೇ ಹಾಳು ಮಾಡಿಕೊಂಡಿದ್ದೀರಿ. ನಾನೇನೂ ಮಾಡುವುದಕ್ಕಾಗುವುದಿಲ್ಲ. ನಿಮಗೆ ಕೊಟ್ಟ ಒಂದು ನಿಮಿಷ ಮುಗಿದು ಹೋಗಿದೆ.

ಶ್ರೀಮತಿ ಭಾರತಿ ಶೆಟ್ಟಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನಾನು ಜಾಸ್ತಿ ಮಾತನಾಡುವುದಿಲ್ಲ. ಒಂದೇ ನಿಮಿಷದಲ್ಲಿ ಮುಗಿಸುತ್ತೇನೆ. 'ಆರೋಗ್ಯವೇ ಭಾಗ್ಯ' ಎನ್ನುವುದು ಗಾದೆ ಮಾತಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ನಾವು ಸಣ್ಣವರಿದ್ದಾಗ 2 ಲೈನ್‌ಗಳ ಕಾಪಿ ಪುಸ್ತಕದಲ್ಲ 'ಆರೋಗ್ಯವೇ ಭಾಗ್ಯ' ಎಂದು ಬರೆಸುತ್ತಿದ್ದರು. ಈ ಸದನದಲ್ಲ ಪ್ರಶೋತ್ತರ. ನಿಯಮ 330, ಗಮನಸೆಳೆಯುವ ಸೂಚನೆ ಈ ಎಲ್ಲದರ ಅಡಿ ಶಿಕ್ಷಕರ ಇಂತಹ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಇಷ್ಟಾದರೂ ಇದಕ್ಕೊಂದು ಪರಿಹಾರ ಸಿಕ್ಕಿಲ್ಲ. ದೈಹಿಕ ಶಿಕ್ಷಕರ ಬಗ್ಗೆ ಇವತ್ತಿನವರೆಗೆ ಪರಿಹಾರ ಸಿಕ್ಕಿಲ್ಲ. ನಾವು ಈ ಸದನದಲ್ಲ ಪ್ರತಿಯೊಬ್ಬರೂ ಕೂಡ, ಬಜೆಟ್‌ನಲ್ಲ ಕ್ರೀಡೆಗೆ ಹೆಚ್ಚು ಹಣವನ್ನು ಇಡಬೇಕು ಎಂದು ಒತ್ತೊರಲನಿಂದ ಕೂಗಿ ಹೇಳುತ್ತೇವೆ. ನಾವು ಇವತ್ತು 'ಖೇಲೋ ಇಂಡಿಯಾ' ಎಂದು ಹೇಳುತ್ತಿದ್ದೇವೆ. ಮುಂದಿನ ದಿನಗಳಲ್ಲ ಖೇಲೋ ಮೊಬೈಲ್ ಆಗುತ್ತದೆ. ಕೊರೋನಾದ ಕಾರಣದಿಂದ ಮಕ್ಕಳಿಗೆ ಏನು ಆನ್‌ಲೈನ್ ಪಾಠಗಳನ್ನು ಮಾಡುತ್ತಿದ್ದರೋ ಅದರಿಂದ ಮಕ್ಕಳಿಗೆ ಮೊಬೈಲ್ ಬಳಸುವುದು ಚೆನ್ನಾಗಿ ಗೊತ್ತಿರುತ್ತದೆ. ಅವರು ಮೊಬೈಲ್‌ನಿಂದ ಆಚೆ ಬರಬೇಕಾದರೆ, ಮುಂದಿನ ದಿನಗಳಲ್ಲ ದೈಹಿಕ ಕ್ರೀಡೆಯ ಸಂಬಂಧ ಹೆಚ್ಚು ಗಮನ ಕೊಡಬೇಕಾಗುತ್ತದೆ. ಮಕ್ಕಳ ಸ್ಥಿತಿ 'ಖೇಲೋ ಮೊಬೈಲ್' ಎನ್ನುವ ರೀತಿಯಲ್ಲ ಆಗಬಾರದು. ಆದ್ದರಿಂದ ಇಂತಹ ಪ್ರಶ್ನೆಗಳು ಇನ್ನೊಮ್ಮೆ ಈ ಸದನದಲ್ಲ ಬರದ ಹಾಗೆ ಆಗಬೇಕು. ದೈಹಿಕ ಶಿಕ್ಷಕರ ನೇಮಕಾತಿ ಆಗಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಎಲ್ಲಾ ಸರ್ಕಾರಗಳು ಕೂಡ ಬಹಳ ದಿನದಿಂದ, ವರ್ಷಗಳಿಂದ ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ ಎಂದು ಘೋಷಣೆ ಮಾಡುತ್ತಲೇ ಇವೆ. ಆದರೆ ನಾವು ಶಿಕ್ಷಣದಲ್ಲ ಕ್ರೀಡೆಗೆ ಮಾತ್ರ ಒತ್ತು ಕೊಟ್ಟಿಲ್ಲ. ಮಾನ್ಯ ಕೆ.ಗೋವಿಂದರಾಜ್‌ರವರು ಹೇಳಿರುವುದು ಸತ್ಯವಾಗಿದೆ. ಯಾವ ಸರ್ಕಾರಗಳು ಕೂಡ ಕಳೆದ 15 ವರ್ಷಗಳಿಂದ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿಲ್ಲ. ಪಿಯುಸಿಯಲ್ಲ ಕ್ರೀಡೆ ಆಡಿಸುವುದಕ್ಕೆ ಹುದ್ದೆಯನ್ನೇ ಮಂಜೂರಾತಿ ಮಾಡಿಲ್ಲ. ಇನ್ನೊಂದು ಪ್ರಮುಖವಾದ ವಿಚಾರವನ್ನು ಸದನದ ಗಮನಕ್ಕೆ ತರಬಯಸುತ್ತೇನೆ. ಮಾನ್ಯ ಹೊರಟ್ಟಿಯವರು ಸಚಿವರಾಗಿದ್ದಾಗ ಶಿಕ್ಷಣಕ್ಕೆ ಒಂದು ಕಾಯಕಲ್ಪ ಕೊಡಬೇಕು ಎಂದು ಪ್ರೊ:ವೈದ್ಯನಾಥನ್ ಅವರ ಸಮಿತಿಯನ್ನು ಮಾಡಿದ್ದರು. 15 ವರ್ಷವಾದರೂ ಒಂದು ಸಿ & ಆರ್ ರೂಲ್‌ನ್ನು ಚೇಂಜ್ ಮಾಡುವುದಕ್ಕೆ ಆಗಲಿಲ್ಲ. ಆ ಇಲಾಖೆಯ ಅಧಿಕಾರಿಗಳು ದೈಹಿಕ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಒಂದು ಸಿ & ಆರ್ ರೂಲ್‌ನ್ನು ತಿದ್ದುಪಡಿ ಮಾಡುವುದಕ್ಕೆ ಆಗಲಿಲ್ಲ ಎಂದು ಹೇಳುವುದಾದರೆ, ಈ ಸರ್ಕಾರಗಳು ಕ್ರೀಡೆ ಬಗ್ಗೆ ಎಷ್ಟು ನಿರಾಸಕ್ತಿಯನ್ನು ತೋರಿಸುತ್ತದೆ ಎನ್ನುವುದು ಗೊತ್ತಾಗುತ್ತದೆ. ಇದು ಅತ್ಯಂತ ನೋವಿನ ಸಂಗತಿ. ಮಾನ್ಯ ಭಾರತೀ ಶೆಟ್ಟಿಯವರು ಹೇಳಿದ ಹಾಗೆ ನಾವು ಸದನದಲ್ಲ ಚರ್ಚೆ ಮಾಡುತ್ತೇವೆಯೇ ಹೊರತು ದೈಹಿಕ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡುವುದಕ್ಕೆ; ನೇಮಕಾತಿ ಮಾಡಿಕೊಳ್ಳುವುದಕ್ಕೆ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿಲ್ಲ. ಸಿ & ಆರ್ ರೂಲ್ಸ್ ಬೇಗ ತಿದ್ದುಪಡಿ ಆಗಬೇಕು ಮತ್ತು ಖಾಲಿ ಇರುವ ಹುದ್ದೆಗಳಿಗೆ ದೈಹಿಕ ಶಿಕ್ಷಕರ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಶಶಿಲ್ ಜಿ. ನಮೋಶಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕ್ರೀಡೆಗಳಿಗೆ ಒತ್ತು ಕೊಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಮಾನ್ಯ ಸಚಿವರು ಕೂಡ ಆಸಕ್ತಿ ವಹಿಸುತ್ತಿದ್ದಾರೆ. ಅಗತ್ಯವಿದ್ದಷ್ಟು ನೇಮಕಾತಿಗಳನ್ನು ಮಾಡಿಕೊಳ್ಳಬೇಕು. ದುಡ್ಡು ಹೆಚ್ಚು ಖರ್ಚು ಮಾಡುವಂತಹ ಅವಶ್ಯಕತೆ ಇಲ್ಲದ ನಾಲ್ಕೈದು ಕ್ರೀಡೆಗಳನ್ನು ಗುರುತಿಸುವ ಕೆಲಸ ಮಾಡಬೇಕು. ಹಳ್ಳಿಗಳಲ್ಲಿರಬಹುದಾದ ಶಾಲೆಗಳಲ್ಲಿ ಶಾಲೆಯ ಜಾಗ ಸ್ವಲ್ಪ ಇದ್ದೇ ಇರುತ್ತದೆ. ಅಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗುವಂತಹ ವ್ಯವಸ್ಥೆ ಮಾಡಿದರೆ ಖಂಡಿತವಾಗಿಯೂ ಯಶಸ್ವಿಯಾಗಬಹುದು. ಉದಾಹರಣೆಗೆ ಟೆನಿಸಾಯ್ಡ್, ಖೋ-ಖೋ ಇಂತಹ ಕ್ರೀಡೆಗೆ ಹೆಚ್ಚು ದುಡ್ಡು ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ; ಜಾಗ ಇದ್ದರೆ ಸಾಕು. ನಾನು ನನ್ನ ಎಂಎಲ್‌ಸಿ ಕೋಟಾದ ಮೊತ್ತದಲ್ಲಿ ಒಂದು ಸಾವಿರ ಶಾಲೆಗಳಿಗೆ ಸಂಬಂಧಪಟ್ಟಂತೆ ಖೋ-ಖೋ ಕ್ರೀಡೆಗೆ ಆಗುವ ವೆಚ್ಚವನ್ನು ಭರಿಸುವುದಕ್ಕೆ ಸಿದ್ಧನಿದ್ದೇನೆ. ಅದೇರೀತಿ ಸರ್ಕಾರ, ಪ್ರತಿ ಶಾಲೆಗಳಿಗೆ ಇಂತಹ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ದಿನೇಯಿಲ್ಲ ಸ್ವಲ್ಪ ಮೊತ್ತವನ್ನು ಕೊಟ್ಟರೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ.

ಶ್ರೀ ಎಸ್.ವಿ. ಸಂಕನೂರ:- ಮಾನ್ಯ ಸಭಾಪತಿಯವರೇ, ಪ್ರೊ:ವೈದ್ಯನಾಥನ್ ಅವರ ವರದಿ ಕ್ಯಾಜಿನೆಟ್‌ನಲ್ಲಿ ಅಪ್ರೂವಲ್ ಆಗಿದೆ. ಅದನ್ನು ಕಾರ್ಯಗತ ಮಾಡಬೇಕು ಎಂದು ಹೇಳುತ್ತಿದ್ದೇವೆ ಅಷ್ಟೆ.

ಶ್ರೀ ನಿರಾಣಿ ಹಣಮಂತ ರುದ್ರಪ್ಪ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕ್ರೀಡೆಗಳು ಮತ್ತು ದೈಹಿಕ ಶಿಕ್ಷಕರ ನೇಮಕಾತಿ ಬಗ್ಗೆ ಅನೇಕ ಜನ ಶಾಸಕರು ಸಾಕಷ್ಟು ಮಾತನಾಡಿದ್ದಾರೆ. ನಾನು ಅದನ್ನು ಅನುಮೋದಿಸುತ್ತೇನೆ. ಆದಷ್ಟು ಬೇಗನೆ ದೈಹಿಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು. ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆರೋಗ್ಯವೇ ಭಾಗ್ಯ ಎಂದು ಹೇಳುತ್ತೇವೆ. 'A sound mind in a sound body' ಎಂದು ಹೇಳುತ್ತಲೇ ಇರುತ್ತೇವೆ. ಇವೆಲ್ಲಾ ಆಗಬೇಕಾದರೆ ದೈಹಿಕ ಶಿಕ್ಷಕರು ಇರಬೇಕು. ಹಾಗಾಗಿ ಆದಷ್ಟು ಬೇಗ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಆಗಬೇಕು. ಬಹಳಷ್ಟು ವರ್ಷಗಳಿಂದ ಪೆಂಡಿಂಗ್ ಇರುವ ಸಿ & ಆರ್ ರೂಲ್ ತಿದ್ದುಪಡಿ ಆಗಬೇಕಿದೆ. ಆದಷ್ಟು ಬೇಗ ಅದಕ್ಕೆ ಚಾಲನೆ ಕೊಡಬೇಕೆಂದು ಆಗ್ರಹಿಸುತ್ತೇನೆ.

ಡಾ|| ತೇಜಸ್ವಿನಿ ಗೌಡ (ವಿಧಾನಸಭೆಯಿಂದ ಆಯ್ಕೆಯಾದವರು):- ಮಾನ್ಯ ಸಭಾಪತಿಯವರೇ, ಗ್ರಾಮೀಣ ಭಾಗಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಒತ್ತು ಕೊಡಬೇಕು; ಮಹಿಳಾ ದೈಹಿಕ ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಹೆಣ್ಣು ಮಕ್ಕಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಮುಖ ಕ್ರೀಡೆಗಳಿಗೆ ಸಂಬಂಧಪಟ್ಟಂತೆ ಹೆಚ್ಚು ಪ್ರಶಸ್ತಿಗಳನ್ನು ತರುವುದರ ಮೂಲಕ ದೇಶಕ್ಕೆ ಪ್ರತಿಷ್ಠೆಯನ್ನು ತಂದಿದ್ದಾರೆ. ಅವರಿಗೆ ಸುರಕ್ಷಿತ ಕ್ರೀಡಾ ಶಾಲೆಗಳು ಇರಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹೆಣ್ಣು ಮಕ್ಕಳಿಗೆ ಸಂಬಂಧಪಟ್ಟಂತೆ ಅನೇಕ ಪ್ರಕರಣಗಳನ್ನು ನೋಡುತ್ತಿರುತ್ತಾರೆ. ಕ್ರೀಡೆಗಳು ನೇರವಾಗಿ ದೈಹಿಕ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಅವಲಂಬಿಸಿರುವುದರಿಂದ ಅವರಿಗೆ ಮತ್ತು ದೈಹಿಕ ಶಿಕ್ಷಕರಿಗೆ ಸುರಕ್ಷಿತವಾದ ಹಾಸ್ಟೆಲ್‌ಗಳು, ಮೂಲಭೂತ ಸೌಕರ್ಯಗಳನ್ನು ಕೊಡಬೇಕು. ಉತ್ತಮವಾದ ಆಹಾರ ಕೊಡಬೇಕು. ಗ್ರಾಮೀಣ ದೇಶಿಯ ಕ್ರೀಡೆಗಳಿಗೆ ಹೆಚ್ಚು ಒತ್ತು ಕೊಡಬೇಕು ಎನ್ನುವುದು ನನ್ನ ಆಗ್ರಹ.

ಡಾ|| ವೈ.ಎ. ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದೈಹಿಕ ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯೇ ಅವೈಜ್ಞಾನಿಕವಾಗಿದೆ. ಎಲ್ಲಾ ಶಾಲೆಗಳಿಗೂ ದೈಹಿಕ ಶಿಕ್ಷಕರು ಇರಲೇಬೇಕು ಎನ್ನುವ ವ್ಯವಸ್ಥೆಯನ್ನು ಬಿಟ್ಟೇ ಬಿಟ್ಟಿದ್ದೇವೆ. ಮಕ್ಕಳ ಸಂಖ್ಯೆ ಫಿಕ್ಸ್ ಮಾಡಿದ್ದೇವೆ. ಇಷ್ಟು ಮಕ್ಕಳಿದ್ದರೆ ಮಾತ್ರ ದೈಹಿಕ ಶಿಕ್ಷಕನನ್ನು ಕೊಡಬೇಕು ಎಂದಾಗಿಬಿಟ್ಟಿದೆ. ದಯವಿಟ್ಟು ಆ ಒಂದು ಫೋರಮ್‌ನಿಂದ ಆಚೆ ಬರಬೇಕು. ಶೈಕ್ಷಣಿಕ ವ್ಯವಸ್ಥೆಯಲ್ಲಿ ಕ್ರೀಡಾ ಶಿಕ್ಷಣ ಅತ್ಯಂತ ಅಮೂಲ್ಯವಾದುದು ಎಂದು ಹೇಳುತ್ತೀರಿ. ಆದರೆ ನೂರು ಜನ ವಿದ್ಯಾರ್ಥಿಗಳಿದ್ದರೆ ಮಾತ್ರ ಶಿಕ್ಷಕರನ್ನು ಕೊಡುವುದು; ಐವತ್ತು ಜನರಿದ್ದರೆ ದೈಹಿಕ ಶಿಕ್ಷಕರನ್ನು ಕೊಡುವುದಕ್ಕಾಗುವುದಿಲ್ಲ ಎನ್ನುವ ವಾದ ಅವೈಜ್ಞಾನಿಕವಾಗಿದೆ. ಪ್ರತಿ ಶಾಲೆಗೆ; ಕನಿಷ್ಠ ಹೈಸ್ಕೂಲ್, ಪಿಯು ಕಾಲೇಜುಗಳಿಗೆ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಇರುವ ತೊಂದರೆ ಏನು? ಪಾಲಿಸಿ ಬದಲಾವಣೆ ಮಾಡಿ. ನೇಮಕಾತಿ ಮಾಡಿಕೊಳ್ಳುವಾಗ ಮಾನ್ಯ ಗೋವಿಂದರಾಜ್‌ವರರು ತಂದಿರುವ ಪ್ರಸ್ತಾವದ ಅಂಶಗಳನ್ನು ಅನುಷ್ಠಾನ ಮಾಡಿಕೊಳ್ಳಿ. ಪಿ.ಯು. ಕಾಲೇಜುಗಳಲ್ಲಂತೂ ಒಬ್ಬರೂ ದೈಹಿಕ ಶಿಕ್ಷಕರಿಲ್ಲ. ಇಡೀ ರಾಜ್ಯದಲ್ಲಿ ಕೇವಲ 15 ಜನ ಮಾತ್ರ ಇದ್ದಾರೆ, ಖೇಲೋ ಇಂಡಿಯಾ ನಮ್ಮದೇ, ಫಿಟ್ ಇಂಡಿಯಾ ನಮ್ಮದೇ, ಯೋಗ ನಮ್ಮದೇ ಎಲ್ಲಾ ನಮ್ಮದೇ ಆಗಿದೆ. ಆದರೆ ಶಿಕ್ಷಕರಿಲ್ಲ. ಸರ್ಕಾರ ನೇಮಕಾತಿ ಮಾಡುತ್ತದೆಯೋ ಇಲ್ಲವೋ ಗೊತ್ತಿಲ್ಲ; ಆದರೆ ದಯವಿಟ್ಟು ಪಾಲಿಸಿಯನ್ನು ತನ್ನಿ.

ಶ್ರೀ ಅ. ದೇವೇಗೌಡ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಗೋವಿಂದರಾಜು ಏನು ಕಂಪ್ಲರಿ ದೈಹಿಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು ಎಂದು ತಂದಿರುವ ಪ್ರಸ್ತಾವವನ್ನು ನಾನು ಸ್ವಾಗತ ಮಾಡುತ್ತೇನೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(954) 19-09-2022 6.40 ಡಿಎಸ್-ಎಕೆ

ಶ್ರೀ ಅ.ದೇವೇಗೌಡ(ಮುಂದು):-

ನಾನು ಆಯ್ಕೆಯಾಗಿ ಬಂದಾಗಿನಿಂದಲೂ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಮಾನ್ಯ ಬಸವರಾಜ ಹೊರಟ್ಟಿಯವರು ಗಮನಸೆಳೆಯುವ ಸೂಚನೆಯಲ್ಲಿ ಹಾಕಿದ ಪ್ರಶ್ನೆಗೆ ಈ ಬಾರಿ ನೇಮಕ ಮಾಡುವುದಕ್ಕೆ ಮಾನ್ಯ ಸಚಿವರು ಆದೇಶ ಮಾಡಿದ್ದಾರೆ. ಮಾನ್ಯ ಸಚಿವರಿಗೆ ನಾನು ಸರ್ಕಾರದ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ.

ಶ್ರೀ ಎನ್.ರವಿಕುಮಾರ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಡಾ:ಕೆ.ಗೋವಿಂದರಾಜುರವರು ತಂದಿರುವ ವಿಷಯ ಬಹಳ ಪ್ರಸ್ತುತವಾಗಿರುವಂಥದ್ದು. ಹಿಂದೆಂದೂ ಕೂಡ ಭಾರತ ದೇಶಕ್ಕೆ ಇಷ್ಟೊಂದು ಚಿನ್ನದ ಪದಕಗಳು ಬರುತ್ತಿರಲಿಲ್ಲ. ಕೇಂದ್ರ ಸರ್ಕಾರ ಮತ್ತು ನಮ್ಮ ರಾಜ್ಯ ಸರ್ಕಾರಗಳು ಸ್ವಲ್ಪ ಆಸಕ್ತಿ ವಹಿಸಿದ್ದಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿನ್ನದ ಪದಕಗಳು ಬರುತ್ತಿವೆ. ಅದಕ್ಕೆ ಕಾರಣರಾಗಿರುವಂತಹ ಈ ಸರ್ಕಾರಕ್ಕೆ ನಾನು ಈ ಸಂದರ್ಭದಲ್ಲಿ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇವತ್ತೆಲ್ಲಾ ಮಕ್ಕಳು ಮೊಬೈಲ್, ಕಂಪ್ಯೂಟರ್‌ನಲ್ಲಿ ಗೇಮ್ಸ್‌ನ್ನು ಆಡುತ್ತಿದ್ದಾರೆ. ಇದು ಖಂಡಿತ ಸಮಾಜವನ್ನು ರಕ್ಷಿಸಲಾರದು. ಹಾಗಾಗಿ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕಾದರೆ ಒಬ್ಬ ವ್ಯಕ್ತಿಗೆ ಕ್ರೀಡೆಯ ಆಟಗಳು ಅನಿವಾರ್ಯ ಮತ್ತು ಅವಶ್ಯಕವಾಗಿದೆ. ಹಾಗಾಗಿ ಈ ದೈಹಿಕ ಶಿಕ್ಷಕರ ನೇಮಕಾತಿ ಏನಿದೆ ಅದಕ್ಕೆ ಒಂದು ಪಾಲಿಸಿ ತರಬೇಕೆಂದು ನಾನು ಈ ಸಂದರ್ಭದಲ್ಲಿ ವಿನಂತಿ ಮಾಡುತ್ತಿದ್ದೇನೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಇಷ್ಟೊಂದು ಪದಕಗಳನ್ನು ಗೆಲ್ಲುತ್ತಿದ್ದೇವೆಂದು ಮಾನ್ಯ ಎನ್.ರವಿಕುಮಾರ್‌ರವರು ಹೇಳಿದರು. ನಾನು ಅವರ ಗಮನಕ್ಕೆ ತರುವುದೇನೆಂದರೆ, 2010 ರಲ್ಲಿ ಭಾರತಕ್ಕೆ 101 ಪದಕಗಳು ಬಂದಿತ್ತು. ಈಗ 61 ಪದಕಗಳು ಬಂದಿವೆ.

ಶ್ರೀ ಡಿ.ಎಸ್.ಅರುಣ್:- ಮಾನ್ಯ ಸಭಾಪತಿಯವರೇ, ಆಗ Archery ಇತ್ತು, ಈಗ Archery ಇಲ್ಲ. ಆಗ ಹೆಚ್ಚು ಪದಕಗಳನ್ನು Archery ಯಲ್ಲಿ ಗೆದ್ದಿರುವಂಥದ್ದು.

ಮೈಸೋಫೀರ್ಮನ್:- ಇರಲಿ, ಎಲ್ಲರೂ ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ಎಲ್ಲಾ ನಮ್ಮ ದೇಶಕ್ಕೆ ಬಂದಿರುವುದು. ಅದರ ಬಗ್ಗೆ ಈಗ ಚರ್ಚೆ ಬೇಡ.

ಶ್ರೀ ಎಂ.ನಾಗರಾಜು:- ಮಾನ್ಯ ಸಭಾಪತಿಯವರೇ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ವೈಸ್‌ಚೇರ್ಮನ್:- ಎಲ್ಲರೂ ಕುಳಿತುಕೊಳ್ಳಿ. ಅದಕ್ಕೂ ಇದಕ್ಕೂ ಸಂಬಂಧ ಕಲ್ಪಿಸಬೇಡಿ. ಎಲ್ಲಾ ನಮ್ಮ ದೇಶಕ್ಕೆ ಬಂದಿರುವಂಥದ್ದು.

ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು):- ಮಾನ್ಯ ಸಭಾಪತಿಯವರೇ, ಡಾ:ಕೆ.ಗೋವಿಂದರಾಜುರವರು ಪ್ರಸ್ತಾಪ ಮಾಡಿರುವ ವಿಚಾರ ನಿಜವಾಗಿಯೂ ತುಂಬಾ ಮುಖ್ಯವಾದ ವಿಚಾರವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷಣವನ್ನು ಕೊಡಿಸಲೇಬೇಕೆನ್ನುವಂಥದ್ದು ಎಲ್ಲರ ಆತಂಕಗಳನ್ನು ನಿಜವಾಗಿಯೂ ನಾನು ಒಪ್ಪುತ್ತೇನೆ. National Education Policy ಯಲ್ಲಿ ದೈಹಿಕ ಶಿಕ್ಷಣದ ಬಗ್ಗೆ ಸಾಕಷ್ಟು ಒತ್ತನ್ನು ಕೊಟ್ಟಿದೆ. ನಮಗೆ ನಿಮಗೆಲ್ಲಾ ಸಾಕಷ್ಟು ಜನರು, ಶಾಸಕರು ಹೇಳಿದ್ದಾರೆ. 2006-07ರಲ್ಲಿ ಮಾನ್ಯ ಬಸವರಾಜ ಹೊರಟ್ಟಿಯವರು ಸಚಿವರಾಗಿದ್ದಾಗ 82 ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿರುವುದನ್ನು ಬಿಟ್ಟರೆ ನಂತರ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿಲ್ಲ. ಈಗ 1280 ದೈಹಿಕ ಶಿಕ್ಷಕರ ಹುದ್ದೆಗಳು ಸೃಷ್ಟಿಯಾಗಿವೆ. 1200 ಹುದ್ದೆಗಳಲ್ಲಿ ಈಗಾಗಲೇ ಮೊದಲನೇ ಬಾರಿಗೆ, ಏಕೆಂದರೆ ಕಳೆದ ಸಲ ಅಧಿವೇಶನ ನಡೆದಾಗ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು ಎಲ್ಲರಿಂದಲೂ ಒತ್ತಾಯ ಇತ್ತು. ಈಗಾಗಲೇ 15 ದಿನಗಳ ಹಿಂದೆ 200 ಹುದ್ದೆಗಳನ್ನು ಈ ಸಲ ನೇಮಕಾತಿಯನ್ನು ಮಾಡಿಕೊಳ್ಳುತ್ತೇವೆ ಎಂದು ನಾನು ಘೋಷಣೆ ಮಾಡಿದ್ದೆ. ಅದರ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದ್ದೇವೆ. ಆದರೆ ಶಿಕ್ಷಕರ ನೇಮಕಾತಿ ಹಲವಾರು ವರ್ಷಗಳಿಂದ ಆಗಿಲ್ಲವೆಂದು ನಮಗೂ ನಿಮಗೂ ಗೊತ್ತಿದೆ. ನಿನ್ನೆ ಕೂಡ ನಾನು ಮಾತನಾಡುವಾಗ ಹೇಳಿದ್ದೆ. ನಮ್ಮಲ್ಲಿ 45,000 ಕ್ಕಿಂತ ಹೆಚ್ಚು ಶಿಕ್ಷಕರ ಕೊರತೆ ಇದೆ. ಆ 45,000 ಶಿಕ್ಷಕರ ಕೊರತೆಯಲ್ಲಿ ಮೊದಲನೇ ಬಾರಿ 15,000 ಶಿಕ್ಷಕರ ನೇಮಕಾತಿ ಮಾಡುವಂಥದ್ದು ಇಡೀ ಶಿಕ್ಷಣ ಕ್ಷೇತ್ರದಲ್ಲೇ ಒಮ್ಮೆ ಇಷ್ಟೊಂದು ನೇಮಕಾತಿ ಮಾಡಿಕೊಳ್ಳುವಂತಹ ಪ್ರಯತ್ನ ನಡೆಯುತ್ತಿದೆ.

ಡಾ:ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, 15,000 ನೇಮಕಾತಿಯಲ್ಲಿ ಈಗ 1,000 ನೇಮಕಾತಿಯಾದರೂ ಮಾಡಬೇಕು.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಸುಮಾರು 300-400 ಶಾಲೆಗಳಲ್ಲಿ zero teachers ಇರುವುದು ನಮಗೆ ಗೊತ್ತಿದೆ. ಶಿಕ್ಷಕರೇ ಇಲ್ಲ. ಆ ಕಾರಣಕ್ಕೋಸ್ಕರ ಆ ರೀತಿಯ ಶಿಕ್ಷಕರನ್ನು ಮೊದಲು ತೆಗೆದುಕೊಳ್ಳುವಂತಹ ಪ್ರಯತ್ನ ಮಾಡಿದ್ದೇವೆ. ಅದರ ಜೊತೆಗೆ 200 ದೈಹಿಕ ಶಿಕ್ಷಕರುಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಈ ಸಲ ಪ್ರಾರಂಭ ಮಾಡುತ್ತಿದ್ದೇವೆ. ಡಾ:ಕೆ. ಗೋವಿಂದರಾಜುರವರು ಹೇಳಿದ ಹಾಗೆ ಮುಂದಿನ ಸಲ ಇದರ ಸಂಖ್ಯೆಯನ್ನು ಹೆಚ್ಚು ಮಾಡುವ ಪ್ರಯತ್ನ ಮಾಡುತ್ತೇವೆ. ಆರ್ಥಿಕ ಖಾತೆಯನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹೊಂದಿರುವಂತಹ ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಅವರ ಜೊತೆಯಲ್ಲಿ ನಾನು ನಿರ್ಣಯ ತೆಗೆದುಕೊಳ್ಳುತ್ತೇನೆ. ದೈಹಿಕ ಶಿಕ್ಷಕರಿಗೆ ಕೊಡಬೇಕಾದ ಪ್ರಾಮುಖ್ಯತೆಯನ್ನು ನಮ್ಮ ಸರ್ಕಾರ ಕೊಡುತ್ತದೆ ಎನ್ನುವಂತಹ ವಿಶ್ವಾಸ ನನಗಿದೆ.

ವೈಸ್‌ಚೀಫ್‌ಮನ್:- ಈಗ ಸದನವನ್ನು ನಾಳೆ ಬೆಳಿಗ್ಗೆ 11.00 ಗಂಟೆಯವರೆಗೆ ಮುಂದೂಡಲಾಗಿದೆ.

(ಸದನವು ಸಂಜೆ 6 ಗಂಟೆ 44 ನಿಮಿಷಕ್ಕೆ ಮುಕ್ತಾಯಗೊಂಡು ಪುನಃ ದಿನಾಂಕ:21ನೇ ಸೆಪ್ಟೆಂಬರ್ ಮಾಹೆ, 2022ರ ಬುಧವಾರದಂದು ಬೆಳಿಗ್ಗೆ 11.00 ಗಂಟೆಗೆ ಸೇರಲು ನಿಶ್ಚಯಿಸಿತು)

<><><>